

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕರ್ನಾಟಕ ವಿಧಾನ ಪರಿಷತ್ತು

ನೂರ ನಲವತ್ತಾರನೆಯ ಅಧಿವೇಶನ

16ನೇ ಮಾರ್ಚ್ 2022

ಬುಧವಾರ

ವಿಷಯಾನುಕ್ರಮಣಿಕೆ (INDEX)

01. ಪ್ರಶ್ನೋತ್ತರ

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

1992 –ವಸತಿ ಯೋಜನೆಯ ಅನುದಾನದ ಬಗ್ಗೆ

- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ವಿ.ಸೋಮಣ್ಣ (ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು)

1925 – ಕೋಳಿ ಸಾಕಾಣಿಕೆಯನ್ನು ಕೃಷಿ ಎಂದು ಪರಿಗಣಿಸುವ ಬಗ್ಗೆ

- ಶ್ರೀ ಎಂ.ಎಲ್.ಅನಿಲ್ ಕುಮಾರ್
- ಶ್ರೀ ಪ್ರಭು ಬಿ.ಚವ್ವಾಣ್ (ಪಶುಸಂಗೋಪನೆ ಸಚಿವರು)

1969 – ಗೋ ರಕ್ಷಣೆ ಆಂಬ್ಯುಲೆನ್ಸ್ ಕುರಿತು

- ಶ್ರೀ ಮುನಿರಾಜು ಗೌಡ ಪಿ.ಎಂ.
- ಶ್ರೀ ಪ್ರಭು ಬಿ.ಚವ್ವಾಣ್ (ಪಶುಸಂಗೋಪನೆ ಸಚಿವರು)

1981 – ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯ ಬಗ್ಗೆ

- ಶ್ರೀ ರಾಜೇಂದ್ರ ರಾಜಣ್ಣ
- ಶ್ರೀ ವಿ.ಸೋಮಣ್ಣ (ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು)

1905 – ಕರ್ನಾಟಕ ಕಂದಾಯ ಕಾಯ್ದೆ-1964ರ ಪ್ರಕಾರ ಮರು ಸರ್ವೆ ಕುರಿತು

- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಆರ್.ಅಶೋಕ (ಕಂದಾಯ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

1976 – ಟೋಲ್ ಶುಲ್ಕ ಕುರಿತು

- ಸಿ.ಎಂ.ಇಬ್ರಾಹಿಂ
- ಶ್ರೀ ಸಿ.ಸಿ.ಪಾಟೀಲ (ಲೋಕೋಪಯೋಗಿ ಸಚಿವರು)

ತಡೆಹಿಡಿಯಲಾದ ಪ್ರಶ್ನೆ

1415 – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನೆಗಳ ನಿರ್ಮಾಣ ಕುರಿತು

- ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ.
- ಶ್ರೀ ವಿ.ಸೋಮಣ್ಣ (ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು)

1958 – ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ

- ಶ್ರೀ ಎಸ್. ರವಿ
- ಶ್ರೀ ಸಿ.ಸಿ.ಪಾಟೀಲ (ಲೋಕೋಪಯೋಗಿ ಸಚಿವರು)

2007 – “ಸಮಗ್ರ ದೇವಾಲಯ ನಿರ್ವಹಣೆ” ಮತ್ತು ದೈವ ಸಂಕಲ್ಪ ಯೋಜನೆಯ ಬಗ್ಗೆ

- ಶ್ರೀ ಶಶೀಲ್ ಜಿ.ನಮೋಶಿ
- ಶ್ರೀ ಆರ್.ಅಶೋಕ (ಕಂದಾಯ ಸಚಿವರು)
- (ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವರ ಪರವಾಗಿ)

1999 – ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಬಗ್ಗೆ

- ಶ್ರೀ ಮರಿತಿಬ್ಬೇಗೌಡ
- ಶ್ರೀ ಸಿ.ಸಿ.ಪಾಟೀಲ (ಲೋಕೋಪಯೋಗಿ ಸಚಿವರು)

1920 – ಅನುದಾನ ಬಿಡುಗಡೆ ಮಾಡದಿರುವ ಬಗ್ಗೆ

- ಶ್ರೀ ಸೂರಜ್ ರೇವಣ್ಣ
- ಶ್ರೀ ಆರ್.ಅಶೋಕ (ಕಂದಾಯ ಸಚಿವರು)
- (ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವರ ಪರವಾಗಿ)

1540 – ಧಾರವಾಡ, ಹಾವೇರಿ, ಗದಗ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಬಗ್ಗೆ

- ಶ್ರೀ ಸಅೀಂ ಅಹಮದ್
- ಶ್ರೀ ಆರ್.ಅಶೋಕ (ಕಂದಾಯ ಸಚಿವರು)

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೨. ಪ್ರಕಟಣೆ

ಸದನದಲ್ಲ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರುಗಳು ಹಾಗೂ ಅಧಿಕಾರಿಗಳ
ಕುರಿತು

೦೩. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು

ಅ) ಮನೆ ಮನೆಗಳಿಗೆ ಪತ್ರಿಕೆ ಹಾಕುವವರಿಗೆ ಪಿಂಚಣಿ ಸೌಲಭ್ಯ ಒದಗಿಸುವ ಬಗ್ಗೆ.

- ಶ್ರೀ ಕೆ.ಟಿ.ಶ್ರೀಕಂಠೇಗೌಡ

- ಶ್ರೀ ಆರ್.ಅಶೋಕ (ಕಂದಾಯ ಸಚಿವರು)

(ಮುಖ್ಯಮಂತ್ರಿಗಳ ಪರವಾಗಿ)

ಆ) ಚಿಕ್ಕಮಗಳೂರು ಜಿಲ್ಲೆ ಕಳಸ ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಯಿಂದ ಮನೆಗಳು

ಸಂಪೂರ್ಣವಾಗಿ ನಾಶವಾಗಿದ್ದು ಈವರೆಗೆ ಪರಿಹಾರ ನೀಡದೇ ಇರುವ ಬಗ್ಗೆ

- ಶ್ರೀ ಎಸ್.ಎಲ್.ಭೋಜೇಗೌಡ

- ಶ್ರೀ ಆರ್.ಅಶೋಕ (ಕಂದಾಯ ಸಚಿವರು)

ಇ) ಬಿ.ಬಿ.ಎಂ.ಪಿ. ವ್ಯಾಪ್ತಿಯ ರಾಜರಾಜೇಶ್ವರಿ ನಗರ ಫ್ಲಾಟ್ ಮಾಲೀಕರಿಗೆ

ಅನಧಿಕೃತ ನಿರ್ಮಾಣವೆಂದು ಪರಿಗಣಿಸಿ ದಾಖಲೆಗಳನ್ನು ಕೇಳುವ ಬಗ್ಗೆ

- ಶ್ರೀ ಹೆಚ್.ಎಸ್.ಗೋಪಿನಾಥ್

- ಶ್ರೀ ಆರ್.ಅಶೋಕ (ಕಂದಾಯ ಸಚಿವರು)

(ಮುಖ್ಯಮಂತ್ರಿಗಳ ಪರವಾಗಿ)

ಈ) ತಂಬಾಕು ಸೇವನೆ ನಿಷೇಧದ ಬಳಿಕ ಹೆಚ್ಚಿನ ಜಾಹಿರಾತು ಬಳಸುತ್ತಿರುವ ಬಗ್ಗೆ

- ಶ್ರೀ ಕೆ.ಹರೀಶ್ ಕುಮಾರ್

- ಶ್ರೀ ಆರ್.ಅಶೋಕ (ಕಂದಾಯ ಸಚಿವರು)

(ಗೃಹ ಸಚಿವರ ಪರವಾಗಿ)

ಉ) ಇಂದಿರಾ ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಆಹಾರವನ್ನು ಪೂರೈಕೆ

ಮಾಡುತ್ತಿಲ್ಲದಿರುವ ಬಗ್ಗೆ

- ಶ್ರೀ ಯು.ಬಿ.ವೆಂಕಟೇಶ್

- ಶ್ರೀ ಆರ್.ಅಶೋಕ (ಕಂದಾಯ ಸಚಿವರು)

(ಮುಖ್ಯಮಂತ್ರಿಗಳ ಪರವಾಗಿ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉ) ಕಿಯೋನಿಕ್ಸ್ ಮೂಲಕ ಹಾಸ್ಟಲ್‌ಗಳಿಗೆ ವಾಷಿಂಗ್ ಮಷಿನ್ ಖರೀದಿಸಿರುವ

ಬಗ್ಗೆ

- ಶ್ರೀ ಸಲೀಂ ಅಹಮದ್

- ಶ್ರೀ ಆರ್.ಅಶೋಕ (ಕಂದಾಯ ಸಚಿವರು)

(ಸಮಾಜ ಕಲ್ಯಾಣ ಸಚಿವರ ಪರವಾಗಿ)

ಋ) ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೃಷಿ ಅಧಿಕಾರಿಗಳು ಹಾಗೂ ಇತರೆ

ಅಧಿಕಾರಿಗಳ ಕೊರತೆ ಬಗ್ಗೆ

- ಶ್ರೀ ಎಸ್.ರವಿ

- ಶ್ರೀ ಆರ್.ಅಶೋಕ (ಕಂದಾಯ ಸಚಿವರು)

(ಕೃಷಿ ಸಚಿವರ ಪರವಾಗಿ)

ಎ) ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಲ್ಲದೇ

ತೊಂದರೆಯಾಗಿರುವ ಬಗ್ಗೆ

- ಶ್ರೀ ಶಶೀಲ್ ಜಿ.ನಮೋಶಿ

- ಶ್ರೀ ಆರ್.ಅಶೋಕ (ಕಂದಾಯ ಸಚಿವರು)

(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಪರವಾಗಿ)

ಐ) ಕೋಲಾರ ಜಿಲ್ಲಾ ನ್ಯಾಯಾಲಯದ ಕಟ್ಟಡ ಶಿಥಿಲಗೊಂಡು ನೂತನ ಕಟ್ಟಡ

ನಿರ್ಮಾಣಕ್ಕೆ 25 ಕೋಟಿ ಮಂಜೂರಾಗಿದ್ದರೂ ಕಟ್ಟಡ ಕಾಮಗಾರಿ

ಪ್ರಾರಂಭಗೊಳ್ಳದಿರುವ ಬಗ್ಗೆ

- ಶ್ರೀ ಗೋವಿಂದರಾಜು

- ಶ್ರೀ ಆರ್.ಅಶೋಕ (ಕಂದಾಯ ಸಚಿವರು)

(ಕಾನೂನು, ಸಂಸದೀಯ ವ್ಯವಹಾರಗಳು ಮತ್ತು

ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರ ಪರವಾಗಿ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಐ) ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಾಸ್ಟೆಲ್‌ಗಳಲ್ಲಿ ಶುಚಿತ್ವ ಇಲ್ಲದೆ ಇರುವ ಬಗ್ಗೆ

- ಶ್ರೀ ಡಿ.ಎಸ್.ಅರುಣ

- ಶ್ರೀ ಆರ್.ಅಶೋಕ (ಕಂದಾಯ ಸಚಿವರು)

(ಉನ್ನತ ಶಿಕ್ಷಣ ಸಚಿವರ ಪರವಾಗಿ)

ಒ) ಮಲಪ್ರಭಾ ನದಿ ದಡದಲ್ಲರುವ ಎರಡು ಬದಿಯಲ್ಲಿ 11 ಏತ ನೀರಾವರಿ ಯೋಜನೆ ಕೈಗೊಳ್ಳುವ ಬಗ್ಗೆ

- ಶ್ರೀ ಹಣಮಂತ ಆರ್.ನಿರಾಣಿ

- ಶ್ರೀ ಆರ್.ಅಶೋಕ (ಕಂದಾಯ ಸಚಿವರು)

(ಕಾನೂನು, ಸಂಸದೀಯ ವ್ಯವಹಾರಗಳು ಮತ್ತು

ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರ ಪರವಾಗಿ)

04. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳಿಗೆ ಸಂಬಂಧಪಟ್ಟ ಸಚಿವರ ಹೇಳಿಕೆಗಳು

ಅ) ದಿನಾಂಕ 11-03-2022ರಂದು ಶ್ರೀ ಚಿದಾನಂದ ಎಂ.ಗೌಡರವರು

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆ.ಇ.ಎ) 1242 ಸಹಾಯಕ ಪ್ರಾಧ್ಯಾಪಕರ

ನೇರ ನೇಮಕಾತಿ ಸಂಬಂಧ ಪತ್ರಿಕಾಗೋಷ್ಠಿ ನಡೆಸಿರುವ ಬಗ್ಗೆ

ಪ್ರಸ್ತಾಪಿಸಿರುವ ವಿಷಯ

- ಶ್ರೀ ಆರ್.ಅಶೋಕ (ಕಂದಾಯ ಸಚಿವರು)

(ಉನ್ನತ ಶಿಕ್ಷಣ, ಐ.ಐ.-ಬಿ.ಐ. ವಿಜ್ಞಾನ ಮತ್ತು ತಂತ್ರಜ್ಞಾನ,

ವಿದ್ಯುನ್ಮಾನ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ

ಮತ್ತು ಜೀವನೋಪಾಯ ಸಚಿವರ ಪರವಾಗಿ)

ಆ) ದಿನಾಂಕ 14-03-2022ರಂದು ಶ್ರೀ ಯು.ಜಿ.ವೆಂಕಟೇಶ್‌ವರರು ರಾಜ್ಯದ

ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇರುವ ಬಗ್ಗೆ

ಪ್ರಸ್ತಾಪಿಸಿರುವ ವಿಷಯ

- ಶ್ರೀ ಆರ್.ಅಶೋಕ (ಕಂದಾಯ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(ಉನ್ನತ ಶಿಕ್ಷಣ, ಐ.ಉ.-ಬಿ.ಉ. ವಿಜ್ಞಾನ ಮತ್ತು ತಂತ್ರಜ್ಞಾನ,
ವಿದ್ಯುನ್ಮಾನ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ
ಮತ್ತು ಜೀವನೋಪಾಯ ಸಚಿವರ ಪರವಾಗಿ)

ಇ) ದಿನಾಂಕ 14-03-2022ರಂದು ಶ್ರೀ ಅರವಿಂದ ಕುಮಾರ ಅರಳಯವರು

ಪ್ರಸ್ತಾಪಿಸಿರುವ ಬಳ್ಳಾರಿ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ವ್ಯಾಸಂಗ
ಮಾಡಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದು 6 ತಿಂಗಳಾದರೂ ಅಂಕಪಟ್ಟಿ
ನೀಡದಿರುವ ಬಗ್ಗೆ ಪ್ರಸ್ತಾಪಿಸಿರುವ ವಿಷಯ

- ಶ್ರೀ ಆರ್.ಅಶೋಕ (ಕಂದಾಯ ಸಚಿವರು)

(ಉನ್ನತ ಶಿಕ್ಷಣ, ಐ.ಉ.-ಬಿ.ಉ. ವಿಜ್ಞಾನ ಮತ್ತು ತಂತ್ರಜ್ಞಾನ,
ವಿದ್ಯುನ್ಮಾನ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ
ಮತ್ತು ಜೀವನೋಪಾಯ ಸಚಿವರ ಪರವಾಗಿ)

ಈ) ದಿನಾಂಕ 14-03-2022ರಂದು ಶ್ರೀ ಎಂ.ಎಲ್.ಅನಿಲ್ ಕುಮಾರ್‌ರವರು

ಕೋಲಾರ ಜಿಲ್ಲಾ ನ್ಯಾಯಾಲಯದ ಕಟ್ಟಡ ಶಿಥಿಲಗೊಂಡು ನೂತನ ಕಟ್ಟಡ
ನಿರ್ಮಾಣಕ್ಕೆ 25 ಕೋಟಿ ಮಂಜೂರಾಗಿದ್ದರೂ ಕಟ್ಟಡ
ಕಾಮಗಾರಿ ಪ್ರಾರಂಭಗೊಳ್ಳದಿರುವ ಬಗ್ಗೆ ಪ್ರಸ್ತಾಪಿಸಿರುವ ವಿಷಯ

- ಶ್ರೀ ಆರ್.ಅಶೋಕ (ಕಂದಾಯ ಸಚಿವರು)

(ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ
ಹಾಗೂ ಸಣ್ಣ ನೀರಾವರಿ ಸಚಿವರ ಪರವಾಗಿ)

೦೫. ಸಭೆಯ ಮುಂದಿಡಲಾದ ಕಾಗದ ಪತ್ರಗಳು

ಅ) ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ ಕರ್ನಾಟಕ ರಾಜ್ಯ
ರಸ್ತೆ ಸುರಕ್ಷತಾ ಪ್ರಾಧಿಕಾರದ ಕಾರ್ಯನಿರ್ವಹಣೆಯ ಕಾರ್ಯಕ್ಷಮತೆ
ಲೆಕ್ಕಪರಿಶೋಧನಾ ವರದಿ (ಸಂಖ್ಯೆ-೮)

ಆ) ಪಂಚಾಯತ್ ರಾಜ್ ಸಂಸ್ಥೆಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮೇಲಿನ
ಸಂಯೋಜಿತ ವಾರ್ಷಿಕ ತಾಂತ್ರಿಕ ಪರಿಶೀಲನಾ ವರದಿ

- ಶ್ರೀ ಆರ್.ಅಶೋಕ (ಕಂದಾಯ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೬. ವಿತ್ತೀಯ ಕಾರ್ಯಕಲಾಪ

೨೦೨೨-೨೩ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಮುಂದುವರೆದ ಚರ್ಚೆ

- ಶ್ರೀ ಆರ್.ಬಿ.ತಿಮ್ಮಪೂರ್
- ಶ್ರೀ ಗೋವಿಂದರಾಜು
- ಶ್ರೀ ಶರಣಗೌಡ ಬಯ್ಯಾಪುರ
- ಶ್ರೀ ಪಿ.ಎಂ.ಮುನಿರಾಜು ಗೌಡ
- ಶ್ರೀ ಬಿ.ಎಂ.ಫಾರೂಖ್
- ಶ್ರೀ ಸಿ.ಎಂ.ಅಂಗಪ್ಪ

~*~*~*~*~

(364) 16.03.2022 10.30 ಎಸ್‌ವಿ-ಆರ್‌ಎನ್

ಕರ್ನಾಟಕ ವಿಧಾನ ಪರಿಷತ್ತು

ಬುಧವಾರ, 16ನೇ ಮಾರ್ಚ್ 2022

ಸದನವು ವಿಧಾನ ಪರಿಷತ್ತಿನ ಸಭಾಂಗಣದಲ್ಲಿ

ಬೆಳಿಗ್ಗೆ 10 ಗಂಟೆ 38 ನಿಮಿಷಗಳಿಗೆ ಸಮಾವೇಶಗೊಂಡಿತು.

ಸಭಾಪತಿಯವರಾದ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು ಅವರು ಪೀಠದಲ್ಲಿ ಉಪಸ್ಥಿತರಾದರು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

01. ಪ್ರಶ್ನೋತ್ತರ

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

ಪ್ರಶ್ನೆ ಸಂಖ್ಯೆ 1992

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಸುದೀರ್ಘವಾದ ಉತ್ತರವನ್ನು ನೀಡಿದ್ದಾರೆ. ನನ್ನ ಅಹವಾಲು ಏನೆಂದರೆ ಬಹಳ ಹಿಂದೆ ರೂ.1,20,000ಗಳನ್ನು ಸಾಮಾನ್ಯರಿಗೆ, ಹಿಂದುಳಿದ ವರ್ಗದವರಿಗೆ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ರೂ.1,75,000ಗಳನ್ನು, ರೂ.1,50,000ಗಳನ್ನು ವಿವಿಧ ವಸತಿ ಯೋಜನೆಗಳಾದ ಬಸವ ವಸತಿ ಯೋಜನೆ, ಡಾ.ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ, ದೇವರಾಜ ಅರಸು ವಸತಿ ಯೋಜನೆಯಡಿಯಲ್ಲಿ ನೀಡಲಾಗುತ್ತಿತ್ತು. ಈ ಹಣ ಬಹಳ ಕಡಿಮೆಯಾಯಿತು. ಅವರು ಮನೆ ಕಟ್ಟುವುದಕ್ಕೆ ಆಗುವುದಿಲ್ಲ. ಪರದಾಡಿ ಅರ್ಧಕ್ಕೆ ನಿಲ್ಲಿಸಿರುತ್ತಾರೆ. ಏನಾದರೂ ಮಾಡಿ ಇದನ್ನು ಹೆಚ್ಚಳ ಮಾಡಬೇಕಲ್ಲವೆ? ಪ್ರಸ್ತುತ ಸೀಮೆಂಟ್ ಬೆಲೆ ಏನಾಗಿದೆ? ಇಟ್ಟಿಗೆ ಬೆಲೆ ಏನಾಗಿದೆ? ಪ್ರತಿಯೊಂದು ವಸ್ತುವಿನ ಬೆಲೆಯೂ ಗಗನಕ್ಕೆ ಹೊರಟು ಹೋಗಿದೆ. ಮರಳು ಬದಲು ಡೆಸ್ಟ್ ತರಬೇಕಾದರೆ ಅವರ ಕಷ್ಟ ದೇವರಿಗೆ ಪ್ರೀತಿ. ಒಂದು ಬಾಗಿಲು ಮಾಡಿಸಬೇಕಾದರೆ ಕಷ್ಟ, ಒಂದು ಕಿಟಕಿ ಮಾಡಿಸಬೇಕಾದರೆ ಕಷ್ಟ. ದಯಮಾಡಿ ಈ ಮೊತ್ತವನ್ನು ಹೆಚ್ಚು ಮಾಡಬೇಕು.

ಎರಡನೆಯದಾಗಿ ಗ್ರಾಮ ಪಂಚಾಯತ್ ಸದಸ್ಯರು ಆಯ್ಕೆಯಾಗಿ ಬಂದಿದ್ದಾರೆ. ಅವರಿಗೆಲ್ಲಾ ಒಂದಿಷ್ಟು ಮನೆಗಳನ್ನು ಕೊಡಲಾಗಿದೆ. ಈಗ ಒಬ್ಬೊಬ್ಬ ಸದಸ್ಯರಿಗೆ ಒಂದು ಅಥವಾ ಎರಡು ಮನೆ ಕೊಡ ಬರುವುದಿಲ್ಲ. ಹಾಗೆ ಆಗಿದೆ. ಏನಾದರೂ ಮಾಡಿ ಆ ಸಂಖ್ಯೆಯನ್ನು ತಾವು ಹೆಚ್ಚಳ ಮಾಡಬೇಕು.

ಮೂರನೆಯದಾಗಿ ಮನಕರಗುವಂತಹ ಘಟನೆ. ಮಡಿಕೇರಿಯ ಒಬ್ಬ ಯೋಧ ಹಿಮಪಾತದಲ್ಲಿ ಸಿಲುಕಿ ಮೃತ ಪಟ್ಟಿದ್ದಾರೆ. ಅವನ ವಿಧವಾ ಪತ್ನಿ, ಎರಡು ಮಕ್ಕಳು, ತಾಯಿ ಇದ್ದು, ಅವರಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮನೆಯಿಲ್ಲ. ಮಡಿಕೇರಿಯಲ್ಲಿ ನಿರಾಶ್ರಿತರಿಗಾಗಿ ಮಾನ್ಯ ಕುಮಾರಸ್ವಾಮಿಯವರು ಚಾಲನೆಯನ್ನು ನೀಡಿ ರೂ.9.5 ಲಕ್ಷಗಳ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿದ್ದರು. ಮಾನ್ಯ ವಿಣಾ ಅಜ್ಜಯ್ಯನವರ ಬಳಿ ವಿಶೇಷವಾಗಿ ಅರ್ಜಿ ತೆಗೆದುಕೊಂಡು ಅವರಿಗೆ ಅಲ್ಲ ಮನೆ ಕೊಡುವಂತಹ ಕೆಲಸ ಮಾಡಬೇಕು.

(...ಮುಂದು)

(365) 16-03-2022 (10.40) ಕೆಜಿ-ಆರ್‌ಎನ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ವಿ.ಸೋಮಣ್ಣ:- ಮಾನ್ಯ ಸದಸ್ಯರಾದ ಶ್ರೀಕಂಠೇಗೌಡರವರು ಒಂದು ಮನೆ ಕಟ್ಟಲು 1.20 ಲಕ್ಷ ರೂಪಾಯಿಗಳ ಸಹಾಯಧನವನ್ನು ಕೊಡುತ್ತಾರೆ, ಈ ಹಣ ಯಾವುದಕ್ಕೂ ಸಾಕಾಗುವುದಿಲ್ಲವೆಂದು ಹೇಳಿದ್ದಾರೆ. ನಾನು ಅವರ ಮಾತನ್ನು ಒಪ್ಪುತ್ತೇನೆ. ಸರ್ಕಾರದಿಂದ ಮನೆಕಟ್ಟುವುದಕ್ಕೆ ಸಹಾಯಧನವನ್ನು ಮಾತ್ರ ಕೊಡುತ್ತಿದ್ದೇವೆ. ಈ ಮೊದಲು 20 ಸಾವಿರ ರೂಪಾಯಿಗಳು ಇತ್ತು. ಆದಾದ ಮೇಲೆ 40 ಸಾವಿರ ರೂಪಾಯಿಗಳಿಗೆ ಹೆಚ್ಚಿಗೆ ಮಾಡಲಾಯಿತು. ನಾನು ಅಂದಿನ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಬಿ.ಎಸ್.ಯಡಿಯೂರಪ್ಪನವರ ಜೊತೆಗೆ ಚರ್ಚೆ ಮಾಡಿ ಆ ಬಗ್ಗೆ ನಮ್ಮ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದ್ದೆವು. ಈಗ 1.20 ಲಕ್ಷ ರೂಪಾಯಿಗಳನ್ನು ಕೊಡುತ್ತಿದ್ದೆವೆ. ಈ ಮೊತ್ತದಲ್ಲಿ ರಾಜ್ಯ ಸರ್ಕಾರ 48 ಸಾವಿರ ರೂಪಾಯಿಗಳನ್ನು ಹಾಗೂ ಕೇಂದ್ರ ಸರ್ಕಾರ 72 ಸಾವಿರ ರೂಪಾಯಿಗಳನ್ನು ಕೊಡುತ್ತಿದೆ. ಇದರ ಜೊತೆಗೆ ಬಸವ ವಸತಿ ಯೋಜನೆಯಡಿ 1.20 ಲಕ್ಷ ರೂಪಾಯಿಗಳನ್ನು ಕೊಡುತ್ತಿದ್ದೇವೆ. ಡಾ||ಅಂಬೇಡ್ಕರ್ ವಸತಿ ಯೋಜನೆಯಲ್ಲಿ 1.20 ಲಕ್ಷ ರೂಪಾಯಿಗಳನ್ನು ಕೊಡುತ್ತಿದ್ದೇವೆ. ಇದರ ಜೊತೆಗೆ SCP/TSP ನಿಂದ 1.75 ಲಕ್ಷ ರೂಪಾಯಿಗಳನ್ನು ಕೊಡುತ್ತಿದ್ದೆವೆ. ಶ್ರೀ ದೇವರಾಜು ಅರಸು ವಸತಿ ಯೋಜನೆಯಲ್ಲಿ ಈ ಮೊದಲು 1.20 ಲಕ್ಷ ರೂಪಾಯಿಗಳ ಸಹಾಯಧನ ಇತ್ತು. ನಾನು ಸಚಿವನಾದ ಮೇಲೆ 1.20 ಲಕ್ಷ ರೂಪಾಯಿಗಳಿಂದ 1.50 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದ್ದೆನೆ. ಇದನ್ನು ಇನ್ನು 25 ಸಾವಿರ ರೂಪಾಯಿಗಳನ್ನು ಹೆಚ್ಚಿಗೆ ಮಾಡಬೇಕೆಂದು ಪ್ರಸ್ತಾವನೆಯನ್ನು ಕಳುಹಿಸಿಕೊಟ್ಟಿದ್ದೆನೆ. ರಾಜ್ಯ ಪರಿಷತ್ತು ಎಂದಿದೆ, ಕೇಂದ್ರ ಸರ್ಕಾರ ಕೊಡುವಂತಹ ಅನುದಾನದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ರಾಜ್ಯ ಪರಿಷತ್‌ನಿಂದ ಮತ್ತು ದೇವರಾಜು ಅರಸು ವಸತಿ ಯೋಜನೆಯಿಂದ ಅನುದಾನ ತೆಗೆದುಕೊಳ್ಳುವಂತಹ ಸಂದರ್ಭದಲ್ಲಿ ಅಂದಿನ ಮಾನ್ಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಖ್ಯಮಂತ್ರಿಯವರು ಅದರ ಅಧ್ಯಕ್ಷರಾಗಿದ್ದರು. ಅದು 1.50 ಲಕ್ಷ ರೂಪಾಯಿಗಳು ಇತ್ತು. ಈಗ ಅದನ್ನು 1.75 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬೇಕೆಂದು ಚಿಂತನೆ ಮಾಡಿದ್ದೇವೆ, ಈ ಸಹಾಯಧನವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಮಾಡುತ್ತವೆ. ನಾನು ಕೇಂದ್ರ ಸರ್ಕಾರದ ಸಚಿವರಾದ ಮಾನ್ಯ ಗಿರಿರಾಜ್‌ಸಿಂಗ್‌ರವರಿಗೂ ಸಹ ಪತ್ರ ಬರೆದಿದ್ದೇನೆ. ಅದರ ಬಗ್ಗೆ ಲೋಕಸಭೆಯಲ್ಲಿಯೂ ಸಹ ಚರ್ಚೆಯಾಗಿದೆ. ಇದನ್ನು ಯಾವ ರೀತಿ ಮಾಡಬೇಕೆಂದು ಚಿಂತನೆಯನ್ನು ಮಾಡುತ್ತೇವೆ.

ಮಾನ್ಯ ಸಭಾಪತಿಯವರೇ, ಎರಡನೆಯದಾಗಿ, ಮಾನ್ಯ ಸದಸ್ಯರು ಹೆಣ್ಣು ಮಗಳ ಬಗ್ಗೆ ಹೇಳಿದ್ದಾರೆ. ತಾವು ಮಡಿಕೇರಿಯಲ್ಲಿ ಜಾಗ ತೆಗೆದುಕೊಂಡಿದ್ದಿರಿ. ನನ್ನ ಸಹೋದರಿ ಶ್ರೀಮತಿ ಮೀಣಾ ಅಜ್ಜಯ್ಯನವರು ಸದನದಲ್ಲಿದ್ದಾರೆ. ಅದಕ್ಕೆ ಎಷ್ಟು ಕಷ್ಟವಾಯಿತು, ಅದು ಹೇಗೆಲ್ಲಾ ಆಯಿತು ಎಂಬುದನ್ನು ನೋಡಿದ್ದಿರೋ ಇಲ್ಲವೋ ಗೊತ್ತಿಲ್ಲ. ಈಗ ಅಲ್ಲಿ ಎಲ್ಲವೂ ಸಹ ವ್ಯವಸ್ಥಿತವಾಗಿ ಒಂದು ಹಂತಕ್ಕೆ ಮನೆಗಳು ಬಂದಿದ್ದೇವೆ. ಇನ್ನು ಒಂದು ಮನೆಯ ಬಗ್ಗೆ ಶ್ರೀಮತಿ ಮೀಣಾ ಅಜ್ಜಯ್ಯನವರು ಹೇಳಿದ್ದಾರೆ, ಅದರ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಈ ಬಾರಿ 45-46 ಮನೆಗಳ ಕೆಲಸ ಮುಗಿದಿದೆ. ಅದರಲ್ಲಿ ಒಂದು ಮನೆಯನ್ನು ಸೇರಿಸಿ ಕೊಡುವಂತಹ ಕೆಲಸವನ್ನು ಮಾಡುತ್ತೇವೆ. ಶ್ರೀಮತಿ ಮೀಣಾ ಅಜ್ಜಯ್ಯನವರ ಪರವಾಗಿ ನಾನು ಮಾನ್ಯ ಸಚಿವರಾದ ಸಿ.ಸಿ.ಪಾಟೀಲ್‌ರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅಂದು ಮಾನ್ಯ ಸಭಾಪತಿಯವರು 1.50 ಕೋಟಿ ರೂಪಾಯಿಗಳಿಗೆ ಮಾಡಿದ ಆದೇಶದಂತೆ, ನಾವು ಆದೇಶವನ್ನು ಮಾಡಿ ಅದಕ್ಕೆ ಹಣವನ್ನು ಬಿಡುಗಡೆ ಮಾಡುವಂತಹ ಕೆಲಸವನ್ನು ಮಾಡಿದ್ದೇವೆ.

ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀಕಂಠೇಗೌಡರವರ ಗಮನಕ್ಕೆ ಒಂದು ವಿಷಯವನ್ನು ತರುವುದಕ್ಕೆ ಇಷ್ಟಪಡುತ್ತೇನೆ. ಸರ್ಕಾರದಿಂದ ಗ್ರಾಮೀಣಾ ಪ್ರದೇಶ ಜನರಿಗೆ ಕೊಡುತ್ತಿರುವಂತಹ ಸಹಾಯಧನದಲ್ಲಿ ಎಷ್ಟರ ಮಟ್ಟಿಗೆ misuse ಆಗುತ್ತಿದೆ ಎನ್ನುವುದು ತಮಗೂ ಗೊತ್ತಿದೆ. ಈಗ ಅದನ್ನು ಹಂತ ಹಂತವಾಗಿ ತೆಗೆದುಕೊಂಡು ಹೋಗಬೇಕಾಗಿದೆ. ಬಡವರಿಗೆ ಅಷ್ಟು ಹಣವನ್ನು ಕೊಟ್ಟರೂ ಸಹ, ಅದರಲ್ಲೂ ಅಡಮಾನ ಮತ್ತೊಂದು ಇತ್ತು. ಈಗ ಅಡಮಾನವನ್ನು ಸಹ ತೆಗೆದು ಹಾಕಿದ್ದೇವೆ. ಈಗ 4 ಕಂತುಗಳು ಇರುವುದನ್ನು, ಮುಂದೆ 3 ಮೂರು ಕಂತುಗಳಿಗೆ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದೇವೆ. ಸರ್ಕಾರ ಬಡವರಿಗೆ ನೀಡುವ ಸಹಾಯಧನಕ್ಕೆ ಎಷ್ಟರ ಮಟ್ಟಿಗೆ ಸ್ಪಂದಿಸಬಹುದೋ ಅಷ್ಟು ಸ್ಪಂದಿಸುತ್ತೇವೆ. ನಾವು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಡುತ್ತಿರುವಂತಹ ಅನುದಾನ ಸಾಲದು ಅದು ಹೆಚ್ಚಿಗೆ ಆಗಬೇಕು ಎನ್ನುವಂತಹ ಕಳಕಳ ನನಗೂ ಇದೆ. ಇದರ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರ ಬಳಿ ಮಾತನಾಡುತ್ತೇನೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ವಿವಿಧ ಹಂತಗಳಲ್ಲಿ ಕಂತುಗಳಲ್ಲಿ ಬಿಡುಗಡೆ ಮಾಡುತ್ತಿರುವುದರಲ್ಲಿ ವಿಳಂಬವಾಗುತ್ತಿದೆ. ಮಾನ್ಯ ಸಚಿವರು ಸಮರ್ಥರಿದ್ದಾರೆ. ಇಂತಹವರ ಕಾಲದಲ್ಲಿಯೂ ವಿಳಂಬ ಎಂದರೆ ಹೇಗೆ? ಮಾನ್ಯ ಸಚಿವರಿಗೆ ಬಹಳ ಸಾರ್ವಜನಿಕ ಇದೆ, ಬಹಳ ಕ್ರಿಯಾಶೀಲತೆ ಇದೆ. ಹಾಗಾಗಿ, ಮಾನ್ಯ ಸಚಿವರು ಕಂತುಗಳನ್ನು ಬಿಡುಗಡೆ ಮಾಡುವುದರಲ್ಲಿ ತಡವಾಗದಂತೆ ನೋಡಿಕೊಳ್ಳಬೇಕು. ಮಾನ್ಯ ಸಚಿವರು ಮೃತ ಶ್ರೀ ಇಬ್ರಾಹಿಂವರಿಗೆ ಘೋಷಣೆ ಮಾಡಿರುವಂತಹ, ವಿಧವಾ ಪತ್ನಿಗೆ, ಆತನ ತಾಯಿಯವರಿಗೆ ನಿರಾಶ್ರಿತರ ತಾಣದಲ್ಲಿ ಒಂದು ಮನೆಯನ್ನು ಕೊಡಬೇಕು. ಇದಕ್ಕೆ ಮಾನ್ಯ ಸಚಿವರಿಗೆ ಧನ್ಯವಾದಗಳನ್ನು ಹೇಳುತ್ತೇನೆ.

ಶ್ರೀ ಸೋಮಣ್ಣ:- ಮಾನ್ಯ ಸಭಾಪತಿಯವರೇ, ಅವರಿಗೆ ಮನೆಯನ್ನು ಕೊಡುತ್ತೇವೆ. ಮೂರು ಕಡೆ GPS ಇತ್ತು. Whistle off, Indira whistle off ಈ ರೀತಿ 3-4 off ಗಳನ್ನು ಇಟ್ಟುಕೊಂಡಿದ್ದರು. ನಾನು ಸಚಿವನಾಗಿ ಬಂದಮೇಲೆ ಅದಲ್ಲವನ್ನು ಕ್ರೋಡೀಕರಿಸಿ ಈಗ Indira whistle off ಅನ್ನು ಮಾಡಿ ಸರಳೀಕರಣ ಮಾಡಿದ್ದೇವೆ. ನಮ್ಮ code number ಅನ್ನು ತೆಗೆದುಕೊಂಡು ಈಗ ಯಾವುದೇ ಹಳ್ಳಿಯಲ್ಲಿ ನೋಡಿದರೂ ಸಹ, ಆ ಮಾಹಿತಿ ಸಿಗುತ್ತದೆ. ನಮಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಮಾಹಿತಿ ಬರಬೇಕಾಗಿತ್ತು. ಅದು ಸ್ವಲ್ಪ ತಡವಾಗಿತ್ತು. ಈಗ ನಾವು ಅದಕ್ಕೂ ಸಹ ಚಾಲನೆ ಕೊಟ್ಟಿದ್ದೇವೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಧನ್ಯವಾದಗಳು.

ಪ್ರಶ್ನೆ ಸಂಖ್ಯೆ 1920

(ಮಾನ್ಯ ಸದಸ್ಯರಾದ ಶ್ರೀ ಸೂರಜ್ ರೇವಣ್ಣನವರು ಈ ಹಂತದಲ್ಲಿ ಗೈರು ಹಾಜರಾಗಿದ್ದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1925

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ನನಗೆ ಅವಕಾಶ ಕೊಟ್ಟದಕ್ಕಾಗಿ ಧನ್ಯವಾದಗಳು. ಮಾನ್ಯ ಸಚಿವರು ನಾನು ಕೇಳಿರುವಂತಹ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ. ಮೊದಲನೆಯದಾಗಿ, ಕೋಳಿ ಸಾಕಾಣಿಕೆಯನ್ನು ಕೃಷಿ ವಲಯಕ್ಕೆ ಪರಿಗಣಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ ಹಾಗಿದ್ದಲ್ಲಿ ಕೋಳಿ ಸಾಕಾಣಿಕೆಯನ್ನು ರಾಜ್ಯಾದ್ಯಂತ ರೈತರು ಉಪಕಸುವನ್ನಾಗಿ ಹಾಗೂ ಕೆಲವು ರೈತರು ಗರಿಷ್ಠ ಪ್ರಮಾಣದಲ್ಲ ಕೋಳಿ ಸಾಕಾಣಿಕೆ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂಬುದಾಗಿ ಕೇಳಿದ್ದೆ. ಅದಕ್ಕೆ ಮಾನ್ಯ ಸಚಿವರು ಕೋಳಿ ಸಾಕಾಣಿಕೆಯನ್ನು ರಾಜ್ಯಾದ್ಯಂತ ರೈತರು ಉಪಕಸುವನ್ನಾಗಿ ಹಾಗೂ ಕೆಲವು ರೈತರು ಗರಿಷ್ಠ ಪ್ರಮಾಣದಲ್ಲ ಕೋಳಿ ಸಾಕಾಣಿಕೆ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಹಾಗೂ 1961ರ ಕರ್ನಾಟಕ ಭೂ ಸುಧಾರಣೆ ಕಾಯಿದೆ 2(1) (ಡಿ) ಅಡಿಯಲ್ಲಿ ಕೋಳಿ ಸಾಕಾಣಿಕೆಯನ್ನು ಕೃಷಿ ಚಟುವಟಿಕೆ ಎಂದು ಒಳಗೊಂಡಿರುತ್ತದೆಂದು ತಿಳಿಸಿದ್ದಾರೆ. ಆದರೆ, ಇದರಲ್ಲಿ ಬಹಳಷ್ಟು ಗೊಂದಲವಿದೆ. ಮಾನ್ಯ ಸಚಿವರು ಕೃಷಿ ವಲಯಕ್ಕೆ ಸೇರಿಸಿದ್ದಾರೆಂದು ಹೇಳಿದ್ದಾರೆ. ಆದರೆ, ರೈತರು ಕೃಷಿ ಇಲಾಖೆಗೆ ಹೋಗಿ ಕೋಳಿ ಸಾಕಾಣಿಕೆಗೆ ಸಂಬಂಧಪಟ್ಟಂತೆ ಕೇಳಿದಾಗ, ಅಲ್ಲಿನ ಅಧಿಕಾರಿಗಳು ಇದು ಕೃಷಿ ವಲಯಕ್ಕೆ ಬರುವುದಿಲ್ಲ. ಹಾಗಾಗಿ, ರಿಯಾಯಿತಿ ಆಗಬಹುದು, incentives, ಆಗಬಹುದು, subsidies ಇದು ಯಾವುದನ್ನು ಕೊಡುವುದಕ್ಕೆ ಬರುವುದಿಲ್ಲವೆಂದು ಹೇಳುತ್ತಾರೆ. ಇದು industries ಗೆ ಬರುತ್ತದೆ ಎಂದು ಹೇಳುತ್ತಾರೆ. ರೈತರು industries ಗೆ ಹೋಗಿ ಕೇಳಿದಾಗ ಅಲ್ಲಿನ ಅಧಿಕಾರಿಗಳು ಇದು ನಮಗೆ ಬರುವುದಿಲ್ಲ. ಇದು ಕೃಷಿ ವಲಯಕ್ಕೆ ಬರುತ್ತದೆ ಎಂದು ಹೇಳುತ್ತಾರೆ. 2014 ರಿಂದ ಸರ್ಕಾರದ ಮುಂದೆ ಈ ಪ್ರಸ್ತಾವ ಇದೆ. ಎಲ್ಲಾ ಸರ್ಕಾರಗಳು ಇದ್ದಂತಹ ಸಂದರ್ಭದಲ್ಲಿಯೂ ರೈತರು ಬಹಳಷ್ಟು ಒತ್ತಡಗಳನ್ನು ಕೋಳಿ ಸಾಕಾಣಿಕೆ ಬಗ್ಗೆ ತರುತ್ತಿದ್ದರು. ಮಾನ್ಯ ಹೆಚ್.ಡಿ.ಕುಮಾರಸ್ವಾಮಿಯವರ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ರೈತರು ಸಾಕಷ್ಟು ಒತ್ತಾಯವನ್ನು ಮಾಡಿದ ಮೇಲೆ, ಅವತ್ತಿನ ಪಶುಸಂಗೋಪನೆ ಸಚಿವರ ಕೃಷಿ ಸಚಿವರ ಹಾಗೂ Speaker ಆಗಿದ್ದಂತಹ ಮಾನ್ಯ ರಮೇಶ್‌ಕುಮಾರ್‌ರವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಾಕಷ್ಟು ಸಭೆಗಳು ಆದವು. ಬೆಳಗಾವಿನಲ್ಲಿಯೂ ಸಹ ಸಾಕಷ್ಟು ಸಭೆಗಳನ್ನು ಮಾಡಿದ್ದರು. ಆಗ ಕೃಷಿ ವಲಯಕ್ಕೆ ಸೇರಿಸುವುದಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಒಂದು draft ಅನ್ನು ಸಹ ತಯಾರು ಮಾಡಿದ್ದರು. ಅವತ್ತಿನ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಾನ್ಯ ಮಂಜುನಾಥ್‌ನಾಯಕ್‌ರವರು ಭಾಗವಹಿಸಿದ್ದರು. ಆ draft ಅನ್ನು ಕ್ಯಾಬಿನೆಟ್‌ಗೆ ತಂದು, ಕ್ಯಾಬಿನೆಟ್‌ನಲ್ಲಿ ಕೃಷಿ ವಲಯಕ್ಕೆ ಸೇರಿಸಬೇಕೆಂದು ತೀರ್ಮಾನವಾಗಿತ್ತು. ನಂತರ ಸರ್ಕಾರ ಪತನವಾದ ಮೇಲೆ ಇದನ್ನು ಕೃಷಿ ವಲಯಕ್ಕೆ ಸೇರಿಸಬೇಕೆಂಬ ಪ್ರಸ್ತಾವನೆ ಅಲ್ಲಿಗೆ ನಿಂತು ಹೋಗಿದೆ. ಈಗ ಇರುವ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಆಗಿವೆ. ಆದರೂ ಸಹ, ಇದರ ಬಗ್ಗೆ ಗಮನ ಹರಿಸಿಲ್ಲ. ನಾನು ಈ ಬಗ್ಗೆ ಪ್ರಶ್ನೆಯನ್ನು ಕೇಳಿದ್ದೇನೆ. ಮಾನ್ಯ ಸಚಿವರು ಇದನ್ನು ಈಗಾಗಲೇ ಕೃಷಿ ಚಟುವಟಿಕೆ ಎಂದು ಪರಿಗಣಿಸುತ್ತಿದ್ದೆವೆಂದು ಹೇಳಿದ್ದಾರೆ.

ಶ್ರೀ ಪ್ರಭು ಬಿ.ಚವ್ವಾಣ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆಗಳಿಗೆ ಅಖತ ಮೂಲಕ ಉತ್ತರ ನೀಡಿದ್ದೇನೆ. ಇದರ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರ ಜೊತೆಗೆ ಮಾತನಾಡಿ ಮಾಡುವುದಕ್ಕೆ ಪ್ರಯತ್ನ ಪಡುತ್ತೇನೆ. 2021-22ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಜಾನುವಾರು ಅಭಿಯಾನ (ಎನ್‌ಎಲ್‌ಎಂ) ಯೋಜನೆಯಡಿಯಲ್ಲಿ “ಉದ್ಯಮಮಿತ್ರ” ನೂತನ ಯೋಜನೆಯನ್ನು ಘೋಷಣೆ ಮಾಡಿರುತ್ತದೆ. ಈ ಯೋಜನೆಯಡಿಯಲ್ಲಿ ಉದ್ಯಮಶೀಲತೆ ಸ್ಥಾಪನೆಗಾಗಿ ಯೋಜನೆಯ ವೆಚ್ಚಕ್ಕಾಗಿ 50% ಬಂಡವಾಳ ಸಹಾಯಧನವನ್ನು ಗರಿಷ್ಠ ರೂ.25 ಲಕ್ಷ ರೂಪಾಯಿಗಳವರೆಗೆ ಪಡೆಯಬಹುದಾಗಿದೆ. “ಉದ್ಯಮಮಿತ್ರ” ನೂತನ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ, ಅದನ್ನು implement ಮಾಡುತ್ತಿದ್ದೇವೆ. ಗ್ರಾಮೀಣ ಕೋಶ ಸಾಕಾಣಿಕೆಯ ಉದ್ಯಮಶೀಲತೆಯಿಂದ ಹ್ಯಾಚರಿ ಮತ್ತು ಕಾವು ವ್ಯವಸ್ಥೆ ಒಳಗೊಂಡಂತೆ 1000 ದೇಸಿ ಮಾತ್ಸ್ಯ ಮೊಟ್ಟೆ ಕೋಶ ಘಟಕ ಸ್ಥಾಪನೆಗಾಗಿ ಸಹಾಯಧನ ನೀಡುತ್ತಿದೆ. ಬೆಂಗಳೂರು ನಗರದ ಹೆಬ್ಬಾಳದಲ್ಲಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಇದ್ದು, ಇಲ್ಲಿ ವಿವಿಧ ಖಾಯಿಲೆಗಳ ಪತ್ತೆಗಾಗಿ ವಿಶ್ಲೇಷಣೆ ಕಾರ್ಯಗಳು ನಡೆಯುತ್ತಿವೆ. ಇತರ ಜೊತೆಗೆ ಮುಂದೆ ಏನೇನೂ ಮಾಡಬೇಕೆಂದು ಕೇಂದ್ರ ಸರ್ಕಾರದ ಜೊತೆಗೆ ಚರ್ಚೆ ಮಾಡಿ ಮಾಡುವುದಕ್ಕೆ ಪ್ರಯತ್ನ ಪಡುತ್ತೇನೆ.

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಕೋಶ ಸಾಕಾಣಿಕೆಯನ್ನು ಕೃಷಿ ಕ್ಷೇತ್ರಕ್ಕೆ ಸೇರಿಸಬೇಕೆಂದು ಏಕೆ ಒತ್ತಾಯ ಮಾಡುತ್ತಿದ್ದಾರೆಂದರೆ, ಸಾಕಷ್ಟು ರೈತರು ಕೋಶ ಸಾಕಾಣಿಕೆ ಮೇಲೆ ಅವಲಂಬಿತರಾಗಿದ್ದಾರೆ. ಈಗ ಕೃಷಿ ಮಾಡುವಂತಹ ರೈತರಿಗೆ ಮತ್ತು ಕೃಷಿಗೆ ಯಾವ ಸಂದರ್ಭ ಬಂದಿದೆ ಎಂದು ತಮ್ಮಲ್ಲಿಗೂ ಗೊತ್ತಿದೆ. ಹಾಗಾಗಿ, ರೈತರು ಕೋಶ ಸಾಕಾಣಿಕೆ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಸು ಸಾಕಾಣಿಕೆ ಮತ್ತು ಹಂದಿ ಸಾಕಾಣಿಕೆ ಮಾಡುವಂತಹ ಉಪ ಕಸುಬುಗಳನ್ನು ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಕೋಳಿ ಸಾಕಾಣಿಕೆಗೆ growth rate ಏನಿದೆ ಎಂದರೆ, 6% to 8% ಗೆ ಹೋಗುತ್ತಿದೆ. ಇದು ಮುಂದಿನ ದಿವಸಗಳಲ್ಲಿ 10%ಗೆ ಹೋಗುತ್ತದೆ ಎನ್ನುವಂತಹ ಒಂದು ವರದಿ ಇದೆ. ಈಗಾಗಲೇ ICMR (Indian Council of Medical Research) ನವರು ಒಬ್ಬರಿಗೆ 10.5 ಕೆಜಿ consumption ಆಗಬೇಕೆಂದು recommend ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಬರೀ 4.5 ಕೆಜಿ poultry meat ಅನ್ನು ತೆಗೆದುಕೊಳ್ಳುತ್ತಿದ್ದೆವೆ. ಇವತ್ತು GDP growth ಗೆ poultry ಯಿಂದ ಸುಮಾರು 1% ಹೋಗುತ್ತಿದೆ.

(ಮುಂದು..)

(366) 16-03-2022 (10.50) ಎಂ.ವಿ-ಕೆಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಂ.ಎಲ್.ಅನಿಲ್ ಕುಮಾರ್ (ಮುಂದು):-

ಆದರೆ, ಬೇರೆ ಬೇರೆ ಸರ್ಕಾರಗಳು ಏನಿವೆ, ಅಂದರೆ ಅಕ್ಕಪಕ್ಕದ ರಾಜ್ಯ ಸರ್ಕಾರಗಳು ಇದಕ್ಕೆ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದ್ದಾರೆ. ಅದು ಗುಜರಾತ್, ಒಡಿಶಾ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಈ ರಾಜ್ಯಗಳಲ್ಲಿ ಇದನ್ನು ಕೃಷಿ ಎಂದು ಪರಿಗಣಿಸಿ, ಅವರು ಪಡೆಯುವಂತಹ ಸಾಲ ಮತ್ತು ವಿದ್ಯುಚ್ಛಕ್ತಿಗೆ ಸಜ್ಜಿಡಿ ನೀಡುತ್ತಾರೆ. ಈಗ ಯಾವ ಜಮೀನನ್ನು ಕೋಳಿ ಸಾಕಾಣಿಕೆಯ ಉದ್ದೇಶಕ್ಕೆ ಇಟ್ಟುಕೊಂಡಿರುತ್ತಾರೆ, ಅದನ್ನು ನೋಂದಣಿ ಮಾಡುವಂತಹ ಸಂದರ್ಭದಲ್ಲಿ ಜಮೀನಿನ ಸ್ಟ್ಯಾಂಪ್‌ಡ್ಯೂಟಿ ಉಚಿತವೆಂದು ಮಾಡಿದ್ದಾರೆ. ಈ ರಾಜ್ಯಗಳು ಕೋಳಿ ಸಾಕಾಣಿಕೆಗೆ ಬಹಳಷ್ಟು ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಇವತ್ತು ನಮ್ಮ ರಾಜ್ಯದಲ್ಲಿ ಕೋಳಿ ಸಾಕಾಣಿಕೆಗೆ ಸಂಬಂಧಪಟ್ಟಂತೆ ಯಾವುದೇ ಬ್ಯಾಂಕುಗಳಿಗೆ ಹೋದರೂ ಸಹ ಅಲ್ಲ ಕೋಳಿ ಸಾಕಾಣಿಕೆದಾರರಿಗೆ ಸಾಲ ಸೌಲಭ್ಯ ದೊರೆಯುವುದಿಲ್ಲ. ರೈತರು ವಿಶೇಷವಾಗಿ ಕಮರ್ಷಿಯಲ್ ಬ್ಯಾಂಕ್‌ಗೆ ಹೋಗಿ ಕೋಳಿ ಸಾಕಾಣಿಕೆಗೆ ಸಾಲ ಬೇಕೆಂದರೆ, ಅವರು ತಮ್ಮ ಜಮೀನನ್ನು ನೀಡುವುದರ ಜೊತೆಗೆ collateral security ಎಂದು ತಮ್ಮ urban site ಗಳನ್ನು ಸಹ ನೀಡಬೇಕಾಗುತ್ತದೆ. ಇವತ್ತಿನ ದಿವಸ ರೈತರು collateral security ಗೆ ತಮ್ಮ urban site ಗಳನ್ನು ನೀಡಿ, ಕೋಳಿ ಸಾಕಾಣಿಕೆ ಮಾಡುವಂತಹ ಸ್ಥಿತಿಗೆ ಬಂದಿಲ್ಲ. ವಿಶೇಷವಾಗಿ ಮಾನ್ಯ ಸಚಿವರು ಇದರ ಕಡೆಗೆ ಗಮನ ಹರಿಸಬೇಕು. ಸಹಕಾರ ಸಂಘಗಳಲ್ಲಿ ಕೋಳಿ ಸಾಕಾಣಿಕೆಗೆ ಏನಾದರೂ ಕೂಡ ಸಾಲ ಕೊಡುವಂಥದ್ದಕ್ಕೆ ಅವಕಾಶ ಮಾಡಿಕೊಟ್ಟರೆ, ರೈತರು ಯಾವ ಕೃಷಿ ಜಮೀನಿನಲ್ಲಿ ಇದನ್ನು ಮಾಡಬೇಕೆಂದು ಇರುತ್ತಾರೆ, ಆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜಮೀನುಗಳ ದಾಖಲೆಗಳನ್ನು ಸಹಕಾರ ಸಂಘಗಳಿಗೆ ನೀಡುತ್ತಾರೆ. ಸಹಕಾರ ಸಂಘಗಳಲ್ಲಿ ಈ ರೀತಿ collateral security ಯ ಅಗತ್ಯವಿರುವುದಿಲ್ಲ. ಈ ರೀತಿಯ ಉದ್ದೇಶಗಳಿಗೆ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ನೀಡುತ್ತಿಲ್ಲ. ಇವತ್ತು ಬಡ್ಡಿ ದರವನ್ನು ಸಹ ಕಡಿಮೆ ಮಾಡಬೇಕಾಗುತ್ತದೆ. ಈ ಎಲ್ಲಾ ಪ್ರಸ್ತಾವನೆಗಳು ಸಹ ನಾನು ಹೇಳುತ್ತಿರುವಂತಹ ಈ ಡ್ರಾಫ್ಟ್‌ನಲ್ಲವೆ. ನನ್ನ ಬಳಿ ಇರುವುದು ಕರ್ನಾಟಕ ಸರ್ಕಾರದ ಡ್ರಾಫ್ಟ್. ಇದನ್ನು ಬೇಕಾದರೆ ಮಾನ್ಯ ಸಚಿವರಿಗೆ ಒದಗಿಸುತ್ತೇನೆ. ಹಿಂದೆ ಮಾನ್ಯ ನಾಡಗೌಡರು, ಪಶುಪಾಲನಾ ಸಚಿವರು, ಮಾನ್ಯ ಶಿವಶಂಕರ ರೆಡ್ಡಿ, ಕೃಷಿ ಸಚಿವರು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಂಜುನಾಥ್ ನಾಯಕರವರು ಇದ್ದಂತಹ ಸಂದರ್ಭದಲ್ಲಿ ತಯಾರು ಮಾಡಿದಂತಹ ಡ್ರಾಫ್ಟ್ ಇದು. ಇದನ್ನು ತಮಗೂ ಸಹ ಒದಗಿಸುತ್ತೇನೆ. ಈ ಸರ್ಕಾರ ಬಂದು ಮೂರು ವರ್ಷವಾಗಿದೆ, ಇನ್ನೂ ಸಹ ಈ ಡ್ರಾಫ್ಟ್ ಮಾನ್ಯ ಸಚಿವರ ಗಮನಕ್ಕೆ ಬಂದಿಲ್ಲ.

ಸಭಾಪತಿಯವರು:- ಮಾನ್ಯ ಸಚಿವರೆ, ಮಾನ್ಯ ಸದಸ್ಯರು ಕೋಳಿ ಸಾಕಾಣಿಕೆಯನ್ನು ಕೃಷಿಯೆಂದು ಪರಿಗಣಿಸಿ ಎಂದು ಕೇಳುತ್ತಿದ್ದಾರೆ.

ಶ್ರೀ ಪ್ರಭು ಬಿ. ಚವ್ವಾಣ್:- ಮಾನ್ಯ ಸಭಾಪತಿಯವರೇ, ನಾನು ಈಗಾಗಲೇ ತಿಳಿಸಿದ್ದೇನೆ. ಈ ವಿಷಯವನ್ನು ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ. ಅದೇ ರೀತಿ ಮಾನ್ಯ ಎಂ.ಎಲ್.ಅನಿಲ್ ಕುಮಾರ್‌ರವರು ಒಂದು ಒಳ್ಳೆಯ ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದಾರೆ. ಅದರ ಬಗ್ಗೆಯೂ ಸಹ ಚರ್ಚೆ ಮಾಡುವಂತಹ ಸಂದರ್ಭದಲ್ಲಿ ಮಾನ್ಯ ಸದಸ್ಯರನ್ನು ಸಹ ಕರೆಯುತ್ತೇನೆ. ಅವರು ನೀಡುವಂತಹ ಸಲಹೆ-ಸೂಚನೆಗಳನ್ನು ನೋಡಿಕೊಂಡು ಮುಂದಿನ ತೀರ್ಮಾನ ಮಾಡೋಣ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 1969

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಮುನಿರಾಜು ಗೌಡ ಪಿ.ಎಂ.:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಆದರೆ, ನನ್ನ ಉಪಪ್ರಶ್ನೆ ಏನೆಂದರೆ, ಈಗ ಒಟ್ಟು 15 ಆಂಬ್ಯುಲೆನ್ಸ್‌ಗಳನ್ನು ಜಿಲ್ಲೆಗಳಲ್ಲಿ ಉಪಯೋಗಿಸುವುದಕ್ಕೆ ನೀಡುತ್ತೇವೆ, ಮುಂದಿನ ದಿನಗಳಲ್ಲಿ 275 ಸುಸಜ್ಜಿತ ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಖರೀದಿಸುವ ಪ್ರಕ್ರಿಯೆ ಜಾರಿಯಲ್ಲದೆ ಎಂದು ಮಾನ್ಯ ಸಚಿವರು ಉತ್ತರವನ್ನು ನೀಡಿದ್ದಾರೆ. ನನ್ನ ಪ್ರಶ್ನೆ ಏನೆಂದರೆ, ಮುಂದಿನ ದಿನಗಳಲ್ಲಿ ಏನು 275 ವಾಹನಗಳನ್ನು ಖರೀದಿ ಮಾಡುವುದಕ್ಕೆ ಹೊರಟಿದ್ದಾರೆ, ಆ 275 ವಾಹನಗಳಲ್ಲಿ ಕನಿಷ್ಠಪಕ್ಷ ಒಬ್ಬರು ಡಾಕ್ಟರು, ಸಹಾಯಕ, ಡ್ರೈವರ್ ಮತ್ತು ಕ್ಲೀನರ್ ಇರಬೇಕಾಗುತ್ತದೆ. ಇವರುಗಳನ್ನು ಸರ್ಕಾರದ ವತಿಯಿಂದಲೇ ನೇಮಕಾತಿ ಮಾಡಿಕೊಳ್ಳುತ್ತಾರೋ ಅಥವಾ ಖಾಸಗಿಯವರಿಂದ ತೆಗೆದುಕೊಳ್ಳುತ್ತಾರೋ? ಅವರನ್ನು ಖಾಸಗಿಯವರಿಂದ ತೆಗೆದುಕೊಳ್ಳುವುದಾದರೆ, ಅವರಿಗೆ ತರಬೇತಿ ಕೊಡುವಂತಹ ವ್ಯವಸ್ಥೆ ಮಾಡುತ್ತಾರೆಯೆ ಎಂದು ಮಾನ್ಯ ಸಚಿವರಲ್ಲಿ ಕೇಳುವುದಕ್ಕೆ ಬಯಸುತ್ತೇನೆ.

ಶ್ರೀ ಪ್ರಭು ಬಿ. ಚವ್ವಾಣ:- ಮಾನ್ಯ ಸಭಾಪತಿಯವರೇ, ಮಾನ್ಯ ಪಿ.ಎಂ.ಮುನಿರಾಜು ಗೌಡರವರು ಆಂಬ್ಯುಲೆನ್ಸ್‌ಗಳ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ನಾನು ಅದಕ್ಕೆ ಉತ್ತರವನ್ನು ಸಹ ಒದಗಿಸಿದ್ದೇನೆ. ಕರ್ನಾಟಕದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದು ನಾನು ಪಶುಸಂಗೋಪನೆ ಮಂತ್ರಿಯಾದ ಮೇಲೆ 18 ಜಿಲ್ಲೆಗಳಿಗೆ ಒಟ್ಟು 1962 ಆಂಬ್ಯುಲೆನ್ಸ್‌ಗಳನ್ನು ಒದಗಿಸಲಾಗಿದೆ. ಈ ರೀತಿ ಒದಗಿಸಿದಂತಹ ಆಂಬ್ಯುಲೆನ್ಸ್ ಸೇವೆ ಯಶಸ್ವಿಯಾಯಿತು. ಆ ನಂತರ ಕೇಂದ್ರದ ಮಂತ್ರಿಗಳಾದ ಮಾನ್ಯ ಗಿರೀಶ್ ಸಿಂಗ್‌ರವರು ನನ್ನನ್ನು ತಮ್ಮ ಬಳಿಗೆ ಕರೆಯಿಸಿಕೊಂಡರು.

ಸಭಾಪತಿಯವರು:- ಮಾನ್ಯ ಸಚಿವರೇ, ಅದೆಲ್ಲಾ ಬೇಡ. ಈಗ ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಗೆ ಉತ್ತರ ಹೇಳಿ ಸಾಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಪ್ರಭು ಬಿ. ಚವ್ವಾಣ್:- ಮಾನ್ಯ ಸಭಾಪತಿಯವರೇ, ಈ ರೀತಿ 15 ಆಂಬ್ಯುಲೆನ್ಸ್‌ಗಳ ಸೇವೆ ಚೆನ್ನಾಗಿ ಯಶಸ್ವಿಯಾಗಿದ್ದರಿಂದ, ಮಾನ್ಯ ಗಿರಿರಾಜ್ ಸಿಂಗ್‌ರವರು ನನ್ನನ್ನು ಫೋನ್ ಮಾಡಿ ಕರೆಯಿಸಿ, ನೀವು ಕರ್ನಾಟಕ ರಾಜ್ಯದಲ್ಲಿ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ಈ ರೀತಿಯ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ದೇಶವ್ಯಾಪಿ ಮಾಡಬೇಕೆಂದು ಅಭಿಪ್ರಾಯಪಟ್ಟರು. ಈಗ 275 ಆಂಬ್ಯುಲೆನ್ಸ್‌ಗಳು ಮಂಜೂರಾಗಿವೆ. ಇದೇ ತಿಂಗಳು ಮಾನ್ಯ ಮುಖ್ಯಮಂತ್ರಿಗಳ ಕೈಯಿಂದ ಅವುಗಳನ್ನು ಲೋಕಾರ್ಪಣೆ ಮಾಡುತ್ತಿದ್ದೇವೆ. ಅದರ ನಿರ್ವಹಣೆಯ ಬಗ್ಗೆ ಮಾನ್ಯ ಸದಸ್ಯರು ಕೇಳಿದ್ದಾರೆ. ಈಗ ಅದರಲ್ಲಿ ಡಾಕ್ಟರ್, ಸಹಾಯಕ ಮತ್ತು ಕ್ಲಿನಿಕ್ ಇರುತ್ತಾರೆ. ನಾವು ಅದನ್ನು ಎಲ್ಲಾ ರೀತಿಯಲ್ಲಿ ಸುಸಜ್ಜಿತವಾಗಿ ಮಾಡುತ್ತಿದ್ದೇವೆ. ಆಮೆಲೆ ಬೇರೆಯವರಿಗೆ contract ಕೊಡುತ್ತಿದ್ದೇವೆ. ಇದನ್ನು ಶೀಘ್ರದಲ್ಲೇ ಮಾಡುತ್ತೇವೆ. ಈ ಯೋಜನೆಯನ್ನು ಯೂರೂ ಮಾಡಿರಲಿಲ್ಲ. ಇದನ್ನು ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರದವರೇ ಮಾಡುತ್ತಿದ್ದೇವೆ. ಇದು ಒಂದು ಇತಿಹಾಸವಾಗಿದೆ.

ಸಭಾಪತಿಯವರು:- ಆ ಆಂಬ್ಯುಲೆನ್ಸ್‌ಗಳ ಮೇಲೆ ತಮ್ಮ ಭಾವಚಿತ್ರಗಳನ್ನು ಹಾಕಿಸಿ.

ಶ್ರೀ ಪ್ರಭು ಬಿ. ಚವ್ವಾಣ್:- ಮಾನ್ಯ ಸಭಾಪತಿಯವರೇ, ಹೌದು ಆ ಆಂಬ್ಯುಲೆನ್ಸ್‌ಗಳ ನಮ್ಮ ಭಾವಚಿತ್ರಗಳನ್ನು ಹಾಕಿಸಲೇಬೇಕು. ಏಕೆಂದರೆ, ಅದಕ್ಕೆ ಶಿಷ್ಟಾಚಾರವಿದೆ. ಇದನ್ನು ಒಂದು ಒಳ್ಳೆಯ ರೀತಿಯಲ್ಲಿ ಮಾಡುತ್ತೇವೆ.

ಶ್ರೀ ಮುನಿರಾಜು ಗೌಡ ಪಿ.ಎಂ.:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಲ್ಲಿ ಒಂದು ಮನವಿ ಏನೆಂದರೆ, ಹಳ್ಳಿಗಳಲ್ಲಿ 2 ರಿಂದ 10 ಸುಮಾರು 20 ದನಕರುಗಳು ಇದ್ದಾಗ ಅವುಗಳನ್ನು ನೋಡುವಂತಹ ಕೆಲಸವನ್ನು ಗೋಪಾಲಕರು ಮಾಡುತ್ತಿದ್ದರು. ಇದು ಕುಲಕಸುಬಾಗಿ ಸಹ ಇತ್ತು. ಇಂತಹ ಗೋಪಾಲಕರಿಗೆ ಸರ್ಕಾರದ ವತಿಯಿಂದ ಏನಾದರೂ ಗೌರವಧನ ಕೊಡುವಂತಹ ದೊಡ್ಡ ಮನಸ್ಸನ್ನು ಮಾಡಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ಕೇಳಿಕೊಳ್ಳುತ್ತೇನೆ.

ಶ್ರೀ ಪ್ರಭು ಬಿ. ಚವ್ವಾಣ್:- ಮಾನ್ಯ ಸಭಾಪತಿಯವರೇ, ಇದಕ್ಕೆ ಸಂಬಂಧಪಟ್ಟಂತೆ ನಮಗೆ ಸಲಹೆ ಮತ್ತು ಸೂಚನೆಗಳು ಬಂದಿವೆ. ಇದರ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಈಗ ಯಾರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಂಬ್ಯುಲೆನ್ಸ್‌ಗೆ ಕರೆ ಮಾಡುತ್ತಾರೋ, ಅಂತಹವರ ಮನೆ ಬಾಗಿಲಿಗೆ ಆಂಬ್ಯುಲೆನ್ಸ್ ತ್ವರಿತವಾಗಿ ಹೋಗುತ್ತದೆ.

ಶ್ರೀ ಮುನಿರಾಜು ಗೌಡ ಪಿ.ಎಂ.:- ಮಾನ್ಯ ಸಭಾಪತಿಯವರೇ, ಆ ಆಂಬ್ಯುಲೆನ್ಸ್‌ಗಳು ಕೇವಲ ಬೆಳಗ್ಗೆಯಿಂದ ಸಂಜೆಯವರೆಗೆ ಅಷ್ಟೇ ಅಲ್ಲದೆ, ಅವುಗಳು 24x7 ಸೇವೆಯಲ್ಲಿ ಇರುವಂತೆ ವ್ಯವಸ್ಥೆ ಮಾಡಿಸಲಿ.

ಶ್ರೀ ಪ್ರಭು ಬಿ. ಚವ್ವಾಣ:- ಮಾನ್ಯ ಸಭಾಪತಿಯವರೇ, ಈಗಾಗಲೇ ಆಂಬ್ಯುಲೆನ್ಸ್ ಸೇವೆ 24x7 ಇದೆ. ಆದರೆ, ಅದು ಮಾನ್ಯ ಸದಸ್ಯರಿಗೆ ಗೊತ್ತಿಲ್ಲವೆನಿಸುತ್ತದೆ.

ಪ್ರಶ್ನೆ ಸಂಖ್ಯೆ: 2007

(ಮಾನ್ಯ ಸದಸ್ಯರಾದ ಶಶೀಲ್ ಜಿ. ನಮೋಶಿಯವರು ಸದನದಲ್ಲಿ ಗೈರು ಹಾಜರಿದ್ದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 1981

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ರಾಜೇಂದ್ರ ರಾಜಣ್ಣ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲ ನಡೆಯುತ್ತಿರುವಂತಹ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಭಾಗ ಬಯಲುಸೀಮೆಗೆ ಸೇರುವಂಥದ್ದು. ಕಲ್ಯಾಣದುರ್ಗದಿಂದ ತುಮಕೂರು ಜಿಲ್ಲೆಯವರೆಗೆ ಈ ರೈಲ್ವೆ ಪ್ರಾಜೆಕ್ಟ್‌ನ ಕೆಲಸ ನಡೆಯುತ್ತಿದೆ. ಇದು ಸುಮಾರು 206 ಕಿಲೋಮೀಟರ್ ಉದ್ದದ ಮಾರ್ಗವಿದ್ದು, ನಮ್ಮ ರಾಜ್ಯದಲ್ಲಿ ಕನಿಷ್ಠ 113 ಕಿಲೋಮೀಟರ್ ಇದೆ. ಆಂಧ್ರಪ್ರದೇಶದಲ್ಲಿ 94 ಕಿಲೋಮೀಟರ್ ಇದೆ. ಇದು ಒಟ್ಟು 207 ಕಿಲೋಮೀಟರ್ ಇದೆ. ಈ ಕಾಮಗಾರಿಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆ ಮತ್ತು ಪರಿಹಾರ ನೀಡಿಕೆ ಬಹಳಷ್ಟು ತಡವಾಗಿ ಮಂದಗತಿಯಲ್ಲ ನಡೆಯುತ್ತಿದೆ.

ಶ್ರೀ ವಿ.ಸೋಮಣ್ಣ:- ಮಾನ್ಯ ಸಭಾಪತಿಯವರೇ, ತುಮಕೂರು-ರಾಯದುರ್ಗ ರೈಲ್ವೆ ಯೋಜನೆ 2007-08ನೇ ಸಾಲಿನಲ್ಲಿ ಪ್ರಾರಂಭವಾಗಿದೆ. ಶೇಕಡಾ 50:50ರ ಅನುಪಾತದಲ್ಲಿ ಈ ಯೋಜನೆಯ ಕೆಲಸವನ್ನು ಪ್ರಾರಂಭ ಮಾಡಿದ್ದೇವೆ. ಸುಮಾರು 207 ಕಿಲೋಮೀಟರ್‌ನಲ್ಲಿ 113 ಕಿಲೋಮೀಟರ್ ನಮ್ಮ ರಾಜ್ಯಕ್ಕೆ ಸಂಬಂಧಪಟ್ಟಿದೆ. ಉಳಿದ 94 ಕಿಲೋಮೀಟರ್ ಆಂಧ್ರಪ್ರದೇಶಕ್ಕೆ ಸೇರಿದೆ. ಇದರ ಒಟ್ಟು ಅಂದಾಜು ವೆಚ್ಚ 1027.89 ಕೋಟಿ ರೂಪಾಯಿಗಳಾಗಿದ್ದು, ನಾವು ಈಗಾಗಲೇ ಭೂಸ್ವಾಧೀನಕ್ಕೆ 162.75 ಕೋಟಿ ರೂಪಾಯಿಗಳನ್ನು ನೀಡಿದ್ದೇವೆ. ಸುಮಾರು 992 ಎಕರೆ ಭೂಸ್ವಾಧೀನವಾಗಿದೆ, ಇನ್ನೂ ಸುಮಾರು 400 ಎಕರೆಗೂ ಹೆಚ್ಚು ಜಮೀನು ಭೂಸ್ವಾಧೀನವಾಗಬೇಕಾಗಿದೆ.

ಈಗ ರಾಯದುರ್ಗ-ಕದಿರಿದೇವರಪಲ್ಲಯಲ್ಲ 63.17 ಕಿಲೋಮೀಟರ್. ಕದಿರಿದೇವರಪಲ್ಲ-ದೊಡ್ಡಹಳ್ಳಿಯಲ್ಲ 22.00 ಕಿಲೋಮೀಟರ್. ದೊಡ್ಡಹಳ್ಳಿ-ಕೊಟ್ಟಾಲಂ 25.00 ಕಿಲೋಮೀಟರ್. ಊರುಕೆರೆ-ತುಮಕೂರು 11.00 ಕಿಲೋಮೀಟರ್. ಕೊಟ್ಟಾಲಂ-ಮಡಕಸಿರಾ 12.00 ಕಿಲೋಮೀಟರ್. ಕೊರಟಗೆರೆ-ಊರುಕೆರೆ 18.00 ಕಿಲೋಮೀಟರ್. ಮಡಕಸಿರಾ-ಕೊರಟಗೆರೆ 55.00 ಕಿಲೋಮೀಟರ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇದೆ. ಈಗಾಗಲೇ ಕೆಲವು ಕಡೆಗಳಲ್ಲಿ 2016-17ರಿಂದ ರೈಲು ಸಂಚಾರ ಪ್ರಾರಂಭವಾಗಿದೆ. ಇದು ಉಳಿದಿರುವಂತಹ ಕದಿರಿದೇವರಪಲ್ಲ-ದೊಡ್ಡಹಳ್ಳಿಯ 22.00 ಕಿಲೋಮೀಟರ್ ಅನ್ನು 2022-23ನೇ ಸಾಲಿನಲ್ಲಿ ಮುಕ್ತಾಯ ಮಾಡುತ್ತೇವೆ. ದೊಡ್ಡಹಳ್ಳಿ-ಕೊಟ್ಟಾಲಂ 25.00 ಕಿಲೋಮೀಟರ್ ಅನ್ನು 2024-25ನೇ ಸಾಲಿನಲ್ಲಿ ಮುಕ್ತಾಯ ಮಾಡುತ್ತೇವೆ. ಊರುಕೆರೆ-ತುಮಕೂರು 11.00 ಕಿಲೋಮೀಟರ್ ಅನ್ನು 2023-24ನೇ ಸಾಲಿನಲ್ಲಿ ಮುಕ್ತಾಯ ಮಾಡುತ್ತೇವೆ. ಕೊಟ್ಟಾಲಂ-ಮಡಕಸಿರಾ 12.00 ಕಿಲೋಮೀಟರ್ ಕಾಮಗಾರಿಯನ್ನು 2024-25ನೇ ಸಾಲಿನಲ್ಲಿ ಮುಕ್ತಾಯ ಮಾಡುತ್ತೇವೆ. ಕೊರಟಗೆರೆ-ಊರುಕೆರೆ 18.00 ಕಿಲೋಮೀಟರ್ ಅನ್ನು 2024-25ನೇ ಸಾಲಿನಲ್ಲಿ ಮುಕ್ತಾಯ ಮಾಡುತ್ತೇವೆ. ಹಾಗೆಯೇ ಮಡಕಸಿರಾ-ಕೊರಟಗೆರೆ 55.00 ಕಿಲೋಮೀಟರ್ ಅನ್ನು 2025-26ನೇ ಸಾಲಿನಲ್ಲಿ ಮುಕ್ತಾಯ ಮಾಡುತ್ತೇವೆ. ಹೀಗೆ ಈ ಯೋಜನೆಯನ್ನು ವಿವಿಧ ಹಂತದಲ್ಲಿ ಚೆಕ್ ಪಾಯಿಂಟ್ ಮಾಡಿಕೊಂಡು ಕೆಲಸವನ್ನು ಪ್ರಾರಂಭ ಮಾಡಿದ್ದೇವೆ. ಕಾಮಗಾರಿ ಸ್ಥಗಿತವಾಗಿತ್ತು. ಈಗ ಅದಕ್ಕೆ ಚಾಲನೆ ಸಿಕ್ಕಿದೆ. ಭೂಸ್ವಾಧೀನ ಪ್ರಕ್ರಿಯೆ ಶೇಕಡಾ 50:50ರ ಅನುಪಾತದಲ್ಲಿ ನಡೆಯುತ್ತಿದ್ದು, ಕೆಲವು ಕಡೆಗಳಲ್ಲಿ ಜಮೀನುಗಳನ್ನು ಬಿಟ್ಟುಕೊಡುವುದಕ್ಕೆ ತಕರಾರು ಇತ್ತು. ಇದೆಲ್ಲವನ್ನು ಸಹ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಒಂದು ಹಂತಕ್ಕೆ ತಂದಿದ್ದೇವೆ. ಈ ಯೋಜನೆಯ ಬಗ್ಗೆ ಏನು ಮಾಹಿತಿಯನ್ನು ನೀಡಿದ್ದೇವೆ, ಆ ಮಾಹಿತಿ ಪ್ರಕಾರ ದಿನಾಂಕವನ್ನು ನಿಗದಿಪಡಿಸಿದ್ದೇವೆ. ಅಷ್ಟರೊಳಗೆ ಈ ಯೋಜನೆಯನ್ನು ಮುಗಿಸುವಂಥದ್ದಕ್ಕೆ ಸರ್ಕಾರ ಪೂರ್ಣ ಕ್ರಮ ಕೈಗೊಳ್ಳುತ್ತದೆ.

ಶ್ರೀ ರಾಜೇಂದ್ರ ರಾಜಣ್ಣ:- ಮಾನ್ಯ ಸಭಾಪತಿಯವರೇ, ಈಗ ರಾಯದುರ್ಗ-ಕದಿರಿದೇವರಪಲ್ಲಯಲ್ಲಿ ರೈಲು ಪ್ರಾರಂಭವಾಗಿರುವುದು ಆಂಧ್ರಪ್ರದೇಶದಲ್ಲಿ. ಅದು ನಮ್ಮ ರಾಜ್ಯಕ್ಕೆ ಬರುವುದಿಲ್ಲ. ಈಗ ಪಾವಗಡ ತಾಲ್ಲೂಕಿನಲ್ಲಿ ಕೆಲಸಗಳು ಪ್ರಾರಂಭವಾಗಿವೆ. ಈಗ ಮಧುಗಿರಿ ತಾಲ್ಲೂಕಿನಲ್ಲಿ ಕನಿಷ್ಠ ಇನ್ನು 250 ಎಕರೆಗಿಂತ ಹೆಚ್ಚು ಮತ್ತು ಕೊರಟಗೆರೆ ತಾಲ್ಲೂಕಿನಲ್ಲಿ 60 ಎಕರೆಗೂ ಹೆಚ್ಚು ಭೂಸ್ವಾಧೀನವಾಗಬೇಕು. ಅದೇ ರೀತಿ ತುಮಕೂರು ಜಿಲ್ಲೆಯಲ್ಲೂ ಸಹ ಹೆಚ್ಚು ಇದೆ.

(ಮುಂದು...)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(367) 16.03.2022 11.00 LL-KS

(ಸಭಾಪತಿಯವರ ಉಪಸ್ಥಿತಿ)

ಶ್ರೀ ವಿ. ಸೋಮಣ್ಣ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆಗೆ ಪ್ರತಿಯೊಂದು ಮಾಹಿತಿಯನ್ನು ಒದಗಿಸಿರುತ್ತೇವೆ.

ಶ್ರೀ ಆರ್. ರಾಜೇಂದ್ರ ರಾಜಣ್ಣ:- ಮಾನ್ಯ ಸಭಾಪತಿಯವರೇ, ಆದರೆ ನನಗೆ ಕೊಟ್ಟಿರುವ ಉತ್ತರದಲ್ಲಿ ಆ ಮಾಹಿತಿ ನೀಡಿರುವುದಿಲ್ಲ.

ಶ್ರೀ ವಿ. ಸೋಮಣ್ಣ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆಗೆ ಮಾಹಿತಿಯನ್ನು ಸವಿಸ್ತಾರವಾಗಿ ಕೊಟ್ಟಿರುತ್ತೇವೆ. ಒಂದು ವಿಚಾರಕ್ಕೆ ಅವರ ಗಮನಕ್ಕೆ ತರುವುದೇನೆಂದರೆ, ಸದರಿ ರೈಲು ಯೋಜನೆಗೆ ಇನ್ನು 408 ಎಕರೆ 16 ಗುಂಟೆ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಾಗಿರುತ್ತದೆ. ಅದನ್ನು ನಾವು ಹಂತ-ಹಂತವಾಗಿ ಸ್ವಾಧೀನಪಡಿಸಿಕೊಳ್ಳುತ್ತಿದ್ದೇವೆ. ಅದಲ್ಲದೇ, ಈ ಯೋಜನೆಗೆ ರಾಜ್ಯ ಸರ್ಕಾರದಿಂದ 239 ಕೋಟಿ ರೂಪಾಯಿ ಹಣವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಿರುತ್ತೇವೆ. ಈ ಯೋಜನೆ 2007-08ರಲ್ಲಿ ಪ್ರಾರಂಭವಾಗಿರುವುದರಿಂದ, ಯೋಜನಾ ವೆಚ್ಚವನ್ನು ಪರಿಷ್ಕೃತ ಮಾಡಿರುವುದರಿಂದ ಸ್ವಲ್ಪ ಜಾಸ್ತಿಯಾಗಿರುತ್ತದೆ. ಈ ಯೋಜನೆಯಲ್ಲಿ ನಾವು ಹಂತ-ಹಂತವಾಗಿ ಏನು ದಿನಾಂಕ ನಿಗದಿ ಮಾಡಿದ್ದೇವೆ, ಆ ದಿನಾಂಕದೊಳಗೆ ಈ ಯೋಜನೆ ಈಗಾಗಲೇ ನಮ್ಮ ರಾಜ್ಯದ ಯಾವ ಯಾವ ಗಡಿ ಭಾಗಗಳಿಗೆ ಬಂದಿರುತ್ತದೆ, ಅದನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ಏನು ಅಡೆ-ತಡೆಗಳು ಇವೆ, ಅದನ್ನು ನಿವಾರಿಸುವಂತಹ ಕೆಲಸವನ್ನು ಸರ್ಕಾರ ಮಾಡುತ್ತದೆ.

ಶ್ರೀ ಆರ್. ರಾಜೇಂದ್ರ ರಾಜಣ್ಣ:- ಮಾನ್ಯ ಸಭಾಪತಿಯವರೇ, ಅಲ್ಲಿ ರೈಲು ನಿಲ್ದಾಣಗಳನ್ನು ನಿರ್ಮಾಣ ಮಾಡಬೇಕು. ಇದರ ಜೊತೆಗೆ, ಸದರಿ ಯೋಜನೆಯಲ್ಲಿ ಏನು ಭೂಸ್ವಾಧೀನ ಆಗುತ್ತಿದೆ, ಆ ಭೂಸ್ವಾಧೀನ ಕೆಲಸಗಳನ್ನು ತ್ವರಿತವಾಗಿ ಪ್ರಾರಂಭ ಮಾಡಬೇಕೆಂದು ಕೋರುತ್ತೇನೆ.

ಶ್ರೀ ವಿ. ಸೋಮಣ್ಣ:- ಮಾನ್ಯ ಸಭಾಪತಿಯವರೇ, ತುಮಕೂರು, ಮಧುಗಿರಿ ಮತ್ತು ಪಾವಗಡ ಭಾಗಗಳಲ್ಲಿ ಏನು ರೈಲು ಯೋಜನೆ ಬರುತ್ತಿದೆ, ಅಲ್ಲಿನ ರೈತರು ಸಹ ಈ ಯೋಜನೆಗೆ ಸಹಕಾರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನೀಡಬೇಕು. ಏಕೆಂದರೆ, ನಾವು ಆ ಭಾಗದಲ್ಲಿ ಭೂಸ್ವಾಧೀನಕ್ಕೆ ಎಷ್ಟು ಪರಿಹಾರ ಹಣ ನೀಡಬೇಕು ಅದನ್ನು ಕೊಟ್ಟಿರುತ್ತೇವೆ. ಅದೆಲ್ಲವೂ ಸಹ ನೋಟಿಫಿಕೇಷನ್ ಆಗಿರುತ್ತದೆ. ಮಾನ್ಯ ಸದಸ್ಯರು ಕೂಡ ಯುವಕರಾಗಿದ್ದು, ಈ ಯೋಜನೆಗೆ ಸಂಬಂಧಪಟ್ಟ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸ್ವಲ್ಪ ಹೆಚ್ಚು ಓಡಾಡಿ ಸಹಕಾರ ನೀಡಬೇಕು. ನಾನು ಸಹ ನಮ್ಮ ಅಧಿಕಾರಿಗಳಿಗೆ ಅವರ ಜೊತೆ ಈ ಯೋಜನೆ ವಿಚಾರದಲ್ಲಿ ಸಂಪರ್ಕ ಬೆಳೆಸುವುದಕ್ಕೆ ಸೂಚನೆ ನೀಡುತ್ತೇನೆ ಹಾಗೂ ಆ ಅಧಿಕಾರಿಗಳು ತಮ್ಮನ್ನು ಸಹ ಕರೆದುಕೊಂಡು ಹೋಗಬೇಕೆಂದು ಸೂಚನೆ ಸಹ ನೀಡುತ್ತೇನೆ. ಅದರಂತೆ, ಅವರು ಆ ಭಾಗದಲ್ಲಿ ಹೆಚ್ಚು ಓಡಾಡಿ, ರೈತರ ಜೊತೆ ಚರ್ಚೆ ಮಾಡಿ ಇದಕ್ಕೆ ಸಹಕಾರ ನೀಡಬೇಕು. ಇದೆಲ್ಲವೂ ಸಹ ಯೋಜನೆಗಳಾಗಿದ್ದು, ಯೋಜನೆಗಳಾಗಿಯೇ ಉಳಿಯಬಾರದು. ಅವುಗಳು ಕಾರ್ಯರೂಪಕ್ಕೆ ಬರಬೇಕು. ಅದಕ್ಕೆ ಏನೇನು ಪ್ರಯತ್ನಗಳನ್ನು ಮಾಡಬೇಕು ಅದೆಲ್ಲವನ್ನೂ ಸಹ ನಾವು ಮಾಡೋಣ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 1905
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಎ. ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಕರ್ನಾಟಕ ಭೂ ಕಂದಾಯ 1964 ಕಾಯಿದೆ ಏನಿದೆ, ಅದರ ಸೆಕ್ಷನ್ 115 ರಡಿಯಲ್ಲಿ ಕಂದಾಯ ವ್ಯವಸ್ಥೆಯಲ್ಲಿ ಒಂದು ಮರು ಭೂಮಾಪನ ಮತ್ತು ನಗರದಲ್ಲರತಕ್ಕಂತಹ ಆಸ್ತಿಗಳ ಮರು ಭೂಮಾಪನವನ್ನು ಕೂಡ ಪ್ರತಿ 30 ವರ್ಷಗಳಿಗೊಮ್ಮೆ ಮಾಡಬೇಕೆಂದು ಇದೆ. ನಮ್ಮ ರಾಜ್ಯ ಏಕೀಕರಣವಾದ ನಂತರದಲ್ಲ, ಐದು ಭಾಗಗಳು ನಮ್ಮ ರಾಜ್ಯಕ್ಕೆ ಸೇರಿಕೊಂಡಿರುತ್ತವೆ. ಅದರಲ್ಲಿ ಕೊಡಗು ಪ್ರಾಂತ್ಯದಲ್ಲ Part-C State ಎಂದು ಏನು ಹೇಳುತ್ತೇವೆ ಅದು 1912 ರಲ್ಲಿ ರೀಸರ್ವೆ ಆಗಿರುತ್ತದೆ. 1917 ರಲ್ಲಿ ಹಳೇ ಮೈಸೂರು ಪ್ರಾಂತ್ಯದಲ್ಲ ಆಗಿರುತ್ತದೆ. ಅದೇ ರೀತಿ ಹೈದರಾಬಾದ್ ಪ್ರಾಂತ್ಯದಲ್ಲ 1916 ರಲ್ಲಿ ಆಗಿರುತ್ತದೆ. ಅದೇ ರೀತಿ ಮುಂಬೈ ಪ್ರಾಂತ್ಯದಲ್ಲ 1921 ರಲ್ಲಿ ಆಗಿರುತ್ತದೆ. ಅದೇ ರೀತಿ ಮದರಾಸು ಪ್ರಾಂತ್ಯದಲ್ಲ 1935ರಲ್ಲಿ ಆಗಿರುತ್ತದೆ. ತದನಂತರವಾಗಿ, ಸರ್ಕಾರ ಆಯ್ದು ಗ್ರಾಮಗಳಲ್ಲಿ ಮಾತ್ರ ಕೆಲವೊಂದು ಕಂದಾಯ ವ್ಯವಸ್ಥೆಯಲ್ಲಿ ರೀಸರ್ವೆ ಕೈಗೊಂಡಿರುತ್ತದೆ. 2017-18ರಲ್ಲಿ 05 ಜಿಲ್ಲೆಗಳಲ್ಲಿ ನಾವು ಡ್ರೋನ್ ಸರ್ವೆಯನ್ನು, ರಾಮನಗರ, ತುಮಕೂರು, ಹಾಸನ, ಬೆಳಗಾವಿ ಮತ್ತು ಉತ್ತರಕನ್ನಡ ಜಿಲ್ಲೆಯಲ್ಲಿ ಮಾಡುತ್ತೇವೆಂದು ಹೇಳಿರುತ್ತಾರೆ. ಆದರೆ, ಇದುವರೆವಿಗೂ ಡ್ರೋನ್ ಸರ್ವೆ ಆಗಿರುವಂಥದ್ದು, ರಾಮನಗರ, ತುಮಕೂರು ಮತ್ತು ಹಾಸನ ಜಿಲ್ಲೆಯಲ್ಲಿ ಆಗಿರುತ್ತದೆ. ಆದರೆ, ಬೆಳಗಾವಿ ಮತ್ತು ಉತ್ತರಕನ್ನಡ ಜಿಲ್ಲೆಯಲ್ಲಿ ಏತಕ್ಕೆ ಡ್ರೋನ್ ಸರ್ವೆ ಆಗಿರುವುದಿಲ್ಲವೆಂದು ಮಾನ್ಯ ಸಚಿವರು ತಿಳಿಸಬೇಕೆಂದು ಕೋರುತ್ತೇನೆ. ಈ ಪ್ರಶ್ನೆ ಕೇಳುವುದಕ್ಕೆ ಯಾವ ಕಾರಣ ಇರುತ್ತದೆಯೆಂದರೆ, ಇತ್ತೀಚೆಗೆ DECCAN HERALD ದಿನಪತ್ರಿಕೆಯಲ್ಲಿ ದಿನಾಂಕ: 26.02.2022ರಲ್ಲಿ “Drone survey to update land records in State. The survey work will be carried out at an estimated cost of Rs.287 Crore.” ಎಂದು ವರದಿಯಾಗಿರುತ್ತದೆ. ನಾನು ಮಾನ್ಯ ಸಚಿವರ ಗಮನಕ್ಕೆ ತರಬಯಸುವುದೇನೆಂದರೆ, ಕರ್ನಾಟಕ ಕಂದಾಯ ಕಾಯಿದೆ ಏನಿದೆ ಅದರ ಅಧ್ಯಾಯ-6 ಮತ್ತು 7ರಲ್ಲಿ ರೆವಿನ್ಯೂ ಮೋಜಣಿ ಮತ್ತು ಕಂದಾಯ ವ್ಯವಸ್ಥೆಯಲ್ಲಿ ಅಂದರೆ, ರೀಸರ್ವೆ ಮತ್ತು ರೀಸೆಟ್ಲಮೆಂಟ್ ಮಾಡಬೇಕಾದರೆ ಒಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸ್ವೀಮ್ ಅನ್ನು ಅನೌನ್ಸ್ ಮಾಡಬೇಕು. ಕೇವಲ ಡ್ರೋಣ್ ಮಾಡಿದರೆ ಏನೂ ಉಪಯೋಗ ಆಗುವುದಿಲ್ಲ.

ಸಭಾಪತಿಯವರು:- ಮಾನ್ಯ ತಿಪ್ಪೇಸ್ವಾಮಿಯವರೇ, ಏನು ಮಾಡಬೇಕೆಂದು ಹೇಳಿ.

ಶ್ರೀ ಕೆ.ಎ. ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ವ್ಯಕ್ತಿಗಳ ಆಸ್ತಿ ಬಗ್ಗೆ ಅದು ನಗರ ಇರಬಹುದು ಅಥವಾ ಕಂದಾಯ ವ್ಯವಸ್ಥೆಯಲ್ಲಿ ಆರ್.ಟಿ.ಸಿ.ಯಲ್ಲಿ ದಾಖಲಾಗಿರತಕ್ಕಂಥದ್ದು ಇರಬಹುದು ಅದಕ್ಕೆ ಒಂದು ಸ್ವೀಮ್ ಮಾಡಬೇಕು. ಅದಕ್ಕೆ ರೆವಿನ್ಯೂ ಸೆಟ್ಲೆಮೆಂಟ್ ಆಫೀಸರ್ ಅನ್ನು ಅಲ್ಲಿ ನೇಮಕ ಮಾಡಬೇಕು. ಆ ರೀತಿಯ ಸ್ವೀಮ್ ಅನ್ನು ಮಾಡಿ, ನಂತರವಾಗಿ ಡ್ರೋಣ್ ಸರ್ವೆ ಮುಖಾಂತರ ಏನು ಸರ್ವೆ ಮಾಡುತ್ತಾರೆ ಒಂದು ಸ್ವೀಮ್ ಅನ್ನು ಅನೌನ್ಸ್ ಮಾಡಿ, ಅದಕ್ಕೆ ತಕರಾರು ಕರೆಯಬೇಕು. ಆ ರೀತಿಯ ವ್ಯವಸ್ಥೆ ಏನಾದರೂ ಮಾಡಿದ್ದಾರೆಯೇ? ಕೇವಲ ಡ್ರೋಣ್ ಸರ್ವೆ ಮಾಡುವುದರಿಂದ ಏನು ಉಪಯೋಗವಾಗುವುದಿಲ್ಲ. ಇಲ್ಲಿ ಏನಾಗುತ್ತದೆಯೆಂದರೆ, ಈ ಕಂದಾಯ ಇಲಾಖೆಯಲ್ಲಿ ಇ-ಆಡಳಿತ ಎಂದು ಇದೆ. ಅಲ್ಲರತಕ್ಕಂತಹ ಕಾರ್ಯದರ್ಶಿಗಳು ತಮ್ಮದೇ ಆದ ರೀತಿಯಲ್ಲಿ ಒಂದೊಂದು ಡ್ರೋಣ್ ಸರ್ವೆ ಮಾಡಿಸುತ್ತಾರೆ. ಒಂದು ಬಾರಿ 'Survey of India' ದಿಂದ ಸರ್ವೆ ಮಾಡಿಸಿರುತ್ತಾರೆ. ಮತ್ತೊಂದು ಬಾರಿ ಇನ್ನೊಂದು ಸಂಸ್ಥೆಯಿಂದ ಸರ್ವೆ ಮಾಡಿಸಿರುತ್ತಾರೆ. ಆ ರೀತಿ ಆಗಬಾರದು. ಇಂತಹ ವಿಚಾರಗಳಲ್ಲಿ ಮಾನ್ಯ ಸಚಿವರು ಮುಖ್ಯಸ್ಥರಾಗಿದ್ದು, ಇದರಲ್ಲಿ ಅವರು ತೀರ್ಮಾನ ತೆಗೆದುಕೊಳ್ಳಬೇಕು. ಏಕೆಂದರೆ, ಇದೆಲ್ಲವೂ ಕ್ರೋಡೀಕೃತವಾಗಿರುವಂಥ್ದು. ಅದಕೋಸ್ಕರವಾಗಿ ತಾವು ಕಂದಾಯ ಇಲಾಖೆಯಲ್ಲಿ ಏನಾದರೂ ಮಾಹಿತಿಯನ್ನು ಅಪ್‌ಡೇಟ್ ಮಾಡಬೇಕಾದರೆ, ಅದಕ್ಕೆ ಒಂದು ಸ್ವೀಮ್ ಅನ್ನು ತಯಾರು ಮಾಡಿ, ಅದರಡಿಯಲ್ಲಿ ಡ್ರೋಣ್ ಸರ್ವೆ ಮಾಡಬೇಕೆಂದು ನಾನು ಸರ್ಕಾರಕ್ಕೆ ತಮ್ಮ ಮೂಲಕ ಕೋರುತ್ತೇನೆ.

ಶ್ರೀ ಆರ್. ಅಶೋಕ್:- ಮಾನ್ಯ ಸಭಾಪತಿಯವರೇ, ಮಾನ್ಯ ತಿಪ್ಪೇಸ್ವಾಮಿಯವರು ಸರ್ವೆ ಬಗ್ಗೆ ನಾವು ಏನು ದಾಖಲೆ ಕೊಟ್ಟಿದ್ದೇವೆ, ಅದರ ಬಗ್ಗೆ ಹೇಳಿದ್ದಾರೆ. ಬ್ರಿಟಿಷರ ಕಾಲದಲ್ಲೆಂದರೆ, 1917ನೇ ಇಸವಿಯಲ್ಲಿ ಇದು ಪ್ರಾರಂಭವಾಗಿರುತ್ತದೆ. ಇಲ್ಲಿಗೆ ಸುಮಾರು 100 ವರ್ಷಕ್ಕೆ ಮೇಲ್ಪಟ್ಟು ಸಮಯ ಆಗಿರುತ್ತದೆ. ಇದುವರೆವಿಗೂ ಸಹ ಯಾವುದೇ ಸರ್ಕಾರಗಳು ಸರ್ವೆ ಮಾಡುವುದಕ್ಕೆ ಪ್ರಯತ್ನ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿರುವುದಿಲ್ಲ. ಆದರೆ, ನಾವು ಈಗ ಅದನ್ನು ಕಾರ್ಯರೂಪಕ್ಕೆ ತರುವುದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ. ಅದರಂತೆ, ಈಗಾಗಲೇ ರಾಮನಗರ, ತುಮಕೂರು ಮತ್ತು ಬೆಂಗಳೂರು ನಗರದಲ್ಲೂ ಡ್ರೋಣ್ ಸರ್ವೆಯನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮಾಡುತ್ತಿದ್ದೇವೆ. ಅದಕ್ಕೆ ಈಗಾಗಲೇ 76 ಕೋಟಿ ರೂಪಾಯಿ ಹಣವನ್ನು ಕೊಟ್ಟಿರುತ್ತೇವೆ. ಉಳಿದಂತಹ ಜಿಲ್ಲೆಗಳಲ್ಲಿಯೂ ಸಹ ಇದೇ ಆಧಾರದ ಮೇರೆಗೆ ಡ್ರೋಣ್ ಸರ್ವೆಯನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಅಂದರೆ, ಕೇಂದ್ರ ಸರ್ಕಾರದ ರೂಲ್ಸ್ ಮತ್ತು ಗೈಡ್‌ಲೈನ್ಸ್ ಮೇರೆಗೆ ಸರ್ವೆ ಮಾಡಬೇಕೆಂದು ತೀರ್ಮಾನಿಸಲಾಗಿರುತ್ತದೆ. ಅದಕ್ಕಾಗಿ, ಈಗಾಗಲೇ 287 ಕೋಟಿ ರೂಪಾಯಿ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಇದು ಟೆಂಡರ್ ಮಾಡುವಂತಹ ಸ್ಥಿತಿಗೆ ಬಂದಿರುತ್ತದೆ. ಅದರಂತೆ, ಟೆಂಡರ್ ಮಾಡಿ, ಎಲ್ಲಾ ಜಿಲ್ಲೆಗಳಲ್ಲಿಯೂ ಸಹ ಡ್ರೋಣ್ ಸರ್ವೆ ಮಾಡಿ, ಪ್ರಸ್ತುತ ಇರುವಂತಹ ಕಾಗದ ಪತ್ರಗಳಲ್ಲಿರುವ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಯಲ್ಲಿ ಶಾಶ್ವತವಾಗಿ ಮಾಡುವ ಮುಖಾಂತರ ಅದನ್ನು ಸಂರಕ್ಷಣೆ ಮಾಡುತ್ತಿದ್ದೇವೆ. ಇದರ ಜೊತೆಗೆ, ಎಲ್ಲಾ ಸರ್ಕಾರಿ ಜಮೀನು ಮತ್ತು ಆಸ್ತಿಗಳು ಡ್ರೋಣ್ ಸರ್ವೆಯಲ್ಲಿ ಬರುತ್ತಿರುವುದರಿಂದ ಮತ್ತು ಇದನ್ನು ಸುಮಾರು ನೂರು ವರ್ಷದ ನಂತರ ಮಾಡುತ್ತಿರುವುದರಿಂದ ಇದನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮತ್ತು ಗೈಡ್‌ಲೈನ್ಸ್ ಅಡಿಯಲ್ಲಿ ನಾವು ಸರ್ವೆ ಕೆಲಸ ಮಾಡುತ್ತಿದ್ದೇವೆ. ಇದರ ಮುಖಾಂತರ ಇಷ್ಟು ವರ್ಷ ಬಾಕಿ ಇದ್ದಂತಹ ಒಂದು ವ್ಯವಸ್ಥೆಯನ್ನು ನಾವು ಜಾರಿಗೆ ತರುತ್ತಿದ್ದೇವೆ. ಅದಕ್ಕೆ ಅವರು ಸ್ವಾಗತ ಮಾಡಬೇಕು.

ಶ್ರೀ ಕೆ.ಎ. ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಇದು ಒಳ್ಳೆಯ ಕೆಲಸ. ಆದರೆ, ನಾನು ಏನು ಹೇಳುತ್ತೇನೆಂದರೆ, ಯಾವುದೇ ಯೋಜನೆಗೆ ಒಂದು ಸ್ಕೀಮ್ ಇರಬೇಕು ಮತ್ತು ರೂಲ್ಸ್ ಪ್ರಕಾರ ಹೋಗಬೇಕು. ಏಕೆಂದರೆ, ಈ ಹಿಂದೆ ನಾವು ಚೈನ್ ಸರ್ವೆ, ಟೀಬಲ್ ಸರ್ವೆ ಮತ್ತು ಟೋಟಲ್ ಸ್ಟೇಷನ್ ಸರ್ವೆ ಮಾಡುತ್ತಿದ್ದೆವು. ನಾವು ಏನು ಮಾಡಿದರೂ ಸಹ ಅದು ರೂಲ್ಸ್ ಪ್ರಕಾರ ಸ್ಕೀಮ್‌ನಲ್ಲಿ ಬರಬೇಕು. ಅದಕ್ಕೋಸ್ಕರ ಇದರಲ್ಲಿ ಒಂದು ಸ್ಕೀಮ್ ಅನೌನ್ಸ್ ಮಾಡಬೇಕು.

ಶ್ರೀ ಆರ್. ಅಶೋಕ್:- ಮಾನ್ಯ ಸಭಾಪತಿಯವರೇ, ಮಾನ್ಯ ತಿಪ್ಪೇಸ್ವಾಮಿಯವರು ಏನು ಸಲಹೆ ಕೊಟ್ಟಿದ್ದಾರೆ. ಅದನ್ನು ಕಾನೂನಿನ ಅಡಿಯಲ್ಲಿ ತರುವಂತಹ ವ್ಯವಸ್ಥೆಯನ್ನು ಮಾಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 1999

(ಈ ಹಂತದಲ್ಲಿ ಮಾನ್ಯ ಮರಿತಿಬ್ಬೇಗೌಡರವರು ಸದನದಲ್ಲಿ ಗೈರು ಹಾಜರಾಗಿದ್ದರು)

ಪ್ರಶ್ನೆ ಸಂಖ್ಯೆ: 1930

ಸಭಾಪತಿಯವರು:- ಮಾನ್ಯ ರವಿಕುಮಾರ್‌ರವರೇ, ತಮ್ಮ ಪ್ರಶ್ನೆಗೆ ಮಾನ್ಯ ಸಚಿವರು ಒಂದು ವಾರ ಕಾಲಾವಕಾಶ ಕೇಳಿದ್ದಾರೆ.

ಪ್ರಶ್ನೆ ಸಂಖ್ಯೆ: 2004

ಸಭಾಪತಿಯವರು:- ಮಾನ್ಯ ಗೋವಿಂದರಾಜುರವರೇ, ತಮ್ಮ ಪ್ರಶ್ನೆಗೆ ಮಾನ್ಯ ಸಚಿವರು 2 ವಾರ ಕಾಲಾವಕಾಶ ಕೇಳುತ್ತಾರೆ.

ಡಾ: ಕೆ. ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಇದು ಬಹಳ ಪ್ರಮುಖವಾದಂತಹ ಪ್ರಶ್ನೆಯಾಗಿದೆ. ಇಲ್ಲವಾದರೆ, ಈ ವಿಷಯವನ್ನು ತಾವು ಅರ್ಧ ಗಂಟೆ ಕಾಲಾವಧಿ ಚರ್ಚೆಗೆ ಅವಕಾಶ ನೀಡಿ.

ಸಭಾಪತಿಯವರು:- ತಮ್ಮ ಪ್ರಶ್ನೆಗೆ ಇನ್ನು ಉತ್ತರ ಬಂದಿಲ್ಲವೆಂದರೆ ನಾನು ಏನು ಮಾಡಬೇಕು?

ಡಾ: ಕೆ. ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ 3 ವರ್ಷದ ಮಾಹಿತಿ ನೀಡುವುದಕ್ಕೆ 2 ವಾರಗಳ ಕಾಲಾವಕಾಶ ಏತಕ್ಕೆ ಬೇಕು?

ಸಭಾಪತಿಯವರು:- ಮಾನ್ಯ ಸಚಿವರೇ, ತಮಗೆ ಏತಕ್ಕೆ 2 ವಾರ ಕಾಲಾವಕಾಶ ಬೇಕು?

ಶ್ರೀ ಪ್ರಭು ಚವ್ವಾಣ:- ಮಾನ್ಯ ಸಭಾಪತಿಯವರೇ, ಮಾನ್ಯ ಗೋವಿಂದರಾಜುರವರು ಏನು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಜಿಲ್ಲಾವಾರು ಮತ್ತು ತಾಲ್ಲೂಕುವಾರು ಮಾಹಿತಿ ಪಡೆಯಬೇಕಾಗಿರುತ್ತದೆ.

ಸಭಾಪತಿಯವರು:- ಅದಕ್ಕೆ 2 ವಾರ ಕಾಲಾವಕಾಶ ನೀಡುವುದಕ್ಕೆ ಆಗುವುದಿಲ್ಲ. ಮಾನ್ಯ ಗೋವಿಂದರಾಜುರವರ ಪ್ರಶ್ನೆಗೆ ತಾವು ಮುಂದಿನ ವಾರ ಉತ್ತರ ನೀಡಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಮಂತ್ರಿಗಳ ಕಛೇರಿಯಲ್ಲಿ ಪ್ರತಿ ವರ್ಷದ ಹಾಗೂ ಪ್ರತಿ ನಿಮಿಷದ ರೆಕಾರ್ಡ್ ಇರಬೇಕು. ಆ ಮಾಹಿತಿ ಅವರ ಬಳಿ ಇಲ್ಲವೆಂದರೆ ಹೇಗೆ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 1976

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಸಿ.ಎಂ. ಇಬ್ರಾಹಿಂ:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಉತ್ತರವನ್ನು ಒದಗಿಸಲಾಗಿರುತ್ತದೆ. ಆದರೆ, ನಮ್ಮ ರಾಜ್ಯದಲ್ಲರುವ ಟೋಲ್ ಫ್ಲಾಜಾಗಳಿಗೆ ಎಷ್ಟು ಹಣ ಬರುತ್ತಿದೆ, ಈಗ ಎಷ್ಟು ಹಣ ಬಂದಿದೆ, ಇನ್ನು ಎಷ್ಟು ಹಣ ಬರಬೇಕು. ಆ ಮಾಹಿತಿ ನನಗೆ ನೀಡಿರುವ ಉತ್ತರದಲ್ಲ ಇರುವುದಿಲ್ಲ. From long time ವಸೂಲು ಮಾಡುತ್ತಲೇ ಇದ್ದಾರೆ. ಕೆಲವು ಟೋಲ್ ಫ್ಲಾಜಾಗಳ ಅವಧಿ ಮುಗಿದು ಹೋಗಿದ್ದರೂ ಸಹ ಅವರು ಟೋಲ್ ವಸೂಲು ಮಾಡುತ್ತಿದ್ದಾರೆ. ಆದರೆ, ನನಗೆ ನೀಡಿರುವ ಉತ್ತರದಲ್ಲ ಸದರಿ ಟೋಲ್ ಫ್ಲಾಜಾದವರು ಕೋರ್ಟಿಗೆ ಹೋಗಿರುತ್ತಾರೆಂದು ಉತ್ತರ ನೀಡಿರುತ್ತಾರೆ. ಆದರೆ, ಸರ್ಕಾರದವರು ಟೋಲ್ ಫ್ಲಾಜಾಗಳೊಂದಿಗೆ ಅಗ್ರಿಮೆಂಟ್ ಮಾಡಬೇಕಾದರೆ ಸ್ಪಷ್ಟವಾಗಿ 'no provision to go for an appeal' ಎಂದು clause ಆಗಬೇಕಾಗಿತ್ತು. ಅದನ್ನು ಮಾಡಿರುವುದಿಲ್ಲ.

ಎರಡನೆಯದಾಗಿ, ಈ ಟೋಲ್ ಫ್ಲಾಜಾಗಳು ಅಭಿವೃದ್ಧಿ ಪಡಿಸುವ ರಸ್ತೆಗಳಿಗೆ ಯಾವ ಮಾನದಂಡ ವಿಧಿಸಲಾಗಿರುತ್ತದೆ. ಏಕೆಂದರೆ, ಉದಾಹರಣೆಗೆ ನಾಲ್ಕು ಪಥದ ರಸ್ತೆ ಮಾಡಿದ್ದು, ಆ ರಸ್ತೆಯ ಯೋಗ್ಯತೆ ಹೇಗಿರುತ್ತದೆಯೆಂದರೆ, ಈಗಲೂ ಕೂಡ ಆ ರಸ್ತೆಯಲ್ಲ ಯಾವುದಾದರೂ ವಾಹನ ಹೋದರೆ 'ದಡ, ದಡ' ಎಂದು ಶಬ್ದ ಬರುತ್ತಿರುತ್ತದೆ. ಆ ರಸ್ತೆಗಳಿಗೆ finishing ಇರುವುದಿಲ್ಲ. ಹುಬ್ಬಳ್ಳಿಯಿಂದ ಬೆಳಗಾವಿಯವರೆಗೆ ಸಿಂಗಲ್ ರೋಡ್ ಇದ್ದು, ಅಲ್ಲಿ ಪ್ರತಿದಿನ 3 ರಿಂದ 4 ರಸ್ತೆ ಅಪಘಾತಗಳು ಆಗುತ್ತಿರುತ್ತವೆ. ಅದು ಈ ಸರ್ಕಾರದ ತಪ್ಪು ಎಂದು ಹೇಳುತ್ತಿಲ್ಲ. ಹಿಂದಿನ ಸರ್ಕಾರಗಳು ಅಧಿಕಾರದಲ್ಲಿದ್ದಾಗಲೂ ಸಹ ನಾನು ಈ ಬಗ್ಗೆ ಪ್ರಸ್ತಾಪ ಮಾಡಿರುತ್ತೇನೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(368) 16.03.2022 11.10 ವೈಎಲ್-ಜಿಆರ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಸಿ.ಎಂ.ಇಬ್ರಾಹಿಂ (ಮುಂದು):-

ಈ ಹಿಂದಿನ ಸರ್ಕಾರ ಅಧಿಕಾರದಲ್ಲಿದ್ದಾಗ ಸಹ ಒಂದು ಕಾನೂನು ಜಾರಿಗೆ ತಂದು ಅದಕ್ಕೆ ಕಾರಣವಾದರನ್ನು ಕಿತ್ತು ಹಾಕುವಂತೆ ಹೇಳಿದ್ದೇನೆ. ಸರ್ಕಾರ ಮನಸ್ಸು ಮಾಡಿದರೆ ಬಗ್ಗಿಸುವುದು ಏನು ದೊಡ್ಡ ಮಾತಲ್ಲ, ಏನಾದರೂ ಮಾಡಿ ಬಗ್ಗಿಸಬಹುದು. ಆ ಸಣ್ಣ ರಸ್ತೆಯಿಂದಾಗಿ ಅನೇಕ ದುರಂತಗಳು ಸಂಭವಿಸುತ್ತಿದ್ದು, ಟೋಲ್‌ನಲ್ಲ ಒಂದು ವಾಹನಕ್ಕೆ ರೂ.50.00, ರೂ.60.00, ರೂ.70.00 ಗಳಂತೆ ಲೆಕ್ಕವಿಲ್ಲದಷ್ಟು ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಅದಲ್ಲದೇ ಆ ರಸ್ತೆಯನ್ನು ನಿರ್ವಹಣೆ ಮಾಡುತ್ತಿರುವವರು ಯಾರು? ಏಕೆಂದರೆ, ಅಲ್ಲ ರಸ್ತೆಯನ್ನು ಸಂಪೂರ್ಣವಾಗಿ ನಿರ್ವಹಣೆ ಸಹ ಸರಿಯಾಗಿ ಮಾಡುತ್ತಿಲ್ಲ. ವಿಧಾನಸಭೆ ಎಂ.ಎಲ್.ಎ ಹಾಗೂ ವಿಧಾನ ಪರಿಷತ್ತಿನ ಎಂ.ಎಲ್.ಸಿ., ಗಳಿಗೆ ಒಂದು ಪಾಸ್ ಮಾತ್ರ ನೀಡಲಾಗುತ್ತಿದ್ದು, ಒಂದು ವೇಳೆ ಆ ಕಾರ್ ಕೆಟ್ಟ ಪಕ್ಷದಲ್ಲ ಇನ್ನೊಂದು ಕಾರಿನ ಪಾಸ್ ವ್ಯವಸ್ಥೆಯಾದರೂ ಮಾಡಬೇಕು. ಹಾಗೆಯೇ ನಮ್ಮ ಧರ್ಮಪತ್ನಿಯಿರಿಗೂ,... ಪತ್ನಿ ಎಂದರೆ ಒಂದು ಎಂದರ್ಥ, ನಾನು ಇಬ್ಬರಿಗೂ ಪಾಸ್ ನೀಡಿ ಎಂದು ಕೇಳುವುದಿಲ್ಲ.

ಶ್ರೀ ಸಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಅವರ ನೋವನ್ನು ಹೇಳಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರು ಮಾತನಾಡುವಾಗ ಪತ್ನಿ ಎಂದು ಹೇಳದೇ, ಪತ್ನಿಯರು ಎಂದು ಹೇಳದರು.

ಶ್ರೀ ಸಿ.ಎಂ.ಇಬ್ರಾಹಿಂ:- ಮಾನ್ಯ ಸಭಾಪತಿಯವರೇ, ಸಂಸತ್ ಭವನದಲ್ಲಾದರೆ ಪತ್ನಿಗೂ ಒಂದು ವಾಹನದ ಪಾಸ್ ನೀಡುತ್ತಾರೆ. ಉದಾಹರಣೆ ಹೇಳುವುದಾದರೆ, ನಾನು ಅಧಿವೇಶನಕ್ಕೆ ಹಾಜರಾಗಿದ್ದು, ನನ್ನ ಹೆಂಡತಿ ಊರಿನಿಂದ ಇಲ್ಲಿಗೆ ಬರಬೇಕೆಂದರೆ,...

ಶ್ರೀ ಸಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ವಾಹನದ ಪಾಸ್ ನೀಡಲು ನನ್ನ ಅಭ್ಯಂತರವೇನಿಲ್ಲ. ಆದರೆ, ಮಾನ್ಯ ಇಬ್ರಾಹಿಂರವರ ಪತ್ನಿಯರು “ಅವರಿಗೆ ಮಾತ್ರ ಪಾಸ್ ಕೊಟ್ಟು, ನನಗೆ ಏತಕ್ಕೆ ಪಾಸ್ ಕೊಡಲಿಲ್ಲವೆಂದು” ತಕರಾರು ಮಾಡಬಾರದು ಅಷ್ಟೇ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಸಿ.ಎಂ.ಇಬ್ರಾಹಿಂ:- ಮಾನ್ಯ ಸಭಾಪತಿಯವರೇ, ಆ ರೀತಿ ಏನಿಲ್ಲ. ನಾವು ಏನಿದ್ದರೂ ಸಿಂಗಲ್ ಫ್ಯಾಕ್ಟರಿ ಅಷ್ಟೇ ಇರುವುದು, ಡಬಲ್ ಫ್ಯಾಕ್ಟರಿ ಇಲ್ಲ.

ಸಭಾಪತಿಯವರು:- ಆಯಿತು. ಮಾನ್ಯ ಸಚಿವರೆ ಉತ್ತರ ಹೇಳ.

ಶ್ರೀ ಸಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೇ, N.H.A.I., ನವರು ಟೋಲ್ ದರವನ್ನು ಫಿಕ್ಸ್ ಮಾಡುತ್ತಾರೆ. ಹಿರಿಯ ಸದಸ್ಯರಾದ ಮಾನ್ಯ ಸಿ.ಎಂ.ಇಬ್ರಾಹಿಂರವರು ಟೋಲ್ ಹಣದ ಬಗ್ಗೆ ಸಹ ಮಾತನಾಡಿದ್ದು, ಪ್ರಶ್ನೆಯೆಲ್ಲ ತಿಳಿಸಿರಲಿಲ್ಲ. ಅದರ ಬಗ್ಗೆ ಅಧಿಕೃತವಾಗಿ ಉತ್ತರವನ್ನು ಒದಗಿಸಿಕೊಡುತ್ತೇನೆ. ಕೆಲವು ರಸ್ತೆಗಳಲ್ಲಿ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲವೆಂದು ಹೇಳಿದ್ದರು. ಆ ರೀತಿ ನಿರ್ವಹಣೆ ಆಗುತ್ತಿಲ್ಲ ಎಂದು ಏನಿಲ್ಲ. ಬಹುತೇಕ ಕಡೆ Indian Road Congress (IRC) ಎಂಬುದು ಅಸ್ತಿತ್ವದಲ್ಲಿದ್ದು, ಅವರು ಅದನ್ನು standard ಮಾಡುತ್ತಾರೆ. ಹಾಗೆಯೇ ಮಾನ್ಯ ಸದಸ್ಯರು ಹೇಳಿದ ಹಾಗೆ ಕೆಲವು reach ನಲ್ಲ ಅಂದರೆ, ಇಲ್ಲಂದ ತುಮಕೂರು ರಸ್ತೆಗೆ ಹೋಗುವ ಕಡೆ ಸ್ವಲ್ಪ ಮಟ್ಟಿಗೆ ರಸ್ತೆಗಳು ಹಾಳಾಗಿವೆ. ಅದರ ಬಗ್ಗೆ ಈಗಾಗಲೇ N.H.A.I., ನವರಿಗೆ patch-up ಮಾಡುವಂತೆ ತಿಳಿಸಿದ್ದು, ಕೆಲಸ ಮಾಡಲಾಗಿದೆ. ಟೋಲ್‌ನ ಪಾಸ್‌ಗೆ ಸಂಬಂಧಿಸಿದಂತೆ ಹೇಳುವುದಾದರೆ, ಈಗಾಗಲೇ ಪಾಸ್ ನೀಡುವ ಅಧಿಕಾರ ಸಭಾಪತಿಯವರಿಗೆ ಹಾಗೂ ಸಭಾಧ್ಯಕ್ಷರಿಗೆ ಇದ್ದು, ಎರಡು ಪಾಸ್‌ಗಳನ್ನು ನೀಡುತ್ತಿದ್ದಾರೆ. ಆದರೆ, ಅವಧಿ ಮೀರಿದ ಟೋಲ್ ಏನಿದೆ, ಅದರಲ್ಲಿ ಒಂದು ಕ್ಲಾಸ್ ಇದೆ. ಉದಾಹರಣೆಗೆ ಹೇಳುವುದಾದರೆ, ಇಲ್ಲಂದ ತುಮಕೂರಿಗೆ ಹೋಗಬೇಕಾದರೆ ನೆಲಮಂಗಲದ ಬಳಿ ಎರಡು toll plaza ಗಳು ಬರುತ್ತವೆ. ಅಲ್ಲಿ ಸುಮಾರು 477 ದಿವಸ ಆರ್ಜಿಟ್ರೇಷನ್‌ನಲ್ಲಿ extension ಕೊಟ್ಟಿದ್ದರು. ಆ ರೀತಿ extension ಕೊಟ್ಟಿದ್ದು ತಪ್ಪು ಎಂದು ನಾವು ಈಗಾಗಲೇ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಉಚ್ಚ ನ್ಯಾಯಾಲಯದ ಆದೇಶ ಬಂದ ನಂತರ ಅದನ್ನು ಪಾಲಿಸುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಸಿ.ಎಂ.ಇಬ್ರಾಹಿಂ:- ಮಾನ್ಯ ಸಭಾಪತಿಯವರೇ, ಇದು ಬಹಳ ಮುಖ್ಯವಾದ ಪ್ರಶ್ನೆಯಾಗಿದ್ದು, ಎಲ್ಲಾ ಸದಸ್ಯರು ಇದರ ಮೇಲೆ ಮಾತನಾಡಬೇಕಾಗಿದೆ. ಹಾಗಾಗಿ ತಾವು ಅರ್ಧ ಗಂಟೆ ಕಾಲಾವಧಿ ಚರ್ಚೆಗೆ ಅವಕಾಶ ಕಲ್ಪಿಸಬೇಕು.

ಸಭಾಪತಿಯವರು:- ಆಯಿತು. ಅರ್ಧ ಗಂಟೆ ಕಾಲಾವಧಿ ಚರ್ಚೆ ಅವಕಾಶ ಕೋರಿ ಪತ್ರವನ್ನು ಬರೆದುಕೊಡಿ.

ಪ್ರಶ್ನೆ ಸಂಖ್ಯೆ 1953

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಶ್ರೀ ಚಂದ್ರಶೇಖರ್ ಜಿ.ಪಾಟೀಲ್‌ರವರು ಸದನಕ್ಕೆ ಗೈರು ಹಾಜರಾಗಿದ್ದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಡೆ ಹಿಡಿಯಲಾದ ಪ್ರಶ್ನೆ

ಪ್ರಶ್ನೆ ಸಂಖ್ಯೆ 1415

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಪ್ರತಾಪ ಸಿಂಹ ನಾಯಕ್.ಕೆ:- ಮಾನ್ಯ ಸಭಾಪತಿಯವರೇ, ಸಮರ್ಥ ಸಚಿವರು ಸಮರ್ಥವಾದ ಉತ್ತರವನ್ನು ನೀಡಿದ್ದಾರೆ. ಹಾಗೆಯೇ ಮಾನ್ಯ ಸಚಿವರು ಮೊದಲ ಪ್ರಶ್ನೆಯಲ್ಲಿ ಅಂಕಿ-ಸಂಖ್ಯೆಗಳ ಬಗ್ಗೆ ತಿಳಿಸಿದ್ದು, ಅದರ ವಿವರಣೆ ನನಗೆ ಬೇಕಾಗಿಲ್ಲ. ಆದರೆ, ಅದರ ಕೊನೆಯ ಭಾಗಕ್ಕೆ ಮಾನ್ಯ ಸಚಿವರು ಗಮನಹರಿಸಬೇಕೆಂದು ಕೇಳಿಕೊಳ್ಳುತ್ತೇನೆ. ಮಂಗಳೂರು ವಿಧಾನಸಭಾ ಕ್ಷೇತ್ರದ ಉಲ್ಲಾಖದಲ್ಲ ಹಲವಾರು ಮನೆಗಳು ನಿರ್ಮಾಣಗೊಂಡ ಬಗ್ಗೆ ಪ್ರಶ್ನೆಯನ್ನು ಕೇಳಿದ್ದೇನು. ಅದಕ್ಕೆ ಇಲಾಖಾಧಿಕಾರಿಗಳು ಉತ್ತರ ನೀಡಿದ್ದು, ಇದರ ಸಂಪೂರ್ಣ ಮಾಹಿತಿಯನ್ನು ಮಾನ್ಯ ಸಚಿವರು ಸಹ ಒಮ್ಮೆ ಗಮನಿಸಬೇಕೆಂದು ಹೇಳಬಯಸುತ್ತೇನೆ. 1999-2000ನೇ ಸಾಲಿನಲ್ಲಿ 390 ಮನೆಗಳನ್ನು ನಿರ್ಮಿಸಲಾಗಿತ್ತು. ಸರ್ಕಾರವು ಆ ಜಮೀನನ್ನು ಖರೀದಿಸಲು ಹಣ ನೀಡಿ, ಸಾರ್ವಜನಿಕರಿಗಾಗಿ ಈ ಮನೆಗಳನ್ನು ನಿರ್ಮಾಣ ಮಾಡಿತ್ತು.

ಸಭಾಪತಿಯವರು:- ಆಯಿತು. ಏನಾಗಬೇಕು ಅದನ್ನು ಹೇಳಿ.

ಶ್ರೀ ಪ್ರತಾಪ ಸಿಂಹ ನಾಯಕ್.ಕೆ:- ಮಾನ್ಯ ಸಭಾಪತಿಯವರೇ, ಪ್ರಶ್ನೆ ಮೇಲೆ ಮಾತನಾಡುತ್ತಿದ್ದೇನೆ. 390 ಮನೆಗಳನ್ನು ನಿರ್ಮಿಸುವಾಗ ಒಂದು ಕೋಟಿ ರೂಪಾಯಿಗಳಷ್ಟು ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿದೆ. ಮೂಲಭೂತ ಸೌಕರ್ಯ ಇಲ್ಲದೇ ಇರುವಂಥ ಮನೆಗಳಾಗಿದ್ದು, ಅದು ಕೋಟಿ ಗೂಡಿಗಿಂತ ಸಣ್ಣದಾಗಿದೆ ಹಾಗೂ ಮನುಷ್ಯರ ವಾಸಕ್ಕೆ ಯೋಗ್ಯವಾಗಿಲ್ಲ. ಸರ್ಕಾರ ನೀಡಿರುವಂಥ ವರದಿಯಲ್ಲಿಯೇ “ಕಳಪೆ ಕಾಮಗಾರಿ ಮಾಡಿ ಕಟ್ಟಿದ ಮನೆಗಳು” ಎಂದು ತಿಳಿಸಿದ್ದಾರೆ. ಈ ಕಳಪೆ ಕಾಮಗಾರಿ ಮಾಡಿ ಕಟ್ಟಿದ ಮನೆಗಳಿಗೆ ಗುತ್ತಿಗೆದಾರರಿಗೆ ಹಣ ಪಾವತಿಯಾಗಿದ್ದು, ಆ ಗುತ್ತಿಗೆದಾರರು ಪುನಃ ರೂ.60.00 ಲಕ್ಷ ಪಾವತಿಸಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅದಕ್ಕೆ ಮಾನ್ಯ ಉಚ್ಚ ನ್ಯಾಯಾಲಯವು ಪುನಃ ರೂ.20.00 ಲಕ್ಷ ನೀಡಬೇಕೆಂದು Compromise Petition ನಲ್ಲಿ ತಿಳಿಸಿದ್ದು, ಹಣವು ಪಾವತಿಯಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಸಚಿವರೆ ಉತ್ತರ ಹೇಳ.

ಶ್ರೀ ವಿ.ಸೋಮಣ್ಣ:- ಮಾನ್ಯ ಸಭಾಪತಿಯವರೇ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಧಾನಸಭಾ ಕ್ಷೇತ್ರ ಉಲ್ಲಾಳ ವ್ಯಾಪ್ತಿಯಲ್ಲಿ ಸರ್ವೆ ನಂ.131 (13ಬಿ) ನಲ್ಲಿ ಒಟ್ಟು 9 ಎಕರೆ ಜಮೀನನ್ನು ತೆಗೆದುಕೊಳ್ಳಲಾಗಿತ್ತು. 1999-2000ನೇ ಸಾಲಿನಲ್ಲಿ 73 ಮನೆಗಳಿಗೆ ಮಂಜೂರಾತಿ ನೀಡಲಾಗಿತ್ತು, ನಂತರ 2002ನೇ ಸಾಲಿನಲ್ಲಿ 317 ಮನೆಗಳಿಗೆ ಮಂಜೂರಾತಿ ನೀಡಲಾಗಿತ್ತು. ಒಟ್ಟು 390 ಮನೆಗಳನ್ನು ಆಯ್ಕೆ ಮಾಡಲಾಗಿತ್ತು. ಅಂದಿನ ದಿವಸ ಅದರ ಘಟಕದ ವೆಚ್ಚ ಮೊದಲು ರೂ.25,000 ಇತ್ತು. ನಂತರ ರೂ.30,000 ಆಗಿತ್ತು. ನಮ್ಮ ಅಧಿಕಾರಿಗಳು ಸರಿಯಾಗಿ ಗುಣಮಟ್ಟವನ್ನು ಪರಿಶೀಲಿಸದ ಪ್ರಯುಕ್ತ ಲೋಕಾಯುಕ್ತಕ್ಕೆ ದೂರು ಹೋಗಿತ್ತು. ಲೋಕಾಯುಕ್ತ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಅಲ್ಲಿಯ ಲೋಕಾಯುಕ್ತ ಕಛೇರಿಯ ತಾಂತ್ರಿಕ ಭಾಗದ ಮುಖ್ಯ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರಿಂದ ತನಿಖೆ ಮಾಡಿಸಲಾಗಿದ್ದು, ಕರ್ತವ್ಯದಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳಾದ ಶ್ರೀ ನಿತ್ಯಾನಂದ, ಅಭಿಯಂತರರು, ಮಂಗಳೂರು ಮಹಾನಗರ ಪಾಲಿಕೆ (2) ಶ್ರೀ ಎ.ವಿ.ಗಣೇಶ್, ಹಿಂದಿನ ಮುಖ್ಯಾಧಿಕಾರಿ, ಪುರಸಭೆ ಮೂಡಗೆರೆ (3) ಶ್ರೀ ಎಂ.ಪದ್ಮನಾಭ, ಹಿಂದಿನ ಮುಖ್ಯಾಧಿಕಾರಿ ಪುರಸಭೆ ಉಲ್ಲಾಳ (4) ಶ್ರೀ ಎಂ.ಶ್ರೀನಿವಾಸ್, ಆರೋಗ್ಯ ನಿರೀಕ್ಷಕರು, ಪ್ರಾಥಮಿಕ ಆರೋಗ್ಯ ಕೇಂದ್ರ, ಅಜೆಕರ, ಕಾರ್ಕಳ ತಾಲ್ಲೂಕು (5)ಶ್ರೀ ಬಿ.ಸಿ.ಸದಾನಂದ, ಮುಖ್ಯಾಧಿಕಾರಿಗಳು ಪುರಸಭೆ ಕುಂದಾಪುರ. ಇವರುಗಳ ಮೇಲೆ ಶಿಸ್ತು ಕ್ರಮಕೈಗೊಂಡಿದ್ದು ವೇತನದ ಬಡ್ಡಿಯನ್ನು ತಡೆಹಿಡಿಯಲಾಗಿದೆ. ವಿಚಾರಣೆಯು ಅಂತಿಮ ಹಂತಕ್ಕೆ ಬರುತ್ತಿದ್ದು, ಈ ಸಂಬಂಧ ನಾನು ಸಹ ಅಲ್ಲಿಯ ಸ್ಥಳೀಯ ಶಾಸಕರೊಂದಿಗೆ ಚರ್ಚೆ ಮಾಡಿದ್ದೇನೆ. ಮತ್ತೊಮ್ಮೆ ಹೋಗುವಾಗ ಮಾನ್ಯ ಸದಸ್ಯರನ್ನು ಸಹ ಕರೆಯುತ್ತೇನೆ. 1999-2000ನೇ ಸಾಲಿನಲ್ಲಿ ಆಗಿರುವಂಥ ಕಹಿ ಘಟನೆಯಾಗಿದ್ದು, ಬಡ ಜನರಿಗೆ ಯಾವ ಉದ್ದೇಶಕ್ಕಾಗಿ ಮಾಡಲಾಗಿತ್ತು, ಅದು ಸಫಲತೆಯಾಗಲಿಲ್ಲ. ಈಗಾಗಲೇ ನಾನು ಸಹ ಎರಡು-ಮೂರು ಬಾರಿ review ಮಾಡಿದ್ದು, ನನಗೂ ಸಹ ಸ್ಪಷ್ಟವಾಗಿ ಮಾಹಿತಿ ಬಂದಿಲ್ಲ. ಹಾಗಾಗಿ ನಾನೇ ಸ್ವತಃ ಮಂಗಳೂರಿಗೆ ಹೋದಾಗ ಮಾನ್ಯ ಸದಸ್ಯರನ್ನು ಕರೆದುಕೊಂಡು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೋಗುತ್ತೇನೆ, ಯಾರು ಬಡವರ ಹೆಸರನ್ನು ಹೇಳಿಕೊಂಡು ತಪ್ಪು ಮಾಡಿದ್ದಾರೆ, ಅಂಥವರಿಗೆ ಶಿಕ್ಷೆ ವಿಧಿಸಲಾಗುವುದು. ಜೊತೆಗೆ ಇವತ್ತು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಸಹ ಕರೆಸಿದ್ದು, ಅವರೊಂದಿಗೆ ಚರ್ಚಿಸಿ, ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುವಂಥ ಕೆಲಸ ಮಾಡುತ್ತೇನೆ.

ಶ್ರೀ ಪ್ರತಾಪ ಸಿಂಹ ನಾಯಕ್.ಕೆ:- ಮಾನ್ಯ ಸಭಾಪತಿಯವರೇ, ನಾನು ಸಹ ಭರವಸೆ ಸಮಿತಿಯ ಸದಸ್ಯನಾಗಿದ್ದು, ನನ್ನ ಅನುಭವದ ಆಧಾರದ ಮೇಲೆ ಹೇಳುವುದೇನೆಂದರೆ, ಈ ಲೋಕಾಯುಕ್ತಕ್ಕೆ ಹೋಗುವಂಥ ಕರ್ತವ್ಯ ಲೋಪ ಮತ್ತು ಭ್ರಷ್ಟಚಾರ ಪ್ರಕರಣ ಏನಿದೆ, ಅದರಲ್ಲಿ ತಾರ್ಕಿಕ ಅಂತ್ಯ ಬರುವುದು ಬಹಳ ಕಡಿಮೆಯಾಗಿದೆ. ಕಾಲಚಕ್ರದ ಅಡಿಯಲ್ಲಿ ಪುನಃ ಮರೆತು ಹೋಗಬಾರದು. ಏಕೆಂದರೆ, ಇದು ಸಾರ್ವಜನಿಕರ ಹಣವಾಗಿದ್ದು ಯಾರು ತಪ್ಪು ಮಾಡಿದ್ದಾರೆ ಅಂಥವರಿಗೆ ಸರಿಯಾದ ರೀತಿ ತಕ್ಕ ಶಾಸ್ತ್ರಿಯಾಗುವಂತೆ ವಿಶೇಷವಾದ ಮುತುವರ್ಜಿಯನ್ನು ಮಾನ್ಯ ಸಚಿವರು ವಹಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಶ್ರೀ ವಿ.ಸೋಮಣ್ಣ:- ಮಾನ್ಯ ಸಭಾಪತಿಯವರೇ, ತಮ್ಮ ಮೂಲಕ ಮಾನ್ಯ ಸದಸ್ಯರಿಗೆ ತಿಳಿಸುವುದೇನೆಂದರೆ, ನಾನು ಸಹ ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಇದಕ್ಕೆ ತಕ್ಕ ಕ್ರಮವಹಿಸಲಾಗುವುದು. ಒಟ್ಟಿಗೆ ಕುಳಿತುಕೊಂಡು ಚರ್ಚೆ ಮಾಡಿ, ಮಾನ್ಯ ಸದಸ್ಯರ ಸಮಕ್ಷಮದಲ್ಲಿಯೇ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಲಾಗುವುದು. ಯಾವುದೇ ಕಾರಣಕ್ಕೂ ಯಾರೂ ತಪ್ಪು ಮಾಡಿದ್ದಾರೆ, ಅವರಿಗೆ ಶಿಕ್ಷೆ ವಿಧಿಸುವಲ್ಲಿ ಲೋಕಾಯುಕ್ತದಲ್ಲಿಯೇ ವಿಳಂಬವಾಗುತ್ತದೆ ಎನ್ನುವುದಕ್ಕಿಂತ ಹೆಚ್ಚಾಗಿ ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಲು ಅವಕಾಶ ಇದೆಯೋ, ಅದನ್ನು ತೆಗೆದುಕೊಳ್ಳುವಂಥ ಕೆಲಸ ಮಾಡುತ್ತೇವೆ.

ಪ್ರಶ್ನೆ ಸಂಖ್ಯೆ 1540

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಶ್ರೀ ಸಲೀಂ ಅಹ್ಮದ್‌ರವರು ಸದನದಲ್ಲಿ ಗೈರು

ಹಾಜರಾಗಿದ್ದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1958

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ತಮ್ಮ ಕೃಪಾಕಟಾಕ್ಷದಿಂದ ಉತ್ತರ ಬಂದಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಕಾಮಗಾರಿ ಬಗ್ಗೆ ಪ್ರಸ್ತಾಪ ಮಾಡಿದ್ದೆನು.

(ಮುಂದು)

(369) 16.03.2022/11.20/ಎಸ್ಕೆ-ಜಿಆರ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್. ರವಿ (ಮುಂದು):-

ಈ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯೊಳಗಡೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಕಾಮಗಾರಿಗಳು ಬರುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬರುವಂತಹದ್ದು ಭಾರತ ಸರ್ಕಾರದ ವ್ಯಾಪ್ತಿಯಲ್ಲ. ಅದರ ಬಗ್ಗೆ ವಿವರವಾದ ಉತ್ತರವನ್ನು ಕೊಟ್ಟಿದ್ದಾರೆ. ಯಾವ ರಸ್ತೆಗಳ ಕಾಮಗಾರಿ ಕೆಲಸ ನಡೆಯುತ್ತಿದೆ ಮತ್ತು ಯಾವಾಗ ಪ್ರಾರಂಭವಾಗಿದೆ ಎಂಬ ಬಗ್ಗೆ ಉತ್ತರವನ್ನು ಕೊಟ್ಟಿದ್ದಾರೆ. ನಾನು ಬೇರೆ ಯಾವುದನ್ನು ಪ್ರಸ್ತಾಪ ಮಾಡುವುದಕ್ಕೆ ಹೋಗುವುದಿಲ್ಲ. ವಿಶೇಷವಾಗಿ ರಾಷ್ಟ್ರೀಯ ಹೆದ್ದಾರಿ ರಸ್ತೆ -209 ಕನಕಪುರದಿಂದ ತಮಿಳುನಾಡಿಗೆ ಹೋಗುವಂತಹದ್ದು. ಕನಕಪುರ via ಚಾಮರಾಜನಗರ ಕೊಳ್ಳೆಗಾಲ ರಸ್ತೆ ಆಗಿದ್ದು, ಮಾನ್ಯ ಸಚಿವರು ಕೊಟ್ಟಿರುವಂತಹ ಉತ್ತರದಲ್ಲಿ ಇದು ಸುಮಾರು 937 ದಿನ delay ಆಗಿದೆ. ನೈಸ್ ರಸ್ತೆಯಿಂದ ಕನಕಪುರದವರೆಗೂ four track ರಸ್ತೆ ಮಾಡಿರುವಂತಹ ಕಾಮಗಾರಿಗೆ ಸಂಬಂಧಿಸಿದಂತೆ Sadbhav Infrastructure ಎನ್ನುವಂತಹ Delhi based ಕಂಪನಿಯವರು ಗುತ್ತಿಗೆಯನ್ನು ತೆಗೆದುಕೊಂಡರು. ಮಾನ್ಯ ವಿ. ಸೋಮಣ್ಣನವರು ನಮ್ಮ ಕನಕಪುರಕ್ಕೂ ಕೂಡ ಬರುತ್ತಾರೆ. ಇಡೀ ರಾಜ್ಯದಲ್ಲಿ ಅತ್ಯಂತ ದುಸ್ಥಿತಿ ಇರುವಂತಹ ಯಾವುದಾದರೂ ರಾಷ್ಟ್ರೀಯ ಹೆದ್ದಾರಿ ಇದ್ದರೆ, ಅದು ರಾಷ್ಟ್ರೀಯ ಹೆದ್ದಾರಿ-209 ರಸ್ತೆಯಾಗಿದೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶವಾಗಿದೆ. ಮುತ್ತತ್ತಿ, ಮೇಕೆದಾಟು, ಮೈಸೂರು ರಸ್ತೆ ಸುಮಾರು 30 ಅಡಿ ಇರುವಂತಹದ್ದು. ರಾಷ್ಟ್ರೀಯ ಹೆದ್ದಾರಿ-209 ರಸ್ತೆಯಲ್ಲಿ ಅಪಘಾತಗಳಿಂದಾಗಿ ಪ್ರತಿದಿನ ಸಾರ್ವಜನಿಕರು ಸಾವನ್ನಪ್ಪುತ್ತಿದ್ದಾರೆ. ಆದರೆ ಕೆಲಸ ಕೂಡ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪೂರ್ತಿಯಾಗಲಿಲ್ಲ. ನನಗೆ ಇರುವ ಮಾಹಿತಿಯ ಪ್ರಕಾರ ಪ್ರಶ್ನೆ ಕೇಳಿದ್ದೇನೆ. ಈ ಕಾಮಗಾರಿ ಕೆಲಸ ತಡ ಮಾಡಿದವರ ಮೇಲೆ ಏನಾದರೂ ಕ್ರಮ ಕೈಗೊಂಡಿರುವ ಬಗ್ಗೆ ಏನಾದರೂ ವರದಿ ಇದೆಯಾ? ನಿಗದಿತ ಸಮಯದೊಳಗೆ ಮಾಡಿದ್ದೀರಾ ಎಂಬ ಮೂರು ಪ್ರಶ್ನೆಯನ್ನು ಕೇಳಿದೆ. ಆದರೆ ಮೂರನೇ ಪ್ರಶ್ನೆಯಲ್ಲಿ “ನಿಗದಿತ ಸಮಯದೊಳಗೆ ಕೆಲಸ ಮಾಡಿದ್ದೇವೆ” ಎಂದು ಉತ್ತರವನ್ನು ಕೊಟ್ಟಿದ್ದಾರೆ. ಅದಕ್ಕೆ ಉತ್ತರವಾಗಿ ಅಂತಹ ಯಾವುದೇ ಸಂದರ್ಭ ಬಂದಿಲ್ಲ, ನಿಗದಿತ ಅವಧಿಯೊಳಗೆ ಕೆಲಸ ಮಾಡಲಾಗಿದೆ ಎಂದು ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಟೆಂಡರ್ ಆಗಿರುವಂತಹ Sadbhav Infrastructure ಕಂಪನಿಯ ವ್ಯವಸ್ಥಾಪಕ ಸಾವನ್ನಪ್ಪಿದ್ದಾನೆ. ಈ ಕಂಪನಿಯಲ್ಲಿರುವಂತಹವರು ಅವರ ಅಳಿಯಂದಿರು.

ಶ್ರೀ ಸಿ.ಸಿ. ಪಾಟೀಲ್:- ಮಾನ್ಯ ಸಭಾಪತಿಯವರೇ, ರಾಷ್ಟ್ರೀಯ ಹೆದ್ದಾರಿ-209 ಸುಮಾರು ಒಂದೆರಡು ಕಿಲೋ ಮೀಟರ್‌ಗಳಷ್ಟು ಇದೆ. ಮಾನ್ಯ ಸದಸ್ಯರೇ ಹೇಳಿರುವಂತೆ, ಈ ರಸ್ತೆಯ ಕಾಮಗಾರಿಯನ್ನು ಮಾಡಲು 2017 ರಲ್ಲಿ Sadbhav Infrastructure ಗೆ ಕೊಟ್ಟಿತ್ತು. It is one of the good construction agencies in India. ಅವರ ಕುಟುಂಬದ ಸಮಸ್ಯೆಯಿಂದಾಗಿ bankrupt ಆಗಿ, ಅದರ ಮಾಲಕ ಸತ್ತುಹೋದ. ಆ ಟೆಂಡರ್‌ನ್ನು ಬೇರೆಯವರಿಗೆ ಕೊಡುವುದಕ್ಕೆ ವ್ಯವಸ್ಥೆಯನ್ನು ಮಾಡುತ್ತಿದ್ದೇನೆ. ಇದೇ ತರಹ ಗದಗ ಜಿಲ್ಲೆಯಲ್ಲಿ ಕೂಡ ಅಗಿತ್ತು. ಅವರು ಅದನ್ನು ಒಪ್ಪಿಕೊಂಡು ಬೇರೆಯವರಿಗೆ ಕೊಟ್ಟಿದ್ದಾರೆ. ತಾವು ಕೇಳಿರುವಂತಹ ನಿರ್ದಿಷ್ಟವಾದ ಪ್ರಶ್ನೆ ಎಂದರೆ, ಸುಮಾರು 47 ಕಿಲೋ ಮೀಟರ್ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಅದರಲ್ಲಿ ಸುಮಾರು 47 ಕಿಲೋ ಮೀಟರ್ ರಸ್ತೆ ಮಾಡುವುದಕ್ಕಾಗಿ ಸುಮಾರು 9 ಕೋಟಿ ರೂಪಾಯಿಗಳ ಟೆಂಡರ್‌ನ್ನು ಕರೆದಿದ್ದೇವೆ. ನಾವು ಮತ್ತು ಮಾನ್ಯ ವಿ. ಸೋಮಣ್ಣನವರು ಸೇರಿಕೊಂಡು, ಒಂದು ಸಭೆಯನ್ನು ಮಾಡಿ, ಈಗಾಗಲೇ ಟೆಂಡರ್ ಕೂಡ ಕರೆದಿದ್ದೇವೆ. ಆ ಕೆಲಸ ಕೂಡ ಪ್ರಗತಿಯಾಗುತ್ತಿದೆ. ಈ ಕೆಲಸವನ್ನು ಡಿಸೆಂಬರ್ 2022 ರೊಳಗೆ ಪೂರ್ಣಗೊಳಿಸುವಂತಹ ಕೆಲಸವನ್ನು ಮಾಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್. ರವಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಆಸಕ್ತಿದಾಯಕವಾದ ಉತ್ತರವನ್ನು ಹೇಳಿದ್ದಾರೆ. ನಮಗೆ ಇದೊಂದು ಸಂದರ್ಭ. “ಪಾಪಿ ಸಮುದ್ರಕ್ಕೆ ಹೋದರೂ, ಮೋಣಕಾಲುವರೆಗೆ ನೀರು” ಎಂಬಂತೆ ಇದೆ. ನನಗೆ ಮಾತನಾಡಲು ಅವಕಾಶವನ್ನು ಕೊಟ್ಟಿರಿ. ಇದಕ್ಕೆ ಒಂದು ಪರಿಹಾರವಾಗಬೇಕು. ಅಂತಹ ದುಸ್ಥಿತಿ ರಸ್ತೆ ಈ ರಾಜ್ಯದಲ್ಲ ಬೇರೆಲ್ಲೂ ಇಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಕಾಮಗಾರಿಗಳು ಪೂರ್ಣಗೊಂಡಿದೆ ಎಂದು ಹೇಳಿ, Completion Certificate ಅನ್ನು ಕೊಟ್ಟಿದ್ದಾರೆ. National Highways Authority of India ದ ಅಧಿಕಾರಿಗಳು ಆ ಕಂಪನಿಯವರ ಜೊತೆ ಷಾಮೀಲಾಗಿ ಈ ಕಾಮಗಾರಿ ಕೆಲಸ ಪೂರ್ಣಗೊಂಡಿಲ್ಲದಿದ್ದರೂ ಕಾಮಗಾರಿ ಪೂರ್ಣಗೊಂಡಿದೆ ಎಂದು Completion Certificate ಅನ್ನು ಪಡೆದುಕೊಂಡು, ಅದನ್ನು ಮುಚ್ಚಿ ಹಾಕಿಬಿಟ್ಟಿದ್ದಾರೆ, ಅದರ ಹಣವನ್ನೆಲ್ಲಾ ಗೋರಾಕಿಬಿಟ್ಟಿದ್ದಾರೆ. ಇದೊಂದು ಮೊದಲೆ ಅಪವ್ಯವಹಾರವಾಗಿದೆ. ಇದಕ್ಕೆ ಸಂಬಂಧಪಟ್ಟಂತಹ ದೇಗುಲಮಠದ ಅಧಿಕಾರಿಗಳ ಜೊತೆ ಸಭೆ ಮಾಡಬೇಕು.

ಶ್ರೀ ಸಿ.ಸಿ. ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಆರೋಪ ಮಾಡಿರುವ ಬಗ್ಗೆ ಇಲ್ಲ ಪ್ರಶ್ನೆ ಇಲ್ಲ.

ಶ್ರೀ ಎಸ್. ರವಿ:- ಮಾನ್ಯ ಸಭಾಪತಿಯವರೇ, ಆ ಕಂಪನಿಯ ವ್ಯವಸ್ಥಾಪಕ ಸಾವನ್ನಪ್ಪಿದ್ದಾನೆ. ಆ ಕಂಪನಿಯಲ್ಲಿರುವಂತಹವರು ಅವರ ಅಳಿಯಂದಿರು. ಅಲ್ಲ alternative ಆಗಿ ಮಾಡುವುದಕ್ಕೆ, ಅಲ್ಲ ಕೆಲಸ ಪೂರ್ಣಗೊಂಡಿದೆ ಎಂದು ಹೇಳಿ, Completion Certificate ಅನ್ನು ಈಗಾಗಲೇ ಕೊಟ್ಟುಬಿಟ್ಟಿದ್ದಾರೆ. ಇವರ ಅಧಿಕಾರಿಗಳಿಂದ ಅವರು ಈಗಾಗಲೇ Completion Certificate ಅನ್ನು ಪಡೆದುಕೊಂಡುಬಿಟ್ಟಿದ್ದಾರೆ.

ಶ್ರೀ ಸಿ.ಸಿ. ಪಾಟೀಲ್:- ನಾವು ಆ ತರಹದ್ದನ್ನು blind ಆಗಿ ಎಲ್ಲವನ್ನೂ overlook ಮಾಡುವುದಕ್ಕಾಗುವುದಿಲ್ಲ. ಅದನ್ನು ಬೇರೆಯವರಿಗೆ ಗುತ್ತಿಗೆ ಕೊಟ್ಟು ಕೆಲಸವನ್ನು ಪೂರ್ಣಗೊಳಿಸುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಸಚಿವರೇ, C.C., (Completion Certificate) ಕೊಟ್ಟಿದ್ದಾರೆ ಎಂದು ಮಾನ್ಯ ಸದಸ್ಯರು ಹೇಳುತ್ತಿದ್ದಾರೆ. ತಾವು ಅದರ ಬಗ್ಗೆ ಹೇಳಿ.

ಶ್ರೀ ಸಿ.ಸಿ. ಪಾಟೀಲ್:- ಅಲ್ಲಿ ರಸ್ತೆ ಪೂರ್ತಿಯಾಗಿ ಮುಗಿದಿದೆ.

ಶ್ರೀ ಎಸ್. ರವಿ:- ಮಾನ್ಯ ಸಭಾಪತಿಯವರೇ, ನೈಸ್ ರಸ್ತೆಯಿಂದ ಕನಕಪುರದ ಸುಮಾರು 46 ಕಿಲೋ ಮೀಟರ್ ಬಗ್ಗೆ ಮಾತ್ರ ಮಾನ್ಯ ಸಚಿವರು ಹೇಳುತ್ತಿದ್ದಾರೆಯೇ?

ಶ್ರೀ ಸಿ.ಸಿ. ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು 47 ಕಿಲೋಮೀಟರ್ ರಸ್ತೆಯ ಬಗ್ಗೆ ಕೇಳುತ್ತಿದ್ದಾರೆ. ಅಲ್ಲವೇ?

ಶ್ರೀ ಎಸ್. ರವಿ:- ಹೌದು. It is a four track road.

ಶ್ರೀ ಸಿ.ಸಿ. ಪಾಟೀಲ್:- ಆ 47 ಕಿಲೋ ಮೀಟರ್ ರಸ್ತೆಗೆ ಸಂಬಂಧಪಟ್ಟಂತೆ, ನಾನು ಮತ್ತು ಮಾನ್ಯ ಸೋಮಣ್ಣನವರು ನಿರ್ದಿಷ್ಟವಾಗಿ National Highways Authority of India ನವರ ಜೊತೆ ...

ಶ್ರೀ ಎಸ್. ರವಿ:- ನಮ್ಮ ಎಂ.ಪಿ.ಗಳಾದ ಶ್ರೀ ಸದಾನಂದ ಗೌಡರು ಮತ್ತು ಶ್ರೀ ಡಿ.ಕೆ. ಸುರೇಶ್‌ವರವರನ್ನು ಸಹ ಕರೆಯಿರಿ. ಅದರ ಬಗ್ಗೆ ಸತ್ಯಾಂಶ ಚರ್ಚೆಯಾಗಲಿ.

ಸಭಾಪತಿಯವರು:- ಮಾನ್ಯ ಸಚಿವರೇ, ಇವರನ್ನೆಲ್ಲಾ ಕರೆದು ಚರ್ಚೆ ಮಾಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 2007

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಶಶೀಲ್ ಜಿ. ನಮೋಶಿ:- ಮಾನ್ಯ ಸಭಾಪತಿಯವರೇ, “ದೈವ ಸಂಕಲ್ಪ” ಯೋಜನೆಯಡಿ ಆಯ್ಕೆಯಾದ “ಎ” ದರ್ಜೆಯ ಒಟ್ಟು 205 ದೇವಾಲಯಗಳಲ್ಲಿ ಪ್ರಥಮ ಹಂತದಲ್ಲಿ ಕೈಗೆತ್ತಿಕೊಂಡ 25 ಪ್ರಮುಖ ದೇವಾಲಯಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಿಂದ ಎಷ್ಟು ದೇವಾಲಯಗಳನ್ನು ಆಯ್ಕೆ ಮಾಡಲಾಗಿದೆ; ಅವು ಯಾವುವು ಎಂಬ ಪಟ್ಟಿಯನ್ನು ಕೇಳಿದ್ದೇನೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಷ್ಟು ದೇವಾಲಯಗಳಿವೆ ಎಂದು ಕೇಳಿದ್ದಲ್ಲಿ, ಪಟ್ಟಿ ಕೊಟ್ಟಿಲ್ಲ. ಕೊಪ್ಪಳ ಜಿಲ್ಲೆ ಹುಲಗೆ ಗ್ರಾಮದ ಶ್ರೀ ಹುಲಗೆಮ್ಮ ದೇವಾಲಯವನ್ನು ಮಾತ್ರ ಆಯ್ಕೆ ಮಾಡಿದ್ದಾರೆ. ನಮ್ಮ ಭಾಗದಲ್ಲಿ ಪ್ರಸಿದ್ಧವಾದಂತಹ ಅನೇಕ ದೇವಾಲಯಗಳಿವೆ. ಗಾಣಗಪುರದ ಶ್ರೀ ದತ್ತಾತ್ರೇಯ ದೇವಸ್ಥಾನ, ದತ್ತರಗದ ಶ್ರೀ ಭಾಗ್ಯವತಿ ಮಂದಿರ, ನಾಗವಿ ಯಲ್ಲಮ್ಮ ದೇವಿ, ಬಾದಾಮಿಯಲ್ಲಿ ಬನಶಂಕರಿ ದೇವಾಲಯ ಹೀಗೆ ಹಲವಾರು ದೇವಸ್ಥಾನಗಳಿವೆ. ದಕ್ಷಿಣ ಕನ್ನಡ ಭಾಗದಲ್ಲಿ ಬರುವಂತಹ ಸುಮಾರು 23 ದೇವಾಲಯಗಳನ್ನು ತೆಗೆದುಕೊಂಡಿದ್ದೀರಿ. ಆ ಭಾಗಕ್ಕೆ ಏತಕ್ಕೆ ನಿರ್ಲಕ್ಷ್ಯ ಮಾಡುತ್ತೀರಾ ಎಂಬುದು ನನ್ನ ಮೊದಲನೇ ಪ್ರಶ್ನೆಯಾಗಿದೆ. ಶೇಕಡಾ 20 ರಷ್ಟು ಜನಸಂಖ್ಯೆ ಹೊಂದಿರುವಂತಹ ನಮ್ಮ ಭಾಗ ಇದೆ. ಕರ್ನಾಟಕ ರಾಜ್ಯದಲ್ಲಿ 17-18% of the land area wise ಕಲ್ಯಾಣ ಕರ್ನಾಟಕ ಭಾಗಕ್ಕೆ ಬರುತ್ತದೆ. ಹಾಗಿದ್ದಲ್ಲಿ, ಏತಕ್ಕೆ ತಾರತಮ್ಯ ಮಾಡುತ್ತೀರಾ ಎಂಬ ಬಗ್ಗೆ ಮಾನ್ಯ ಸಚಿವರು ತಿಳಿಸಬೇಕು. “ಈ ವೆಚ್ಚವನ್ನು ರಾಜ್ಯ ಧಾರ್ಮಿಕ ಪರಿಷತ್ತಿನ ಅನುಮೋದನೆ ಪಡೆದು, ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಲಾಗುತ್ತದೆ” ಎಂದು ತಿಳಿಸಲಾಗಿದ್ದು, ಇದಕ್ಕೆ ಎಷ್ಟು ಅನುದಾನವನ್ನು ಮೀಸಲಿಡಲಾಗಿದೆ ಎಂಬುದು ನನ್ನ ಮೊದಲನೇ ಪ್ರಶ್ನೆ. ಈ ಬಗ್ಗೆ ಪ್ರಕಟವಾಗಿರುವ ಪತ್ರಿಕಾ ವರದಿಯ ಪ್ರತಿ ನನ್ನ ಬಳಿ ಇದೆ. ಸುಮಾರು 1143.61 ಕೋಟಿ ರೂಪಾಯಿಗಳ ಅನುದಾನದಲ್ಲಿ ದಕ್ಷಿಣ ಕನ್ನಡ ಭಾಗದ ದೇವಸ್ಥಾನಗಳಿಗೆ ಸುಮಾರು 50 ಕೋಟಿ ರೂಪಾಯಿಗಳನ್ನು ಇಟ್ಟಿದ್ದಾರೆ. ಈ ಪತ್ರಿಕಾ ಹೇಳಿಕೆ ಬಗ್ಗೆ ಮಾನ್ಯ ಸಚಿವರು ಹೇಳಬೇಕು. ಇದನ್ನು ಸರಿಪಡಿಸಬೇಕು. ಏಕೆಂದರೆ ಎಲ್ಲಾ ಭಾಗಗಳಲ್ಲಿಯೂ ದೇವಸ್ಥಾನಗಳಿವೆಯಾದರೂ ಅಭಿವೃದ್ಧಿ ಹೊಂದಿದಂತಹ ದೇವಸ್ಥಾನಗಳಿಗೆ ಅನುದಾನ ಕೊಡುತ್ತೀರಾ ಎಂದರೆ, ಆ ಭಾಗದ ದೇವಸ್ಥಾನಗಳು ಯಾವಾಗ ಅಭಿವೃದ್ಧಿ ಆಗಬೇಕು? ಅಲ್ಲ ಒಳ್ಳೆಯ Tourist

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

Centre ಅಥವಾ ಇನ್ಯಾವುದೇ ಆಗಲ ಯಾವಾಗ ಆಗಬೇಕು? ದಕ್ಷಿಣ ಭಾಗಕ್ಕೆ consider ಮಾಡಿದ್ದಾರೆಂಬ ಬಗ್ಗೆ ನನ್ನ ಪ್ರಶ್ನೆಯಾಗಿದೆ.

ಶ್ರೀ ಆರ್. ಅಶೋಕ (ಕಂದಾಯ ಸಚಿವರು) (ಮುಜರಾಯಿ, ಹೆಚ್ ಹಾಗೂ ವಕ್ಫ್ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಆ ತರಹ ತಾರತಮ್ಯ ಮಾಡುವಂತಹ ವ್ಯವಸ್ಥೆ ಏನಿಲ್ಲ. ಇಡೀ ರಾಜ್ಯದಲ್ಲಿ ಸುಮಾರು 31 ಜಿಲ್ಲೆಗಳಲ್ಲಿ ಸುಮಾರು 25 'ಎ' ಗ್ರೇಡ್ ದೇವಸ್ಥಾನಗಳನ್ನು ಗುರುತು ಮಾಡಿರುವಂತಹದ್ದು. ಸುಮಾರು ಇಪ್ಪತ್ತೈದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಆದಾಯ ಬರುವಂತಹ ದೇವಸ್ಥಾನಗಳನ್ನು first phase ನಲ್ಲಿ ಮಾಡಿದ್ದೇವೆ. ಮಾನ್ಯ ಶಾಸಕರ ಉಳಿದಂತಹ ಡಿಮ್ಯಾಂಡ್‌ಗಳೇನಿವೆ, ಎರಡು ಮತ್ತು ಮೂರನೇ ಹಂತದ ದೇವಸ್ಥಾನಗಳನ್ನು “ದೈವ ಸಂಕಲ್ಪ” ಯೋಜನೆ ಅಡಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆಯೇ ಎನ್ನುವುದು ಅವರ ಪ್ರಶ್ನೆಯಾಗಿದೆ. ಇದನ್ನು ಪ್ರಾರಂಭದಲ್ಲಿ ಪ್ರಾರಂಭ ಮಾಡಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದ ಶ್ರೀ ಹುಲಗೆಮ್ಮ ದೇವಸ್ಥಾನವನ್ನು ತೆಗೆದುಕೊಂಡಿದ್ದೇವೆ. ಹೆಚ್ಚು ಆದಾಯ ಬರುವಂತಹ ದೇವಸ್ಥಾನಗಳನ್ನು ಮೊದಲನೆಯದಾಗಿ ತೆಗೆದುಕೊಂಡಿದ್ದೇವೆ. Second phase ನಲ್ಲಿ ಎರಡನೇ ಆದಾಯ ಬರುವಂತಹ ದೇವಾಲಯಗಳು ಈ ತರಹದಲ್ಲವೂ ಕೂಡ “ದೇವ ಸಂಕಲ್ಪ” ಯೋಜನೆ ಅಡಿಯಲ್ಲಿ ಜಾರಿಗೆ ತರುವಂತಹ ವ್ಯವಸ್ಥೆಯನ್ನು ಮಾಡಿದ್ದೇವೆ. ಈ “ದೈವ ಸಂಕಲ್ಪ” ಯೋಜನೆ ಏನಿದೆ, ಅದು popular ಆಗಿದೆ. ದೇವಸ್ಥಾನಗಳಿಗೆ ಬರುವಂತಹ ಭಕ್ತಾಧಿಗಳಿಗೆ ಎಲ್ಲಾ ಸೇವೆಗಳು ಅಂದರೆ, ವಸತಿ, ಪೂಜಾ ಸೌಕರ್ಯ, ಇವೆಲ್ಲವುಗಳನ್ನು ಮಾಡುವಂತಹ ಇದೊಂದು ಹೊಸ ಯೋಜನೆ. ಆದರೆ ಈ ಯೋಜನೆ ಈಗ ಪ್ರಾರಂಭವಾಗುತ್ತಿರುವುದರಿಂದ ಗ್ರೇಡ್ ಪ್ರಕಾರ ತೆಗೆದುಕೊಳ್ಳುತ್ತಿದ್ದೇವೆ. Next phase ನಲ್ಲಿ ಹೆಚ್ಚು ಕಲ್ಯಾಣ ಕರ್ನಾಟಕ ಭಾಗದ ದೇವಸ್ಥಾನಗಳನ್ನು ತೆಗೆದುಕೊಳ್ಳುತ್ತೇವೆ.

ಶ್ರೀ ಶಶೀಲ್ ಜಿ. ನಮೋಶಿ:- ಮಾನ್ಯ ಸಭಾಪತಿಯವರೇ, ಆ ಪಟ್ಟಿಯನ್ನು ಮಾನ್ಯ ಸಚಿವರು ಕೊಟ್ಟಿಲ್ಲ. ಆ 205 ದೇವಸ್ಥಾನಗಳ ಪಟ್ಟಿಯಲ್ಲಿ ಎಷ್ಟು ದೇವಸ್ಥಾನಗಳನ್ನು ತೆಗೆದುಕೊಂಡಿದ್ದಾರೆ, ಇನ್ನುಳಿದವುಗಳನ್ನು ಈಗ ಸೇರಿಸಿಕೊಳ್ಳಲಾಗುತ್ತದೆಯೇ ಎನ್ನುವುದು ನನ್ನ ಪ್ರಶ್ನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಆರ್. ಅಶೋಕ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ಆ ಪಟ್ಟಿಯನ್ನು ಕಳುಹಿಸಿಕೊಡುತ್ತೇನೆ.

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರೇ, ಬಹಳ ಜೋರು ಮಾಡುತ್ತೀರಿ. ಆದರೆ ತಾವು ಸದನಕ್ಕೆ ಬೆಳಗ್ಗೆ 11 ಗಂಟೆಗೆ ಬರುತ್ತೀರಾ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಈ ಅಧಿವೇಶನದಲ್ಲ ಇವತ್ತೇ ಚುಕ್ಕೆ ಗುರುತಿನ ಪ್ರಶ್ನೆ ಬಂದಿರುವುದು. ಎಲ್ಲಾ ಸದಸ್ಯರ ಚುಕ್ಕೆ ಗುರುತಿನ ಪ್ರಶ್ನೆ ಪ್ರತಿ ದಿನ ಬರುತ್ತದೆ. ನಾನು ಚುಕ್ಕೆ ಗುರುತಿನ ಪ್ರಶ್ನೆ ಹಾಕಿದರೂ ಕೂಡ ಯಾಕೋ ಬರುತ್ತಿಲ್ಲ.

ಸಭಾಪತಿಯವರು:- ಅದನ್ನು ಲಾಟರಿಯವರನ್ನು ಕೇಳಿ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಈ ಚುಕ್ಕೆ ಗುರುತಿನ ಪ್ರಶ್ನೆ ಇದೇ ಮೊದಲ ಬಾರಿ ಬಂದಿರುವಂತಹದ್ದು. ದಯವಿಟ್ಟು ತಮ್ಮ ಅದೇಶವನ್ನು ಪಾಲಿಸುತ್ತೇವೆ.

ಸಭಾಪತಿಯವರು:- ಮಾನ್ಯ ಸದಸ್ಯರೇ, ತಮ್ಮ ಪ್ರಶ್ನೆಯನ್ನು ಕೇಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1999

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯು ಇಡೀ ರಾಜ್ಯದಲ್ಲಯೇ ಅತ್ಯಂತ ಪ್ರಮುಖವಾದಂತಹ ಹತ್ತು ಪಥದ ರಸ್ತೆಯಾಗಿದೆ. ಮೈಸೂರು-ಬೆಂಗಳೂರು ನಡುವೆ ಕೈಗಾರಿಕೆ, ಜನರ ಸುರಕ್ಷತೆ ಇವುಗಳೆಲ್ಲಾ ದೃಷ್ಟಿಯಿಂದ ಇದೊಂದು ಪ್ರಮುಖವಾದಂತಹ ದೊಡ್ಡ ಯೋಜನೆ. ಈ ಸಂಬಂಧವಾಗಿ ಮೂರು ಜನರನ್ನು ನಾನು ಅಭಿನಂದಿಸಲೇಬೇಕು. ಕಾರಣವೇನೆಂದರೆ, ಮೊಟ್ಟಮೊದಲ ಬಾರಿಗೆ ಈ ಮೈಸೂರು-ಬೆಂಗಳೂರಿಗೆ ಜೋಡಿ ರಸ್ತೆಯನ್ನು ಮಾಡಿದಂತಹವರು ಮಾನ್ಯ ಎಸ್.ಎಂ. ಕೃಷ್ಣರವರು. ಸುಮಾರು 380 ಕೋಟಿ ರೂಪಾಯಿಗಳ ವೆಚ್ಚದಲ್ಲ ಜೋಡಿ ರಸ್ತೆಯನ್ನು 2002ನೇ ಇಸವಿಯಲ್ಲಿ ಪ್ರಾರಂಭ ಮಾಡಿದರು. ಆಗ ಒಂದು ಕಾಯಕಲ್ಪ ಕೊಟ್ಟರು. ಎರಡನೆಯದಾಗಿ, ಇದನ್ನು ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ upgrade ಮಾಡಿದಂತಹವರು ಶ್ರೀಮಾನ್ ಅಸ್ಕರ್ ಫರ್ನಾಂಡಿಸ್‌ರವರು. ಈ ಯೋಜನೆಗೆ ಅನುಮೋದನೆ ಕೊಟ್ಟಂತಹವರು ಕೇಂದ್ರ ಸಚಿವರಾದ ಶ್ರೀಮಾನ್ ನಿತೀನ್ ಗಡ್ಡರಿಯವರು.

ಸಭಾಪತಿಯವರು:- ಮಾನ್ಯ ಸದಸ್ಯರೇ, ಇದಕ್ಕೆ ಏನು ಮಾಡಬೇಕೆಂಬುದಾಗಿ ಹೇಳಿ.

(ಮುಂದು)

(370) 16-03-2022 11.30 ಟಿಸಿಹೆಚ್-ಎಂಡಿ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಮರಿತಿಬ್ಬೇಗೌಡ (ಮುಂದು):-

ಇವರು ಮೂರು ಜನರನ್ನೂ ಕೂಡ ನಾನು ಈ ಸಂದರ್ಭದಲ್ಲಿ ಬಹಳ ವಿಶೇಷವಾಗಿ ಅಭಿನಂದಿಸುತ್ತೇನೆ. ಈ ಯೋಜನೆಗೆ approval ಆದ ಕೂಡಲೇ ಬಹಳ ತ್ವರಿತವಾಗಿ ಭೂಸ್ವಾಧೀನಪಡಿಸುವುದು, ಕಾಮಗಾರಿ ಕೈಗೊಳ್ಳುವಂಥ ವಿಚಾರದಲ್ಲಿ ನಮ್ಮ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸನ್ಮಾನ್ಯ ಹೆಚ್.ಡಿ.ರೇವಣ್ಣನವರು ಪ್ರಾರಂಭದಲ್ಲಿ ಬಹಳ ಒಳ್ಳೆಯ ಕೆಲಸವನ್ನು ಮಾಡಿದ್ದರು. ಅದಕ್ಕಾಗಿ ನಾನು ಅವರಿಗೂ ಕೂಡ ಅಭಿನಂದಿಸುತ್ತೇನೆ. ಇವತ್ತಿನ ದಿವಸ ಈ ಕಾಮಗಾರಿ ಮುಕ್ತಾಯದ ಹಂತಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಂದಿದೆ. ಆದರೂ ಕೂಡ ಕೋವಿಡ್-19 ಬಂದಿದ್ದರಿಂದ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದಕ್ಕೆ ಆಗಿಲ್ಲವೆಂದು ಮಾನ್ಯ ಸಚಿವರು ಉತ್ತರ ಕೊಟ್ಟಿದ್ದಾರೆ. ಅದಕ್ಕೆ ಸ್ವಲ್ಪ ಸಮಯ ಕೊಟ್ಟಿದ್ದಾರೆ. ಮೊದಲನೇ ಹಂತ ದಿನಾಂಕ 02.05.2022ಕ್ಕೆ ಮುಗಿಯುತ್ತದೆಂದು ಹೇಳಿದ್ದಾರೆ. ಅಂತಿಮವಾಗಿ ಡಿಸೆಂಬರ್ 2022ರಲ್ಲಿ ಈ ಯೋಜನೆಯ ಕಾಮಗಾರಿ ಪೂರ್ಣಗೊಳ್ಳುತ್ತದೆಂದು ಹೇಳಿದ್ದಾರೆ. ಇದರಲ್ಲಿ ನಾನು ಮಾನ್ಯ ಸಚಿವರಿಗೆ ವಿನಂತಿ ಮಾಡುವುದೇನೆಂದರೆ, ಪಾಂಡವಪುರ ಶಾಸಕರಾದ ಶ್ರೀ ಪುಟ್ಟರಾಜುರವರು ಮತ್ತು ಸಂಸದರು ಇವರೆಲ್ಲರೂ ಆ ರಸ್ತೆಯಲ್ಲಿ ಒಂದೆರಡು ಕಡೆಗಳಲ್ಲಿ ಕೆಳಸೇತುವೆ ಅಂದರೆ under bridge fix ಮಾಡಿ ಮಾಡುತ್ತಿರುವುದು ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆಯೆಂದು ಬಹಳ ಬೊಬ್ಬೆ ಹೊಡೆಯುತ್ತಿದ್ದಾರೆ. ಆ ಸಂಬಂಧ ಬಹಳ ಗಲಾಟೆ ನಡೆಯುತ್ತಿತ್ತು. ಅದರ ಬಗ್ಗೆ ಸ್ವಲ್ಪ ಮಾನ್ಯ ಸಚಿವರು ಗಮನಿಸಬೇಕು. ಈ ಪ್ರಾಜೆಕ್ಟ್‌ನಿಂದ ಜನಸಾಮಾನ್ಯರೆಲ್ಲರಿಗೂ ಅನುಕೂಲವಾಗಬೇಕು.

ಸಭಾಪತಿಯವರು:- ಮಾನ್ಯ ಅರವಿಂದಕುಮಾರ್ ಅರಳಯವರೇ, ತಾವು ಪ್ರತೀ ದಿನವು ನಿಮ್ಮ ಫೋನ್ ತಂದು ಆನ್‌ನಲ್ಲಿ ಇಡುತ್ತೀರಿ. ಅದು ರಿಂಗಣಿಸುತ್ತದೆ. ನೀವು ಕಾನೂನು ಏನಿದೆಯೋ ಅದನ್ನು ಪಾಲಿಸಬೇಕು.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನಾನು ಎರಡನೆಯದಾಗಿ ವಿನಂತಿ ಮಾಡುವುದೇನೆಂದರೆ, ಸರ್ವಿಸ್ ರಸ್ತೆಗಳಿವೆ, ನಾವು ದಿನನಿತ್ಯ ಈ ಸರ್ವಿಸ್ ರೋಡ್‌ನಲ್ಲೇ ಓಡಾಡುತ್ತೇವೆ. ಈ ಸರ್ವಿಸ್ ರಸ್ತೆಗಳು ಸಂಪೂರ್ಣವಾಗಿ, ಪರಿಪೂರ್ಣವಾಗಿ ಅಚ್ಚುಕಟ್ಟಾಗಿ quality work ಆಗಬೇಕು. ಈಗ ಆಗುತ್ತಿರುವ ಸರ್ವಿಸ್ ರೋಡ್ ಮೇಲ್ನೋಟಕ್ಕೆ quality ಇಲ್ಲ. ಟೆಕ್ನಿಕ್ ಆಗಿ ಏನು ನಮಗೆ ಗೊತ್ತಿಲ್ಲ. ಆದರೆ ದೆಹಲಿಯಲ್ಲಿರತಕ್ಕಂಥ ಕಾರಿಡಾರ್ ರಸ್ತೆಗಳನ್ನೆಲ್ಲಾ ನೋಡಿರುತ್ತೇವೆ. ಇಲ್ಲೂ ಕೂಡ ತಾವು 10 ಪಥಗಳ ರಸ್ತೆಯನ್ನು ಮಾಡುತ್ತಿದ್ದೀರಿ, ನಾವು ಅವುಗಳನ್ನೂ ನೋಡಿದಾಗ ಎಲ್ಲೋ ಒಂದು ಕಡೆ quality work ಇಲ್ಲವೆನ್ನುವುದು ನಮಗೆ ಅನುಮಾನಾಸ್ಪದವಾಗಿದೆ. ಅದರ ಬಗ್ಗೆ ಗಮನಿಸಬೇಕು. ಸರ್ವಿಸ್ ರಸ್ತೆಗಳು ಕೂಡ ಬಹಳ ಅಚ್ಚುಕಟ್ಟಾಗಿ quality work ಮಾಡಬೇಕು. ತಾವೇನು ಡಿಸೆಂಬರ್ 2022ರ ಅಂತ್ಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಂತಿಮ ಗಡುವು ಕೊಟ್ಟಿದ್ದೀರಿ. ಅಷ್ಟರೊಳಗೆ ಈ ಯೋಜನೆಯನ್ನು ಮುಗಿಸಿಕೊಡಬೇಕೆಂದು ಹಾಗೂ ಸರ್ವಿಸ್ ರೋಡ್‌ನ್ನು ಬಹಳ ಕ್ವಾಲಿಟಿಯಾಗಿ ಮಾಡಿಸಲು ಮಾನ್ಯ ಸಚಿವರು ಗಮನಿಸಬೇಕೆಂದು ವಿನಂತಿ ಮಾಡುತ್ತಾ ತಮಗೂ ಕೂಡ ಅಭಿನಂದಿಸುತ್ತೇನೆ. ಆದ್ದರಿಂದ ಡಿಸೆಂಬರ್ 2022 ರ ಅಂತ್ಯದೊಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಈ ನಾಡಿನ ಜನರಿಗೆ ಒಂದು ದೊಡ್ಡ ಉಪಕಾರ ಮಾಡಿದಂತಾಗುತ್ತದೆ. ಈ ವಿಚಾರದಲ್ಲ ಈ ಸಂದರ್ಭದಲ್ಲ ಜೆ.ಡಿ.ಎಸ್ (ಜಾ) ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರದ ಎಲ್ಲಾ ನಾಯಕರುಗಳಿಗೂ ಕೂಡ ನಾನು ಅಭಿನಂದಿಸುತ್ತೇನೆ.

ಶ್ರೀ ಸಿ.ಸಿ.ಪಾಟೀಲ:- ಮಾನ್ಯ ಸಭಾಪತಿಯವರೇ, ಮಾನ್ಯ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಮರಿತಿಬ್ಬೇಗೌಡರವರು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಅಂಡರ್ ಪಾಸ್ ಬಗ್ಗೆ ನನ್ನ ಗಮನಕ್ಕೆ ತಂದಿದ್ದಾರೆ. ನಾನು ಸಂಬಂಧಪಟ್ಟ ಅಧಿಕಾರಿಗಳನ್ನು ಕಳುಹಿಸಿ, ಸ್ಥಳ ತನಿಖೆ ಮಾಡಿಸಿ, ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ನಾವು ಹೊಸ road construction ಮಾಡಬೇಕು. ಹೊಸದಾಗಿ under pass ಮಾಡುವಾಗ ಮುಂದಿನ ಸುಮಾರು 15 ರಿಂದ 20 ವರ್ಷಗಳ ದೂರದೃಷ್ಟಿಯನ್ನಿಟ್ಟುಕೊಂಡು ಮಾಡುವಂಥ ಕೆಲಸಕ್ಕೆ ಗಮನವನ್ನರಿಸುತ್ತೇನೆ. ಇನ್ನು ಮಾನ್ಯ ಶಾಸಕರು ಕ್ವಾಲಿಟಿ ಬಗ್ಗೆ ಹೇಳಿದರು. ಅದಕ್ಕೆ ನಮ್ಮ ಇಲಾಖೆಯಲ್ಲರತಕ್ಕಂಥ Quality Control Officer ನಿಂದ ಅದನ್ನೂ ಕೂಡ check ಮಾಡಿಸುತ್ತೇನೆ. ಒಂದುವೇಳೆ ಅದರಲ್ಲಿ ಏನಾದರೂ ನ್ಯೂನತೆಗಳಿದ್ದರೆ ಖಂಡಿತವಾಗಿಯೂ ಕೂಡ ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. 2022 ರ ಡಿಸೆಂಬರ್ ಅಂತ್ಯದೊಳಗೆ ಅದನ್ನು ಮುಗಿಸುವಂಥ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡುತ್ತೇವೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಇನ್ನೇನು ಮೈಸೂರು ದಸರ ಪ್ರಾರಂಭವಾಗುತ್ತದೆ. ಟೋಲ್ ಹಾಕಲು ಆ ರಸ್ತೆಯ ಎರಡೂ ಕಡೆಗಳಲ್ಲಿ ಪ್ರಾರಂಭ ಮಾಡುತ್ತಿದ್ದಾರೆ. ಆ ಟೋಲ್‌ನಲ್ಲಿ two wheelers ಗಳಲ್ಲಿ ಓಡಾಡತಕ್ಕಂಥ ಜನ ಕೂಡ ಹಣ ಕೊಡಬೇಕೆ? ಅದಕ್ಕೆ ಏನು ಮಾನದಂಡ ಇದೆಯೆಂದು ಮಾನ್ಯ ಸಚಿವರು ದಯವಿಟ್ಟು ಸ್ಪಷ್ಟನೆ ಕೊಡಬೇಕು.

ಶ್ರೀ ಸಿ.ಸಿ.ಪಾಟೀಲ:- ಮಾನ್ಯ ಸಭಾಪತಿಯವರೇ, ಅದೆಲ್ಲವನ್ನೂ NHAI (National Highway Authority of India) ದವರು ಮಾಡುತ್ತಾರೆ. ಆ ಅಧಿಕಾರಿಗಳನ್ನೂ ಕೂಡ ಕರೆದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾನು ವಿಚಾರ ಮಾಡುತ್ತೇನೆ. ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಆ ರಸ್ತೆ ಬೇಗ ಪ್ರಾರಂಭವಾಗುವುದಕ್ಕೆ ಆ ಕಡೆ ಸಮಸ್ಯೆ ಬಂದಾಗ, ನಾನು Mines and Geology Minister ಇದ್ದಾಗ special permission ಅವರ ಕಡೆ plant ಹಾಕುವುದಕ್ಕೆ ನಾನು ಅವಕಾಶ ಕೊಟ್ಟಿದ್ದೆನು ಎಂಬ ಅಂಶವನ್ನೂ ಕೂಡ ತಮ್ಮ ಗಮನಕ್ಕೆ ತರಬಯಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ.1920

(ಉತ್ತರ ಲಗತ್ತಿಸಿದೆ)

ಶ್ರೀ ಸೂರಜ್ ರೇವಣ್ಣ:- ಮಾನ್ಯ ಸಭಾಪತಿಯವರೇ, ಇವತ್ತಿನ ದಿವಸ ನಮ್ಮ ಹೊಳೆನರಸೀಪುರ ಪಟ್ಟಣದಲ್ಲಿ ಒಂದು ಪಣ್ಯಕ್ಷೇತ್ರವಿದೆ. ಭವ್ಯ ಪುರಾತನವಾದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನವಿದೆ. ಇದು 1568ನೇ ಇಸವಿಯಲ್ಲಿ ಪಾಳೇಗಾರರ ಕಾಲದಲ್ಲಿ ಶ್ರೀ ನರಸಿಂಹನಾಯಕರಿಂದ ಚೋಳರ ಶೈಲಿಯಲ್ಲಿ ಕಟ್ಟಲ್ಪಟ್ಟಿದೆ. 1667ರ ನಂತರ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಮೈಸೂರು ಮಹಾರಾಜರ ವಶವಾಗುತ್ತದೆ. ಇದನ್ನು ತ್ರಿಕೂಟಚಲ ಕ್ಷೇತ್ರ ಎಂದು ಕೂಡ ಕರೆಯುತ್ತಾರೆ. ಇಲ್ಲಿ ಮೂರು ಗರ್ಭಗುಡಿಗಳಿವೆ. ಅದಕ್ಕೋಸ್ಕರ ತ್ರಿಕೂಟಚಲ ಕ್ಷೇತ್ರ ಎಂದು ಕರೆಯುತ್ತಾರೆ. ಲಕ್ಷ್ಮೀ ನಾರಾಯಣಸ್ವಾಮಿ, ಶ್ರೀ ವೇಣುಗೋಪಾಲಸ್ವಾಮಿ ಮತ್ತು ಲಕ್ಷ್ಮೀನರಸಿಂಹ ಸ್ವಾಮಿ ಇಂತಹ ಒಂದು ಇತಿಹಾಸವುಳ್ಳ ಕ್ಷೇತ್ರವಾಗಿದೆ. ಇಲ್ಲಿ ವಶಿಷ್ಠ ಮಹರ್ಷಿಗಳು ಘೋರ ತಪಸ್ಸು ಮಾಡಿದರು. ಆ ತಪಸ್ಸಿಗೆ ಮೆಚ್ಚಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಪಲ್ಲಣ ಮಾಸದ ಶುದ್ಧ ಪೌರ್ಣಮಿ ಪುಬ್ಬಾ ನಕ್ಷತ್ರದ ದಿನ ಬೆಳಗ್ಗೆ ಪ್ರತ್ಯಕ್ಷವಾಗಿ ಅವರಿಗೆ ಏನಾಗಬೇಕು ಎಂದು ಕೇಳುತ್ತಾರೆ, ಇಲ್ಲಿ ಒಂದು ಭವ್ಯವಾದ ದೇವಸ್ಥಾನ ನಿರ್ಮಾಣವಾಗಬೇಕು, ನಾನು ಇಲ್ಲೇ ನೆಲೆಸುತ್ತೇನೆಂದು ವರ ಕೊಡುತ್ತಾರೆ. ಇದೊಂದು ಅತಿ ಹೆಚ್ಚಿನ ಇತಿಹಾಸವುಳ್ಳ ದೇವಸ್ಥಾನವಾಗಿದೆ. ಇವತ್ತಿನ ದಿವಸ ವೈಖಾನಸು ಪದ್ಧತಿಯಲ್ಲಿ ದಿನನಿತ್ಯ ಪೂಜಾ-ಕೈಂಕರ್ಯಗಳು ನಡೆಯುತ್ತಿವೆ. ಅಲ್ಲಿ ಪ್ರತೀವರ್ಷ ಬ್ರಹ್ಮ ರಥೋತ್ಸವ ಕೂಡ ನಡೆಯುತ್ತದೆ. ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದಲ್ಲಿರುವ ಸುಮಾರು 900 ವರ್ಷಗಳಷ್ಟು ಪುರಾತನವಾದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನವಿರುವುದು ನಿಜವಾಗಿರುತ್ತದೆಂದು ತಮ್ಮ ಉತ್ತರದಲ್ಲಿ ಹೇಳಿದ್ದಾರೆ. ಈಗ ನಾನು ಕೇಳುವುದು ಇಷ್ಟೆ.

ಸಭಾಪತಿಯವರು:- ಮಾನ್ಯ ಸೂರಜ್ ರೇವಣ್ಣನವರೇ ಈಗ ಏನು ಮಾಡಬೇಕು ಹೇಳಿ.

ಶ್ರೀ ಸೂರಜ್ ರೇವಣ್ಣ:- ಮಾನ್ಯ ಸಭಾಪತಿಯವರೇ, ಆ ದೇವಸ್ಥಾನದ ಕಟ್ಟಡದ ಬಗ್ಗೆ ಎಲ್ಲೂ ಪ್ರಸ್ತಾವನೆ ಮಾಡಿಲ್ಲ. ಅವರ ಉತ್ತರದಲ್ಲಿ ಕೋಟಿ ಗೋಡೆಯನ್ನು ಪುರಾತತ್ವ ಇಲಾಖೆಯ ನಿಯಮಾವಳಿಗಳ ರೀತ್ಯಾ ಸಂರಕ್ಷಿಸಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಹಾಸನ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜಿಲ್ಲೆ ರವರಿಂದ ಈ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಅನುದಾನ ಮಂಜೂರಾತಿ ಬಗ್ಗೆ ಪ್ರಸ್ತಾವನೆ ಸ್ವೀಕೃತವಾದ ನಂತರ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಆದರೆ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತದೆಂದು ಸ್ಪಷ್ಟನೆ ಕೊಡಬೇಕಾಗಿದೆ.

ಶ್ರೀ ಆರ್.ಅಶೋಕ್:- ಮಾನ್ಯ ಸಭಾಪತಿಯವರೇ, ಮಾನ್ಯ ಹೆಚ್.ಡಿ.ರೇವಣ್ಣನವರು ಭಕ್ತಿಗೆ ಹೆಸರುವಾಗಿರುವುದನ್ನು ನಾವೆಲ್ಲಾ ಕೇಳಿದ್ದೇವೆ. ಆದರೆ ಇವರು ಅವರನ್ನು ಮೀರಿಸುವ ರೀತಿ ಇದ್ದಾರೆ. ಅವರು ಮೊದಲನೆಯ ಪ್ರಶ್ನೆ ನನಗೆ ದೇವರ ಬಗ್ಗೆ ಕೇಳಿದ್ದಾರೆ. ಅದಕ್ಕಾಗಿ ಮಾನ್ಯ ಶಾಸಕರಾದ ಶ್ರೀ ಸೂರಜ್ ರೇವಣ್ಣನವರಿಗೆ ಅಭಿನಂದಿಸುತ್ತೇನೆ. ತಾವು ಕೇಳಿರುವಂತಹ 900 ವರ್ಷಗಳ ಪುರಾತನವಾದಂಥ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಪುರಾತತ್ವ ಇಲಾಖೆಗೆ ಸಂಬಂಧಿಸಿದೆ. ಈಗಾಗಲೇ ಅದನ್ನು ಪುರಾತತ್ವ ಇಲಾಖೆಯ ಒಂದು ಸಂರಕ್ಷಣಾ ಕಾಮಗಾರಿಯನ್ನು ಕೈಗೊಂಡಿದ್ದು, ದೇವಾಲಯದ ಉತ್ತರ ಭಾಗದ ಹಾಗೂ ಪಶ್ಚಿಮ ಭಾಗಗಳ ಸುಮಾರು 115.00 ಮೀಟರ್ ಉದ್ದದ ಕೋಟಿ ಗೋಡೆಯನ್ನು ಪುರಾತತ್ವ ಇಲಾಖೆಯ ನಿಯಮಾವಳಿಗಳ ರೀತ್ಯಾ ಸಂರಕ್ಷಿಸಲಾಗಿದೆ. ಅದೇ ರೀತಿ ರಥ ಪಥಕ್ಕಾಗಿ 810.00 ಚ.ಮೀ telephonic black granite ಹಾಗೂ ಉಳಿದ heavy duty cobblestone ಕಲ್ಲುಗಳನ್ನು ಹಾಕಿ ನೆಲಹಾಸು ಮಾಡಲಾಗಿದೆ. ಆದರೆ ಅವರು ಮೂಲವಾಗಿ ಶ್ರೀ ಲಕ್ಷ್ಮೀನರಸಿಂಹ ದೇವಾಲಯದ ಕಟ್ಟಡ ಜೀರ್ಣೋದ್ಧಾರವಾಗಬೇಕು ಎಂದು ಪ್ರಶ್ನೆ ಕೇಳಿದ್ದಾರೆ.

ಸಭಾಪತಿಯವರು:- ಸಾಕಷ್ಟು ಶಾಸಕರು ಮಾನ್ಯ ಸೂರಜ್ ರೇವಣ್ಣನವರ ಸಹಾಯಕ್ಕೆ ಹೋಗಿ ಅವರನ್ನು ಹಾಳುಮಾಡುತ್ತಾರೆ.

ಶ್ರೀ ಆರ್.ಅಶೋಕ್:- ಮಾನ್ಯ ಸಭಾಪತಿಯವರೇ, ಮಾನ್ಯ ಸೂರಜ್ ರೇವಣ್ಣನವರು ಉಪ ಪ್ರಶ್ನೆ ಕೇಳಲಿ. ಅದಕ್ಕೂ ಉತ್ತರ ಕೊಡುತ್ತೇನೆ. ಆದ್ದರಿಂದ ಮಾನ್ಯ ಸೂರಜ್ ರೇವಣ್ಣನವರಿಗೆ ಹೇಳುವುದೇನೆಂದರೆ, ಹಾಸನದ ಜಿಲ್ಲಾಧಿಕಾರಿಗಳಿಂದ ಒಂದು ರಿಪೋರ್ಟ್ ಬೇಕಾಗುತ್ತದೆ. ಯಾವ ರೀತಿ ಬದಲಾವಣೆ ಮಾಡಬೇಕೆಂದು ರಿಪೋರ್ಟ್ ಬೇಕಾಗುತ್ತದೆ. ಏಕೆಂದರೆ ಇದು ಪುರಾತತ್ವ ಇಲಾಖೆಗೆ ಸಂಬಂಧಪಟ್ಟಿರುತ್ತದೆ. ನಾವು ಅವರ ಅನುಮತಿ ತೆಗೆದುಕೊಳ್ಳಬೇಕು. ಅವರ ನಿರ್ದೇಶನದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೇಲೆಯೇ ನಾವು ಮಾಡಬೇಕಾಗುತ್ತದೆ. ಅದಕ್ಕೋಸ್ಕರ ನಾನು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ. ತಾವು ಕೂಡ ಅಧಿಕಾರಿಗಳ ಜೊತೆ ಮಾತನಾಡಿ. ಅವರಿಂದ ಒಂದು proposal ಬಂದರೆ ನಾವು ಮುಂದಿನ ದಿನಗಳಲ್ಲಿ ಅದನ್ನು consider ಮಾಡಿ, ಆ ಜೀರ್ಣೋದ್ಧಾರ ಮಾಡುವುದಕ್ಕೆ ವ್ಯವಸ್ಥೆ ಮಾಡೋಣ.

ಶ್ರೀ ಸೂರಜ್ ರೇವಣ್ಣ:- ಮಾನ್ಯ ಸಭಾಪತಿಯವರೇ, ಇನ್ನೂ ಎಷ್ಟು ದಿನ ಆಗುತ್ತದೆಂದು ಸ್ಪಷ್ಟವಾಗಿ ಹೇಳಬೇಕು.

ಸಭಾಪತಿಯವರು:- ಸಚಿವರೇ ನೀವು ಮಾನ್ಯ ಹೆಚ್.ಡಿ.ರೇವಣ್ಣನವರನ್ನು ಕೇಳಿ ಎಂದು ಹೇಳಿ.

(ಈ ಹಂತದಲ್ಲಿ ಸದನದಲ್ಲಿ ನಗು)

ಶ್ರೀ ಆರ್.ಅಶೋಕ್:- ಮಾನ್ಯ ಸಭಾಪತಿಯವರೇ, ನಮಗೆ ಇನ್ನೂ proposal ಕೂಡ ಬಂದಿಲ್ಲ. ನಮಗೆ ಜಿಲ್ಲಾಧಿಕಾರಿಗಳಿಂದ proposal ಬರಬೇಕು. ಮತ್ತೆ ಪುರಾತತ್ವ ಇಲಾಖೆಯವರು ಅದಕ್ಕೆ ಅನುಮತಿ ಕೊಡಬೇಕು. ಇವೆರಡೂ ಕೂಡ ನಮಗೆ ಬಂದಿಲ್ಲ. ಈಗ ಅಲ್ಲಿ ಏನೇನು development ಆಗಿದೆ. ಅದೆಲ್ಲಾ ಈ ಹಿಂದೆ ಆಗಿರುವಂಥದ್ದು. ಈಗ ಏನಾಗಬೇಕಿದೆಯೋ ಅದನ್ನು ತಾವು ನನ್ನ ಹತ್ತಿರ ಏನು ಮಾತನಾಡಿದ್ದೀರೋ ಅದನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತನ್ನಿ. ನಾನು ಕೂಡ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಹೇಳುತ್ತೇನೆ. ನಮಗೆ ಒಂದು proposal ಬಂದ ನಂತರ ಇಲಾಖೆಯಿಂದ ಮಾಡಿಕೊಡುವಂಥದ್ದು.

ಸಭಾಪತಿಯವರು:- ಮಾನ್ಯ ಆರ್.ಅಶೋಕ್‌ರವರೇ, ನೀವು ಅವರನ್ನು ಕರೆದು, ಮಹೋರ್ತ ಕೇಳಿ ಪ್ರಾರಂಭಿಸಿ.

ಶ್ರೀ ಆರ್.ಅಶೋಕ್:- ಮಾನ್ಯ ಸಭಾಪತಿಯವರೇ, ವಿಧಾನಸಭೆಗೆ ಮಾನ್ಯ ಹೆಚ್.ಡಿ.ರೇವಣ್ಣನವರು ರಾಹುಕಾಲ, ಗುಳಕಾಲ ಯಮಗಂಡಕಾಲ ಇವೆಲ್ಲವನ್ನೂ ನೋಡಿಕೊಂಡೇ ಒಳ್ಳೆಯ ಕಾಲದಲ್ಲಿ ಬರುತ್ತಾರೆ. ಕೆಲವು ಬಾರಿ ಅವರು ಸದನಕ್ಕೆ ಚಪ್ಪಲಿ ಹಾಕಿಕೊಂಡು ಬರುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/**unedited copy**/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವರು ಅದನ್ನು ಹೊರಗಡೆಯೇ ಬಿಟ್ಟು ಬರುತ್ತಾರೆ. ಇವರು ಕೂಡ ಅವರ ಪ್ರಶ್ನೋತ್ತರ ಅವಧಿಗೆ ಸಮಯ ನೋಡಿಕೊಂಡು ಬಂದರು.

(ಈ ಹಂತದಲ್ಲಿ ಸದನದಲ್ಲಿ ನಗು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ.1540

(ಉತ್ತರ ಲಗತ್ತಿಸಿದೆ)

ಶ್ರೀ ಸಲೀಂ ಅಹಮದ್:- ಮಾನ್ಯ ಸಭಾಪತಿಯವರೇ, ಆ ರೈತರಿಗೆ ಪರಿಹಾರ ಘೋಷಣೆ ಮಾಡಿರುವುದು ಸರಿ ಇದೆಯೇ ಇಲ್ಲವೇ ಎಂದು ಮಾನ್ಯ ಸಚಿವರು ತಮ್ಮ ಆತ್ಮ ಮುಟ್ಟಿಕೊಂಡು ಹೇಳಬೇಕು. ಬಹುಶಃ ಆ ರೈತರು ಈಗಾಗಲೇ ಬಹಳ ಕಷ್ಟದಲ್ಲಿದ್ದಾರೆ. ಅವರು ಉತ್ತರವನ್ನು ಕೊಟ್ಟಿದ್ದಾರೆ, ಇದರಿಂದ ಅವರಿಗೆ ಏನೂ ಸಹಾಯವಾಗುವುದಿಲ್ಲ.

(ಮುಂದು)

(371)16.3.2022/11.40/ಎಂ.ಎಂ-ಎಂ.ಡಿ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಸಲೀಂ ಅಹಮದ್ (ಮುಂದು):-

ಈಗಾಗಲೇ ಒಂದು ರಿಪೋರ್ಟ್ ಇದೆ. Farmers' death close to 53 percent in six years ಎಂದು ಹೇಳಿದ್ದಾರೆ. ದಯವಿಟ್ಟು ಮಾನ್ಯ ಮಂತ್ರಿಗಳು ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡಬೇಕೆಂದು ನಾನು ಒತ್ತಾಯ ಮಾಡುತ್ತೇನೆ.

ಶ್ರೀ ಆರ್. ಅಶೋಕ:- ಮಾನ್ಯ ಸಲೀಂ ಅಹಮದ್‌ವರೇ, ನಿರ್ದಿಷ್ಟವಾಗಿ ಏನು ಮಾಡಬೇಕೆಂಬುದನ್ನು ಹೇಳಿ.

ಶ್ರೀ ಸಲೀಂ ಅಹಮದ್:- ತಾವು ಏನು ಸಬ್ಸಿಡಿ ಮೊತ್ತವನ್ನು ಕೊಟ್ಟಿದ್ದೀರಿ ಇದು ಸಾಲುಬಿಲ್ಲ, ಅದನ್ನು ಜಾಸ್ತಿ ಮಾಡಬೇಕೆಂದು ಹೇಳಬಯಸುತ್ತೇನೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು NDRF (National Disaster Response Fund) ಮತ್ತು SDRF (State Disaster Response Fund) ಕಡಿಮೆಯಾಗಿದೆಯೆಂದು ಕೇಳುತ್ತಿದ್ದಾರೆ.

ಶ್ರೀ ಎಸ್. ರವಿ:- NDRF amount ಅಮೌಂಟೇ ಅಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಸಅಂ ಅಹಮದ್:- ಮಾನ್ಯ ಸಭಾಪತಿಯವರೇ, NDRF (National Disaster Response Fund) ಮತ್ತು SDRF (State Disaster Response Fund) amount ಏನು ಕೊಟ್ಟಿದ್ದಾರೆ ಅದು ಬಹಳಷ್ಟು ಕಡಿಮೆಯಾಗಿದೆ. ಅದನ್ನು ಹೆಚ್ಚು ಮಾಡಬೇಕೆಂದು ನಾನು ಕೇಳುತ್ತಿದ್ದೇನೆ.

ಶ್ರೀ ಆರ್. ಅಶೋಕ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಸಅಂ ಅಹಮದ್ ರವರು ನನ್ನ ಸ್ನೇಹಿತರು.

ಶ್ರೀ ಬಿ.ಕೆ. ಹರಿಪ್ರಸಾದ್:- ನಾವು ಸ್ನೇಹಿತರಲ್ಲವೇ?

ಶ್ರೀ ಆರ್. ಅಶೋಕ:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಸದಸ್ಯರ ಮತ್ತು ನನ್ನ ಸಂಬಂಧವನ್ನು ಹೇಳಿದೆ. ನಿಮ್ಮದು ಬಂದಾಗ ನಾನು ನಿಮ್ಮ ಬಗ್ಗೆಯೂ ಹೇಳುತ್ತೇನೆ. ಮಾನ್ಯ ಸಅಂ ಅಹಮದ್‌ರವರು ಆತ್ಮ ಮುಟ್ಟು ಹೇಳಬೇಕೆಂದು ಹೇಳಿದ್ದಾರೆ. ಆತ್ಮವನ್ನು ಮುಟ್ಟಿಕೊಳ್ಳುವುದಕ್ಕಾಗುವುದಿಲ್ಲ. Practical ಆಗಿ ಅತಿವೃಷ್ಟಿ ಪ್ರವಾಹ ಆದಾಗ ಮಾನ್ಯ ಹರಿಪ್ರಸಾದ್‌ರವರು ಹೇಳಿದ ಹಾಗೆ NDRF and SDRF rules ಪ್ರಕಾರ ಕೊಟ್ಟಿದ್ದೇವೆ. ಹಿಂದೆ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ನೇತೃತ್ವದ ಸರ್ಕಾರ ಇದ್ದಾಗ NDRF rules ಮಾಡಿದ್ದಾರೆ. ಆಗ ಪ್ರತಿ ಹೆಕ್ಟೇರ್‌ಗೆ ಮಳೆಯಾಶ್ರಿತ ಬೆಳೆ ವಿಧಕ್ಕೆ ರೂ. 6,800/-, ನೀರಾವರಿಗೆ ರೂ. 13,500/-, ಬಹುವಾರ್ಷಿಕ ಬೆಳೆಗೆ ರೂ. 18,000/- ಇಷ್ಟನ್ನು ಕೊಟ್ಟಿದ್ದಾರೆ, ಅದರ ಪ್ರಕಾರವೇ ಇದುವರೆಗೂ ಕೊಡಲಾಗುತ್ತಿದೆ. ಮೊನ್ನೆ ಕೋವಿಡ್-19 ಬಂದಿತ್ತು. ನಾವು ಕೋವಿಡ್-19 ಬರುವುದಕ್ಕಿಂತ ಮೊದಲೇ ಇದನ್ನು ಜಾಸ್ತಿ ಮಾಡಬೇಕೆಂದು ಪತ್ರ ಬರೆದಿದ್ದೆವು. ನಮ್ಮದೊಂದೇ ರಾಜ್ಯಕ್ಕಲ್ಲ, ಇಡೀ ದೇಶದಲ್ಲಯೇ ಜಾಸ್ತಿಯಾಗಬೇಕೆಂದು ಪತ್ರ ಬರೆದಿದ್ದೇವೆ. ಪತ್ರವನ್ನು ಬರೆದು Union Finance Minister ಜೊತೆಗೆ ಮುಖ್ಯಮಂತ್ರಿಯವರು ಮಾತನಾಡಿದ್ದಾರೆ. 1:3 ಜಾಸ್ತಿ ಆಗಬೇಕೆಂದು ನಮ್ಮ ಅಭಿಲಾಷೆಯಾಗಿದೆ. ಅದರಿಂದ ಅದನ್ನು ನಾವು ಕೇಂದ್ರ ಸರ್ಕಾರದ ಜೊತೆಗೆ ಚರ್ಚೆ ಮಾಡಿ ಮಾಡುತ್ತೇವೆ. ಈಗಾಗಲೇ ರಾಜ್ಯಾದ್ಯಂತ 2020-21ನೇ ಸಾಲಿನಲ್ಲಿ 13.68 ಲಕ್ಷ ಹೆಕ್ಟೇರ್ ಬೆಳೆಗೆ ಹಾನಿಯಾಗಿದ್ದು 12 ಲಕ್ಷ ಫಲಾನುಭವಿಗಳಿಗೆ ರೂ. 941.71 ಕೋಟಿ input subsidy ಯನ್ನು ಕೊಟ್ಟಿದ್ದೇವೆ. ಈ ವರ್ಷದಲ್ಲ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಎಷ್ಟು ಕೊಡುತ್ತಿದೆಯೋ ಅದಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾವು ನೇರಿಸಿ ಬಹುತೇಕ ದುಪ್ಪಟ್ಟು ಪರಿಹಾರವನ್ನು ಈ ಸಲದ ಬೆಳೆ ಹಾನಿಗೆ ಕೊಟ್ಟಿದ್ದೇವೆ. ಕಳೆದ ಬಾರಿ ಕೊಟ್ಟು ಹೊಸ ಸಿಸ್ಟಂ ಅನ್ನು ತಂದಿದ್ದೇವೆ. ಬೆಳೆ ಹಾನಿಯಾದಾಗ ಸಾಮಾನ್ಯವಾಗಿ 7-8 ತಿಂಗಳಾಗುತ್ತಿತ್ತು. ಕೆಲವೊಂದು ಬಾರಿ ಪರಿಹಾರವನ್ನು ಕೊಡುವುದಕ್ಕೆ ವರ್ಷಗಳಾಗಿವೆ. ಈಗ ಅದನ್ನು ಬದಲಾವಣೆ ಮಾಡಿದ್ದೇವೆ. ಜರೂರಾಗಿ ಒಂದು ತಿಂಗಳೊಳಗೆಯೇ ರೈತರಿಗೆ input subsidy ಸಿಗಬೇಕು, ನೇರವಾಗಿ ಅವರ ಖಾತೆಗೆ ಹೋಗಬೇಕು. ಮೊದಲಾದರೆ ಚೆಕ್ ಕೊಡುವ ವ್ಯವಸ್ಥೆ ಇತ್ತು ಅದು ಈಗ ಇಲ್ಲ. ನೇರವಾಗಿ ಅವರ ಖಾತೆಗೆ ಹೋಗುವಂತಹ ವ್ಯವಸ್ಥೆ ಮಾಡಿದ್ದೇವೆ. 7-8 ತಿಂಗಳು ವಿಳಂಬವಾಗುತ್ತಿದ್ದುದನ್ನು ತಪ್ಪಿಸಿ ಒಂದೇ ತಿಂಗಳಿನಲ್ಲಿ input subsidy details ಬಂದ ತಕ್ಷಣವೇ ಅವರ ಖಾತೆಗೆ ಹಣ ಹೋಗುವಂತಹ ಹೊಸ ಪದ್ಧತಿಯನ್ನು ಈ ವರ್ಷದಿಂದ ಜಾರಿಗೆ ತಂದಿದ್ದೇವೆ. ಮಾನ್ಯ ಸದಸ್ಯರಾದ ಸಅೀಂ ಅಹಮದ್‌ರವರ ಭಾವನೆ ಏನಿದೆ ಅದಕ್ಕೆ ನಾವು ಸ್ಪಂದನೆ ಮಾಡುತ್ತೇವೆ, ಕೇಂದ್ರ ಸರ್ಕಾರಕ್ಕೂ ವಿನಂತಿ ಮಾಡುತ್ತೇವೆ. ಇದು ಬದಲಾವಣೆಯಾಗಬೇಕು ಆಗ ಮಾತ್ರ ರೈತರಿಗೆ ಒಳ್ಳೆಯದಾಗುತ್ತದೆ ಎನ್ನುವ ಭಾವನೆ ನನಗೂ ಇದೆ. ಇದನ್ನು ಆದಷ್ಟು ಬೇಗ ಕೇಂದ್ರ ಸರ್ಕಾರದ ಗಮನಕ್ಕೆ ತರುವ ವ್ಯವಸ್ಥೆ ಮಾಡುತ್ತೇವೆ.

ಪ್ರಶ್ನೆ ಸಂಖ್ಯೆ: 1975

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಸುನಿಲ್‌ಗೌಡ ಪಾಟೀಲ್ ಅವರು ಗೈರು ಹಾಜರಾಗಿದ್ದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

ಶ್ರೀ ಆರ್. ಅಶೋಕ(ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ, ದಿನಾಂಕ 16ನೇ ಮಾರ್ಚ್ 2022ರಂದು ಸಮೂಹ-3ರ ಅಖತ ಮೂಲಕ ಉತ್ತರಿಸುವ ಒಟ್ಟು 94 ಪ್ರಶ್ನೆಗಳ ಪೈಕಿ 34 ಪ್ರಶ್ನೆಗಳಿಗೆ ಉತ್ತರಗಳನ್ನು ಸದನದಲ್ಲ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೨. ಪ್ರಕಟಣೆ

ವಿಷಯ:- ಸದನದಲ್ಲ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರುಗಳು

ಹಾಗೂ ಅಧಿಕಾರಿಗಳ ಕುರಿತು

@@@

ಸಭಾಪತಿಯವರು:- ಸದನದಲ್ಲ ಈ ದಿನ ಕಡ್ಡಾಯವಾಗಿ ಹಾಜರಿರಬೇಕಾದ ಮಾನ್ಯ ಸಚಿವರ ಹೆಸರುಗಳು ಈ ರೀತಿ ಇವೆ.

1. ಶ್ರೀ ಉಮೇಶ್ ಕತ್ತಿ, ಮಾನ್ಯ ಅರಣ್ಯ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
2. ಡಾ|| ಸಿ.ಎನ್. ಅಶ್ವತ್ಥ ನಾರಾಯಣ, ಮಾನ್ಯ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರು, ಐಟಿ-ಬಿಟಿ ಸಚಿವರು
3. ಶ್ರೀ ಆನಂದ್ ಸಿಂಗ್, ಮಾನ್ಯ ಜೀವಿಪರಿಸ್ಥಿತಿ ಮತ್ತು ಪರಿಸರ, ಪ್ರವಾಸೋದ್ಯಮ ಸಚಿವರು
4. ಡಾ: ಕೆ. ಸುಧಾಕರ್, ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು
5. ಶ್ರೀ ಬಿ.ಸಿ. ನಾಗೇಶ್, ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರು
6. ಶ್ರೀ ವಿ. ಸುನೀಲ್ ಕುಮಾರ್, ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು

ಅಧಿಕಾರಿಗಳ ಹೆಸರು ಈ ಕೆಳಕಂಡಂತಿದೆ:

1. ಶ್ರೀ ಸತೀಶ್ ಕುಮಾರ್ ಡಿ.ಎಂ, ಭಾ.ಆ.ಸೇ., ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ಇಲಾಖೆ
2. ಡಾ: ಗೋಪಾಲಕೃಷ್ಣ ಹೆಚ್.ಎನ್, ಭಾ.ಆ.ಸೇ., ಆಯುಕ್ತರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
3. ಶ್ರೀ ಮನೋಜ್ ರಾಜನ್, ಭಾ.ಆ.ಸೇ., ಆಯುಕ್ತರು, ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ, ಬೆಂಗಳೂರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

4. ಅಮಿತ್‌ಗಾರ್ಗ್, ಭಾ.ರೈ.ನೇ., ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್.ಐ.ಡಿ.ಇ, ಸಂಪರ್ಕಸೌಧ,
ರಾಜಾಜಿನಗರ, ಬೆಂಗಳೂರು

ಅಧಿವೇಶನದ ಸಾಯಂಕಾಲದಲ್ಲು ಹಾಜರಿರಬೇಕಾದ ಅಧಿಕಾರಿಗಳ ಪಟ್ಟಿ

1. ಶ್ರೀ ಮನೋಜ್ ಕುಮಾರ್, ಐ.ಎಫ್.ಎಸ್, ವ್ಯವಸ್ಥಾಪಕ ನಿರ್ದೇಶಕರು, ಜಂಗಲ್ ಲಾಡ್ಜ್‌ಸ್
ಅಂಡ್ ರೆಸಾರ್ಟ್, ಬನಿಜ ಭವನ, ಬೆಂಗಳೂರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೩. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು

ಅ) ವಿಷಯ:- ಮನೆ ಮನೆಗಳಿಗೆ ಪತ್ರಿಕೆ ಹಾಕುವವರಿಗೆ ಪಿಂಚಣಿ ಸೌಲಭ್ಯ ಒದಗಿಸುವ ಬಗ್ಗೆ

- - - -

ಶ್ರೀ ಕೆ.ಟಿ. ಶ್ರೀಕಂಠೇಗೌಡ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಿನ್ನೆ ದಿವಸ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದಂತಹ ನಾಡಿನ ಪತ್ರಿಕಾ ವಿತರಕರು ಮತ್ತು ಹಂಚಿಕೆದಾರರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ರಾಜ್ಯದಲ್ಲಿ ಸರ್ಕಾರದ ಯೋಜನೆ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿರುವ ಪತ್ರಿಕಾ ರಂಗದ ಪತ್ರಿಕಾ ವಿತರಕರು, ಹಂಚಿಕೆದಾರರು ಹಾಗೂ ಪತ್ರಿಕೆ ಹಾಕುವ ಹುಡುಗರ ಪಾತ್ರ ಮುಖ್ಯವಾಗಿದೆ. ಸರ್ಕಾರದ ಮುಂದೆ ಇವರುಗಳು ಅನೇಕಬಾರಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರೂ ಸರ್ಕಾರ ಇವರ ಬೇಡಿಕೆಗಳನ್ನು ಕಡೆಗಣಿಸುತ್ತಲೇ ಬಂದಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸಹ ಇವರ ಬೇಡಿಕೆಗಳಿಗೆ ಸ್ವಂದನೆ ಸಿಕ್ಕಿಲ್ಲ.

ರಾಜ್ಯದಲ್ಲಿ 70 ಸಾವಿರಕ್ಕೂ ಹೆಚ್ಚು ಮಂದಿ ಪತ್ರಿಕಾ ವಿತರಕರಿದ್ದು, ಪತ್ರಿಕೆ ಹಾಕುವ ಹುಡುಗರು ಸೇರಿ 2 ಲಕ್ಷ ಜನ ಪತ್ರಿಕೆ ಮಾಧ್ಯಮವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಸುದ್ದಿ ಮಾಧ್ಯಮಗಳ ಪೈಪೋಟಿಯ ನಡುವೆಯು ಮುದ್ರಣ ಮಾಧ್ಯಮದ ಉಳಿವಿಗಾಗಿ ದುಡಿಯುತ್ತಿರುವ ಇವರುಗಳ ನೆರವಿಗೆ ಸರ್ಕಾರ ಧಾವಿಸಬೇಕಾಗಿದೆ.

ಪತ್ರಿಕಾ ವಿತರಕರು, ಹಂಚಿಕೆದಾರರು ಹಾಗೂ ಪತ್ರಿಕೆ ಹಾಕುವ ಹುಡುಗರಿಗೆ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಅನುದಾನವನ್ನು ಮೀಸಲಿಡಬೇಕು. ಆ ಮೂಲಕ ಪತ್ರಿಕಾ ವಿತರಣೆ ಸಮಯದಲ್ಲಿ ಮೃತಪಟ್ಟವರಿಗೆ, ಅಪಘಾತದಲ್ಲಿ ಮೃತಪಟ್ಟವರಿಗೆ ಹಾಗೂ ಕೋವಿಡ್-19 ರಿಂದ ಮೃತಪಟ್ಟವರಿಗೆ ಸರ್ಕಾರ ಸೂಕ್ತ ಪರಿಹಾರವನ್ನು ನೀಡಬೇಕು ಹಾಗೂ ಇವರುಗಳಿಗೆ ಉಚಿತ ವೈದ್ಯಕೀಯ ಸೇವೆ ಕಲ್ಪಿಸಬೇಕು, ಹಾಗೂ 60 ವರ್ಷ ಮೇಲ್ಪಟ್ಟವರಿಗೆ ತಿಂಗಳಿಗೆ ರೂ. 5000/- ಗಳ ಪಿಂಚಣಿಯನ್ನು ನೀಡಬೇಕೆಂದು ಒಕ್ಕೂಟವು ಒತ್ತಾಯಿಸುತ್ತಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆದ್ದರಿಂದ ಸರ್ಕಾರ ಈ ಬಗ್ಗೆ ಗಮನಹರಿಸಿ ಸರ್ಕಾರದ ಯೋಜನೆ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪತ್ರಿಕಾ ಮಾಧ್ಯಮದ ಇವರುಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಆರ್. ಅಶೋಕ(ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ, ಮನೆ ಮನೆಗೆ ಪತ್ರಿಕೆ ಹಾಕುವರಿಗೆ ಪಿಂಚಣಿ ಸೌಲಭ್ಯದ ಬಗ್ಗೆ ಮಾನ್ಯ ಸದಸ್ಯರಾದ ಶ್ರೀಕಂಠೇಗೌಡರು ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಇದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದು ಉತ್ತರವನ್ನು ಒದಗಿಸುತ್ತೇನೆ.

ಆ) ವಿಷಯ:- ಚಿಕ್ಕಮಗಳೂರು ಜಿಲ್ಲೆ ಕಳಸ ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಯಿಂದ ಮನೆಗಳು ಸಂಪೂರ್ಣ ನಾಶವಾಗಿದ್ದು ಈವರೆಗೆ ಪರಿಹಾರ ನೀಡದೇ ಇರುವ ಬಗ್ಗೆ.

- - - -

ಶ್ರೀ ಎಸ್.ಎಲ್. ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂಡಿಗೆರೆ ಹಾಗೂ ಕಳಸ ತಾಲ್ಲೂಕಿನಲ್ಲಿ 3 ವರ್ಷಗಳ ಹಿಂದೆ ಸುರಿದ ಭಾರಿ ಮಳೆಯಿಂದ ಗುಡ್ಡ ಕುಸಿತದಿಂದ ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಅದರಲ್ಲಿ ಮರಸಣಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೆನ್ನಹಳ್ಳು ಗ್ರಾಮದಲ್ಲಿ 2019ರ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಳೆಯಿಂದ ಹಲವಾರು ಬಡ ಕುಟುಂಬಗಳು ಮನೆಯನ್ನು ಕಳೆದುಕೊಂಡು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂತ್ರಸ್ತರಿಗೆ ಸರ್ಕಾರದಿಂದ ಮನೆ ನಿರ್ಮಾಣ ಮಾಡಿಕೊಡಲು ಆಶ್ವಾಸನೆ ನೀಡಿದ್ದು, ಹಾಗೂ ಸದರಿಯವರು ವಾಸಿಸಲು ಬಾಡಿಗೆ ಮನೆಯಿಲ್ಲದಿರುವುದರಿಂದ ಇವರಿಗೆ ಬಾಡಿಗೆಯನ್ನು ಪಾವತಿಸದಿಲ್ಲದಿರುವುದರಿಂದ ಈ ಭಾಗದ ಜನರು ಬಹಳ ತೊಂದರೆಯಲ್ಲಿರುವುದರಿಂದ ಸರ್ಕಾರ ಈ ಬಗ್ಗೆ ಗಂಭೀರವಾಗಿ ಗಮನಹರಿಸಿ ಇಲ್ಲಿ ಮಳೆಯಿಂದ ಹಾನಿಯಾದ ಕುಟುಂಬಗಳಿಗೆ ವಸತಿಗಳನ್ನು ನಿರ್ಮಿಸಿಕೊಟ್ಟು ಹಾಗೂ ಈಗ ವಾಸಿಸುತ್ತಿರುವ ಮನೆಗಳಿಗೆ ಬಾಡಿಗೆಯನ್ನು ಪಾವತಿಸಲು ಸರ್ಕಾರದಿಂದ ಅನುದಾನವನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಆರ್. ಅಶೋಕ(ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಭೋಜೇಗೌಡರು ಶೂನ್ಯವೇಳೆಯಲ್ಲಿ ಕೇಳಿರುವ ವಿಷಯಕ್ಕೆ ಸಂಬಂಧಪಟ್ಟಂತೆ ಮೂಡಿಗೆರೆ ತಾಲ್ಲೂಕು ಚಿನ್ನಹಡ್ಲು ಗ್ರಾಮದ 16 ಸಂತ್ರಸ್ತರಿಗೆ ಮಾಗಡಿಕೆರೆ ಗ್ರಾಮದಲ್ಲ ನಿವೇಶನದ ಹಕ್ಕುಪತ್ರಗಳನ್ನು ಸಿದ್ಧಗೊಳಿಸಿ ವಿತರಣೆಗೆ ತಯಾರಿ ಮಾಡಿಕೊಳ್ಳಲಾಗಿತ್ತು. ಸದರಿ ಸಂತ್ರಸ್ತರು ಮಾವಿನಕೆರೆ ಗ್ರಾಮಕ್ಕೆ ಸ್ಥಳಾಂತರಗೊಳ್ಳಲು ನಿರಾಕರಿಸಿದ್ದಾರೆ. ಇಡಕಣಿ ಗ್ರಾಮಕ್ಕೆ ಸ್ಥಳಾಂತರಗೊಳ್ಳಲು ಸಿದ್ಧವಿರುವುದಾಗಿ ತಿಳಿಸಿರುತ್ತಾರೆ. ಆದ್ದರಿಂದ ಬದಲ ಜಾಗ ಗುರುತಿಸಿ ಹಕ್ಕುಪತ್ರ ವಿತರಿಸಲು ತಾಂತ್ರಿಕ ತೊಡಕಾಗಿರುತ್ತದೆ. ಮೂಡಿಗೆರೆ ತಾಲ್ಲೂಕಿನ 323 ಸಂತ್ರಸ್ತರಿಗೆ ಪ್ರತಿ ಮಾಹೆಯಾನ ರೂ. 5,000/-ಗಳಂತೆ 10 ತಿಂಗಳ ಬಾಡಿಗೆಯನ್ನು ನೀಡಲಾಗಿರುತ್ತದೆ. ಉಳಿದಂತಹ 17 ಸಂತ್ರಸ್ತರು ಬಾಡಿಗೆ ಮನೆಯಲ್ಲಿ ವಾಸವಿದ್ದು ಕಣ್ಣುಪ್ಪಿನಿಂದ ನಿಗಮದ ತಂತ್ರಾಂಶದಲ್ಲ ತಾತ್ಕಾಲಿಕ ಶೆಡ್‌ಗಳಲ್ಲ ವಾಸವಿರುವುದನ್ನು ಗಮನಿಸಲಾಗಿದೆ. ಇದನ್ನು ಸರಿಪಡಿಸುವಂತೆ ನಾನು ಜಿಲ್ಲಾಧಿಕಾರಿಯವರಿಗೆ ಸೂಚನೆ ಕೊಡುತ್ತೇನೆ. ಅದೇ ರೀತಿ ರಾಜೀವ್ ಗಾಂಧಿ ವಸತಿ ನಿಗಮವನ್ನು ಕೋರಿರುತ್ತಾರೆ. ಅದರಂತೆ ತಂತ್ರಾಂಶದಲ್ಲ ಮಾರ್ಪಾಡು ಮಾಡಿ 17 ಜನ ಸಂತ್ರಸ್ತರಿಗೆ ಏನು ಬಾಡಿಗೆ ಹಣ ತಪ್ಪಿಹೋಗಿದೆ ಅವರಿಗೆ ರೂ. 50,000/- ಅಥವಾ ಹತ್ತು ತಿಂಗಳ ಬಾಡಿಗೆಯನ್ನು ಪಾವತಿಸಲು ಕ್ರಮ ವಹಿಸುತ್ತೇನೆ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ತಾವು ಅನುಮತಿ ನೀಡಿದರೆ ಒಂದನ್ನು ಕೇಳಬಯಸುತ್ತೇನೆ.

ಸಭಾಪತಿಯವರು:- ಇಲ್ಲ, No discussion in Zero Hour.

ಇ) ವಿಷಯ:- ಬಿ.ಬಿ.ಎಂ.ಪಿ. ವ್ಯಾಪ್ತಿಯ ರಾಜರಾಜೇಶ್ವರಿ ನಗರ ಫ್ಲಾಟ್ ಮಾಲೀಕರಿಗೆ ಅನಧಿಕೃತ ನಿರ್ಮಾಣವೆಂದು ಪರಿಗಣಿಸಿ ದಾಖಲೆಗಳನ್ನು ಕೇಳಿರುವ ಬಗ್ಗೆ.

ಶ್ರೀ ಹೆಚ್.ಎಸ್. ಗೋಪಿನಾಥ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಳೆದ ಶುಕ್ರವಾರ ಬೆಂಗಳೂರು ದಕ್ಷಿಣ ತಾಲ್ಲೂಕು ರಾಜರಾಜೇಶ್ವರಿ ನಗರ ವ್ಯಾಪ್ತಿಯ ಹಲವಾರು ಫ್ಲಾಟ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಅವರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಸ್ತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಪಟ್ಟಿಯನ್ನು 3 ದಿನಗಳ ಒಳಗಾಗಿ ಕಟ್ಟಡ ನಿರ್ಮಾಣದ ಅನುಮತಿಸಿದ ನಕ್ಷೆ, ಕಟ್ಟಡದ ಪ್ರಾರಂಭ ಕುರಿತ ಅನುಮತಿ ಪತ್ರ, ಆಕೃಷ್ಯವೆನ್ನಿ ಪ್ರಮಾಣಪತ್ರ, ತೆರಿಗೆ ರಶೀದಿಗಳನ್ನು ಬಿ.ಬಿ.ಎಂ.ಪಿ ಯ ಕಛೇರಿಗೆ ಸಲ್ಲಿಸಲು ಸೂಚಿಸಿರುತ್ತಾರೆ. ವಿಫಲವಾದರೆ ಅವರ ಆಸ್ತಿಯನ್ನು ಅನಧಿಕೃತ ಎಂದು ಘೋಷಿಸಲಾಗುವುದು ಎಂದು ನೋಟಿಸ್ ನೀಡಿರುತ್ತಾರೆ. ಈ ಕಟ್ಟಡ ನಿರ್ಮಾಣಗಳಿಗೆ ಆ ಸಂದರ್ಭದಲ್ಲ ಆ ಪ್ರದೇಶದಲ್ಲ ಕಾರ್ಯ ನಿರ್ವಹಿಸಿದ ಅಧಿಕಾರಿಗಳೇ ನೇರ ಹೊಣೆ. ಯಾವುದೇ ಅಕ್ರಮ ಕಟ್ಟಡ ನಿರ್ಮಾಣವಾದಲ್ಲಿ ಅಲ್ಲಿನ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದು ಅನಿವಾರ್ಯ ಹಾಗೂ ಈಗಾಗಲೇ ನೋಟಿಸು ಪಡೆದಿರುವ ಮನೆ ಮಾಲಕರಿಗೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಿ ದಾಖಲೆಗಳನ್ನು ಪಡೆಯಲು ಅವಕಾಶ ಕಲ್ಪಿಸುವ ಮೂಲಕ ಅನೇಕ ಫ್ಲಾಟ್ ಓನರ್‌ಗಳು ಡೆವಲಪರ್‌ಗಳಿಂದ ದಾಖಲೆಗಳನ್ನು ಪಡೆಯಲು ಅನುಮತಿಸಬೇಕಾಗಿದೆ. ಈ ಎಲ್ಲಾ ದಾಖಲೆಗಳನ್ನು ಮನೆ ಮಾರಾಟದ ನೋಂದಣಿಯ ಸಮಯದಲ್ಲೇ ನೋಂದಣಾಧಿಕಾರಿಯವರು ಪರಿಶೀಲಿಸಬೇಕಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 28 ಲಕ್ಷ ಕಟ್ಟಡಗಳು ಬಿಬಿಎಂಪಿಯ ಬೈಲಾ ಹಾಗೂ ಸ್ಯಾಂಕ್ಷನ್ ಪ್ಲಾನ್ ಉಲ್ಲಂಘಿಸಿ ನಡೆಯುತ್ತಿದ್ದರೂ ಅಧಿಕಾರಿಗಳು ಲಂಚ ಪಡೆದು ಈ ಕಟ್ಟಡ ಕಾಮಗಾರಿಗಳನ್ನು ಮುಂದುವರೆಯಲು ಬಿಟ್ಟು ನಿರ್ಮಾಣ ಮುಕ್ತಾಯವಾದ ಬಳಿಕ ಗ್ರಾಹಕರು ಸದರಿ ಆಸ್ತಿಯನ್ನು ಖರೀದಿಸಿದ ಬಳಿಕ ಸದರಿ ಆಸ್ತಿಯು ಅನಧಿಕೃತ ಎಂದು ಘೋಷಣೆಯಾದರೆ ಈ ಆಸ್ತಿಯ ಖರೀದಿಯ ನಷ್ಟವನ್ನು ಸಂಬಂಧಿಸಿದ ಅಧಿಕಾರಿಯಿಂದಲೇ ವಸೂಲು ಮಾಡಲು ಸರ್ಕಾರ ಸೂಕ್ತ ಆದೇಶ ಹೊರಡಿಸುವಂತೆ ಹಾಗೂ ಎಲ್ಲಾ ಅನಧಿಕೃತ ನಿರ್ಮಾಣ ಕಾಮಗಾರಿಗಳಿಗೆ ಆಯಾಯ ಪ್ರದೇಶದ ಸಂಬಂಧಿತ ಅಧಿಕಾರಿಗಳೇ ಜವಾಬ್ದಾರರು ಎಂದು ಪರಿಗಣಿಸಿ ಸದರಿ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಶೂನ್ಯವೇಳೆಯಲ್ಲಿ ಸರ್ಕಾರವನ್ನು ಒತ್ತಾಯಿಸುತ್ತೇನೆ.

(ಮುಂದು)

(372) 16-03-2022 KH/AK 11-50

(ಸಭಾಪತಿಯವರ ಉಪಸ್ಥಿತಿ)

ಶ್ರೀ ಆರ್.ಅಶೋಕ್ (ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಎಸ್.ಗೋಪಿನಾಥ್‌ರವರು ರಾಜರಾಜೇಶ್ವರಿ ನಗರದಲ್ಲಿ ಅನಧಿಕೃತ ಫ್ಲಾಟ್ ನಿರ್ಮಾಣದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಗ್ಗೆ ಕೇಳಿರುವಂತಹ ವಿಚಾರವನ್ನು ಮಾನ್ಯ ಮುಖ್ಯಮಂತ್ರಿಯವರ ಗಮನಕ್ಕೆ ತಂದು ನಂತರ ಅವರಿಂದ ಉತ್ತರವನ್ನು ಒದಗಿಸುತ್ತೇನೆ.

ಈ) ವಿಷಯ: ತಂಬಾಕು ಸೇವನೆ ನಿಷೇಧದ ಬಳಿಕ ಹೆಚ್ಚಿನ ಜಾಹಿರಾತು

ಬಳಸುತ್ತಿರುವ ಬಗ್ಗೆ.

ಶ್ರೀ ಕೆ.ಹರೀಶ್ ಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ನ್ಯಾಷನಲ್ ಲಾ ಸ್ಕೂಲ್ ಹಾಗೂ ಕನ್ನೂಮರ್ ಲಾ ಅಂಡ್ ಪ್ರಾಕ್ಟೀಸಿಸ್ ಸಹಯೋಗದಲ್ಲ ನಡೆಸಿದ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ತಂಬಾಕು ಸೇವನೆ ಹಾಗೂ ಜಾಹಿರಾತಿಗೆ ಕಡಿವಾಣವಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ತಂಬಾಕು ಸೇವನೆ ಹಾಗೂ ಮಾರಾಟದ ಬಗ್ಗೆ ರಾಜಾರೋಷವಾಗಿ ಜಾಹಿರಾತು ನೀಡಲಾಗುತ್ತಿರುವುದು ಪತ್ರಿಕೆಗಳಲ್ಲಿ ವರದಿಯಾಗಿರುತ್ತದೆ.

2019 ರಲ್ಲಿ ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಂ ಮತ್ತು ಹೀಬೆಡ್ ತಂಬಾಕು ಪದಾರ್ಥಗಳ ಮೇಲೆ ಕೇಂದ್ರ ಸರ್ಕಾರ ಕಾನೂನಾತ್ಮಕವಾಗಿ ನಿಷೇಧ ಹೇರಿದೆ. ಆದಾಗ್ಯೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜಾಹಿರಾತು ನೀಡಲಾಗುತ್ತಿದೆ. ಒಟ್ಟು 23 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಕೈಗೊಳ್ಳಲಾದ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಶೇಕಡಾ 38.1 ರಷ್ಟು ನಿಷೇಧಿತ ತಂಬಾಕು ಸೇವನೆ ಮಾರಾಟದಲ್ಲಿದ್ದು ಕರ್ನಾಟಕವೇ ಮುಂಚೂಣಿ ರಾಜ್ಯವಾಗಿದೆ.

ಭಾರತದಲ್ಲಿ ಇ-ಸಿಗರೇಟ್‌ಗಳನ್ನು ಎಲೆಕ್ಟ್ರಾನಿಕ್ ಫ್ಲಾಟ್‌ಫಾರಂಗಳ ಮೂಲಕ ಹೆಚ್ಚಿನ ಜಾಹಿರಾತಿಗೆ ಬಳಸಲು ಅವಕಾಶ ಕಲ್ಪಿಸಲಾಗಿದೆ. ನಿಷೇಧಿತ ಇ-ಸಿಗರೇಟ್ ಕುರಿತು ಹೆಚ್ಚಾಗಿ ಟಿಲಿಗ್ರಾಂನಲ್ಲಿ ಜಾಹಿರಾತು ನೀಡಲಾಗುತ್ತಿದೆ ಎಂಬುದು ಪ್ರೊ.ಅಶೋಕ್ ಪಾಟೀಲ್‌ರವರ ಅಭಿಪ್ರಾಯವಾಗಿರುತ್ತದೆ. ಉಳಿದಂತೆ ವಾಟ್ಸಾಪ್‌ನಲ್ಲಿ ಶೇಕಡಾ 22.6, ಫೇಸ್‌ಬುಕ್‌ನಲ್ಲಿ ಶೇಕಡಾ 17.3,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಟಿಎಸ್‌ಎಸ್‌ನಲ್ಲಿ ಶೇಕಡಾ 14.3 ಹಾಗೂ ಟಿಟಿಎಸ್‌ನಲ್ಲಿ ಶೇಕಡಾ 6.8 ಜಾಹಿರಾತು ಗಮನಿಸಿರುವುದಾಗಿ ಸಮೀಕ್ಷೆಗೆ ಒಳಪಟ್ಟವರು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.

ಮೇಲಿನ ಎಲ್ಲ ಅಂಶಗಳು ಸರ್ಕಾರ ತಂಬಾಕು ಸೇವನೆ ನಿಷೇಧದ ಬಳಿಕವೂ ಯುವ ಜನತೆಯನ್ನು ದಾರಿ ತಪ್ಪಿಸಲು ಬಳಸುವ ತಂತ್ರವಾಗಿದ್ದು, ಯುವ ಜನತೆ ಹೆಚ್ಚಿನ ಸಮೋಹನಕ್ಕೆ, ಆಕರ್ಷಣೆಗೆ ಒಳಗಾಗುವಂತೆ ಮಾಡುತ್ತಿದೆ. ಆದಕಾರಣ, ಸರ್ಕಾರ ಇ-ಸಿಗರೇಟ್ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜಾಹಿರಾತು ನೀಡುವವರ ವಿರುದ್ಧ ಹದಿನ ಕಣ್ಣಿಟ್ಟು ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಗೃಹ ಸಚಿವರನ್ನು ಒತ್ತಾಯಿಸುತ್ತೇನೆ.

ಶ್ರೀ ಆರ್.ಅಶೋಕ್ (ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಕೆ.ಹರೀಶ್ ಕುಮಾರ್‌ರವರು ತಂಬಾಕು ಸೇವನೆ ನಿಷೇಧದ ಬಳಿಕ ಹೆಚ್ಚಿನ ಜಾಹಿರಾತು ಬಳಸುತ್ತಿರುವ ಬಗ್ಗೆ ಕೇಳಿರುವಂತಹ ವಿಚಾರವನ್ನು ಮಾನ್ಯ ಗೃಹ ಸಚಿವರ ಗಮನಕ್ಕೆ ತಂದು ನಂತರ ಅವರಿಂದ ಉತ್ತರವನ್ನು ಒದಗಿಸುತ್ತೇನೆ.

ಉ) ವಿಷಯ:- ಇಂದಿರಾ ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡುತ್ತಿಲ್ಲದಿರುವ ಬಗ್ಗೆ

ಶ್ರೀ ಯು.ಬಿ.ವೆಂಕಟೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. “ರಾಜ್ಯದಾದ್ಯಂತ ಕಡುಬಡವರು ಮತ್ತು ಕಾರ್ಮಿಕ ವರ್ಗದ ನೆಚ್ಚಿನ ಆಹಾರ ತಾಣವಾಗಿ ಒಂದು ಕಾಲದಲ್ಲಿ ಮಿಂಚಿದ ಇಂದಿರಾ ಕ್ಯಾಂಟೀನ್‌ಗಳು ಕ್ರಮೇಣ ತಮ್ಮ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿವೆ” ಎಂದು ಕನ್ನಡಪ್ರಭ ಪತ್ರಿಕೆಯಲ್ಲಿ ದಿನಾಂಕ:14-03-2022 ರಂದು ವರದಿಯಾಗಿರುತ್ತದೆ.

ಇದಕ್ಕೆ ಪುಷ್ಟಿ ನೀಡುವಂತೆ ಬಿಬಿಎಂಪಿ ವ್ಯಾಪ್ತಿಯ ಸುಮಾರು 174 ಸ್ಥಿರ ಹಾಗೂ 24 ಮೊಬೈಲ್ ಕ್ಯಾಂಟೀನ್‌ಗಳನ್ನು ಆರಂಭಗೊಂಡ ಎರಡು ವರ್ಷ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ತಲಾ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

300 ರಿಂದ 450 ಮಂದಿಯಂತೆ 3 ಲಕ್ಷದಿಂದ 3.5 ಲಕ್ಷ ಮಂದಿಗೆ ಆಹಾರ ವಿತರಣೆ ಮಾಡಲಾಗುತ್ತಿತ್ತು. ಆದರೆ, ಪ್ರಸ್ತುತದಲ್ಲ ಊಟ, ತಿಂಡಿಗೆ 50 ರಿಂದ 100 ಜನ ಮಾತ್ರ ಬರುತ್ತಿದ್ದು, ಈ ಸಂಖ್ಯೆ ದಿನವೊಂದಕ್ಕೆ 1 ರಿಂದ 1.5 ಲಕ್ಷ ಮಂದಿಗೆ ಕುಸಿದಿದೆ.

ಅಗ್ಗದ ದರದಲ್ಲಿ ಗುಣಮಟ್ಟದ ಆಹಾರವನ್ನು ಒದಗಿಸುವ ಮೂಲಕ ಬಡವರು ಮತ್ತು ಕೂಲಿ ಕಾರ್ಮಿಕರ ಹಸಿವನ್ನು ನೀಗಿಸುವ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2017ರಲ್ಲಿ ಈ ಕ್ಯಾಂಟೀನ್‌ಗಳನ್ನು ಆರಂಭಿಸಿತ್ತು. ಈ ಕ್ಯಾಂಟೀನ್‌ಗಳ ಮುಂದೆ ಆರಂಭದಲ್ಲಿ ಉದ್ದುದ್ದದ ಸಾಲುಗಳಿರುತ್ತಿದ್ದವು. ಅದರೀಗ ಬೆರಕೆಣಿಕೆಯಷ್ಟು ಜನ ಮಾತ್ರ ಇಂದಿರಾ ಕ್ಯಾಂಟೀನ್‌ನ ಗ್ರಾಹಕರಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸರ್ಕಾರ ಮತ್ತು ಬಿಬಿಎಂಪಿ ಇಂದಿರಾ ಕ್ಯಾಂಟೀನ್‌ಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಹಾಗೂ ಕ್ಯಾಂಟೀನ್‌ಗಳಿಗೆ ಗುತ್ತಿಗೆದಾರರು ಅತ್ಯಂತ ಕಳಪೆ ಗುಣಮಟ್ಟದ ಆಹಾರವನ್ನು ಸರಬರಾಜು ಮಾಡುತ್ತಿರುವುದಾಗಿದೆ ಎಂದು ತಿಳಿದುಬಂದಿದೆ.

ಇಷ್ಟೇ ಅಲ್ಲದೆ ಸರ್ಕಾರ ಸಹ ಕ್ಯಾಂಟೀನ್ ನಿರ್ವಹಣೆಗೆ ನೀಡುತ್ತಿದ್ದ ಅನುದಾನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದು, ಬಿಬಿಎಂಪಿ ತನ್ನ ಆದಾಯದಲ್ಲೇ ಅದನ್ನು ನಿರ್ವಹಣೆ ಮಾಡಬೇಕಾಗಿರುತ್ತದೆ. ಕಳೆದ ಎರಡು-ಮೂರು ವರ್ಷಗಳಿಂದ ಈ ಕ್ಯಾಂಟೀನ್‌ಗಳ ನಿರ್ವಹಣೆಗೆ ಸುಮಾರು ರೂ. 70 ಕೋಟಿಯನ್ನು ಸರ್ಕಾರ ನೀಡಬೇಕಾಗಿದ್ದು, ಇಷ್ಟು ಮೊತ್ತದ ಬಾಕಿ ಬರಬೇಕಾಗಿರುವುದರಿಂದ ಗುತ್ತಿಗೆದಾರರು ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಗ್ರಾಹಕರ ಸಂಖ್ಯೆಯಿಲ್ಲೂ ಗೋಲ್‌ಮಾಲ್ ಮಾಡುತ್ತಿರುವುದು ದೃಢಪಟ್ಟಿದ್ದು, ಗುತ್ತಿಗೆ ಸಂಸ್ಥೆಗಳು ನೀಡುವ ಗ್ರಾಹಕರ ಸಂಖ್ಯೆಗೂ ಬಿಬಿಎಂಪಿ ನೇಮಿಸಿರುವ ಮಾರ್ಷಲ್‌ಗಳು ನೀಡುವ ಗ್ರಾಹಕರ ಸಂಖ್ಯೆಗೂ ಭಾರಿ ವ್ಯತ್ಯಾಸವಿದ್ದು, ಇದು ಇಷ್ಟೆಲ್ಲಾ ರಾಧಾಂತಕ್ಕೆ ಕಾರಣವಾಗುತ್ತಿರುವುದಾಗಿ ತಿಳಿದುಬಂದಿರುತ್ತದೆ. ಆದಕಾರಣ, ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಬಡವರು ಮತ್ತು ಕಾರ್ಮಿಕರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಸಿವನ್ನು ನೀಗಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಮುನ್ನಡೆಸಬೇಕೆಂದು ಮಾನ್ಯ ಮುಖ್ಯಮಂತ್ರಿಯವರನ್ನು ಶೂನ್ಯವೇಳೆಯಲ್ಲಿ ಒತ್ತಾಯಿಸುತ್ತೇನೆ.

ಶ್ರೀ ಆರ್.ಅಶೋಕ್ (ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಯು.ಬಿ.ವೆಂಕಟೇಶ್‌ವರವರು ಇಂದಿರಾ ಕ್ಯಾಂಪೇನ್ ಬಗ್ಗೆ ಕೇಳಿರುವಂತಹ ವಿಚಾರವನ್ನು ಸಂಬಂಧಪಟ್ಟ ಮಾನ್ಯ ಸಚಿವರ ಗಮನಕ್ಕೆ ತಂದು ನಂತರ ಉತ್ತರವನ್ನು ಒದಗಿಸುತ್ತೇನೆ.

ಊ) ವಿಷಯ: ಕಿಯೋನಿಕ್ಸ್ ಮೂಲಕ ಹಾಸ್ಟಲ್‌ಗಳಿಗೆ ವಾಷಿಂಗ್ ಮೆಷಿನ್ ಖರೀದಿಸಿರುವ ಬಗ್ಗೆ.

ಶ್ರೀ ಸಅಲಂ ಅಹಮದ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ವಸ್ತುಗಳ ಪೂರೈಕೆಯಲ್ಲಿ ಭ್ರಷ್ಟಾಚಾರ: ಕಿಯೋನಿಕ್ಸ್ ಮೂಲಕ ಪೂರೈಕೆಯಾಗಿರುವ ಮೂಲಭೂತ ಸೌಕರ್ಯಗಳಿಗೆ ಮಾರುಕಟ್ಟೆ ದರಕ್ಕಿಂತ ಎರಡು-ಮೂರು ಪಟ್ಟು ಹೆಚ್ಚು ಬೆಲೆ ಮಾಡಿ, ಗುತ್ತಿಗೆದಾರರಿಗೆ ಹಣವನ್ನು ನೀಡಿರುವ ವಿಷಯವು ಗಂಭೀರವಾದ್ದರಿಂದ ಸದನದಲ್ಲಿ ಶೂನ್ಯವೇಳೆಯ ಅಡಿಯಲ್ಲಿ ಪ್ರಸ್ತಾಪಿಸುತ್ತಿದ್ದೇನೆ.

ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2019-20ನೇ ಸಾಲಿನಲ್ಲಿ ಇಲಾಖೆಯ ಅಡಿಯಲ್ಲಿ ಬರುವ ಮೊರಾರ್ಜಿ ದೇಸಾಯಿ ಹಾಸ್ಟಲ್‌ಗಳಿಗೆ 15 ಕೆ.ಜಿ.ಸಾಮರ್ಥ್ಯದ ವಾಷಿಂಗ್ ಮೆಷಿನ್ ಪೂರೈಕೆಗಾಗಿ ಕಿಯೋನಿಕ್ಸ್‌ಗೆ ಬೇಡಿಕೆಯನ್ನು ಸಲ್ಲಿಸಿದ್ದ ಕಾರಣ ಒಟ್ಟು 270 ವಾಷಿಂಗ್ ಮೆಷಿನ್‌ಗಳ ಪೂರೈಕೆಗೆ ಹಾಗೂ ಒಂದು ವಾಷಿಂಗ್ ಮೆಷಿನ್‌ನ ಬೆಲೆ ರೂ.5.54 ಲಕ್ಷಗಳಿಗೆ ಒಪ್ಪಂದ ಮಾಡಿಕೊಂಡ ನಂತರ ಸ್ಟಾರ್‌ಫಿಶ್ ಕಂಪನಿಯ ವಾಷಿಂಗ್ ಮೆಷಿನ್‌ಗಳನ್ನು ಪೂರೈಸಿರುವ ಬಗ್ಗೆ ದಾಖಲೆಗಳು ಹೇಳುತ್ತವೆ. ಆದರೆ, ವಾಸ್ತವವಾಗಿ ಪರಿಶೀಲನೆಯ ವೇಳೆ ಎಲ್.ಜಿ. ಮತ್ತು ಬೇರೆ ಬೇರೆ ಕಂಪನಿಯ ಮತ್ತು ಕಡಿಮೆ ಸಾಮರ್ಥ್ಯದ ಮೆಷಿನ್‌ಗಳನ್ನು ಪೂರೈಸಲಾಗಿರುವುದು ಪತ್ತೆಯಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

15 ಕೆ.ಜಿ.ಸಾಮರ್ಥ್ಯದ ಸ್ಟಾರ್ಫಿಶ್ ಕಂಪನಿಯ ವಾಷಿಂಗ್ ಮೆಷಿನ್‌ನ ಮಾರುಕಟ್ಟೆ ಬೆಲೆ ರೂ. 3.18 ಲಕ್ಷಗಳು ಮತ್ತು ಎಲ್.ಜಿ. ಕಂಪನಿಯ ಬೆಲೆ ರೂ.99 ಸಾವಿರಗಳಾಗಿದ್ದು, ವಾಸ್ತವವಾಗಿ 66 ಸ್ಟಾರ್ಫಿಶ್ ಹಾಗೂ 179 ಎಲ್.ಜಿ. ಕಂಪನಿಯ ವಾಷಿಂಗ್ ಮೆಷಿನ್‌ಗಳನ್ನು ಪೂರೈಸಲಾಗಿದೆ. ಆದರೆ, ಇಲ್ಲ ಈ ಎರಡು ಕಂಪನಿ ವಾಷಿಂಗ್ ಮೆಷಿನ್‌ಗಳ ಬೆಲೆಗಳಿಗೂ ಒಂದೇ ರೀತಿಯಾಗಿ ರೂ.5.54 ಲಕ್ಷಗಳಂತೆ ಬಲ್ ಮಾಡಿ ಒಟ್ಟು ರೂ.9.28 ಲಕ್ಷಗಳನ್ನು ಪಡೆಯಲಾಗಿದೆ.

ಇದೇ ರೀತಿಯಲ್ಲಿ ಕೃಷಿ ಇಲಾಖೆಯಲ್ಲಿ 472 ಕಂಪ್ಯೂಟರ್‌ಗಳ ಪೂರೈಕೆಗಾಗಿ ರೂ.45 ಸಾವಿರದ ಮಾರುಕಟ್ಟೆ ದರಕ್ಕೆ ರೂ.80 ಸಾವಿರಗಳನ್ನು ಬಲ್ ಮಾಡಲಾಗಿದ್ದು, ಇದಲ್ಲದೇ ಮಸೀದಿ, ಜೈನ ಬಸದಿ, ದರ್ಗಾಗಳಿಗೆ ನೀರು ಶುದ್ಧೀಕರಣ ಘಟಕಗಳ ಪೂರೈಕೆಗಾಗಿ ರೂ.60 ಸಾವಿರದ ಮಾರುಕಟ್ಟೆ ದರಕ್ಕೆ ರೂ.1.5 ಲಕ್ಷಗಳನ್ನು ಬಲ್ ಮಾಡಲಾಗಿದೆ. ತಾಂಡಾ ಅಭಿವೃದ್ಧಿ ನಿಗಮಕ್ಕೆ 375 ದೊಡ್ಡ ಮಟ್ಟದ ನೀರು ಶುದ್ಧೀಕರಣ ಘಟಕಗಳನ್ನು ಪೂರೈಕೆ ಮಾಡಲಾಗಿದ್ದು, ರೂ.2.40 ಲಕ್ಷದ ಮಾರುಕಟ್ಟೆ ದರಕ್ಕೆ ರೂ.11 ಲಕ್ಷಗಳನ್ನು ಬಲ್ ಮಾಡಲಾಗಿದೆ. ಒಟ್ಟಾರೆ ಈ ಎಲ್ಲಾ ಖರೀದಿಯಲ್ಲಿ ಸುಮಾರು 90 ಕೋಟಿ ರೂ.ಗಳ ಅವ್ಯವಹಾರವಾಗಿರುವುದು ಮಹಾಲೇಖಪಾಲರ ತಪಾಸಣೆ ವೇಳೆ ಪತ್ತೆಯಾಗಿದೆ.

ಗುತ್ತಿಗೆದಾರರಿಂದ ಯಾವುದೇ ವಸ್ತುಗಳನ್ನು ಪಡೆದ ನಂತರ, “ಮೂರನೇ ವ್ಯಕ್ತಿ ತಪಾಸಣೆಯು” ಕಡ್ಡಾಯವಾಗಿರುತ್ತದೆ. ಆದರೆ, ಇಲ್ಲ ಈ ಮೂರನೇ ವ್ಯಕ್ತಿಯ ಸಂಸ್ಥೆ ನೀಡುವ ವರದಿಯ ಸರ್ಟಿಫಿಕೇಟ್ ಸಹಾ ಫೇಕ್ ಎಂಬುದು ಆಡಿಟ್ ವೇಳೆ ಪತ್ತೆಯಾಗಿದೆ. ಯಾವ ಸಂಸ್ಥೆಯ ವ್ಯಕ್ತಿ ತಪಾಸಣೆ ಮಾಡಿದ್ದಾರೆ ಎಂಬುದಾಗಿ ದಾಖಲಾಗಿದೆಯೋ ಅವರು ಆಡಿಟ್ ತಂಡಕ್ಕೆ “ಈ ಸಹಿ, ಸೀಲು ತಮ್ಮದಲ್ಲ” ಎಂಬುದಾಗಿ ಅಖತ ರೂಪದಲ್ಲಿ ಸ್ಪಷ್ಟನೆಯನ್ನು ನೀಡಿರುವುದರಿಂದ ವಸ್ತುಗಳ ಪೂರೈಕೆಯಲ್ಲಿ ಕಿಯೋನಿಕ್ಸ್ ಮತ್ತು ಅದರ ಪೂರೈಕೆ ಸಂಸ್ಥೆಗಳು ಮಾಡಿರುವ ವಂಚನೆ, ಭ್ರಷ್ಟಾಚಾರದ ಸ್ವರೂಪ ಬಯಲಾಗಿರುವುದರಿಂದ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಜರುಗಿಸಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಇವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಸದನದ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಆರ್.ಅಶೋಕ್ (ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಸಅಂ ಅಹಮದ್‌ವರು ಕೇಳಿರುವಂತಹ ಕಿಯೋನಿಕ್ಸ್ ಆಗಿರುವಂತಹ ವಾಷಿಂಗ್ ಮೆಷಿನ್ ಖರೀದಿಯ ಹಗರಣದ ಬಗ್ಗೆ ಮಾನ್ಯ ಸಮಾಜ ಕಲ್ಯಾಣ ಸಚಿವರ ಗಮನಕ್ಕೆ ತಂದು ಉತ್ತರವನ್ನು ಒದಗಿಸುತ್ತೇನೆ.

ಖು) ವಿಷಯ:-ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೃಷಿ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳ ಕೊರತೆ ಬಗ್ಗೆ.

ಶ್ರೀ ಎಸ್.ರವಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, “ಸಿಬ್ಬಂದಿಗಳ ಕೊರತೆ ರೈತರಿಗೆ ತಪ್ಪದ ಅಲೆದಾಟ” ಎನ್ನುವ ಶೀರ್ಷಿಕೆಯಡಿ ಪ್ರಕಟವಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೃಷಿ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳ ಕೊರತೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲು ಅನುಮತಿ ಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಇಲಾಖೆಯು ಏಕಕಾಲಕ್ಕೆ ಎರಡು ಜಿಲ್ಲೆಗಳ ಕಾರ್ಯವ್ಯಾಪ್ತಿ ಹೊಂದಿದ್ದು, ಬೆಂಗಳೂರು ನಗರದ 4 ತಾಲ್ಲೂಕುಗಳು ಮತ್ತು ಗ್ರಾಮಾಂತರ ಜಿಲ್ಲೆಯ 4 ತಾಲ್ಲೂಕುಗಳಲ್ಲಿ ಇದೇ ಅಧಿಕಾರಿ ವಲಯ ಕಾರ್ಯನಿರ್ವಹಿಸಬೇಕಾಗಿದೆ. ಗ್ರಾಮಾಂತರ ಜಿಲ್ಲೆಗೆ ಮಂಜೂರಾಗಿರುವ ಕೃಷಿ ಅಧಿಕಾರಿ ಮತ್ತು ಇತರೆ ಹುದ್ದೆಗಳ ಸಂಖ್ಯೆ 102, ಆದರೆ ಕಾರ್ಯನಿರ್ವಹಿಸುತ್ತಿರುವವರು 56 ಮಂದಿ. ಹಾಗೆಯೇ 17 ಹೋಬಳಿಗಳ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳ ಕಾರ್ಯಭಾರ ಸೇರಿ ಕೃಷಿ ಇಲಾಖೆಯ ನಾನಾ ಯೋಜನೆಗಳನ್ನು ಜಾರಿಗೊಳಿಸುವ ಜವಾಬ್ದಾರಿಯು ಹಾಲ ಕರ್ತವ್ಯ ನಿರ್ವಹಿಸುತ್ತಿರುವ 56 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆಯೇ ಇದೆ. ಇದರಿಂದ ಅಧಿಕಾರಿಗಳು ಸಹ ತೀವ್ರ ಒತ್ತಡ ಅನುಭವಿಸುತ್ತಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಹೆಚ್ಚಿನ ಸೌಲಭ್ಯಗಳನ್ನು ಕೃಷಿ ಇಲಾಖೆಯಿಂದ ಒದಗಿಸುತ್ತಿದ್ದು, ಬಹುತೇಕ ಹುದ್ದೆಗಳು ಖಾಲಿ ಇರುವುದರಿಂದ ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಗಳ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರೈತರು ಕೃಷಿ ಇಲಾಖೆಯ ಸೌಲಭ್ಯಗಳನ್ನು ಪಡೆಯುವಲ್ಲಿ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದುದರಿಂದ ಈ ಜಿಲ್ಲೆಯಲ್ಲಿ ಖಾಳ ಇರುವ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಮತ್ತು ಇತರೆ ಸಿಬ್ಬಂದಿಗಳನ್ನು ಕೂಡಲೇ ಭರ್ತಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮಾನ್ಯ ಸಚಿವರನ್ನು ತಮ್ಮ ಮೂಲಕ ಒತ್ತಾಯಿಸುತ್ತೇನೆ.

ಶ್ರೀ ಆರ್.ಅಶೋಕ್ (ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಎಸ್.ರವಿರವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೃಷಿ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳ ಕೊರತೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಕೇಳಿದ್ದು, ಸಂಬಂಧಪಟ್ಟ ಮಾನ್ಯ ಸಚಿವರಿಂದ ನಂತರ ಉತ್ತರವನ್ನು ಒದಗಿಸುತ್ತೇನೆ.

(ಮುಂದು)

(373)/16-3-2022/12-00/ಎಲ್‌ಎಂ/ಎಕೆ

ಎ) ವಿಷಯ: ಕಲ್ಯಾಣ ಕರ್ನಾಟಕ ಭಾಗದಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಲ್ಲದೇ ತೊಂದರೆಯಾಗಿರುವ ಬಗ್ಗೆ.

ಶ್ರೀ ಶಶೀಲ್ ಜಿ.ನಮೋಶಿ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಗಳೆ, ಕೇಂದ್ರ ಸರ್ಕಾರದ ನೆರವಿನಡಿಯಲ್ಲಿ ರಾಜ್ಯದ್ಯಂತ ಇಲ್ಲವರೆಗೆ ಗ್ರಾಮೀಣ ಭಾಗದಲ್ಲ 2,227 ಹಾಗೂ ನಗರ ಪ್ರದೇಶಗಳಲ್ಲ 435 ರಂತೆ ಒಟ್ಟು 2,562 ಪ್ರಾಥಮಿಕ ಆರೋಗ್ಯ ಕೇಂದ್ರಗಳು ನಿರ್ಮಾಣವಾಗಿ ಕಾರ್ಯನಿರ್ವಹಿಸುತ್ತಿವೆ. ಇವು ರಾಜ್ಯದ ಬಡ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರ ಆರೋಗ್ಯ ರಕ್ಷಣೆಗೆ 24/7 ರಂತೆ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವುದು ಸಂತೋಷದ ಸಂಗತಿ. ಆದರೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಬೇಕಾದರೆ ಗುಡ್ಡಗಾಡು ಪ್ರದೇಶದಲ್ಲ ಸುಮಾರು 20,000 ಜನಸಂಖ್ಯೆಗೆ ಮತ್ತು ವಿಶಾಲವಾದ ಗ್ರಾಮೀಣ ಭಾಗದಲ್ಲ ಸುಮಾರು 30,000 ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕೆಂಬ ನಿಯಮ ಇದೆ.

ಆದೇ ಕಲ್ಯಾಣ ಕರ್ನಾಟಕ ಭಾಗದ ಕೆಲವು ಗ್ರಾಮೀಣ ಪ್ರದೇಶದಲ್ಲ ಈ ಸಂಖ್ಯೆ ಸುಮಾರು 70,000 ಜನಸಂಖ್ಯೆ ಇದ್ದರೂ ಕೂಡ ಅಲ್ಲ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಲ್ಲದೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜನರು ಅನಾರೋಗ್ಯದಿಂದ ಬಳಲ ಚಿಕಿತ್ಸೆಗಾಗಿ ನಗರ ಪ್ರದೇಶಕ್ಕೆ ಹೋಗಲು ಪರದಾಡುವಂತಾಗಿದೆ. ಆದ್ದರಿಂದ ಈ ಸಮಸ್ಯೆಯನ್ನು ನಿವಾರಿಸಲು ಕೂಡಲೇ ಆರೋಗ್ಯ ಇಲಾಖೆ ಗಮನ ಹರಿಸಿ ಇನ್ನಷ್ಟು ಹೆಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಲ್ಲಿ ಗಮನಹರಿಸಬೇಕಾಗಿದೆ. ಆದ್ದರಿಂದ ಇದೊಂದು ಸಾರ್ವಜನಿಕ ಮಹತ್ವದ ವಿಷಯವಾಗಿರುವುದರಿಂದ ಶೀಘ್ರವಾಗಿ ಇದರ ಬಗ್ಗೆ ಗಮನಹರಿಸಿ ಕ್ರಮ ಕೈಗೊಂಡು ಅನುಕೂಲ ಮಾಡಿಕೊಡಬೇಕೆಂದು ಶೂನ್ಯವೇಳೆಯಲ್ಲಿ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಗಮನವನ್ನು ಸೆಳೆಯುತ್ತೇನೆ.

ಶ್ರೀ ಆರ್.ಅಶೋಕ(ಕಂದಾಯ ಸಚಿವರು):- ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರ ಶೂನ್ಯವೇಳೆಗೆ ಸಂಬಂಧಪಟ್ಟ ಹಾಗೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರವನ್ನು ಒದಗಿಸಲಾಗುತ್ತದೆ.

ಬಿ) ವಿಷಯ: ಕೋಲಾರ ಜಿಲ್ಲಾ ನ್ಯಾಯಾಲಯದ ಕಟ್ಟಡ ಶಿಥಿಲಗೊಂಡು ನೂತನ ಕಟ್ಟಡ ನಿರ್ಮಾಣಕ್ಕೆ 25 ಕೋಟಿ ಮಂಜೂರಾಗಿದ್ದರೂ ಕಟ್ಟಡ ಕಾಮಗಾರಿ ಪ್ರಾರಂಭ ಗೊಳ್ಳದಿರುವ ಬಗ್ಗೆ.

ಶ್ರೀ ಗೋವಿಂದರಾಜು(ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಗಳೆ. ಕೋಲಾರದಲ್ಲರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣವು ನೂರು ವರ್ಷದಷ್ಟು ಹಳೆಯದಾಗಿದ್ದು, ನಿರ್ವಹಣೆಯಿಲ್ಲದೆ ಶಿಥಿಲಗೊಂಡಿದೆ. ಪ್ರಕರಣಗಳು ಹಾಗೂ ಕಕ್ಷಿದಾರರ ಸಂಖ್ಯೆಗೆ ಅನುಗುಣವಾಗಿ ನ್ಯಾಯಾಲಯ ವಿಸ್ತಾರವಾಗಿಲ್ಲದ ಕಾರಣ, ಕಲಾಪಕ್ಕೆ ಸಮಸ್ಯೆಯಿರುವ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ನೂತನ ಕಟ್ಟಡ ನಿರ್ಮಿಸುವಂತೆ ಕೋರಿ ಕಳೆದ 9 ವರ್ಷಗಳಿಂದ ಜಿಲ್ಲಾ ವಕೀಲರ ಸಂಘದಿಂದ ಸರ್ಕಾರವನ್ನು ಒತ್ತಾಯಿಸುತ್ತಿದ್ದ ಪರಿಣಾಮ, ಕಳೆದ 3 ವರ್ಷಗಳ ಹಿಂದೆ ಸರ್ಕಾರ ಹೊಸ ಕಟ್ಟಡ ನಿರ್ಮಾಣಕ್ಕೆ 25 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ, ಹೈಕೋರ್ಟ್ ಪ್ರಮುಖರು ಉದ್ದೇಶಿತ ನ್ಯಾಯಾಲಯ ಸಂಕೀರ್ಣಕ್ಕೆ ಲಭ್ಯವಿರುವ ಜಾಗ ಪರಿಶೀಲಿಸಿ ಹೋಗಿದ್ದರು. ನಂತರ ಹಲವು ಬಾರಿ ಸ್ಥಳ ಪರಿಶೀಲನೆ ನಡೆಸಿ ಹೋಗಿದ್ದರೂ ಸಹ ನೂತನ ಕಟ್ಟಡ ನಿರ್ಮಾಣದ ಭರವಸೆ ಕಡತದಲ್ಲೇ ಉಳಿದಿದೆ. ಈಗಿರುವ ನ್ಯಾಯಾಲಯದ ಸ್ಥಳವು ಒಂದು ಎಕರೆಗೆ ಕಡಿಮೆ ಇದ್ದು, ಪ್ರತಿನಿತ್ಯ ಸುಮಾರು ಒಂದು ಸಾವಿರ ವಕೀಲರು ಮತ್ತು ಕಕ್ಷಿದಾರರು ಬಂದು ಹೋಗುತ್ತಿದ್ದು, ಇವರ ವಾಹನ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಿಲುಗಡೆಗೆ ಸ್ಥಳಾವಕಾಶ ಇಲ್ಲದೆ ಇರುವುದರಿಂದ, ಹೊಸಕಟ್ಟಡಗಳ ಸಮುಚ್ಚಯ ಕಟ್ಟದಲ್ಲ ಈಗ ಇರುವ 14 ನ್ಯಾಯಾಲಯಗಳ ಜೊತೆಗೆ, ಇನ್ನು 14 ನ್ಯಾಯಾಲಯಗಳನ್ನು ಕಟ್ಟಿ, ಅದರಲ್ಲಿ ಕನಿಷ್ಠ 30 ವಕೀಲರು ನ್ಯಾಯಾಲಯದಲ್ಲಿ ಪಾಲ್ಗೊಳ್ಳಲು ಮತ್ತು ಕಕ್ಷಿದಾರರು ಕುಳಿತುಕೊಳ್ಳಲು ಸ್ಥಳಾವಕಾಶ ಮತ್ತು ಶೌಚಾಲಯ, ವಕೀಲರ ವಿಶ್ರಾಂತಿ ಕೊಠಡಿ, ಕುಡಿಯುವ ನೀರು, ಅಂಗವಿಕಲರ ಮತ್ತು ವಯೋವೃದ್ಧರಿಗೆ ಅಷ್ಟೇ ಸೌಕರ್ಯ ಮಾಡಿಕೊಡುವ ಉದ್ದೇಶದಿಂದ ವಿಶಾಲವಾದ ನ್ಯಾಯಾಲಯವನ್ನು ನಿರ್ಮಿಸಲು ಹೆಚ್ಚಿಗೆ ಸ್ಥಳದ ಅವಶ್ಯಕತೆ ಇರುತ್ತದೆ. ಆದಕಾರಣ ಪ್ರಸ್ತುತ ಇರುವ ನ್ಯಾಯಾಲಯಕ್ಕೆ ಹೊಂದಿಕೊಂಡಂತೆ ಇರುವ ತೋಟಗಾರಿಕಾ ಇಲಾಖೆಗೆ ಸೇರಿದ 8.02 ಎಕರೆ ಸ್ಥಳದಲ್ಲ ಪ್ರಸ್ತುತ ವಾರ್ಷಿಕ ಫಲಪುಷ್ಪ ಪ್ರದರ್ಶನಕ್ಕೆ ನಡೆಸುವುದಕ್ಕೆ ಮಾತ್ರ ಉಪಯೋಗಿಸುತ್ತಿರುವುದರಿಂದ ಈ ಜಾಗದಲ್ಲ ನ್ಯಾಯಾಲಯ ಕಟ್ಟಡವನ್ನು ಕಟ್ಟಲು ಅವಕಾಶ ನೀಡಿ, ತೋಟಗಾರಿಕಾ ಕಾಲೇಜಿನಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು, ಸದರಿ ಕಾಲೇಜಿನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಅವಕಾಶ ನೀಡಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಕೋಲಾರ ನ್ಯಾಯಾಲಯಗಳಲ್ಲ ಕೆಲಸ ನಿರ್ವಹಿಸುತ್ತಿರುವ ಸುಮಾರು 1000 ಕ್ಕೂ ಹೆಚ್ಚು ವಕೀಲರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡು ವಕೀಲರ ಬೇಡಿಕೆಯನ್ನು ಈಡೇರಿಸಬೇಕೆಂದು ಶೂನ್ಯವೇಳೆಯಲ್ಲಿ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಆರ್.ಅಶೋಕ(ಕಂದಾಯ ಸಚಿವರು):- ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರ ಶೂನ್ಯವೇಳೆಗೆ ಸಂಬಂಧಪಟ್ಟ ಹಾಗೆ ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರಿಂದ ಉತ್ತರವನ್ನು ಒದಗಿಸಲಾಗುತ್ತದೆ.

ಬಿ) ವಿಷಯ: ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಾಸ್ಟೆಲ್‌ಗಳಲ್ಲಿ ಶುಚಿತ್ವ ಇಲ್ಲದೆ ಇರುವ ಬಗ್ಗೆ.

ಶ್ರೀ ಡಿ.ಎಸ್.ಅರುಣ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಗಳೆ, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸುಮಾರು 11 ವಿದ್ಯಾರ್ಥಿಗಳು ಅಸ್ವಸ್ತರಾಗಿದ್ದು, ಹೊಟ್ಟೆನೋವು, ವಾಂತಿಯಿಂದ ಬಳಲುತ್ತಿದ್ದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹಾಸ್ಟೆಲ್‌ನಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲ. ಪರೀಕ್ಷೆ ಸೇರಿದಂತೆ ವಿವಿಧ ಕಾರಣಕ್ಕೆ ಕಾಲೇಜಿಗೆ ಬರುವ ಅತಿಥಿಗಳಿಗೆ ಹಾಸ್ಟೆಲ್‌ನಲ್ಲಿ ತಯಾರಿಸಿದ ಊಟವನ್ನು ಸರಬರಾಜು ಮಾಡಿದ್ದಾರೆ ಮತ್ತು ಹಾಸ್ಟೆಲ್‌ನ ಶೌಚಾಲಯವು ಕೂಡಾ ಶುಚಿತ್ವವಾಗಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಡಿಗೆ ಮನೆಯಲ್ಲಿಯು ಶುಚಿತ್ವವನ್ನು ಕಾಯ್ದುಕೊಂಡಿಲ್ಲ. ಕಾವಲುಗಾರರು ಮದ್ಯಪಾನ ಮಾಡಿ ಕೆಲಸಕ್ಕೆ ಬರುತ್ತಾರೆ ಎನ್ನುವ ಆರೋಪ ಇದೆ. ಇದೇ ರೀತಿ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಬರುವಂತಹ ಹಾಸ್ಟೆಲ್‌ಗಳಲ್ಲಿ ಸಮಸ್ಯೆಗಳಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಉನ್ನತ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

ಶ್ರೀ ಆರ್.ಅಶೋಕ(ಕಂದಾಯ ಸಚಿವರು):- ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರ ಶೂನ್ಯವೇಳೆಗೆ ಸಂಬಂಧಪಟ್ಟ ಹಾಗೆ ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರವನ್ನು ಒದಗಿಸಲಾಗುತ್ತದೆ.

ಬ) ವಿಷಯ: ಮಲಪ್ರಭಾ ನದಿ ದಡದಲ್ಲರುವ ಎರಡು ಬದಿಯಲ್ಲಿ 11 ಏತ ನೀರಾವರಿ ಯೋಜನೆ ಕೈಗೊಳ್ಳುವ ಬಗ್ಗೆ.

ಶ್ರೀ ಹಣಮಂತ ಆರ್.ನಿರಾಣಿ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಗಳೆ, ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ 1975ರಲ್ಲಿ ಪ್ರಾರಂಭಗೊಂಡ ಮಲಪ್ರಭಾ ನದಿಯ ಎರಡು ಬದಿಯ ಮೇಲ್ಕಾಣಿಸಿದಲ್ಲಿ 11 ಏತ ನೀರಾವರಿ ಯೋಜನೆಯಿಂದ ಸುಮಾರು 55,000 ಎಕರೆ ಭೂ ಪ್ರದೇಶವು ನೀರಾವರಿಯಾಗುತ್ತಿತ್ತು, ಈಗ ಅದು ಸ್ಥಗಿತಗೊಂಡು ಸುಮಾರು 15 ವರ್ಷಗಳು ಕಳೆದರೂ ಮರು ಪ್ರಾರಂಭಗೊಳ್ಳದಿರುವುದರಿಂದ ಈ ಭಾಗದ ಸುಮಾರು 55,000 ಭೂ ಪ್ರದೇಶವು ನದಿ ದಡದಲ್ಲಿದ್ದು ಸಹ ಪ್ರಸ್ತುತ ಒಣ ಬೇಸಾಯವಾಗಿ ಪರಿವರ್ತನೆಗೊಂಡಿರುವುದು ದುರದೃಷ್ಟಕರವಾದ ಸಂಗತಿ.

2010-11ರಲ್ಲಿ ಸರ್ಕಾರದಿಂದ ಈ ಯೋಜನೆಯ ಅಂದಾಜು ವೆಚ್ಚದ ಪ್ರತಿಯನ್ನು ಸಲ್ಲಿಸಲು ಸೂಚಿಸಲಾಗಿತ್ತು, ಅದರಂತೆ ಅಂದಾಜು ವೆಚ್ಚದ ಪ್ರತಿಯನ್ನು ಸಹ ಮಂಜೂರು ಮಾಡುವಂತೆ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿತ್ತು, ಆದರೂ ಸಹ ಈ ಯೋಜನೆಗೆ ಇಲ್ಲಿಯವರೆಗೂ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆಯದಿರುವುದು ಬೇಸರದ ಸಂಗತಿಯಾಗಿದೆ. ಮತ್ತು ಏತ ನೀರಾವರಿ ಯೋಜನೆಯನ್ನು ಪುನರಾರಂಭಿಸಲು ಈ ಕುರಿತು ಹಲವಾರು ಬಾರಿ ಅ ಭಾಗದ ಜನರು ಪಾದಯಾತ್ರೆ ನಡೆಸಿರುವುದು ಪತ್ರಿಕೆಯ ಮುಖಾಂತರ ನನ್ನ ಗಮನಕ್ಕೆ ಬಂದಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಸ್ತುತ ಮಲಪ್ರಭಾ ನದಿಯ 11 ಏತ ನೀರಾವರಿ ಯೋಜನೆಯ ಜಾಕ್‌ವಾಲ್‌ಗಳಿಗೆ ಆಧುನಿಕ ತಂತ್ರಜ್ಞಾನ ಬಳಸಿ ಹೊಸ ಮಾದರಿಯ ವಿದ್ಯುತ್ ಪಂಪ್‌ಗಳನ್ನು ಅಳವಡಿಸಲು ಮತ್ತು ಜಾಕ್‌ವಾಲ್‌ನಿಂದ ಚೀಂಬರ್‌ವರೆಗೆ ನೀರು ಎತ್ತುವ ಪೈಪುಗಳನ್ನು ವಿಶೇಷ ಅನುದಾನದ ಅಡಿಯಲ್ಲಿ ಮಂಜೂರು ಮಾಡಿದಲ್ಲಿ 1975ರಲ್ಲಿ ಪ್ರಾರಂಭವಾದಂತೆ ಮರಳಿ ನೀರಾವರಿ ಪ್ರದೇಶವಾಗಿ ಪರಿವರ್ತನೆಯಾಗಿ 11 ಏತ ನೀರಾವರಿ ಯೋಜನೆಯಿಂದ ವಂಚಿತರಾದ ರೈತರ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಅದರಿಂದ ಸ್ಥಗಿತಗೊಂಡ ಮಲಪ್ರಭಾ ಏತ ನೀರಾವರಿ ಯೋಜನೆಯನ್ನು ಶೀಘ್ರದಲ್ಲ ಪುನರಾರಂಭಿಸಲು ತಮ್ಮ ಮುಖಾಂತರ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಆರ್.ಅಶೋಕ(ಕಂದಾಯ ಸಚಿವರು):- ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರ ಶೂನ್ಯವೇಳೆಗೆ ಸಂಬಂಧಪಟ್ಟ ಹಾಗೆ ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರಿಂದ ಉತ್ತರವನ್ನು ಒದಗಿಸಲಾಗುತ್ತದೆ.

04. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವರ ಹೇಳಿಕೆಗಳು

ಅ) ವಿಷಯ:- ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿ.ಎ.ಓ 1242 ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿ ಸಂಬಂಧ ಪತ್ರಿಕಾಗೋಷ್ಠಿ ನಡೆಸಿರುವ ಬಗ್ಗೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಉನ್ನತ ಶಿಕ್ಷಣ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಚಿದಾನಂದ ಎಂ.ಗೌಡರವರು ದಿನಾಂಕ: 11.03.2022 ರಂದು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಸದನದಲ್ಲ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆ) ವಿಷಯ:- ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇರುವ ಬಗ್ಗೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಉನ್ನತ ಶಿಕ್ಷಣ ಸಚಿವರ ಪರವಾಗಿ):-
ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಯು.ಬಿ.ವೆಂಕಟೇಶ್ ರವರು ದಿನಾಂಕ: 14.03.2022 ರಂದು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಸದನದಲ್ಲ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇ) ವಿಷಯ:- ಬಳ್ಳಾರಿ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದು 6 ತಿಂಗಳಾದರೂ ಅಂಕಪಟ್ಟಿ ನೀಡದಿರುವ ಬಗ್ಗೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಉನ್ನತ ಶಿಕ್ಷಣ ಸಚಿವರ ಪರವಾಗಿ):-
ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಅರವಿಂದ ಕುಮಾರ ಅರಳಿಯವರು ದಿನಾಂಕ: 14.03.2022 ರಂದು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಸದನದಲ್ಲ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ) ವಿಷಯ:-ಕೋಲಾರ ಜಿಲ್ಲಾ ನ್ಯಾಯಾಲಯದ ಕಟ್ಟಡ ಶಿಥಿಲಗೊಂಡು ನೂತನ ಕಟ್ಟಡ ನಿರ್ಮಾಣಕ್ಕೆ 25.00 ಕೋಟಿ ರೂಪಾಯಿಗಳು ಮಂಜೂರಾಗಿದ್ದರೂ, ಕಟ್ಟಡ ಕಾಮಗಾರಿ ಪ್ರಾರಂಭಗೊಳ್ಳದಿರುವ ಬಗ್ಗೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್ ದಿನಾಂಕ: 14.03.2022 ರಂದು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಸದನದಲ್ಲ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಪ್ರತಿಯನ್ನು ಲಗತ್ತಿಸಲಾಗಿದೆ)

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(374)16-03-2022(12-10)bsd-rn

೦೫. ಸಭೆಯ ಮುಂದಿಡಲಾದ ಕಾಗದ ಪತ್ರಗಳು

ಶ್ರೀ ಆರ್. ಅಶೋಕ್ (ಕಂದಾಯ ಸಚಿವರು) (ಮುಖ್ಯ ಮಂತ್ರಿಗಳು ಹಾಗೂ ಹಣಕಾಸು ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,

ಅ) ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಕಾರ್ಯನಿರ್ವಹಣೆಯ ಕಾರ್ಯಕ್ಷಮತೆ ಲೆಕ್ಕಪರಿಶೋಧನಾ ವರದಿಯನ್ನು (ಸಂಖ್ಯೆ-೮) ಸಭೆಯ ಮುಂದಿಡುತ್ತೇನೆ.

ಆ) ಪಂಚಾಯತ್ ರಾಜ್ ಸಂಸ್ಥೆಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮೇಲಿನ ಸಂಯೋಜಿತ ವಾರ್ಷಿಕ ತಾಂತ್ರಿಕ ಪರಿಶೀಲನಾ ವರದಿಯನ್ನು ಸಭೆಯ ಮುಂದಿಡುತ್ತೇನೆ.

ಸಭಾಪತಿಯವರು:- ಮಂಡಿಸಲಾಯಿತು.

೦೬. ವಿತ್ತೀಯ ಕಾರ್ಯಕಲಾಪಗಳು

2022-23ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಮುಂದುವರೆದ ಚರ್ಚೆ

ಸಭಾಪತಿಯವರು:- ಶ್ರೀ ಗೋವಿಂದರಾಜು ಹಾಗೂ ಶ್ರೀ ಫಾರೂಕ್ ರವರುಗಳು ಇಲ್ಲ, ನಂತರ ಶ್ರೀ ತಿಮ್ಮಾಪೂರ್ ರವರು ಮಾತನಾಡಿ.

ಶ್ರೀ ಆರ್.ಬಿ. ತಿಮ್ಮಾಪೂರ್:- ಮಾನ್ಯ ಸಭಾಪತಿಯವರೇ, ನಾನು ಬಜೆಟ್ ಬಗ್ಗೆ ಮಾತನಾಡುವಾಗ ಈ ಪವಿತ್ರ ಕಾರ್ಯ ಮಾಡಿರುವ ಮುಖ್ಯಮಂತ್ರಿಗಳು ಮುಂದೆ ಆರೂವರೆ ಕೋಟಿ ಜನರ ಕನಸುಗಳನ್ನು ನನಸಾಗಿಸುವಂತೆ ಕಾಣಬೇಕು ಹಾಗೂ ಹಲವಾರು ವಿಚಾರಗಳಲ್ಲಿ ನೋವು ನಲವು ಉಂಡವರಿಗೆ ಬಜೆಟ್ ಅನುಕೂಲ ಆಗಬೇಕೆಂಬ ರೀತಿಯಲ್ಲಿ ನಾನು ನೋಡುತ್ತಿದ್ದೇನೆ. ಮಾನ್ಯ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕದವರು ಹಾಗೂ ಒಬ್ಬ ಮುಖ್ಯಮಂತ್ರಿಯವರ ಮಗನಾಗಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಲವಾರು ಅನುಭವಗಳನ್ನು ಪಡೆದವರು ಎಂದು ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆನು. ಆದರೆ ಈ ನಿರೀಕ್ಷೆಗಳನ್ನು ನೋಡಿದಾಗ ನಮ್ಮ ಹಳ್ಳಿಗಳಲ್ಲಿ ಕೆಲವರು ಹೇಳುವಂತೆ “ನೆಚ್ಚಿನ ಎಮ್ಮೆ ಕೋಣ ಈಯ್ತು” ಎಂಬಂತೆ ಆಗಿದೆ. ಆ ಕೋಣನ ಮುಂದೆ ನಾನು ಕಿನ್ನರಿ ಭಾರಿಸುವಂತೆ ಆಗಿದೆ.

ಶ್ರೀ ಸಿ.ಸಿ. ಪಾಟೀಲ್: ಮಾನ್ಯ ಸಭಾಪತಿಯವರೇ, ಅವರು ಕಿನ್ನರಿ ಏಕೆ ಭಾರಿಸುತ್ತಾರೆ? ಅದರ ಬದಲು ಸುಮ್ಮನೆ ಕುಳಿತುಕೊಳ್ಳುವುದಕ್ಕೆ ಹೇಳಬಡಿ.

ಶ್ರೀ ಆರ್.ಬಿ. ತಿಮ್ಮಾಪೂರ್: ಮಾನ್ಯ ಸಭಾಪತಿಯವರೇ, ಅವರದ್ದು “ಭೋರ್ಗಲ್ಲ ಮೇಲೆ ನೀರು ಸುರಿದಂತೆ” ಆಗಿದೆ. ಕೋಣ ಅಂದರೆ ಚರ್ಮ ದಪ್ಪ ಇರುತ್ತದೆ. ಅದಕ್ಕೆ ಏನೂ ಆಗುವುದಿಲ್ಲ. ಇಷ್ಟಾದರೂ ಅವರು ಗಟ್ಟಿಯಾಗಿದ್ದರೆ ಮಾನ ಮರ್ಯಾದೆ ನನಗಿಲ್ಲ.

ಶ್ರೀ ಸಿ.ಸಿ. ಪಾಟೀಲ್: ಚರ್ಮ ದಪ್ಪ ಇರುವವರ ಬಗ್ಗೆ ಮಾತನಾಡಲಿ, ಮೊದಲು ಅವರ ಚರ್ಮ ಮುಟ್ಟಿ ನೋಡಿಕೊಳ್ಳಲಿ.

ಶ್ರೀ ಆರ್.ಬಿ. ತಿಮ್ಮಾಪೂರ್: ಮಾನ್ಯ ಸಭಾಪತಿಯವರೇ, ಇಷ್ಟಾದರೂ ಅವರು ಗಟ್ಟಿ ಇದ್ದರೆ ನಾನು ಮಾನ ಮರ್ಯಾದೆ ಇಲ್ಲದೇ ಮಾತನಾಡುತ್ತಿದ್ದೇನೆ ಎನ್ನುವ ಭಾವನೆಯಾಗಿದೆ. ಈ ಬಜೆಟ್‌ನಲ್ಲಿ ಹಣ ಎಲ್ಲಿದೆ? ಟ್ಯಾಕ್ಸ್ ಎಲ್ಲಿಂದ ಸಂಗ್ರಹ ಮಾಡುತ್ತಾರೆ ಎಂದು ಸ್ಪಷ್ಟವಾಗಿ ಜನತೆಗೆ ಹೇಳಲಿ. ಕಮಿಟಿಡ್ ಖರ್ಚು ಎಷ್ಟಿದೆ? ಆನಂತರ ಅಭಿವೃದ್ಧಿ ಕಾರ್ಯಗಳಿಗೆ ಏನೇನು ಖರ್ಚು ಮಾಡುತ್ತಾರೆ ಎಂದು ನಮಗೆ ಗೊತ್ತಾಗುತ್ತದೆ. ಅವರು ಕಮಿಟಿಡ್ ಖರ್ಚು ತೋರಿಸುವುದಿಲ್ಲ. ಏಕೆ ತೋರಿಸುವುದಿಲ್ಲ ಎಂದರೆ “ಮಕ್ಕಳ ಮಕ್ಕಳ ಮಂಚಕ್ಕೆ ಕಾಲೆಷ್ಟು ಎಂದರೆ, ಮೂರು-ಮತ್ತೊಂದು” ಎನ್ನುವಂತೆ ಆಗಿದೆ. ಅಂದರೆ ಇದನ್ನು ಎಲ್ಲೋ ಮುಚ್ಚಿಟ್ಟು ಜನರನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ಅವರು ಗುತ್ತಿಗೆದಾರರಿಗೆ ಕೊಡುವ ರೂ.65 ಸಾವಿರ ಕೋಟಿ ಬಿಲ್ ಬಾಕಿ ಇದೆ.

ಶ್ರೀ ಸಿ.ಸಿ. ಪಾಟೀಲ್: ಎಲ್ಲಂದ ಬಾಕಿ ಇದೆ ಎನ್ನುವುದನ್ನು ಹೇಳಲಿ.

ಶ್ರೀ ಆರ್.ಬಿ. ತಿಮ್ಮಾಪೂರ್: ಮಾನ್ಯ ಸಭಾಪತಿಯವರೇ, ಕಮಿಟಿಡ್ ಖರ್ಚು ಬಗ್ಗೆ ಹೇಳಿದರೆ ನಾನು ಬಿಲ್ ಬಗ್ಗೆಯೂ ಹೇಳುತ್ತೇನೆ. ಯಾವ ವರ್ಷದಿಂದ ಎಷ್ಟೆಷ್ಟು ಉಳಿದಿದೆ ಎಂದು ಹೇಳುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇದರ ಮೂಲಕ ಹೊಸ ಪೀಠಿಕೆ ಪ್ರಾರಂಭ ಮಾಡಿ, ಇಷ್ಟು ಕಮಿಟಿಡ್ ಖರ್ಚು ಇದ್ದು, ಇಷ್ಟು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಲಿ. ಜಿಎಸ್‌ಟಿ ಬಂದ ನಂತರ ಅಡುಗೆ ಎಣ್ಣೆಯಿಂದ ಕಸ ಗುಡಿಸುವ ಪೊರಕೆ ಎಲ್ಲದಕ್ಕೂ ಕೇಂದ್ರ ಸರ್ಕಾರದವರು ಕರ ಹಾಕುತ್ತಾರೆ. ಹಾಗಿದ್ದಾಗ ಬಜೆಟ್ ಮಂಡಿಸುವ ಮುಂಚೆ ಕೇಂದ್ರ ಸರ್ಕಾರದ ಒಂದು ಬಜೆಟ್ ಪ್ರತಿ ಕೊಟ್ಟಿದ್ದರೆ ನಾವು ಮಾತನಾಡುವುದಕ್ಕೆ ಆಗುತ್ತಿರಲಿಲ್ಲ. ಇಲ್ಲ ಯಾರನ್ನು ಹೊಗಳಬೇಕು, ಯಾರನ್ನು ತೆಗಳಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ. ಮಾನ್ಯ ಮೋದಿಯವರು ಪ್ರಧಾನ ಮಂತ್ರಿಗಳಾಗಿದ್ದು, ಅಡುಗೆ ಎಣ್ಣೆ ಗಗನಕ್ಕೇರಿದೆ, ಪೆಟ್ರೋಲ್ ಗಗನಕ್ಕೇರಿದೆ. ಇದನ್ನು ಮಾನ್ಯ ಬೊಮ್ಮಾಯಿಯವರು ಕಡಿಮೆ ಮಾಡುತ್ತಾರೆಯೇ? ನಾನು ಯಾರನ್ನು ಹೊಗಳಬೇಕು, ಯಾರನ್ನು ತೆಗಳಬೇಕು? ಯಾರನ್ನು ಟೀಕೆ ಮಾಡಬೇಕು? ಫೆಡರಲ್ ವ್ಯವಸ್ಥೆಯಲ್ಲಿ ರಾಜ್ಯಗಳನ್ನು ಹಾಳು ಮಾಡುವ ವ್ಯವಸ್ಥೆ ಆಗುತ್ತಿದೆ. ಮಾನ್ಯ ಮುಖ್ಯಮಂತ್ರಿಗಳು ಏನು ಸಂಗ್ರಹ ಮಾಡುತ್ತಾರೆ? ಕೇಂದ್ರ ಸರ್ಕಾರದವರು ಕೊಟ್ಟದ್ದನ್ನು ಹಂಚಬೇಕು. ಬಜೆಟ್ ನೋವನ್ನು ಹೇಳುತ್ತೇನೆ. ಒಬ್ಬ ಕೂಲಿಕಾರ ರೂ.60 ರಿಂದ 70 ಸಾವಿರ ಕರ ಕಟ್ಟುತ್ತಾನೆ. ಅವನ ಬೆವರಿನ ಹಣ. ಆದರೆ ನನ್ನ ಸರ್ಕಾರ, ನಾನು ಮಾಡಿದ್ದೇನೆ ಎನ್ನುತ್ತಾರೆ. ಇದನ್ನು ಯಾರು ಮಾಡಿದ್ದಾರೆ? ಕರ ಕಟ್ಟುವವರು ಯಾರು? ಅವರು ಬ್ಯುಸಿನೆಸ್ ಮಾಡುವುದರಿಂದ ಬೆವರಿನ ನೋವು ಗೊತ್ತಾಗುವುದಿಲ್ಲ. ಬೆವರು ಸುರಿಸಿ ನೀಡಿದ ಹಣವನ್ನು ಖರ್ಚು ಮಾಡುತ್ತಾರೆ.

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸದಸ್ಯರು ಆ ರೀತಿ ಹೇಳಬಾರದು, ನಾವು ಕೆಲಸ ಮಾಡಿದ್ದೇವೆ. ಸರ್ಕಾರವು ಸಂಗ್ರಹವಾದ ಹಣವನ್ನೇ ಖರ್ಚು ಮಾಡುತ್ತದೆ, ಯಾರೂ ಮನೆಯಿಂದ ತರುವುದಿಲ್ಲ. ಯಾವ ಮುಖ್ಯಮಂತ್ರಿ ಅಥವಾ ಮಂತ್ರಿಗಳು ಅವರ ಮನೆಯ ಹಣವನ್ನು ಖರ್ಚು ಮಾಡುವುದಿಲ್ಲ.

ಶ್ರೀ ಆರ್.ಬಿ. ತಿಮ್ಮಾಪೂರ್:- ಹಾಗಾದರೆ ಪೇಪರ್‌ನಲ್ಲಿ ಹಾಕುವುದನ್ನು ಬಂದ್ ಮಾಡಲಿ.

ಶ್ರೀ ಲಹರ್ ಸಿಂಗ್ ಸಿರೋಯಾ:- ಅವರು ಮುಂಚೆ ಹಾಕಿಲ್ಲವೇ? ಅದು ಪದ್ಧತಿ. ಅವರ ಬಜೆಟ್‌ನಲ್ಲಿ ಏನೇನು ಹೇಳಿ ಏನೇನು ಆಗಿದೆ ಎಂದು ಹೇಳಲೇ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಆರ್.ಬಿ. ತಿಮ್ಮಾಪೂರ್:- ಮಾನ್ಯ ಸಭಾಪತಿಯವರೇ, ನಾವು ಹಾಕಿದ್ದೇವೆ, ನಾನು ಇಷ್ಟು ಖರ್ಚು ಮಾಡಿದ್ದೇನೆ ಎಂದು ಪತ್ರಿಕೆಗಳಲ್ಲಿ ಬರುತ್ತದೆ. ಅವರು ಮಾಡಿಲ್ಲ, ಅವರು ಸಾಲ ಮಾಡಲಿಲ್ಲ, ಅಧಿಕಾರಕ್ಕೆ ಬಂದಿದ್ದಾರೆ, ನಾನು ಅವರಲ್ಲಿ ವಿನಂತಿ ಮಾಡುವುದೇನೆಂದರೆ, ಅವರು ಸಂಪೂರ್ಣ ಮೆಜಾರಿಟಿ ಬರುವಂತೆ ಕೆಲಸ ಮಾಡಲಿ. ರಾಜ್ಯದ ಜನರು ಒಮ್ಮೆಯೂ ಅವರಿಗೆ ಮೆಜಾರಿಟಿ ಕೊಡಲಿಲ್ಲ. ಏನಾಗಿದೆ ಎಂದು ನಾನು ಹೇಳುತ್ತೇನೆ. ಎರಡು ಚುನಾವಣೆಗಳಲ್ಲಿ ಹೇಗೆ ಅಧಿಕಾರಕ್ಕೆ ಬಂದರು? ಬಾಂಬೆಗೆ ಕರೆದುಕೊಂಡು ಹೋದರು, ವಿಧಾನ ಸೌಧದ ಕುದುರೆ ರೇಸ್‌ನಲ್ಲಿ ನಾ ಮುಂದು, ನೀ ಮುಂದು ಎನ್ನುವಂತೆ ಮಾಡಿದರು. ಮಾನ್ಯ ರಮೇಶ್ ಕುಮಾರ್ ರವರು..... ಆ ಕುದುರೆ ರೇಸ್ ಎಲ್ಲತ್ತು? ಎಲ್ಲೆಲ್ಲ ಹೋಗಿದ್ದವು? ಎಲ್ಲೆಂದ ಬಂದವು ಮತ್ತು ಏಕೆ ಹೋದವು ಎಂದಾಗ ಒಬ್ಬರು ಮುಖ್ಯಮಂತ್ರಿ ಆಗಬೇಕು ಮತ್ತೊಬ್ಬರು ಮಂತ್ರಿಯಾಗಬೇಕು. ರಾಜ್ಯದ ಹಿತ ಕಾಪಾಡಲು ಓಡಿ ಹೋದರೇ? ರಾಜ್ಯದ ಹಿತಕ್ಕಾಗಿ ಮುಖ್ಯಮಂತ್ರಿಯಾದರೆ? ಇವರಿಂದ ನಾವು ಏನು ನಿರೀಕ್ಷೆ ಮಾಡಲು ಸಾಧ್ಯ? ಅವರಿಂದ 40% ಕಮಿಷನ್ ಬಗ್ಗೆ ನಿರೀಕ್ಷೆ ಮಾಡಬಹುದು, ಇದಕ್ಕಿಂತ ಹೆಚ್ಚು ಏನು ಮಾಡಲು ಸಾಧ್ಯ? ಬಾಂಬೆಯಿಂದ ಹೆಚ್‌ಕಾಪ್ಪರ್ ಯಾರು ಕೊಟ್ಟರು? ಬಾಂಬೆಯಲ್ಲಿ ಹೋಟೆಲ್ ರೆಂಟ್ ಯಾರು ಕೊಟ್ಟರು? ಇದಲ್ಲದೇ ರೂ.50 ಕೋಟಿ ಹೆಚ್ಚುವರಿಯಾಗಿ ಕೊಡೋದು. ಮೊದಲು ಗೋವಾಕ್ಕೆ ಕರೆದುಕೊಂಡು ಹೋಗಿದ್ದರು, ಬಾಂಬೆಗೆ ಕರೆದುಕೊಂಡು ಹೋಗಿದ್ದರು.

ಶ್ರೀ ಮರಿತಿಬ್ಬೇಗೌಡ:- ಬಾಂಬೆ ವಿಚಾರ ಪ್ರಸ್ತಾಪ ಮಾಡುವುದು ಬೇಡ, ಮಾನ್ಯ ವಿಶ್ವನಾಥ್ ರವರು ಒಂದು ಪುಸ್ತಕ ಬರೆಯುತ್ತಿದ್ದು, ಅದರಲ್ಲಿ ಎಲ್ಲವೂ ಬರುತ್ತದೆ.

ಶ್ರೀ ಆರ್.ಬಿ. ತಿಮ್ಮಾಪೂರ್:- ಮಾನ್ಯ ವಿಶ್ವನಾಥ್ ರವರು ಬಹಳ ಚೆನ್ನಾಗಿ ಮಾತನಾಡಿದರು. ಮಾನ್ಯ ಮೋದಿ ರವರು 3 ಬಾರಿ ಗುಜರಾತ್ ರಾಜ್ಯ ಮುಖ್ಯಮಂತ್ರಿ ಮತ್ತು 2 ಬಾರಿ ದೇಶದ ಪ್ರಧಾನಿಯಾಗಿದ್ದರು. ಏನಾಗಿದೆ? ಅಂಬಾನಿ, ಅದಾನಿ ರವರುಗಳು ವಿಶ್ವದಲ್ಲಯೇ ಶ್ರೀಮಂತರಾಗಿದ್ದಾರೆ. ದೇಶದಲ್ಲ ಅವರಿಗೆ ಮಾತ್ರ ಏಕೆ ಕೊಡುತ್ತಿದ್ದಾರೆ? ಗೆದ್ದ ತಕ್ಷಣ ದೊಡ್ಡದಲ್ಲ!. Politics is power of game ಆಗಿದ್ದು, ಗೇಮ್ ಆಡುವುದರಲ್ಲಿ ನಾನು ಸೋಲಬಹುದು, ಗೆಲ್ಲಬಹುದು. ಆದರೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೇವೆ ಎಂದು ಹೇಳಬೇಕಲ್ಲವೇ? ಪಂಚರಾಜ್ಯಗಳ ಚುನಾವಣೆಯಲ್ಲಿ ಸೋತಿದ್ದೇವೆ.

ಶ್ರೀ ಅಡಗೂರು ಹೆಚ್. ವಿಶ್ವನಾಥ್:- ಮಾನ್ಯ ಸಭಾಪತಿಯವರೇ, ಮಾನ್ಯ ತಿಮ್ಮಾಪೂರ್ ರವರು ಮಾಡುತ್ತಿರುವ ಭಾಷಣವನ್ನು ಮಾನ್ಯ ಶ್ರೀಕಂಠೇಗೌಡರು ಅಥವಾ ಮಾನ್ಯ ಮರಿತಿಬ್ಬೇಗೌಡರು ಮಾಡಿದರೆ ಒಪ್ಪಿಕೊಳ್ಳಬಹುದು. ಮಾನ್ಯ ತಿಮ್ಮಾಪೂರ್ ರವರು ಮಂತ್ರಿಗಳಾಗಿ ಸರ್ಕಾರದ ಒಂದು ಭಾಗವಾಗಿ ಕೆಲಸ ಮಾಡಿದವರಾಗಿದ್ದಾರೆ. ಅಲ್ಲಿ ಯಶಸ್ಸು ಎಷ್ಟಾಯಿತು?

(ಮುಂದು)

(375) ಎಸ್‌ಪಿಆರ್/ಆರ್‌ಎನ್/12:20/16/03/2022

(ಸಭಾಪತಿಯವರ ಉಪಸ್ಥಿತಿ)

ಶ್ರೀ ಅಡಗೂರು ಹೆಚ್.ವಿಶ್ವನಾಥ್(ಮುಂದು):-

ಶ್ರೀ ಆರ್.ಬಿ.ತಿಮ್ಮಾಪೂರರವರು ಮಂತ್ರಿಗಳಾಗಿದ್ದವರು ಹಾಗೂ ಅವರು ಸರ್ಕಾರದ ಒಂದು ಭಾಗವಾಗಿ ಕೆಲಸ ಮಾಡಿದವರಾಗಿದ್ದಾರೆ. ಅಲ್ಲಿ ಯಶಸ್ಸು ಎಷ್ಟಾಯಿತು ಹಾಗೂ ಎಷ್ಟು ಆಗಿಲ್ಲವೆನ್ನುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಶ್ರೀ ನರೇಂದ್ರ ಮೋದಿರವರು ಮೂರು ಬಾರಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಗುಜರಾತ್ ರಾಜ್ಯವು ಮಾದರಿ ರಾಜ್ಯ ಎಂಬುದಾಗಿಯೇ ಇಲ್ಲವೇ? ಇದು ಏಕೆ ವಿರೋಧ ಪಕ್ಷದವರ ಕಣ್ಣಿಗೆ ಕಾಣಿಸುವುದಿಲ್ಲ? ಅವರು ದೇಶದ ಪ್ರಧಾನ ಮಂತ್ರಿಗಳಾಗಿ ಎಂತೆಂತಹ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇದೂ ಸಹ ಅವರ ಕಣ್ಣಿಗೆ ಏಕೆ ಕಾಣುವುದಿಲ್ಲ? ಅವರು ಏನೂ ಮಾಡಿಲ್ಲವೆಂದು ಕೇವಲ ಒಂದೇ ಮಾತಿನಲ್ಲಿ ಹೇಳುವುದಿಲ್ಲ. ಅವರ ಅಧಿಕಾರಾವಧಿಯಲ್ಲಿ ಏನೇನು ಆಗಿದೆ ಎಂದು ತಿಳಿದುಕೊಂಡು ವಿರೋಧ ಪಕ್ಷದವರು ಹೇಳಬೇಕು.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಶ್ರೀ ಆರ್.ಬಿ.ತಿಮ್ಮಾಪೂರರವರು ಯಿಲ್ಡ್ ಆಗುತ್ತಿದ್ದಾರೆ. ಶ್ರೀ ಅಡಗೂರು ಹೆಚ್.ವಿಶ್ವನಾಥ್‌ರವರು, 'ಗುಜರಾತ್ ರಾಜ್ಯವು ಮಾದರಿ ರಾಜ್ಯ' ಎಂಬುದಾಗಿ ಹೇಳಿದ್ದಾರೆ, ಅದು ಏನೆಂದು ಅವರೇ ದಯಮಾಡಿ ಹೇಳಲಿ. ಗುಜರಾತ್ ರಾಜ್ಯವು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಯಾವ ಸ್ಥಾನದಲ್ಲಿದೆ ಎಂದು ಸದಸ್ಯರು ತಿಳಿಸಲಿ. ಬೆಂಗಳೂರು ನಗರದ ವಿಮಾನ ನಿಲ್ದಾಣಕ್ಕೆ ಸರಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಾಟಿಯಾಗಿ ಗುಜರಾತ್ ರಾಜ್ಯವು ಮಾದರಿಯಾಗಿದೆಯೇ ಎನ್ನುವುದನ್ನು ಸದಸ್ಯರು ತಿಳಿಸಲಿ. ಶ್ರೀ ನರೇಂದ್ರ ಮೋದಿಯವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಗಳಾಗಿ ಈಗ 22 ವರ್ಷಗಳಾಗಿವೆ. ಈಗ ಗುಜರಾತ್ ರಾಜ್ಯವು ಯಾವ ರೀತಿಯಾಗಿ ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ ಎನ್ನುವುದರ ಬಗ್ಗೆ ಬೇರೆ ಯಾರೂ ಏನನ್ನೂ ಸಹ ಪ್ರಸ್ತಾಪಿಸಿಲ್ಲ. ಯಾವ ರೀತಿಯಾಗಿ ಮಾದರಿಯಾಗಿದೆ ಎನ್ನುವುದನ್ನು ಸದಸ್ಯರು ಹೇಳಲಿ. ಶ್ರೀ ಅದಾನಿ ಹಾಗೂ ಶ್ರೀ ಅಂಬಾನಿ ರವರುಗಳೇ ಗುಜರಾತ್ ರಾಜ್ಯದ ಮಾದರಿಗಳೇ ಅಥವಾ ಮೆಹುಲ್ ಚೋಕ್ಸಿರವರು ಗುಜರಾತ್ ರಾಜ್ಯದ ಮಾದರಿಯೇ?

(ಗೊಂದಲ)

ಶ್ರೀ ಅಡಗೂರ್ ಹೆಚ್.ವಿಶ್ವನಾಥ್:- ಮಾನ್ಯ ಸಭಾಪತಿಯವರೇ, ಶ್ರೀ ಬಿ.ಕೆ.ಹರಿಪ್ರಸಾದ್‌ರವರು....

ಶ್ರೀ ಬಿ.ಸಿ.ನಾಗೇಶ್:- ಮಾನ್ಯ ಸಭಾಪತಿಯವರೇ, ಶ್ರೀ ಅದಾನಿ ಹಾಗೂ ಶ್ರೀ ಅಂಬಾನಿರವರುಗಳನ್ನು ಯಾರು ಹುಟ್ಟಿ ಹಾಕಿದರು ಎನ್ನುವುದನ್ನು ವಿರೋಧ ಪಕ್ಷದ ನಾಯಕರು ಹೇಳಲಿ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಈ ಬಗ್ಗೆ ಚರ್ಚೆಗಳಾಗಲಿ. ಆಗ ನಾನು ಶ್ರೀ ಅದಾನಿ ಹಾಗೂ ಶ್ರೀ ಅಂಬಾನಿ ರವರುಗಳ ಬಗ್ಗೆ ಹೇಳುತ್ತೇನೆ.

(ಗೊಂದಲ)

ಶ್ರೀ ಸಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದ ನಾಯಕರು ಎಷ್ಟು ಸಮರ್ಥರೊಂದರೆ, ...

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಗುಜರಾತ್ ರಾಜ್ಯವು ಹೇಗೆ ಮಾದರಿ ಎಂದು ಇವರು ಹೇಳಲಿ. (ಗೊಂದಲ) ಶ್ರೀ ಅದಾನಿ ಹಾಗೂ ಶ್ರೀ ಅಂಬಾನಿ ಪ್ರಕರಣಗಳು ಯಾವಾಗ ಶುರುವಾಯಿತು ಎನ್ನುವುದು ಆಮೇಲಿನ ವಿಚಾರವಾಗಿದೆ. ಇವರುಗಳ ಜೊತೆಗೆ ಮೆಹುಲ್ ಚೋಕ್ಸಿಗೆ 30 ಸಾವಿರ ಕೋಟಿ ರೂಪಾಯಿಗಳನ್ನು ಯಾರು ನೀಡಿದರು?

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ(ಸರ್ಕಾರಿ ಮುಖ್ಯ ಸಚಿವರು):- ಮಾನ್ಯ ಸಭಾಪತಿಯವರೇ, ಆ ವಿಷಯಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(ಗೊಂದಲ)

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, ...

ಸಭಾಪತಿಯವರು:- ಎಲ್ಲರೂ ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:-ಮಾನ್ಯ ಸಭಾಪತಿಯವರೇ, 2,000 ಜನ ಅಮಾಯಕರ ಕೊಲೆಯಾಯಿತು ...

ಸಭಾಪತಿಯವರು:- ಈಗ ಸದಸ್ಯರುಗಳು ಮಾತನಾಡುತ್ತಿರುವುದು ಯಾವುದೂ ಸಹ ಕಡತಕ್ಕೆ ಹೋಗಬಾರದು.

(ಮಾನ್ಯ ಸಭಾಪತಿಯವರ ಆದೇಶದಂತೆ, ಈ ಹಂತದಲ್ಲಿ ಸದಸ್ಯರು
ಮಾತನಾಡಿರುವುದನ್ನು ದಾಖಲಿಸಿರುವುದಿಲ್ಲ)

ಸಭಾಪತಿಯವರು:- ಎಲ್ಲರೂ ಕುಳಿತುಕೊಳ್ಳಿ. ನನ್ನ ಅನುಮತಿಯಿಲ್ಲದೇ, ಯಾರೂ ಮಾತನಾಡಿದರೂ ಸಹ ಅದು ಕಡತಕ್ಕೆ ಹೋಗಬಾರದು. ಇದು ಎಲ್ಲರಿಗೂ ಸಹ ಅನ್ವಯಿಸುತ್ತದೆ. ಶ್ರೀ ತಿಮ್ಮಾಪೂರವರೇ ನೀವು ಮುಂದುವರಿಸಿ; ಆದರೆ, ಯೀಲ್ಡ್ ಆಗಬೇಡಿ.

ಶ್ರೀ ಆರ್.ಬಿ.ತಿಮ್ಮಾಪೂರ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಈ ದೇಶದಲ್ಲಿ ಯಾವ ರೀತಿಯ ಪರಿಸ್ಥಿತಿ ಇದೆ ಎಂದರೆ,... ಜಿ.ಎಸ್.ಟಿ.ಯಿಂದ ಎಷ್ಟೆಲ್ಲಾ ಅನಾಹುತಗಳಾದವು. 15ನೇ ಹಣಕಾಸು ಆಯೋಗ ನಮಗೆ ದೊರೆಯಬೇಕಾದ ಅನುದಾನ ದೊರೆಯಲಿಲ್ಲ. ಅದೇ ರೀತಿಯಾಗಿ 14ನೇ ಹಣಕಾಸು ಆಯೋಗದಲ್ಲೂ ಸಹ ನಮಗೆ ದೊರೆಯಬೇಕಾದ ಅನುದಾನಗಳು ಲಭ್ಯವಾಗಲಿಲ್ಲ. ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದರಲ್ಲೂ ಪ್ರಸ್ತುತ ಪರಿಸ್ಥಿತಿಯಲ್ಲಿ ಅಂದರೆ ಒಕ್ಕೂಟ ವ್ಯವಸ್ಥೆಯಲ್ಲಿ ಜಿ.ಎಸ್.ಟಿ. ಪದ್ಧತಿಯು ಜಾರಿಗೆ ಬಂದ ನಂತರ, ರಾಜ್ಯದ ನಾಯಕರ ಬಳಿ “ಧರ್ಮ” ಇರಲಿಲ್ಲವೆಂದಾದರೆ, ರಾಜ್ಯವನ್ನು ಭಿಕ್ಷೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೇಡುವುದಕ್ಕೆ ಹಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೊಗಳುವವರೇ ಇಲ್ಲ ಕುಳಿತುಕೊಂಡಿದ್ದಾರೆ. “ಶ್ರೀ ನರೇಂದ್ರ ಮೋದಿಯವರೇ, ನಮಗೆ ಇಲ್ಲ ಅನ್ಯಾಯವಾಗುತ್ತಿದೆ; ಇಂತಹ ಅನುದಾನ ಬಿಡುಗಡೆ ಮಾಡಿ” ಎಂದು ಕೇಳುವವರೇ ಯಾರೂ ಇಲ್ಲ. ನಮ್ಮ ರಾಜ್ಯದವರು ಯಾರಾದರೂ ಸಹ ಕೇಂದ್ರಕ್ಕೆ ಹೋಗಿ ಕೇಳಿದ್ದಾರೆಯೇ? ನಮ್ಮ ರಾಜ್ಯದಿಂದ ಆಯ್ಕೆಗೊಂಡ 25 ಸಂಸದರು ಎಲ್ಲಿದ್ದಾರೆ? ಇವರುಗಳು ಯಾವತ್ತಾದರೂ ರಾಜ್ಯದ ಹಿತದೃಷ್ಟಿಯಿಂದ ಕೇಂದ್ರಕ್ಕೆ ಹೋಗಿ ಮಾತನಾಡುವ ಒಂದೇ ಒಂದು ಅಂಶವನ್ನು ಇವರು ಹೇಳಲಿ. ಸಭಾನಾಯಕರು ಎಂದಾದರೂ ಹೋಗಿದ್ದಾರೆಯೇ? ನಮ್ಮ ರಾಜ್ಯದ ಸಂಸದರ ಪೈಕಿ ಕೇಂದ್ರದಲ್ಲ ಎಷ್ಟು ಜನ ಮಂತ್ರಿಗಳಾಗಿದ್ದಾರೆ ಎನ್ನುವ ಮಾಹಿತಿ ಇವರಲ್ಲ ಯಾರಿಗಾದರೂ ತಿಳಿದಿದೆಯೇ? ಇವರುಗಳು ಯಾರೂ ಸಹ ಟಿ.ವಿ.ಯಲ್ಲಿಯೂ ಕಂಡಿಲ್ಲ.

ಸಭಾಪತಿಯವರು:- ನೀವು ನನ್ನೊಂದಿಗೆ ಮಾತನಾಡಿ. ಅವರನ್ನು ಕೇಳಬೇಡಿ. ಏಕೆಂದರೆ, ಇದು “ಮಲಗಿದವರನ್ನು ಎಚ್ಚರಿಸಿದಂತೆ” ಎನ್ನುವ ಗಾಂಧಿ ಮಾತಿನಂತಾಗಿದೆ.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಕರ್ನಾಟಕ ರಾಜ್ಯದಿಂದ ಆಯ್ಕೆಗೊಂಡ ಕೇಂದ್ರದ ಮಂತ್ರಿಗಳು ಎಷ್ಟು, ಅವರು ಯಾರು ಹಾಗೂ ಅವರು ಯಾವ ಖಾತೆಗಳನ್ನು ಹೊಂದಿದ್ದಾರೆ ಎನ್ನುವುದನ್ನು ಸಭಾನಾಯಕರು ತಿಳಿಸುತ್ತಾರೆಯೇ?

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇಡೀ ದೇಶಕ್ಕೆ ಗೊತ್ತಿದೆ ಸದಸ್ಯರಿಗೆ ತಿಳಿದಿಲ್ಲವೇ? ದೇಶದ ಮಂತ್ರಿಗಳ ಬಗ್ಗೆ ಸದಸ್ಯರಿಗೆ ತಿಳಿದಿಲ್ಲ.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಎಷ್ಟು ಮಂತ್ರಿಗಳಿದ್ದಾರೆ; ಅವರುಗಳು ಯಾರು ಮತ್ತು ಅವರುಗಳ ಹೆಸರುಗಳೇನು ಎನ್ನುವುದನ್ನು ಸರ್ಕಾರಿ ಮುಖ್ಯ ಸಚಿವರು ಹೇಳಬೇಕು.

ಡಾ||ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಕೇಂದ್ರದಲ್ಲರುವ ಮಂತ್ರಿಗಳ ಬಗ್ಗೆ ಎಲ್ಲರಿಗೂ ಸಹ ತಿಳಿದಿದೆ. ಆದರೆ ಸದಸ್ಯರಿಗೆ ಮಾತ್ರವೇ ತಿಳಿದಿಲ್ಲ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಮಂತ್ರಿಗಳ ಹೆಸರು ಮತ್ತು ಅವರು ಹೊಂದಿರುವ ಖಾತೆಗಳ ವಿವರಗಳನ್ನು ಸರ್ಕಾರಿ ಮುಖ್ಯ ಸಚೇತಕರು ಹೇಳಲಿ ನೋಡೋಣ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಕೇಂದ್ರದಲ್ಲರುವ ನಮ್ಮ ರಾಜ್ಯದ ಮಂತ್ರಿಗಳು ಯಾರು ಎಂದು ಶ್ರೀ ಆರ್.ಬಿ.ತಿಮ್ಮಾಪೂರರವರಿಗೆ ಗೊತ್ತಿಲ್ಲವೆಂದರೆ, ನಾವು ಅವರಿಗೆ ಹೇಳಬೇಕಾದ ಅವಶ್ಯಕತೆ ಇಲ್ಲ.

(ಗೊಂದಲ)

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಇಂತಹ ನಾಯಕತ್ವದಿಂದಾಗಿಯೇ ನಮ್ಮ ರಾಜ್ಯವು ತೊಂದರೆಗೆ ಸಿಕ್ಕಿಹಾಕಿಕೊಂಡಿದೆ ಹಾಗೂ ನೋವಿನಲ್ಲಿದೆ. ಇವತ್ತಿನ ದಿವಸ ನಮ್ಮ ರಾಜ್ಯದ ಬಡವರು ಅಡುಗೆ ಎಣ್ಣೆಗಾಗಿ ಪರದಾಡುತ್ತಿದ್ದಾರೆ; ದುಡಿಯುವ ವರ್ಗದವರಿಗೆ ದುಡಿಮೆಯೇ ಇಲ್ಲದಂತಾಗಿದೆ. ನಮ್ಮ ರಾಜ್ಯ ಸಾಲ ಪಡೆದುಕೊಂಡಿದೆ. ಸಾಲ ಪಡೆದುಕೊಂಡು ಶಾಲೆಗೆ ಹೋದ ಮಕ್ಕಳಿಗೆ ಇವತ್ತಿನ ದಿವಸ ಕೆಲಸವಿಲ್ಲದೇ ಮನೆಯಲ್ಲಿದ್ದಾರೆ; ಅವರ ತಂದೆ-ತಾಯಿ ಅವರನ್ನು “ನಿನ್ನ ಮೇಲೆ ಸಾಲ ಪಡೆದುಕೊಂಡಿದ್ದೇವೆ ನಿನಗೆ ಇನ್ನೂ ನೌಕರಿ ಸಿಕ್ಕಿಲ್ಲ, ಬ್ಯಾಂಕಿನವರು ಮನೆಗೆ ಬಂದರೆ ನಾವು ಏನು ಉತ್ತರವನ್ನು ಕೊಡಬೇಕು” ಎಂದು ಕೇಳುತ್ತಾರೆ.

(ಈ ಹಂತದಲ್ಲಿ ವೈಸ್ ಛೇರ್ಮನ್‌ರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡರು

ಸಭಾಪತಿಯ ಪೀಠವನ್ನು ಅಲಂಕರಿಸಿದರು)

ಹೀಗೆ ಸಾಲ ಪಡೆದುಕೊಂಡ ಮಗು ತಮ್ಮ ತಂದೆ ತಾಯಿಗಳಿಗೆ ಏನು ಹೇಳಬೇಕೆಂಬ ನೋವು ಆ ಮಗುವಿಗೆ ಇರುತ್ತದೆ. ಇಂತಹವರ ಬಗ್ಗೆ ಆಯವ್ಯಯದಲ್ಲ ಎಂದಾದರೂ ಪ್ರಸ್ತಾಪಿಸಲಾಗಿದೆಯೇ? ಆ ಮಕ್ಕಳು ಎಲ್ಲರಿಗೂ ಹೋಗಬೇಕು ಹಾಗೂ ಅವರುಗಳಿಗೆ ಎಲ್ಲ ಉದ್ಯೋಗ ದೊರೆಯುತ್ತದೆ? ಇವರದ್ದು committed ಆಯವ್ಯಯವೆಂದು ನಾನು ಹೇಳುವುದಕ್ಕೆ ಪ್ರಯತ್ನಿಸುತ್ತೇನೆ. ಇವರದ್ದು 'ಡಬಲ್' ಅಲ್ಲ 'ಡಬ್ಲ್' ಇಂಜಿನ್ ಸರ್ಕಾರವಾಗಿದೆ. 2019-2020 ರ ಸಾಲಿನಲ್ಲಿ ಕಮಿಟಿಡ್ ವೆಚ್ಚವು 87

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

....ಪಂಚ ರಾಜ್ಯಗಳ ಚುನಾವಣೆ ಗೆಲುವು ನನಗೆ ಸಂಬಂಧಿಸಿಲ್ಲ. It is a power of game.
ಇವತ್ತಿನ ಪರಿಸ್ಥಿತಿಯಲ್ಲಿ ಇದು ಒಂದು ಆಟವಷ್ಟೇ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಸದಸ್ಯರು ಚುನಾವಣೆ ಗೆಲ್ಲುವುದು ಅವರಿಗೆ ಸಂಬಂಧವಿಲ್ಲವೆಂದರೆ ಏನರ್ಥ?

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು ಈ ರೀತಿಯಾಗಿ ಸಣ್ಣ ಸಣ್ಣ ವಿಷಯಕ್ಕೆ ಎದ್ದು ನಿಲ್ಲುವುದು ಬೇಡ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನಾನು ಹೇಳುವುದನ್ನು ಅವರು ಕೇಳಲಿ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾವು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸುತ್ತೇವೆ. (ಗೊಂದಲ) ನಾವು ಮತ್ತು ನಮ್ಮ ಪಕ್ಷದವರು ಓಡಿ ಹೋಗುವ ಜನಗಳಲ್ಲ; ಇದನ್ನು ಸವಾಲಾಗಿ ತೆಗೆದುಕೊಳ್ಳುತ್ತೇವೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಚುನಾವಣೆ ಗೆಲ್ಲುವುದು...

(ಗೊಂದಲ)

ವೈಸ್ ಛೇರ್ಮನ್:- ದಯಮಾಡಿ ಎಲ್ಲರೂ ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾವು ಚುನಾವಣೆಯನ್ನು ಸೋತಿದ್ದೇವೆ. ಏನು ಈಗ?

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಇವರಿಗೆ ಸಂಬಂಧವಿಲ್ಲ ಎಂದು ಹೇಳಿದರೆ, ಪ್ರಜಾಪ್ರಭುತ್ವದ ಅರ್ಥವೇನು? (ಗೊಂದಲ) ಸೋಲು – ಗೆಲುವಿನ ಬಗ್ಗೆ

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದು ಏಳು ವರ್ಷಗಳಾಗಿವೆ. ನಾವು ಚುನಾವಣೆಯಲ್ಲಿ ಸೋತಿದ್ದೇವೆ; ಏನು ಈಗ?

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನಮಗೆ ಯಾವುದೇ ತೊಂದರೆ ಇಲ್ಲ. ಗೆದ್ದವರು

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಇವರು ಬಹಳ ಸ್ಥಾನಗಳನ್ನು ಗೆದ್ದಿರುವ ಹಾಗೆ ಹೇಳುತ್ತಾರೆ; ಉತ್ತರ ಪ್ರದೇಶ ರಾಜ್ಯದಲ್ಲಿ ಹಿಂದಿನ ಚುನಾವಣೆಯಲ್ಲಿ ಸ್ಥಾನಗಳನ್ನು ಹೋಲಿಸಿದರೆ, ಈಗ 45 ಸ್ಥಾನಗಳು ಕಡಿಮೆ ಆಗಿವೆ. (ಗೊಂದಲ) ಮಾಯಾವತಿಯವರ ಪಕ್ಷದ ಜೊತೆಗೆ ಇವರು ಹೊಂದಾಣಿಕೆ ಮಾಡಿಕೊಂಡಿಲ್ಲವೆಂದಾದರೆ, ಓ.ವೈ.ಸಿ. ಜೊತೆಗೆ ಹೊಂದಾಣಿಕೆ ಮಾಡಿಕೊಂಡಿಲ್ಲವೇ? ಹೀಗಾಗಿ ಇವರು ಪಂಚ ರಾಜ್ಯಗಳ ಚುನಾವಣೆ ಬಗ್ಗೆ (ಗೊಂದಲ)

ವೈಸ್ ಛೇರ್ಮನ್:- ದಯಮಾಡಿ ಎಲ್ಲರೂ ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಪಂಚ ರಾಜ್ಯಗಳ ಚುನಾವಣೆ ಬಗ್ಗೆ ಚರ್ಚೆಯಾಗಲಿ. ಇವರು ಓ.ವೈ.ಸಿ. ಮತ್ತು ಮಾಯಾವತಿ ರವರುಗಳ ಜೊತೆ

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದ ನಾಯಕರು...

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೇಮನ್:- ನೀವು ಹೀಗೆ ಮಧ್ಯಪ್ರವೇಶ ಮಾಡುತ್ತಿದ್ದರೆ, ಶ್ರೀ ಆರ್.ಬಿ.ತಿಮ್ಮಾಪೂರವರಿಗೆ ತೊಂದರೆಯಾಗುತ್ತದೆ.

ಶ್ರೀ ಸಲೀಂ ಅಹಮದ್:- ಮಾನ್ಯ ಸಭಾಪತಿಯವರೇ, ದೇಶದ ಪ್ರಧಾನ ಮಂತ್ರಿಗಳು ಮತ್ತು ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿಗಳು ಅಲ್ಲಿ ಎಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದರೆ, ಹಿಂದಿನ ಚುನಾವಣೆಗೆ ಹೋಲಿಸಿದರೆ, ಈಗ 47 ಸ್ಥಾನಗಳು ಏಕೆ ಕಡಿಮೆ ಬಂದಿತು? ಇದಕ್ಕೆ ಅವರು ಉತ್ತರಿಸಬೇಕು.

(ಗೊಂದಲ)

ವೈಸ್ ಛೇಮನ್:- ನೀವು ಹೀಗೆ ಮಾಡುತ್ತಿದ್ದರೆ, ಶ್ರೀ ಆರ್.ಬಿ.ತಿಮ್ಮಾಪೂರವರಿಗೆ ಮಾತನಾಡಲು ತೊಂದರೆಯಾಗುತ್ತದೆ. ಹೀಗಾಗಿ ನೀವು ಯಾರು ಮಾತನಾಡುತ್ತೀರೋ; ಮಾತನಾಡಿ.

(ಗೊಂದಲ) ದಯಮಾಡಿ ಎಲ್ಲರೂ ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಓ.ವೈ.ಸಿ.ಗೆ ತೊಂದರೆ

(ಗೊಂದಲ)

ಶ್ರೀ ಶರಣಗೌಡ ಬಯ್ಯಪುರ:- ಮಾನ್ಯ ಸಭಾಪತಿಯವರೇ, ಇವರಿಗೆ ಮಾನ ಮರ್ಯಾದೆ ಉಳಿದಿಲ್ಲ. ಓ.ವೈ.ಸಿ. ರವರೊಂದಿಗೆ

(ಗೊಂದಲ)

ವೈಸ್ ಛೇಮನ್:- ಸಭಾನಾಯಕರೇ, ದಯಮಾಡಿ ಕುಳಿತುಕೊಳ್ಳಿ. ಇದರಿಂದಾಗಿ ತೊಂದರೆಯಾಗುತ್ತಿದೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಇವರು ಯೀಲ್ಡ್ ಆಗುತ್ತಿದ್ದಾರೆ ; ಪಂಚ ರಾಜ್ಯ ಚುನಾವಣೆ ಸಂದರ್ಭದಲ್ಲಿ ಇವರು ದೇವಸ್ಥಾನದ ಗರ್ಭಗುಡಿಯಲ್ಲಿ ಓ.ವೈ.ಸಿ. ಮತ್ತು ಮಾಯಾವತಿ ರವರುಗಳನ್ನು ಪೂಜಿಸುತ್ತಿದ್ದರು. ಇದಾದ ಮೇಲೆ, ಪಂಚ ರಾಜ್ಯಗಳ ಚುನಾವಣೆ

.....

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(ಗೊಂದಲ)

ವೈಸ್ ಛೇಮನ್:- ಶ್ರೀ ಆರ್.ಬಿ.ತಿಮ್ಮಾಪೂರವರೇ ನೀವು ಮುಂದುವರೆಸಿ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಓ.ವೈ.ಸಿ. ರವರು ನಮಗೆ ಏಕೆ ನಿಮಗೆ ಸಂಬಂಧಪಟ್ಟವರು.

ವೈಸ್ ಛೇಮನ್:- ಸಭಾನಾಯಕರೇ, ಸದಸ್ಯರಿಗೆ ಮಾತನಾಡಲು ಬಿಡಿ. ಶ್ರೀ ಆರ್.ಬಿ.ತಿಮ್ಮಾಪೂರವರೇ ನೀವು ಯೀಲ್ಡ್ ಆಗಬಾರದು; ನೀವು ಮಾತನಾಡಿ.

(ಗೊಂದಲ)

VICE CHAIRMAN: No..No.. I will not allow. All of you please sit down.

(ಗೊಂದಲ)

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, ನಾವು ಆಯವ್ಯಯದ ಮೇಲೆ ಚರ್ಚೆಯನ್ನು ಮಾಡೋಣ.

(ಗೊಂದಲ)

ವೈಸ್ ಛೇಮನ್:- ದಯಮಾಡಿ ಎಲ್ಲರೂ ಕುಳಿತುಕೊಳ್ಳಿ.

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಆಡಳಿತ ಪಕ್ಷದವರು ತಮ್ಮ ಸ್ಥಾನಕ್ಕೆ ಗೌರವವನ್ನು ನೀಡಬೇಕು.

(ಗೊಂದಲ)

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(376)16-3-2022/12-30/bkp-vk

(ವೈಸ್ ಛೀರ್ಮನ್ ಪೀಠದಲ್ಲಿದ್ದರು)

ವೈಸ್‌ಛೀರ್ಮನ್:- ಶ್ರೀಯುತ ತಿಮ್ಮಾಪೂರ ರವರೆ, ತಾವು ಮುಂದುವರಿಸಿ,

ಶ್ರೀ ಆರ್.ಬಿ. ತಿಮ್ಮಾಪೂರ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೆ, 2019-20ರಲ್ಲಿ, 87, 2020-21ರಲ್ಲಿ 92, 2021-22 ರಲ್ಲಿ 102 ಪರ್ಸೆಂಟ್.

(ಗೊಂದಲ)

ಡಾ|| ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೆ,

ವೈಸ್ ಛೀರ್ಮನ್:- ಶ್ರೀಯುತ ಗೋವಿಂದ ರಾಜು ರವರೆ, ಶ್ರೀಯುತ ಆರ್.ಬಿ. ತಿಮ್ಮಾಪೂರ ರವರು ಮಾತನಾಡುತ್ತಿದ್ದಾರೆ.

ಶ್ರೀ ಆರ್.ಬಿ. ತಿಮ್ಮಾಪೂರ:- ಮಾನ್ಯ ಸಭಾಪತಿಯವರೆ, ಇವರಿಗೆ ಅಭಿವೃದ್ಧಿಗೆ ಹಣ ಎಲ್ಲಿದೆ? ಅಭಿವೃದ್ಧಿಗೆ ಹಣ ಇಲ್ಲದೇ ಇರುವುದರಿಂದ, ಅವರೇ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ನಾನು ಹೇಳಿದ್ದಲ್ಲ. Medium Term Fiscal Plan ನಲ್ಲಿ ಮಾಹಿತಿಯನ್ನು ನೀಡಿದ್ದಾರೆ. ಸುಮ್ಮನೆ ಸಾಲವನ್ನು ಏತಕ್ಕೆ ಮಾಡಿದರು? ಸಾಲವನ್ನು ಯಾವ ಕಾರಣಕ್ಕಾಗಿ ಮಾಡುತ್ತಿದ್ದೀರಿ? ಸಾಲವನ್ನು ಮಾಡುವುದು asset create ಮಾಡುವುದಕ್ಕೋ ಅಥವಾ ಸಾಲ ತೀರಿಸುವುದಕ್ಕೋ ಹೇಳಿ. ಇವರದ್ದು committed expenditure ಜಾಸ್ತಿ ಇದೆ. ನೀವು ಸಾಲವನ್ನು ಯಾವುದಕ್ಕೆ ತೆಗೆಯುತ್ತೀರಿ? ಸಾಲ ತೆಗೆಯುವುದಕ್ಕೆ ಮತ್ತೆ ತಿದ್ದುಪಡಿಯನ್ನು ತರುವುದು. ಕೇಂದ್ರ ಸರ್ಕಾರದವರು ಇವರಿಗೆ ಅನುಮತಿಯನ್ನು ಕೊಡುವುದು. ಸಾಲವನ್ನು ಯಾವ ಸರ್ಕಾರ ಅಧಿಕಾರದಲ್ಲಿದ್ದಾಗ ತೆಗೆದಿಲ್ಲ, ಹೇಳಿ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಸಹ ಸಾಲವನ್ನು ತೆಗೆದಿದ್ದೇವೆ. ಎಲ್ಲಾ ಸರ್ಕಾರಗಳೂ ಕೂಡ ಸಾಲವನ್ನೂ ಮಾಡಿಕೊಂಡೇ ಬಂದಿದೆ. ಆದರೆ, ನೀವು ಸಾಲವನ್ನು ತೆಗೆಯಲಿಕ್ಕೆ ತಿದ್ದುಪಡಿ ಮಾಡುವಂತಹ ಪರಿಸ್ಥಿತಿ ಬಂತು. ಇವತ್ತು ಯಾರ ಯಾರ ಅವಧಿಯಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಷ್ಟೇಷ್ಟು ಸಾಲ ಇದೆ ಎನ್ನುವುದರ ಬಗ್ಗೆ ಮಾಹಿತಿ ಬೇಕಾದರೆ ನಾನು ಹೇಳುತ್ತೇನೆ. ಈ ಸಾರಿ ಸರ್ಕಾರ 72 ಸಾವಿರ ಕೋಟಿ ಸಾಲ ಮಾಡಲಾಗುವುದೆಂದು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ನಾನು ಈಗಾಗಲೇ ಹೇಳಿದ್ದೇನೆ. ಬಡವನಿಗೆ ಈ ದೇಶದಲ್ಲಿ ಬದುಕಲಕ್ಕೆ ಕಷ್ಟವಾಗುತ್ತಿದೆ. ಅನಿಲದ ಬೆಲೆ ಗಗನಕ್ಕೇರಿದೆ. ಪೆಟ್ರೋಲ್, ಡಿಸೆಲ್ ಮತ್ತು ತರಕಾರಿ ಬೆಲೆ ಜಾಸ್ತಿ ಆಗಿದೆ. ಅವನಿಗೆ ಮನೆ ಕಟ್ಟಲಕ್ಕೆ ಸಾಧ್ಯವಿಲ್ಲ. ಸ್ಟೀಲ್, ಸಿಮೆಂಟ್, ಲೇಬರ್ ಬೆಲೆ ಜಾಸ್ತಿಯಾಗಿದೆ. ಈ ವಿಚಾರವಾಗಿ ನಾವು ಯಾರನ್ನು ಕೇಳಬೇಕು? ಈ ದೇಶದ ಅತ್ಯುನ್ನತ ಸ್ಥಾನದಲ್ಲರತಕ್ಕಂತಹ ಸನ್ಮಾನ್ಯ ಪ್ರಧಾನಿಯವರಿಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷರು 40% ಕಮಿಷನ್ ಕೊಡಬೇಕೆಂದು ಈ ದೇಶದ ಪ್ರಧಾನಿಯವರಿಗೆ ಒಂದು ಪತ್ರವನ್ನು ಬರೆಯುತ್ತಾರೆ. ದಲತ ಸಮುದಾಯಕ್ಕೆ ಸೇರಿದ ಶ್ರೀ ನಾಗೇಶ್ ಎನ್ನುವವರು ಅಬಕಾರಿ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದರಂತೆ. ಅವರಿಗೆ ನೌಕರರು ಇಲ್ಲ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಿ. ಮೊದಲು ಒಂದು ಪತ್ರವನ್ನು ಬರೆದರು. ಆಗ ನಾಗೇಶ್ ನೀನು ಮೊದಲು ಮನೆಗೆ ಹೋಗಿ ಎಂದು ಹೇಳಿದರು. ದಲತರ ಮೇಲೆ ಈ ದೇಶದ ಪ್ರಧಾನಿಗೆ ಪ್ರೀತಿ. ಆದರೆ, ಭ್ರಷ್ಟಾಚಾರದ ಬಗ್ಗೆ ಬಾರಿ ಅರಿವು ಮೂಡಿಸಿದಾಗ ಭ್ರಷ್ಟಾಚಾರ ಕಿತ್ತು ಹಾಕುತ್ತೇವೆಂದು ಹೇಳುವ ಈ ದೇಶದ ಪ್ರಧಾನಿಯವರು ಬಾಯಿ ಮುಚ್ಚಿಕೊಂಡು ಏತಕ್ಕೆ ಕುಳಿತುಕೊಂಡಿದ್ದಾರೆ? ರಾಜ್ಯ ಸರ್ಕಾರದ ಮೇಲೆ ಏನು ಕ್ರಮ ಕೈಗೊಂಡಿದೆ? ಈ ವಿಚಾರದಲ್ಲಿ ಸನ್ಮಾನ್ಯ ಪ್ರಧಾನಿಯವರ ಸಂದೇಶ ಏನು? ಭ್ರಷ್ಟಾಚಾರ ತೆಗೆದು ಹಾಕುವಂತಹ ಸ್ವಚ್ಛ ಸರ್ಕಾರ.

ಶ್ರೀ ಅಡಗೂರು ಹೆಚ್. ವಿಶ್ವನಾಥ್(ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೆ, ಲೋಕಾಯುಕ್ತಕ್ಕೆ ಏತಕ್ಕೆ ಬಾಗಿಲು ಹಾಕಿಸಿದ್ದೀರಿ ಎನ್ನುವುದನ್ನು ಹೇಳಿ.?

ಶ್ರೀ ಆರ್.ಬಿ. ತಿಮ್ಮಾಪೂರ:- ಲೋಕಪಾಲ್ ಮಹಾರಾಷ್ಟ್ರದ ಮುಖ್ಯಸ್ಥ ಎಲ್ಲಿ ಹೋದ? ದೇಶದ ತುಂಬಾ ಲೋಕಪಾಲ್. ಅಣ್ಣಾ ಹಜಾರೆ, ಬಾಬಾ ರಾಮದೇವ್.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಅಡಗೂರು ಹೆಚ್. ವಿಶ್ವನಾಥ್:- ಮಾನ್ಯ ಸಭಾಪತಿಯವರೆ, ಇದು ಬಹಳ ಗಂಭೀರವಾದಂತಹ ವಿಚಾರ. ಇಡೀ ದೇಶದಲ್ಲಯೇ ಅತ್ಯಂತ ಬಲಷ್ಟವಾದಂತಹ ಲೋಕಾಯುಕ್ತಕ್ಕೆ ನೀವು ಏತಕ್ಕೆ ಬಾಗಿಲು ಹಾಕಿದಿರಿ? ಲೋಕಾಯುಕ್ತದ ಮೇಲೆ ನಿಮಗೆ ಭಯ ಇತ್ತೇ?

(ಗೊಂದಲ)

ವೈಸ್ ಛೀಮನ್:- ದಯವಿಟ್ಟು ಎಲ್ಲರೂ ಕುಳಿತುಕೊಳ್ಳಿ.

ಶ್ರೀ ಎಸ್.ರವಿ:- ಮಾನ್ಯ ಸದಸ್ಯರು ಸುಳ್ಳು ಹೇಳುತ್ತಿದ್ದಾರೆ.

ಶ್ರೀ.ಬಿ.ಕೆ. ಹರಿಪ್ರಸಾದ್:- ಬಿ.ಜೆ.ಪಿ.ಯವರು ಬರಿ ಸುಳ್ಳು ಹೇಳುತ್ತಿದ್ದಾರೆ.

ವೈಸ್ ಛೀಮನ್:- ದಯವಿಟ್ಟು ಎಲ್ಲರೂ ಕುಳಿತುಕೊಳ್ಳಿ. ಶ್ರೀಯುತ ತಿಮ್ಮಾಪೂರ ರವರೆ, ಮುಂದುವರಿಸಿ.

ಶ್ರೀ ಅಡಗೂರು ಹೆಚ್. ವಿಶ್ವನಾಥ್:- ಮಾನ್ಯ ಸಭಾಪತಿಯವರೆ, ಕರ್ನಾಟಕದಲ್ಲ 40% ಎಂದು ಹೇಳುವವರು.

ಶ್ರೀ ಎಸ್.ರವಿ:- ನಾವು ಅದನ್ನು ಹೇಳಿದ್ದಲ್ಲ.

ಶ್ರೀ ಅಡಗೂರು ಹೆಚ್. ವಿಶ್ವನಾಥ್:- ದೇಶದಲ್ಲ ಅತ್ಯಂತ ಬಲಷ್ಟವಾದಂತಹ ಲೋಕಾಯುಕ್ತಕ್ಕೆ ಏತಕ್ಕೆ ಬಾಗಿಲು ಹಾಕಿದ್ದೀರಿ? ಈ ರಾಜ್ಯದಲ್ಲ ಮಾಡಿದ್ದು ಕಾಂಗ್ರೆಸ್ ಪಕ್ಷದ ಸರ್ಕಾರ.

(ಗೊಂದಲ)

ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೆ, ನಮ್ಮ ಹಿರಿಯ ಸದಸ್ಯರಾದ ಶ್ರೀಮಾನ್ ಅಡಗೂರು ಹೆಚ್. ವಿಶ್ವನಾಥ್ ಸಾಹೇಬರು ಏನು ಹೇಳಿದರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಂದರು. ಅದು ಸರಿ ಇದೆ. ಈ ಲೋಕಾಯುಕ್ತವನ್ನು ಕಾಂಗ್ರೆಸ್ ಪಕ್ಷದವರು ತೆಗೆದರು ಮತ್ತು ಅದನ್ನು ನಿಷ್ಕ್ರಿಯಗೊಳಿಸಿದರು ಎಂದು ಹೇಳಿದರು. ಆ ಸಂದರ್ಭದಲ್ಲಿ ಬಿಜೆಪಿ. ಪಕ್ಷದವರು ತಾಲ್ಲೂಕಿನಿಂದ ಹಿಡಿದು, ಜಿಲ್ಲೆಯಿಂದ ಹಿಡಿದು ಎಲ್ಲಾ ಕಡೆ ರಾಜ್ಯಾದ್ಯಂತಹ ಚುನಾವಣೆ ಪ್ರಣಾಳಿಕೆಯಲ್ಲಿ ನಾವು ಅಧಿಕಾರಕ್ಕೆ ಬಂದ ಮಾರನೆ ದಿವಸವೇ ಲೋಕಾಯುಕ್ತವನ್ನು ಪುನರ್ ಸ್ಥಾಪನೆ ಮಾಡುತ್ತೇವೆಂದು ಹೇಳಿದರು. ಬಿಜೆಪಿ. ಅಧಿಕಾರಕ್ಕೆ ಬಂದು ಎಷ್ಟು ದಿವಸ ಆಯಿತು ಎಂದು ಹೇಳಬೇಕು. ನೀವು ಏತಕ್ಕೆ ಮಾಡಿಲ್ಲ. ಈ ಸರ್ಕಾರ ಮಾಡದೇ ಇರುವುದು 40% ಮಾಡಲಕ್ಕೆ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾ ನಾಯಕರು):- ಮಾನ್ಯ ಸಭಾಪತಿಯವರೆ, ಮಾನ್ಯ ಸದಸ್ಯರಾದ ಶ್ರೀ ಮರಿತಿಬ್ಬೇಗೌಡರು ಆರ್ಭಟ ಮಾಡಿಕೊಂಡು ಮಾತನಾಡುವುದು ಬೇಡ. ಲೋಕಾಯುಕ್ತವನ್ನು ಏತಕ್ಕೆ ನಿಷ್ಕ್ರಿಯ ಮಾಡಿದರು ಎನ್ನುವುದಕ್ಕೆ ಕಾರಣ ಹೇಳಬೇಕು.

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್:- ನೀವು ಇದನ್ನು ಏತಕ್ಕೆ ಬಲಪಡಿಸುತ್ತಿಲ್ಲವೆನ್ನುವುದನ್ನು ಹೇಳಬೇಕು.

(ಗೊಂದಲ)

ವೈಸ್ ಛೀಮನ್:- ಶ್ರೀಯುತ ತಿಮ್ಮಾಪೂರ್‌ರವರೆ, ನೀವು ಏತಕ್ಕೆ yield ಆಗುತ್ತಿದ್ದೀರಿ? ನೀವು yield ಆದಷ್ಟು ನಿಮ್ಮ ಸಮಯ ಹೋಗುತ್ತದೆ. ನೀವು 12-45 ಕ್ಕೆ ಮುಗಿಸಬೇಕು.

(ಗೊಂದಲ)

ಶ್ರೀ ಆರ್.ಬಿ. ತಿಮ್ಮಾಪೂರ್:- ಮಾನ್ಯ ಸಭಾಪತಿಯವರೆ, ನಾನು yield ಆಗುವುದಿಲ್ಲ, ನಾನು ಮುಂದುವರಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೆ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಆರ್.ಬಿ. ತಿಮ್ಮಾಪೂರ:- ಮಾನ್ಯ ಸಭಾಪತಿಯವರೆ, ಮಾನ್ಯ ಸಭಾನಾಯಕರು ಸಣ್ಣ ಸಣ್ಣ ವಿಚಾರಕ್ಕೆ ಎದ್ದು ನಿಲ್ಲುವುದು ಬೇಡ. ಮಾನ್ಯ ಸಭಾನಾಯಕರಿಗೆ ಈ ಲೋಕಾಯುಕ್ತವನ್ನು ನಾವು ನಿಷ್ಕ್ರಿಯ ಮಾಡಿದ್ದೇವೆ ಎನ್ನುವ ಭಾವನೆ ಇದೆ.

(ಗೊಂದಲ)

ಶ್ರೀ ಪ್ರಕಾಶ್ ಕೆ. ರಾರೋಡ್(ವಿರೋಧ ಪಕ್ಷದ ಮುಖ್ಯಸಚೀತಕರು):- ಮಾನ್ಯ ಸಭಾಪತಿಯವರೆ,

ವೈಸ್ ಛೀಮನ್:- ಶ್ರೀಯುತ ಪ್ರಕಾಶ್ ರಾರೋಡ್‌ರವರೆ, ನಿಮ್ಮ ಸದಸ್ಯರೇ ಮಾತಾನಾಡುತ್ತಿದ್ದಾರೆ. ದಯವಿಟ್ಟು ಕುಳಿತುಕೊಳ್ಳಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೆ, ಮಾನ್ಯ ಸದಸ್ಯರಾದ ಶ್ರೀ ಆರ್.ಬಿ. ತಿಮ್ಮಾಪೂರರವರು ಬಹಳ ಅನುಭವದಿಂದ ಮಾತನಾಡುತ್ತಿದ್ದಾರೆ. ಅದನ್ನು ಕೇಳಲಕ್ಕೆ ನಾವೆಲ್ಲರೂ ಸಿದ್ಧರಿದ್ದೇವೆ. ನಾವು ಏತಕ್ಕೆ ಮಧ್ಯೆ ಪ್ರವೇಶ ಮಾಡಬೇಕಾಯಿತು ಎಂದರೆ, ಅವರು ಆಡುವಂತಹ ಕೆಲವು ಮಾತುಗಳಿಗೆ ಸರ್ಕಾರದಿಂದ ಸ್ಪಷ್ಟೀಕರಣ ಕೊಡಬೇಕಾಗುತ್ತದೆ. ಈಗಲೂ ಸಹ ಅವರು ಮಾತನಾಡಲಿ, ನಾವು ಗೌರವದಿಂದ ಕೇಳುತ್ತೇವೆ.

ಶ್ರೀ ಆರ್.ಬಿ. ತಿಮ್ಮಾಪೂರ:- ಮಾನ್ಯ ಸಭಾಪತಿಯವರೆ, ಬಹಳ ಸಂತೋಷ. ಸಭಾನಾಯಕರಿಗೆ ಲೋಕಾಯುಕ್ತದ ಮೇಲೆ ತುಂಬಾ ಪ್ರೀತಿ. ಅಧಿಕಾರ ಬಂದು 3 ವರ್ಷಗಳು ಆಯಿತು. ನಿಧಿ ಮಾಡುತ್ತೀರಾ? ನಿಷ್ಕ್ರಿಯ ಆಗಿದ್ದರೆ, ಅದನ್ನು ನೀವು ಎಚ್ಚಿಸಿ. ನಮ್ಮ ಹಗರಣಗಳನ್ನೆಲ್ಲಾ ತೆಗೆಯಿರಿ. ಅದು ನಿಮ್ಮ ತಾಕತ್ತು. ಅದನ್ನು ಚಿಟ್ಟು, ನೀವು ಲೋಕಾಯುಕ್ತವನ್ನು ನಿಷ್ಕ್ರಿಯ ಮಾಡಿಲ್ಲವೇ ಎಂದು ಕೇಳುತ್ತಾರೆ. ಆದರೆ, ಅಧಿಕಾರಕ್ಕೆ ಬಂದ ಚಿಪ್ಪಿಯವರು ಲೋಕಾಯುಕ್ತಕ್ಕೆ ಏಕೆ ಶಕ್ತಿಯನ್ನು ತುಂಬಬಾರದು? What is this? ನಾಟಕ ಯಾರು ಯಾರು ಮಾಡಿದ್ದಾರೆ, ನಾಟಕ ಮಾಡಿದವರ ಬಣ್ಣ ಗೊತ್ತಾಗುತ್ತದೆ. ಪಾಪ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಲ್ಲೋ ಒಂದು ಕಡೆ ಅವರಿಗೆ ನಾವೇ ಆಗಿ ಬಿಟ್ಟಿದ್ದೇವೆ. ಎರಡು ಚುನಾವಣೆಗಳಲ್ಲಿ ನಿಮಗೆ ಕರ್ನಾಟಕದ ಜನರು ಸಂಪೂರ್ಣವಾಗಿ ಅಧಿಕಾರವನ್ನು ಕೊಡಲಿಲ್ಲ. ಎಷ್ಟು ಬಾರಿ ಬಹುಮತದಿಂದ ಅಧಿಕಾರಕ್ಕೆ ಬಂದಿದ್ದೀರಿ ಎನ್ನುವುದನ್ನು ನೀವು ನೆನಪು ಮಾಡಿಕೊಳ್ಳಿ. ನಮ್ಮ ರಾಜ್ಯ ಸರ್ಕಾರಕ್ಕಂತೂ ತೆರಿಗೆ ಹಾಕಲಕ್ಕೆ ಅಧಿಕಾರ ಇಲ್ಲ. Registration Fee, Excise Duty, Transport Registration, Stamp Duty. ಹೀಗಿರುವಾಗ ಏನು ಮಾಡಲಕ್ಕೆ ಆಗುವುದಿಲ್ಲ. ಪೆಟ್ರೋಲ್ ದರ ಹೆಚ್ಚಾಗಿ ಹೋಗಿದೆ, Excise ದರ ಹೆಚ್ಚಾಗಿ ಹೋಗಿದೆ, ಗ್ಯಾಸ್ ದರ ಕೇಂದ್ರ ಸರ್ಕಾರಕ್ಕೆ ಬರುತ್ತದೆ. ಈ ವಿಚಾರವಾಗಿ ನಾನು ಯಾರನ್ನು ಕೇಳಬೇಕೋ ಅವರನ್ನು ಕೇಳುತ್ತೇನೆ. ಯಾರ ಮೇಲೆ ತೆರಿಗೆಯನ್ನು ಹಾಕುತ್ತೀರಿ? ಜೀವನಾಂಶದ ವಸ್ತುಗಳ ಮೇಲೆ ಏತಕ್ಕೆ ತೆರಿಗೆಯನ್ನು ಹಾಕುತ್ತೀರಿ? ಲಾಭಾಂಶದ ಮೇಲೆ ತೆರಿಗೆ ಹಾಕಿ. ಜೀವನಾಂಶದ ವಸ್ತುಗಳ ಮೇಲೆ ತೆರಿಗೆಯನ್ನು ಹಾಕಬೇಡಿ.

ಮುಂದು.

(377) 16.03.2022 12.40 ಎಸ್‌ವಿ-ವಿಕೆ

(ವೈಸ್‌ಚೇರ್ಮನ್‌ರವರ ಉಪಸ್ಥಿತಿ)

ಶ್ರೀ ಆರ್.ಬಿ.ತಿಮ್ಮಾಪುರ (ಮುಂದು):-

ಜೀವನಾಂಶಗಳೇನು? ಔಷಧ, ಬಟ್ಟೆ, ಊಟ-ತಿಂಡಿ. ಕಪಡಾ, ಮಕಾನ್ ಅಂತೂ ದೂರವುಳಿಯಿತು. ಹೋಟೆಲ್‌ಗೆ ಹೋದರೆ ಜಿ.ಎಸ್.ಟಿ. ಶೇ.5 ಅದರಲ್ಲಿ ಅರ್ಧ ನಮ್ಮದು, ಅರ್ಧ ಕೇಂದ್ರ ಸರ್ಕಾರದ್ದು. ಕೆಲವು ವಸ್ತುಗಳ ಮೇಲೆ ಶೇ.18 ಜಿ.ಎಸ್.ಟಿ. ಈ ರೀತಿ ಬೇರೆ ಬೇರೆ ವಸ್ತುಗಳ ಮೇಲೆ ಬೇರೆ ಬೇರೆ ರೀತಿಯ ಜಿ.ಎಸ್.ಟಿ. ಇದೆ. ಕೇಂದ್ರ ಸರ್ಕಾರಕ್ಕೆ ಹೋಗಿ ನಮ್ಮ ಹಣದ ಪಾಲನ್ನು ಕೇಳಿ ತರುವ ಶಕ್ತಿ, ಧ್ವನಿ ನಮಗಿಲ್ಲ. ಜಿ.ಎಸ್.ಟಿ. ಪರಿಹಾರ ಜೂನ್‌ಗೆ ಮುಕ್ತಾಯವಾಗುತ್ತದೆ. ಅದಕ್ಕೇನು ಯೋಚನೆ ಮಾಡಿದ್ದೀರಿ? ಆ ಹಣವನ್ನು ಎಲ್ಲ ಸರಿಹೊಂದಿಸುವುದಕ್ಕೆ ಯೋಚನೆ ಮಾಡಿದ್ದೀರಿ ಎಂಬುದನ್ನು ಹೇಳಲಿಲ್ಲ. ಕೇಂದ್ರದವರು ನಿಮಗೆ ಪುನಃ ಕೊಡುತ್ತೇವೆಂದು ಹೇಳಿದ್ದಾರೆಯೇ ಅಥವಾ ಇಲ್ಲವೆಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೇಳಿದ್ದಾರೆ ಯೇ ಎಂಬುದನ್ನು ಇಲ್ಲ ಹೇಳಿರುವುದಿಲ್ಲ. ಅದಕ್ಕೆ ನಾನು ಹೇಳಿದ್ದು. ನಮ್ಮ ಬಜೆಟ್‌ಗೆ ಮುಂಚೆ ಕೇಂದ್ರದ ಬಜೆಟ್ ಪುಸ್ತಕವನ್ನು ನಮಗೆ ಕೊಟ್ಟರೆ ನಾವು ಮಾತನಾಡಲಕ್ಕೆ ಅನುಕೂಲವಾಗುತ್ತದೆ.

ಜಿ.ಎಸ್.ಟಿ.ಗೆ ಪರಿಹಾರ ಕೊಡುವುದಿಲ್ಲವೆಂದು ಹೇಳಿದರು. ಆದರೆ ಸೆಸ್ ಹಾಕುವುದನ್ನು ಬಿಡಲಿಲ್ಲ. ತಂಬಾಕಿನ ಮೇಲೆ, ತಂಪು ಪಾನೀಯಗಳ ಮೇಲೆ, ಸಿಗರೇಟ್ ಮೇಲೆ ಸೆಸ್ ಹಾಕಿದರು. ಕೇಂದ್ರದವರು ಮೂರು ವರ್ಷ ಸೆಸ್ ಅನ್ನು ಮುಂದುವರೆಸಲಾಗುವುದೆಂದು ಹೇಳಿದರು. ಆ ಸೆಸ್ ಅನ್ನು ರಾಜ್ಯಕ್ಕೆ ಕೊಡುತ್ತಾರೆಯೇ ಅಥವಾ ತಂದಿರುವ ಸಾಲಕ್ಕೆ ವಜಾ ಮಾಡಲಾಗುತ್ತದೆಯೇ? ಏನೆಂಬುದನ್ನು ಕೇಂದ್ರ ಸರ್ಕಾರ ಮರೆಮಾಚಿದೆ. ಇವರು ಹೋಗಿ ಕೇಂದ್ರವನ್ನು ಕೇಳಬೇಕು. ನಮ್ಮ ರಾಜ್ಯ ಸರ್ಕಾರ ಕಷ್ಟದಲ್ಲಿದೆ. ಸೆಸ್ ಅನ್ನು ನಮಗೆ ಕೊಡಬೇಕು. ಜಿ.ಎಸ್.ಟಿ. ಪರಿಹಾರ ಕೊಡುವುದು ಕೇವಲ ಸೆಸ್ ಮುಖಾಂತರ ಬಂದಂತಹ ಹಣವನ್ನು ಮಾತ್ರ. ಅದರ ಬಗ್ಗೆ ಇಲ್ಲ ಬಜೆಟ್‌ನಲ್ಲಿ ಪ್ರಸ್ತಾವನೆ ಇಲ್ಲ. ಈ ರೀತಿ ಜಿ.ಎಸ್.ಟಿ. ತೆಗೆದುಕೊಂಡು ನಮ್ಮನ್ನು ದಿವಾಳಿ ಎಚ್ಚಿಸಿದ್ದಾರೆ.

ಕೇಂದ್ರ ಪುರಸ್ಕೃತ ಯೋಜನೆಗಳು ಬಂದವು. ನಮ್ಮ ರಾಜ್ಯದಿಂದ ರೂ.3 ಲಕ್ಷ ಕೋಟಿ ಹಣ ತೆರಿಗೆ ರೂಪದಲ್ಲಿ ನಮ್ಮಿಂದ ಹೋಗುತ್ತದೆ. ಮಾನ್ಯ ಮನಮೋಹನಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಇನ್ನೂ ಕಡಿಮೆ ಇತ್ತು. ಆಗ ಸಹಾಯಧನ 75 ಭಾಗ ಅವರು ಕೊಟ್ಟರೆ 25 ಭಾಗ ನಾವು ಹಾಕುತ್ತಿದ್ದೆವು. ಆದರೆ ಈಗ ಏನಾಗಿದೆ? ಪುರಸ್ಕೃತ ಯೋಜನೆಗಳಿಗೆ 50:40 ಅನುಪಾತ ಇದೆ. ರಾಜ್ಯದಿಂದ ಕೇಂದ್ರಕ್ಕೆ ಹೋಗುವಂತಹ ತೆರಿಗೆ ಹಣ ರೂ.3 ಲಕ್ಷಕ್ಕೂ ಹೆಚ್ಚಿಗೆ ಇದ್ದರೆ 2016-17ರಲ್ಲಿ ರೂ.78760 ನಮಗೆ ಸಹಾಯಧನ ರೂಪದಲ್ಲಿ ಬರುತ್ತದೆ. ಅಂದರೆ ಈ ಸಲ ನಮಗೆ ರೂ.60,000 ಕೋಟಿ ಬರಬೇಕಾಗುತ್ತದೆ. ಅವರು ಕೊಟ್ಟಿರುವುದು ಎಷ್ಟು?

ಹೀಗೆ ಸರ್ಕಾರದಲ್ಲಿ ಏಕೆ ಭ್ರಷ್ಟಾಚಾರ ಪ್ರಾರಂಭವಾಗಿದೆ ಎಂದು ಈಗತಾನೇ ಹೇಳಿದೆ. ಅದಕ್ಕೆ ನಾವು ಈ ರೀತಿಯಾಗಿ ಭ್ರಷ್ಟಾಚಾರವನ್ನು ನಿಯಂತ್ರಿಸುತ್ತೇವೆ ಎಂದು ಚುನಾವಣಾ ಪೂರ್ವದಲ್ಲಿ ಹೇಳಿದ್ದರು. ಆಗ ಭ್ರಷ್ಟಾಚಾರದ ಬಗ್ಗೆ ಹೇಳಿದ್ದರು, ಲೋಕಾಯುಕ್ತದ ಬಗ್ಗೆ ಹೇಳಿದ್ದರು. ಅದರಲ್ಲಿನ ಒಂದು ಅಂಶವನ್ನಾದರೂ ಜನತೆಗೆ ಕೊಟ್ಟಿದ್ದೀರಾ? ಚುನಾವಣಾ ಪ್ರಣಾಳಿಕೆಯನ್ನು ನಾನು ಓದಲೇ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಣಾಳಕೆಯನ್ನು ಜನರ ಮುಂದೆ ತೆಗೆದುಕೊಂಡು ಹೋಗಿ, ಜನರಿಂದ ಮತವನ್ನು ಪಡೆದುಕೊಂಡರು. ನಿಮ್ಮ ಪ್ರಧಾನ ಮಂತ್ರಿಯವರು ರೈತರು ನನ್ನ ಮೇಲೆ ಬರುತ್ತಾರೆ ಎಂದು ಎ.ಪಿ.ಎಂ.ಸಿ. ಕಾಯ್ದೆಯನ್ನು ಹಿಂಪಡೆದರು. ನಾವು ರೈತರ ಸಹಾಯಕ್ಕೆ ಹೋಗಬೇಕು ಎನ್ನುವ ಯೋಚನೆ ನಿಮ್ಮಿಲ್ಲ. ನಿಮಗೇಕೆ ಇನ್ನೂ ಬುದ್ಧಿ ಬಂದಿಲ್ಲ? ದೇಶದ ಪ್ರಧಾನಿಯ ಮೇಲೆ ಗೌರವ ಇರುವ ನೀವು ಏಕೆ ಇಲ್ಲಿನ ಕಾಯ್ದೆಯನ್ನು ಹಿಂಪಡೆಯುತ್ತಿಲ್ಲ. ರೈತರ ಮೇಲೆ ನಿಮಗೆ ಹೆಚ್ಚಿನ ಕಾಳಜಿ ಇದೆಯೇ?

ನಿಮ್ಮ ಚುನಾವಣಾ ಪ್ರಣಾಳಕೆಯಲ್ಲಿ ವಿದ್ಯುತ್ ಅನ್ನು ಎಷ್ಟು ತಾಸು ನೀಡುವುದಾಗಿ ಹೇಳಿದ್ದಿರಿ? ದಿನಕ್ಕೆ ಎಂಟರಿಂದ ಹತ್ತು ತಾಸು ಕೊಡುವುದಾಗಿ ಹೇಳಿದ್ದಿರಿ. ಆರು ತಾಸು ವಿದ್ಯುತ್ ಕೊಡುತ್ತಾರೆ. Excess power ಇದೆ. ಇದು ನಿಮ್ಮ ಕೊನೆಯ ಆಯವ್ಯಯವಾಗಿದ್ದು, ಇನ್ನು ಯಾವಾಗ ಕೊಡುತ್ತೀರಿ? ನಿಮಗೆ ಕೊಡುವುದಕ್ಕೆ ಸಾಧ್ಯವಿದೆಯೇ? ಏಕೆ ಜನಕ್ಕೆ ಸುಳ್ಳು ಹೇಳುತ್ತೀರಿ? ರೈತರಿಗೆ ಏಕೆ ಸುಳ್ಳು ಹೇಳುತ್ತೀರಿ? ಈ ರೀತಿ ಸುಳ್ಳು ಹೇಳಿ ಎಷ್ಟು ಸಲ ಬರಲು ಸಾಧ್ಯ? ನೀವು ಸುಳ್ಳು ಹೇಳುತ್ತೀರೆಂದು ಜನರಿಗೆ ಗೊತ್ತಾಗಿ ಇದುವರೆಗೂ ನಿಮಗೆ ಬಹುಮತವನ್ನು ಕೊಟ್ಟಿಲ್ಲ. ತಪೋ ಸರಿಯೋ ಅಧಿಕಾರಕ್ಕೆ ಬಂದಿದ್ದಾರೆ. ಯಾವ ರೀತಿ ಬಂದಿದ್ದಾರೆ ಎನ್ನುವುದನ್ನು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ರಾಮ, ಶ್ರೀರಾಮ್, ಜೈರಾಮ್...

(ಈ ಹಂತದಲ್ಲಿ ಆಡಳಿತ ಪಕ್ಷದ ಸದಸ್ಯರು ಜೈ ಜೈ ರಾಮ್ ಎಂದು ಹೇಳಿದರು)

ವೈಸ್ ಛೇರ್ಮನ್:- ದಯವಿಟ್ಟು ಸುಮ್ಮನಿರಿ. ಮಾತನಾಡಲು ಮಾನ್ಯ ಸಭಾನಾಯಕರಿದ್ದಾರೆ.

ಶ್ರೀ ಆರ್.ಬಿ.ತಿಮ್ಮಾಪೂರ:- ಜೈ ಜೈ ರಾಮ್ ಇವರಿಗಷ್ಟೇ ಅಲ್ಲ. ನನ್ನಜ್ಜಿ, ಮುತ್ತಜ್ಜರ ಕಾಲದಿಂದ ಇಲ್ಲಿಯವರೆಗೆ ನಾನು ಅಸ್ಪೃಶ್ಯನಾಗಿ ಹಿಂದೂ ಎಂದು ಹೇಳಿಕೊಳ್ಳುತ್ತಿದ್ದೇನೆ. ನಿಮಗೆ ನಾಚಿಕೆಯಾಗಬೇಕು. ಅಸ್ಪೃಶ್ಯತೆ ಇನ್ನೂ ಇದೆ. ನಾವು ಧರ್ಮ ತರುತ್ತೇವೆ. ಹಿಂದೂ ಧರ್ಮ ತರುತ್ತೇವೆ. ಹಿಂದೂ ಧರ್ಮಾಧಾರಿತ...

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಸಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ಇಷ್ಟು ದಿನಗಳ ಕಾಲ ಈ ರಾಜ್ಯವನ್ನು ಈ ದೇಶವನ್ನು ಯಾರು ಆಳಿದ್ದಾರೆ? ಇವರಿಗೆ ನಾಚಿಕೆಯಾಗಬೇಕು.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಅಸ್ಪೃಶ್ಯತೆ ನಿವಾರಣೆಗೆ ಇವರೇನು ಮಾಡಿದರು? ಗಾಂಧೀಜಿಯವರ ಮುಖಕ್ಕೆ ಮಸಿ ಬಳಿದವರು ನೀವು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಸದನದಲ್ಲ ಇಷ್ಟೊಂದು ದಬ್ಬಾಳಿಕೆ ಮಾಡುವ ಜನ ಸಮಾಜದಲ್ಲ ಏನು ಮಾಡುತ್ತಾರೆಂಬುದನ್ನು ಇವರು ತೋರಿಸಿಕೊಡುತ್ತಿದ್ದಾರೆ. ಮಾನ್ಯ ಸದಸ್ಯರಿಗೆ ಸದನದಲ್ಲ ಹೇಳಲು ಹಕ್ಕಿದೆ.

ಶ್ರೀಮತಿ ಭಾರತಿ ಶೆಟ್ಟಿ:- ಅವರ ಮಾತಿಗೆ ಉತ್ತರ ಕೊಡಲು ನಮಗೂ ಹಕ್ಕಿದೆ.

(ಗೊಂದಲ)

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಅಸ್ಪೃಶ್ಯತೆಯ ಬಗ್ಗೆ ಮಾತನಾಡಲು ಹಕ್ಕಿದೆ.

(ಗೊಂದಲ)

ವೈಸ್ ಛೀಮನ್:- ದಯಮಾಡಿ ಎಲ್ಲರೂ ಕುಳಿತುಕೊಳ್ಳಿ. ಮಾನ್ಯ ತಿಮ್ಮಾಪೂರ ಅವರೇ ನಿಮ್ಮ ಸಮಯ ಮುಗಿಯುತ್ತಿದೆ. ಬೇಗನೆ ಮುಗಿಸಿ.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಈ ದೇಶದಲ್ಲ ಏನು ನಡೆಯುತ್ತಿದೆ? ಒಂದು ಕಡೆ ಕೋಮುವಾದ, ಇನ್ನೊಂದು ಕಡೆ ಜಾತೀಯತೆ. ನಿನ್ನೆ ಸಿನೆಮಾ ನೋಡಲು ಹೋಗಿದ್ದಕ್ಕೆ ನನಗೆ ಬಹಳ ನೋವಾಗುತ್ತಿದೆ. ಇಲ್ಲ ರಾಯಚೂರಿನಲ್ಲ ಬಾಲವ್ವ ಎನ್ನುವ ಹೆಣ್ಣುಮಗಳನ್ನು ಕಾಮುಕರು ಸೇರಿ ಸುಟ್ಟು ಹಾಕುತ್ತಾರೆ. ಕಾರಣ ಜಾತಿ. ಕಲಾದಗಿಯಲ್ಲ ಒಬ್ಬ ಹೆಣ್ಣು ಮಗಳನ್ನು ಕೊಂದು ಹಾಕುತ್ತಾರೆ. ಬಸವನ ಬಾಗೇವಾಡಿಯಲ್ಲ ಎರಡು ಹೆಣ್ಣು ಮಕ್ಕಳು - ಅಕ್ಕತಂಗಿಯರನ್ನು ಕೊಂದು ಬಾವಿಗೆ ಎಸೆಯುತ್ತಾರೆ. ಇದು ಯಾವುದೂ ಕಾಣುತ್ತಿಲ್ಲವೇ? ನಾವು ಹಿಂದೂ ಧರ್ಮದಲ್ಲ ಪಾಲುದಾರರು ಪೌದಲ್ಲವೋ? ಯಾರಾದರೂ ಸ್ವಾಮೀಜಿಗಳು, ಯಾರಾದರೂ ರಾಜಕಾರಣಿಗಳು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೋಗಿ ಮಾತನಾಡಿದ್ದಾರೆಯೇ? ನಾನು ಹಿಂದೂ ಅಲ್ಲವೇ? ಸತ್ತುಹೋದ ನನ್ನ ಜನಾಂಗದವರು ಹಿಂದೂ ಅಲ್ಲವೇ? ಅವರ ಮೇಲೆ ಏಕೆ ನಿಮಗೆ ಪ್ರೀತಿ ಇಲ್ಲ. ಯಾರಾದರೂ ಒಬ್ಬರಾದರೂ ಹೋದರಾ?

(...ಮುಂದು)

(378) 16-03-2022 (12.50) ಕೆಜಿ-ಬಿಎನ್‌ಎಸ್ (ವೈಸ್ ಛೇರ್ಮನ್‌ರವರ ಉಪಸ್ಥಿತಿ)

ಶ್ರೀ ಆರ್.ಬಿ.ತಿಮ್ಮಾಪೂರ (ಮುಂದು):-

ಇನ್ಯಾರಿಗೆ ನಾಚಿಕೆಯಾಗಬೇಕು? ಏಕೆಂದರೆ, ನಾನು ಮಾತನಾಡುವುದಕ್ಕೆ ನಿಂತಿದ್ದೇನೆ. ನನಗೆ ನಾಚಿಕೆಯಾಗಲಿ, ಪರವಾಗಿಲ್ಲ. ನಾನು ಯಾರಿಗೆ ನಾಚಿಕೆಯಾಗಬೇಕೆಂದು ಹೇಳಬೇಕು ಸ್ವಾಮಿ? ನನಗೆ ನಾಚಿಕೆಯಾಗಬೇಕೇ? ಹೇಳುವವರಿಗೆ ನಾಚಿಕೆಯಾಗಬೇಕೇ? ಇದೇ ಹಣೆಬರಹ. ಅಭಿವೃದ್ಧಿಯ ಹಾಲು ಕುಡಿದ ನಾವು ಈ ಸ್ಥಿತಿಗೆ ಬಂದಿದ್ದೇವೆ. ಇನ್ನೂ ಕೋಮುವಾದದ ವಿಷ ಕುಡಿದವರು ಎಷ್ಟು ದಿವಸಗಳು ಬದುಕುತ್ತಿದ್ದಾರೆಂದು ನೋಡುತ್ತಿದ್ದೇವೆ. ಇಲ್ಲಿಗೆ ಅದನ್ನು ನೋಡುವುದಕ್ಕೆ ಬಂದಿದ್ದೇವೆ. ಕೋಮುವಾದದಿಂದ ವಿಷ ಕುಡಿದವರು ಬದುಕುವುದಕ್ಕೆ ಸಾಧ್ಯವೇ ಎಂಬುದನ್ನು ನಾವು ನೋಡಬೇಕಾಗಿದೆ.

ವೈಸ್ ಛೇರ್ಮನ್:- ಮಾನ್ಯ ತಿಮ್ಮಾಪೂರರವರೇ, ತಾವು ಬೇಗ ಮಾತನಾಡಿ ಮುಗಿಸಬೇಕು.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ನಾನು ಇನ್ನೂ ಪ್ರಾರಂಭ ಮಾಡಿಲ್ಲ. ನಾನು social welfare ಬಗ್ಗೆ ಹೇಳಬೇಕು.

ವೈಸ್ ಛೇರ್ಮನ್:- ಮಾನ್ಯ ತಿಮ್ಮಾಪೂರರವರೇ, ತಾವು ಇನ್ನು 3-4 ನಿಮಿಷಗಳಲ್ಲಿ ಮಾತನಾಡಿ ಮುಗಿಸಬೇಕು. ಯಾರು disturb ಮಾಡಬೇಡಿ. ಅವರು ಮಾತನಾಡಿ ಮುಗಿಸಲಿ.

(ಗೊಂದಲ)

(ಈ ಹಂತದಲ್ಲಿ ಎರಡೂ ಕಡೆಯ ಸದಸ್ಯರು ಒಮ್ಮೆಲೆ ಎಂದು ನಿಂತು ಮಾತನಾಡ ತೊಡಗಿದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೇರ್ಮನ್:- ಈಗ ಯಾರೇ ಸದಸ್ಯರುಗಳು ಮಾತನಾಡಿದರು ಕಡತನಕ್ಕೆ ಹೋಗಬಾರದು.

(ಈ ಹಂತದಲ್ಲಿ ಮಾತನಾಡಿದ ಯಾವುದೇ ನಡವಳಿ ಕಡತಕ್ಕೆ ಹೋಗಬಾರದು ಎಂದು ಸೂಚಿಸಿದರಿಂದ ರೇಕಾರ್ಡ್ ಮಾಡಿರುವುದಿಲ್ಲ)

(ಗೊಂದಲ)

ನಾನು ನಿಮ್ಮೆಲ್ಲರಲ್ಲೂ ಮನವಿ ಮಾಡುವುದೇನೆಂದರೆ, ಇದು ಸಂತೆ ಅಲ್ಲ. ಇದು ಹಿರಿಯರ ಸದನ, ಬುದ್ಧಿ ಜೀವಿಗಳ ಸದನ, ಏಕೆ ಈ ರೀತಿ ವರ್ತಿಸುತ್ತೀರಿ, ಏನು ಇದರ ಅರ್ಥ? ಮಾನ್ಯ ಪ್ರಾಣೀಶ್ವರವರೇ ನಾನು ನಿಂತಿದ್ದೇನೆ, I am aiming you, please sit down. ನೀವು ಮಾತನಾಡುವುದು ಕಡತಕ್ಕೆ ಹೋಗುವುದಿಲ್ಲ. ಮಾನ್ಯ ತಿಮ್ಮಾಪೂರವರೇ, ತಾವು ಇನ್ನು ಮೂರು ನಿಮಿಷಗಳಲ್ಲಿ ಮಾತನಾಡಿ ಮುಗಿಸಬೇಕು.

(ಗೊಂದಲ)

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಡಾ||ಅಂಬೇಡ್ಕರ್‌ರವರು ಹಲವಾರು ವಿಚಾರಗಳಲ್ಲಿ ನೋವುಂಡವರು. ಆ ನೋವಿನಿಂದ ಇದ್ದಾಗಲೂ ಸಹ, ಸಂವಿಧಾನವನ್ನು ಬರೆಯುವಾಗ ಅಸ್ಪೃಶ್ಯತೆ ಹೋಗಲಾಡಿಸಲು ಏನೇನು ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದ್ದರು. ಅವರು ಗೋಹತ್ಯೆದ ಬಗ್ಗೆ ಬರೆದಿದ್ದರು. ಗೋಹತ್ಯೆ ನಿಷೇಧ ಬಗ್ಗೆ ಹೇಳಿದ್ದರು. ಅವರಿಗೆ ಗೋಹತ್ಯೆದ ಬಗ್ಗೆ ಬಹಳ ಕಾಳಜಿ ಇತ್ತು. ಈಗ ಇವರು ಗೋಹತ್ಯೆ ನಿಷೇಧ, ಮತ್ತೊಂದು ಕಾನೂನುಗಳ ಬಗ್ಗೆ ಹೇಳುತ್ತಿದ್ದಾರೆ. ಅದನ್ನೆಲ್ಲಾ ಇವರು ತಂದು ಅದಕ್ಕೆ ಏನಾದರೂ ಒಂದೆರಡು punishment ಗಳನ್ನು ಸೇರಿಸುತ್ತಾರೆ. ಇವರು ಮತ್ತೇ ಗೋರಕ್ಷಣೆ ಬಗ್ಗೆ ಹೇಳುತ್ತಾರೆ. ನಮ್ಮ ರಾಜ್ಯದಲ್ಲಿ ಗೋರಕ್ಷಣೆಗೆ ಎಷ್ಟು ಗೋಶಾಲೆಗಳಿವೆ? ಅದಕ್ಕೆ ಎಷ್ಟು ಹಣವನ್ನು ಮೀಸಲಾಗಿಟ್ಟಿದ್ದಾರೆ? ಮೀಸಲು ಇಟ್ಟಿರುವ ಹಣದಿಂದ ಈ ರಾಜ್ಯದಲ್ಲಿ ಇರುವಂತಹ ಗೋವುಗಳನ್ನು ರಕ್ಷಣೆ ಮಾಡುವುದಕ್ಕೆ ಸಾಧ್ಯವಿದೆಯೇ? 100 ಗೋಶಾಲೆಗಳನ್ನು ಮಾಡಿದ್ದಾರೆ. ನಮ್ಮ ರಾಜ್ಯಕ್ಕೆ ಇಂತಹ ಗೋಶಾಲೆಗಳು ಎಷ್ಟು ಬೇಕಾಗುತ್ತವೆ ಹೇಳಿ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈಗ ಅದಕ್ಕೆ ಸಂಬಂಧಪಟ್ಟ ಸಚಿವರು ಸದನದಲ್ಲಿ ಇಲ್ಲ. ಅವರು ಆಗಲೇ ಸದನದಿಂದ ಹೊರಗೆ ಹೋಗಿದ್ದಾರೆ. ಡಾ||ಅಂಬೇಡ್ಕರ್‌ರವರು ಸಂವಿಧಾನದಲ್ಲಿ ದಲಿತರೂ ಸಹ, ಎಲ್ಲರಂತೆ ಬದುಕಬೇಕೆಂದು ಹೇಳಿದ್ದರು. ಆದರೆ, ಒಂದು ನೋವು ಎಂದರೆ, Golwalkar ರವರು ಈ ದೇಶಕ್ಕೆ ಸ್ವಾತಂತ್ರ್ಯ ಕೊಡುವುದಾದರೆ, ದಲಿತರಿಗೆ ಸಮಾನತೆ ಕೊಟ್ಟರೆ, ನಮಗೆ ಸ್ವಾತಂತ್ರ್ಯವೇ ಬೇಡವೆಂದು ಹೇಳಿದ್ದರು. ಏಕೆಂದರೆ, ಕೆಲವು pronunciation ನಲ್ಲಿ ವ್ಯತ್ಯಾಸ ಇರಬಹುದು.

(ಗೊಂದಲ)

ವೈಸ್ ಛೇರ್ಮನ್:- ಆಯನೂರು ಮಂಜುನಾಥ್‌ರವರೇ, ತಾವು ದಯವಿಟ್ಟು ಕುಳಿತುಕೊಳ್ಳಿ. ಅವರು yield ಆಗಿಲ್ಲ.

(ಗೊಂದಲ)

(ಈ ಹಂತದಲ್ಲಿ ಎರಡೂ ಕಡೆಯ ಸದಸ್ಯರು ಒಮ್ಮೆಲೆ ಎದ್ದು ನಿಂತು ಮಾತನಾಡತೊಡಗಿದರು)

(ಗೊಂದಲ)

ಶ್ರೀ ಆರ್.ಬಿ.ತಿಮ್ಮಾಪೂರ:- ಅವರು ' Bunch of thoughts ' ಪುಸ್ತಕವನ್ನು ಓದಲಿ.

(ಗೊಂದಲ)

ವೈಸ್ ಛೇರ್ಮನ್:- ದಯವಿಟ್ಟು ಎಲ್ಲರೂ ಕುಳಿತುಕೊಳ್ಳಿ. ತಿಮ್ಮಾಪೂರರವರೇ, ತಾವು ಬೇಗ ಮಾತನಾಡಿ ಮುಗಿಸಿ. ತಮಗೆ ನೀಡಿದ್ದ ಸಮಯ ಮುಗಿಯಿತು. ತಾವು yield ಆಗಬಾರದು.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ತಾವು ಅವರಿಗೆ ರಕ್ಷಣೆ ಕೊಡಬೇಕು. ಮಾನ್ಯ ಸದಸ್ಯರು yield ಆಗುತ್ತಿಲ್ಲ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೀರ್ಮನ್:- ಮಾನ್ಯ ಸಭಾನಾಯಕರು ಮತ್ತು ವಿರೋಧಪಕ್ಷದ ನಾಯಕರು ಮಾತನಾಡಲು ಬಯಸಿದಾಗ, ಅದಕ್ಕೆ ಪೀಠ ಅವಕಾಶ ಕೊಡಬೇಕಾಗುತ್ತದೆ. Take my sense. Why are you hurrying?

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನೀವು ಅವರಿಗೆ ಮಾತನಾಡಲು ಅವಕಾಶ ಕೊಡುವುದೇ? ತಾವು ದುರ್ಬಲ ವರ್ಗದವರಿಗೆ ರಕ್ಷಣೆ ಕೊಡುತ್ತಿಲ್ಲವೆಂದು ನೇರವಾಗಿ ಹೇಳುತ್ತೇನೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ತಿಮ್ಮಾಪೂರರವರು ಬಹಳ ಅನುಭವದಿಂದ ಮಾತನಾಡುತ್ತಾರೆ. ಅವರ ಮಾತಿನ ಹಿಂದಿರುವ ಕೆಲವು ತಾತ್ಪರ್ಯಗಳು ಏನೆಂದರೆ, ಅಸ್ಪೃಶ್ಯತೆ ಬಗ್ಗೆ ಸರ್ಕಾರ ಏನು ಮಾಡಬೇಕು ಎನ್ನುವುದರ ಬಗ್ಗೆ ಯೋಚನೆ ಮಾಡುತ್ತಾರೆ. ಡಾ|| ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಬರೆದಿರುವ ಸಂವಿಧಾನದಲ್ಲಿ ಅನೇಕ ವಿಚಾರಗಳನ್ನು ಉಲ್ಲೇಖ ಮಾಡಿದ್ದಾರೆ. ಅವರು ಮಾತಿನ ಮಧ್ಯೆ ಸಂಘದ ಹಿರಿಯರೊಬ್ಬರು ನಮಗೆ ಮೀಸಲಾತಿ ಕೊಡುವುದಾದರೆ, ಸ್ವಾತಂತ್ರ್ಯ ಬೇಡವೆಂದು ಹೇಳಿದ್ದಾರೆಂದು ಹೇಳಿದರು. ಆದರೆ, ಅದು ಸರಿಯಲ್ಲ. ಸಂಘದ 3ನೇ ಸರಸಂಘಚಾಲಕರು Balasaheb Deoras ರವರು ಅಸ್ಪೃಶ್ಯತೆ ಅಪರಾಧವಲ್ಲವಾದರೆ, ಜಗತ್ತಿನ ಯಾವ ತಪ್ಪುಗಳು ಸಹ ಅಪರಾಧವಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಇದನ್ನು ಮಾನ್ಯ ಸದಸ್ಯರಾದ ತಿಮ್ಮಾಪೂರರವರು ಗಮನಿಸಬೇಕು. ಇದು ಅವರಿಗೆ ಗೊತ್ತಿರಬೇಕೆಂದು ವಿನಂತಿ ಮಾಡುತ್ತೇನೆ. ಮಾನ್ಯ ತಿಮ್ಮಾಪೂರರವರ ಭಾವನೆಗಳು ನೈಜವಾಗಿ ಈ ಸಮಾಜದಲ್ಲಿ ಅಸ್ಪೃಶ್ಯತೆ ಇರುವುದು ನಿಜ. ಸ್ವಾತಂತ್ರ್ಯ ಬಂದು 75 ವರ್ಷಗಳು ಆಗಿವೆ. ಇಷ್ಟು ವರ್ಷಗಳು ಯಾರು ಆಳಿದ್ದಾರೆ, ಏನಾಗಿದೆ, ಇದೆಲ್ಲವನ್ನು ಅವರ ವಿವೇಚನೆಗೆ ಬಿಡುತ್ತೇನೆ. ಆದರೆ, ಅವರಲ್ಲ ನನ್ನ ಒಂದು ಸಣ್ಣ ವಿನಂತಿ ಇದೆ. ನಮ್ಮ ರಾಜ್ಯದಲ್ಲಿ ಯಾವುದೋ ಒಬ್ಬ ಹುಡುಗ ಅವರ ತಂದೆ-ತಾಯಿಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜೊತೆಯಲ್ಲಿ ದೇವಸ್ಥಾನಕ್ಕೆ ಹೋಗಿರುತ್ತಾನೆ. ಆ ಮಗು ಕೈ ತಪ್ಪಿಸಿಕೊಂಡು ದೇವಸ್ಥಾನಕ್ಕೆ ಹೋದ ಎನ್ನುವ ಕಾರಣಕ್ಕೆ..

(ಗೊಂದಲ)

ವೈಸ್ ಛೀಮನ್:- ಗೋವಿಂದರಾಜುರವರೇ, ಸಭಾನಾಯಕರು clarification ಕೊಡುತ್ತಿದ್ದಾರೆ. ತಾವು ದಯವಿಟ್ಟು ಕುಳಿತುಕೊಳ್ಳಿ. ಸಭಾನಾಯಕರೇ, ತಾವು ಬೇಗ ಮಾತನಾಡಿ ಮುಗಿಸಿ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಅವರು ಈ ರೀತಿಯಾದರೆ, ನಾವು walkout ಮಾಡುತ್ತೇವೆ ಅಷ್ಟೆ.

(ಮುಂದು..)

(379) 16-03-2022 (1.00) ಎಂ.ವಿ-ಬಿಎನ್‌ಎಸ್

(ವೈಸ್ ಛೀಮನ್‌ರವರ ಉಪಸ್ಥಿತಿ)

(ಗೊಂದಲ)

ವೈಸ್ ಛೀಮನ್:- ಮಾನ್ಯ ಸಭಾನಾಯಕರೆ, ತಾವು ಇದೆಲ್ಲವನ್ನೂ ಸಹ ನೋಟ್ ಮಾಡಿಟ್ಟುಕೊಳ್ಳಿ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾನಾಯಕರೆ, ಮಾನ್ಯ ಸದಸ್ಯರು yield ಆಗಿಲ್ಲ. ಅವರು ದುರ್ಬಲ ವರ್ಗದವರ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಅವರು ಮಾತನಾಡುವುದಕ್ಕೆ ಅವಕಾಶ ನೀಡುತ್ತಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(ಗೊಂದಲ)

ವೈಸ್ ಛೇರ್ಮನ್:- ಮಾನ್ಯ ಆರ್.ಬಿ.ತಿಮ್ಮಾಪೂರ್‌ರವರೆ, ತಾವು ಬೇಗ ಮಾತನಾಡಿ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಈಗ ಸರ್ಕಾರ ಏನಾದರೂ ಹೇಳಬೇಕಾದರೆ, ಈ ರೀತಿ ಮಾತನಾಡಿದರೆ ಏನು ಅರ್ಥ?

(ಗೊಂದಲ)

ಶ್ರೀ ಪ್ರಕಾಶ್ ಕೆ. ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ದಲತರ ಬಗ್ಗೆ ಮಾತನಾಡುತ್ತಿದ್ದಾರೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಈಗ ಮಾತನಾಡುವುದಕ್ಕೆ ಬಿಡುವುದಿಲ್ಲವೆಂದರೆ, ಅದು ಆಗುವುದಿಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾತನಾಡುವುದಕ್ಕೆ ಆಗುವುದಿಲ್ಲವೆಂದರೆ, ಆಗುವುದಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಈಗ ಪೀಠದಿಂದ ತಾವು ಏನು ಆದೇಶ ನೀಡುತ್ತೀರಿ?

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನೀವು ನಮಗೆ ರಕ್ಷಣೆ ಕೊಡಬೇಕು. ಆದರೆ, ತಾವು ನಮಗೆ ರಕ್ಷಣೆ ನೀಡುತ್ತಿಲ್ಲ.

(ಗೊಂದಲ)

ವೈಸ್ ಛೇರ್ಮನ್:- ದಯವಿಟ್ಟು ಎಲ್ಲರೂ ಕುಳಿತುಕೊಳ್ಳಿ. ಈಗ ಇದು ನನಗೆ ಅರ್ಥವಾಗುತ್ತಿಲ್ಲ. ಈಗ ಮಾನ್ಯ ಸಭಾನಾಯಕರು ಮತ್ತು ಮಾನ್ಯ ವಿರೋಧ ಪಕ್ಷದ ನಾಯಕರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇಬ್ಬರೂ ಸಹ ಅನುಭವಸ್ಥರು. ತಾವು note ಮಾಡಿಕೊಳ್ಳಬೇಕು. ಮಾನ್ಯ ವಿರೋಧ ಪಕ್ಷದ ನಾಯಕರು ತಾಳ್ಮೆಯಿಂದ ಇದ್ದು, ಮಾನ್ಯ ಸಭಾನಾಯಕರು ಮಾತನಾಡುವುದಕ್ಕೆ ಅವಕಾಶ ನೀಡಬೇಕು. ಮಾನ್ಯ ಆರ್.ಬಿ.ತಿಮ್ಮಾಪೂರರವರ ಧೋರಣೆ ಏನೆಂದರೆ, ಯಾರಾದರೂ ಸದಸ್ಯರು ಎದ್ದು ಮಾತನಾಡಲಿ ಎಂದು ಅವರು ಮಾತನಾಡುತ್ತಿದ್ದಾರೆ. ದಯವಿಟ್ಟು ತಮ್ಮ ಮಾತನ್ನು ಬೇಗ ಮುಗಿಸಿ. Please conclude. ದಯಮಾಡಿ ಯಾರೂ ಸಹ ಅವರಿಗೆ disturb ಮಾಡುವುದು ಬೇಡ. ಅವರು ಮಾತನಾಡಲಿ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ.....

Mr. VICE CHAIRMAN:- No, I am not allowing others to speak.

(ಗೊಂದಲ)

ವೈಸ್ ಛೇರ್ಮನ್:- ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೆ, ತಾವು ಮತ್ತೆ ಮೇಲೆ ಏಳಬಾರದು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ದುರ್ಬಲ ವರ್ಗದವರ ಬಗ್ಗೆ ಮಾತನಾಡುತ್ತಿದ್ದಾರೆ.

(ಗೊಂದಲ)

ವೈಸ್ ಛೇರ್ಮನ್:- ಮಾನ್ಯ ಆರ್.ಬಿ.ತಿಮ್ಮಾಪೂರರವರೆ, ದಯಮಾಡಿ ತಾವು ತಮ್ಮ ಮಾತನ್ನು ಮುಂದುವರಿಸಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನಮಗೆ ರಕ್ಷಣೆ ನೀಡಿ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ತಾವು ಈ ರೀತಿ ಮಾಡುವಂತಿಲ್ಲ. ತಾವು ನಮಗೆ ರಕ್ಷಣೆ ಕೊಡಬೇಕು.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

Mr. VICE CHAIRMAN:- What is this going on? It is not good. ಮಾನ್ಯ ಆರ್.ಬಿ.ತಿಮ್ಮಾಪೂರವರೇ, ತಾವು ಬಜೆಟ್‌ಗೆ ಸಂಬಂಧಪಟ್ಟಂತೆ ಮಾತನಾಡಿ.

(ಗೊಂದಲ)

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ನಾನು ಬಜೆಟ್ ಬಗ್ಗೆಯೇ ಮಾತನಾಡುತ್ತಿದ್ದೇನೆ. ಮಾನ್ಯ ಸಿದ್ದರಾಮಯ್ಯನವರು ದಲತರಿಗೆ ಸುಮಾರು 40 ಯೋಜನೆಗಳನ್ನು ಜಾರಿಗೆ ತಂದರು. ಆದರೆ, ಈಗಿನ ಸರ್ಕಾರದಲ್ಲ ಕೇವಲ ಏಳು ಕಾರ್ಯಕ್ರಮಗಳಿವೆ. ಆ ಏಳು ಕಾರ್ಯಕ್ರಮಗಳು ಏನೆಂದರೆ, ಮೊದಲನೆಯದಾಗಿ ಆಶ್ರಮ ಶಾಲೆಗೆ ಮಹರ್ಷಿ ವಾಲ್ಮೀಕಿ ಹೆಸರನ್ನು ಇಡುವುದು. ಎರಡನೆಯದಾಗಿ ಪ್ರತಿ ಜಿಲ್ಲೆಯಲ್ಲಿ ಹೆಚ್ಚು ಅಂಕ ಗಳಿಸಿದ ಒಬ್ಬ ವಿದ್ಯಾರ್ಥಿಗೆ ಒಂದು ಲಕ್ಷ ಕೊಡುತ್ತೇವೆ ಎನ್ನುವುದು; ಉಳಿದ ಕಾರ್ಯಕ್ರಮಗಳ ಬಗ್ಗೆ ಕೇಳಿದರೆ, ಅವುಗಳು ಇನ್ನೂ ಸಹ ಪ್ರಸ್ತಾವನೆಯಲ್ಲವೆ ಎಂದು ಹೇಳುತ್ತಿದ್ದಾರೆ. ಅವರಿಗೆ ದಲತ ಜನಾಂಗದವರ ಮೇಲೆ ಬಹಳ ವಿಶೇಷವಾದಂತಹ ಪ್ರೀತಿಯಿದೆ! ಕಾಂಗ್ರೆಸ್ ಸರ್ಕಾರವಿದ್ದಾಗ ಮಾನ್ಯ ಸಿದ್ದರಾಮಯ್ಯನವರು ಎಸ್.ಸಿ./ಎಸ್.ಟಿ. ಜನಾಂಗದ ಜನಸಂಖ್ಯೆಗೆ ಅನುಗುಣವಾಗಿ ಶೇಕಡಾ 24.10ರಷ್ಟು ಅನುದಾನ ಇಟ್ಟಿದ್ದರು. 2014ಕ್ಕಿಂತ ಮೊದಲು ಎಸ್.ಸಿ.ಪಿ./ಟಿ.ಎಸ್.ಪಿ.ಗೆ ಕೇವಲ ಶೇಕಡಾ 12ರಷ್ಟು ಅನುದಾನ ಸಿಗುತ್ತಿತ್ತು. ಜನಸಂಖ್ಯೆಗೆ ಅನುಗುಣವಾಗಿ ಶೇಕಡಾ 24.10ರಷ್ಟನ್ನು ಮೀಸಲಿಟ್ಟು ಅನುದಾನ ನೀಡಬೇಕೆಂದು 2013ರಲ್ಲಿ ಒಂದು ಕಾನೂನು ಜಾರಿಗೆ ಬಂತು. ಇದರಿಂದ ಹೆಚ್ಚಿನ ಹಣ ಬರುವಂತೆ ಆಯಿತು. ಹಾಗೆಯೇ, ನಾನು ಕೆಲವು ವಿಚಾರಗಳನ್ನು ಹೇಳಬಿಡುತ್ತೇನೆ. ಅಂದರೆ, ಯಾವ್ಯಾವ ಸರ್ಕಾರಗಳು ದಲತರನ್ನು ಎಷ್ಟೆಷ್ಟು ಪ್ರೀತಿಯಿಂದ ಕಂಡರು ಮತ್ತು ದಲತರ ಬಗ್ಗೆ ಎಷ್ಟೆಷ್ಟು ಕಾಳಜಿ ವಹಿಸಿದರು ಎಂದು. ಸುಮಾರು 87 ಲಕ್ಷ ಜನ ಭೂಮಿ ಇಲ್ಲದ ಎಸ್.ಸಿ./ಎಸ್.ಟಿ. ಜನಾಂಗದವರು ಇದ್ದಾರೆ. ಎಸ್.ಸಿ.ಯವರಿಗೆ ಶೇಕಡಾ 11.2ರಷ್ಟು ಜಮೀನು ಇದೆ. ಎಸ್.ಟಿ.ಯವರಿಗೆ ಶೇಕಡಾ 1.2 ಲಕ್ಷ ಹೆಕ್ಟರ್ ಜಮೀನು ಇದೆ. ಆದರೆ, ಅವರ ಜಮೀನುಗಳು ನೀರಾವರಿಗೆ ಒಳಗಾಗಿರುವುದು ಕೇವಲ ಶೇಕಡಾ 40ರಷ್ಟು ಮಾತ್ರ. ಅದಕ್ಕೆ ಸರ್ಕಾರ ವಿಚಾರ ಮಾಡಿ, ಅವರನ್ನು ಸಹ ಕೃಷಿಕರನ್ನಾಗಿ ಮಾಡಬೇಕು ಮತ್ತು ಅವರು ಕೃಷಿಯಲ್ಲಿ ಭಾಗಿಯಾಗಬೇಕೆಂದು, ಕಾಂಗ್ರೆಸ್ ಪಕ್ಷದ ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದವರು ಗಂಗಾ ಕಲ್ಯಾಣ ಯೋಜನೆಗೆ 2015-16ನೇ ಸಾಲಿನಲ್ಲಿ 300 ಕೋಟಿ ಒದಗಿಸಿದರು, 2016-17ನೇ ಸಾಲಿನಲ್ಲಿ 325 ಕೋಟಿ ರೂಪಾಯಿಗಳನ್ನು, 2017-18ನೇ ಸಾಲಿನಲ್ಲಿ 430 ಕೋಟಿ ರೂಪಾಯಿಗಳನ್ನು ಒದಗಿಸಿದರು. ಅಂದರೆ, ದಲತರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜಮೀನುಗಳಿಗೆ ನೀರಾವರಿಯಾಗಲಿ ಎಂದು ಹಣವನ್ನು ಒದಗಿಸಿದರು. ಆ ನಂತರ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂತು. 2019-20ನೇ ಸಾಲಿನಲ್ಲಿ 300 ಕೋಟಿ ರೂಪಾಯಿಗಳನ್ನು ನೀಡಿದರು. ತತ್ಕ್ಷಣ 2020-21ನೇ ಸಾಲಿನಲ್ಲಿ 100 ಕೋಟಿ ರೂಪಾಯಿಗಳನ್ನು ನೀಡಿದರು. ಆದರೆ, ಈಗ ಎಷ್ಟು ಕೊಡುತ್ತಿದ್ದಾರೆಂದರೆ, ಎಸ್.ಸಿ.ಪಿ.ಗೆ 30 ಕೋಟಿ ರೂಪಾಯಿ ಮತ್ತು ಎಸ್.ಟಿ.ಪಿ.ಗೆ 20 ಕೋಟಿ ರೂಪಾಯಿಗಳನ್ನು ನೀಡುತ್ತಿದ್ದಾರೆ. ಈ ಎರಡೂ ಸೇರಿ 50 ಕೋಟಿ ರೂಪಾಯಿಗಳು. ಇದಕ್ಕೆ ನಾನು ಏನೆಂದು ಹೇಳುವುದು? ಇದು ಇವರ ಕೊನೆಯ ಬಜೆಟ್. ನಾಳೆ ಅವರು ಹೊರಟು ಹೋಗುತ್ತಾರೆ. ಆದರೆ, ಅವರು ಹೇಳುತ್ತಾರೆ, “ದಲಿತರೇ ನಾವು ನಿಮ್ಮನ್ನು ಪ್ರೀತಿಸುತ್ತೇವೆ; ನಮಗೆ ನಿಮ್ಮ ಮೇಲೆ ವಿಶೇಷವಾದ ಪ್ರೀತಿ ಇದೆ!” ಎನ್ನುತ್ತಾರೆ. ಇದನ್ನು ನೋಡಿದರೆ ಅವರಿಗೆ ಏನ್ನೂ ಅನಿಸುವುದಿಲ್ಲವೇ? ಈಗ ಎಲ್ಲರನ್ನು ಸಹ ಸಮಾನ ದೃಷ್ಟಿಯಿಂದ ತೆಗೆದುಕೊಂಡು ಹೋಗುವಂತಹ ಭಾವನೆ ಬರುವುದಿಲ್ಲವೆ. ಅದಕ್ಕೆ ನಾನು ಹೇಳುವುದು, ಅವರು ‘Bunch of Thoughts’ book ಅನ್ನು ಓದಲಿ. ‘Bunch of Thoughts’ book ಅನ್ನು ತರಿಸಿಕೊಂಡು ಓದಿದ ನಂತರ, ನಾನು ಹೇಳುವುದು ಸತ್ಯವೋ ಸುಳ್ಳೋ ಎಂದು ಹೇಳಲಿ.

ಕಾಂಗ್ರೆಸ್ ಸರ್ಕಾರ ಐದು ವರ್ಷಗಳಲ್ಲಿ 21887 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕಗಳನ್ನು ಕಲ್ಪಿಸಿದೆ. ಆದರೆ, ಬಿಜೆಪಿ ಸರ್ಕಾರ 19345, ಅಂದರೆ ಶೇಕಡಾ 50ರಷ್ಟು ಮಾತ್ರ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿದೆ. ಅವರಿಗೆ ಎಷ್ಟರಮಟ್ಟಿನ ಕಾಳಜಿ ಇದೆಯೆಂದು ನೋಡಿ! ಮೊದಲು ಒಂದು ಎಕರೆ ಭೂಮಿ ಖರೀದಿಗೆ 5 ರಿಂದ 10 ಲಕ್ಷವಿತ್ತು. 2013ರಲ್ಲಿ ಹೊಸ ಕಾನೂನು ಜಾರಿಗೆ ಬಂದಾಗ, 15 ರಿಂದ 20 ಲಕ್ಷದವರೆಗೆ ಎಂದು ಕಾಂಗ್ರೆಸ್ ಸರ್ಕಾರ ಅವಕಾಶ ಮಾಡಿಕೊಟ್ಟಿತು. ಹಾಗಾದರೆ, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಎಷ್ಟು ಜಮೀನು ಖರೀದಿ ಮಾಡಿದ್ದರು, ಅಕ್ರಮ-ಸಕ್ರಮ ಯೋಜನೆಯನ್ನು ಎಷ್ಟರಮಟ್ಟಿಗೆ ಜಾರಿಗೆ ತಂದರು ಎಂದರೆ, ಆಗ ಎಸ್.ಟಿ.ಯವರಿಗೆ 12225 ಎಕರೆಯಷ್ಟು ಭೂಮಿಯನ್ನು ಸಕ್ರಮ ಮಾಡಲಾಯಿತು. ಆ ಕುಟುಂಬಗಳ ಸಂಖ್ಯೆ ಸುಮಾರು 62132 ಇದೆ. ಕಂದಾಯ ಕಾಯಿದೆ 94-ಎ(4) ಗೆ ತಿದ್ದುಪಡಿ ತಂದು, ಹೊಸ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟಾಗ ಹೊಸದಾಗಿ ಸುಮಾರು 2.1 ಲಕ್ಷ ಅರ್ಜಿಗಳು ಬಂದಿವೆ. ನನಗೆ ಇರುವಂತಹ ಮಾಹಿತಿಯ ಪ್ರಕಾರ 2018 ರಿಂದ 2021ರವರೆಗೆ ಇವರು ಐದು ಜನರಿಗೆ ಮಾತ್ರ ಅಕ್ರಮ-ಸಕ್ರಮದಲ್ಲ ಭೂಮಿ ನೀಡಿದ್ದಾರೆ. ಅದೂ ಕೇವಲ ಆರು ಎಕರೆ ಮಾತ್ರ. “ವಾಸಿಸುವವನೇ ಜಾಗದ ಒಡೆಯ” ಎಂಬ ಕಾನೂನು ಬಂತು. ಅದನ್ನು ಮೂಲೆಗುಂಪು ಮಾಡಿದರು. ಮಾನ್ಯ ದೇವರಾಜ ಅರಸುರವರ The Karnataka Scheduled Castes and Scheduled Tribes (Prohibition of

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

Transfer of Certain Lands) Act ನ್ನು ದುರ್ಬಲ ಮಾಡಿದರು. ಕಾಂಗ್ರೆಸ್ ಸರ್ಕಾರವಿದ್ದಾಗ ತೋಟಗಾರಿಕೆಗೆ ಹಣ ನೀಡಿದರು. ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ 2015-16ನೇ ಸಾಲಿನಲ್ಲಿ ಸುಮಾರು 150 ಕೋಟಿ ರೂಪಾಯಿಗಳನ್ನು ನೀಡಿದರು. 2017-18ನೇ ಸಾಲಿನಲ್ಲಿ ಸುಮಾರು 166.50 ಕೋಟಿ ರೂಪಾಯಿಗಳನ್ನು ನೀಡಿದರು. ಆದರೆ, ಇವರು ಅವುಗಳನ್ನು ತೆಗೆದುಹಾಕಿದ್ದಾರೆ. ಈ ಬಾರಿ ಅದಕ್ಕೆ ಒಂದು ನಯಾ ಪೈಸೆ ಕೊಟ್ಟಿಲ್ಲ. “ದಲತೋದ್ದಾರ” ಎಂಬ ಮಾತು ಅವರ ಪ್ರಣಾಳಿಕೆಯಲ್ಲಿ ಇದೆ. ಅವರು ಅದನ್ನು ಓದಲಿ. ಆದುದರಿಂದ ಎಸ್.ಸಿ./ಎಸ್.ಟಿ. ಸಮುದಾಯಗಳ ಕಲ್ಯಾಣ ಯೋಜನೆಗಳಡಿಯಲ್ಲಿ ಯಾರು ಯಾರು ಏನೇನು ಮಾಡಿದರು ಎಂದು ಹೋಲಿಸಿ ಮಾಡಿ ನೋಡಿದರೆ 2019-20ನೇ ಸಾಲಿನಲ್ಲಿ 56 ಕೋಟಿ ರೂಪಾಯಿಗಳನ್ನು, 2020-21ನೇ ಸಾಲಿನಲ್ಲಿ 11.24 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಆದರೆ, ಈ ಬಾರಿ ಏನೂ ಇಲ್ಲ. 2013-14ರಲ್ಲಿ ಎಸ್.ಸಿ./ಎಸ್.ಟಿ. ಕಲ್ಯಾಣಕ್ಕೆ ಐದು ಸಾವಿರ ಕೋಟಿ ರೂಪಾಯಿಗಳಷ್ಟು ಅನುದಾನವನ್ನು ನಿಗದಿಪಡಿಸಲಾಗಿತ್ತು. ಹೊಸ ಕಾನೂನು ಬಂದ ನಂತರ ಇಷ್ಟು ಸಾವಿರ ಕೋಟಿ ರೂಪಾಯಿಗಳನ್ನು ದಲತರಿಗೆ ಖರ್ಚು ಮಾಡುವಂಥದ್ದು ಕಾಂಗ್ರೆಸ್ ಸರ್ಕಾರದಲ್ಲೇ ಆಯಿತು. ಈಗ ಭೂಮಿ, ವಸತಿ, ನೀರಾವರಿ, ಶಿಕ್ಷಣ, ಉದ್ಯೋಗ ಮತ್ತು ಕಾಲುವೆಗಳ ದುರಸ್ತಿ...

(ಮುಂದು...)

(380) 16.03.2022 01.10 LL-KS

(ಸಭಾಪತಿಯವರ ಉಪಸ್ಥಿತಿ)

ಶ್ರೀ ಆರ್.ಬಿ. ತಿಮ್ಮಾಪೂರ(ಮುಂದು)

ಸ್ವ-ಉದ್ಯೋಗಕ್ಕೆ 2015-16ರಲ್ಲಿ 62 ಕೋಟಿ ರೂಪಾಯಿ. 2017-18ರಲ್ಲಿ 227 ಕೋಟಿ ರೂಪಾಯಿ. ಈಗ ಆಡಳಿತ ಪಕ್ಷ ಅಧಿಕಾರದಲ್ಲರುವಾಗ 2020-21 ರಲ್ಲಿ 100 ಕೋಟಿ. 2021-22 ರಲ್ಲಿ 70 ಕೋಟಿ ರೂಪಾಯಿ ಹಣವನ್ನು ಕೊಟ್ಟಿರುತ್ತಾರೆ. ಅಂದರೆ, ಎಷ್ಟು ಹಣವನ್ನು ಕಡಿಮೆ ಮಾಡಿದ್ದಾರೆ ಹಾಗೂ ಏತಕ್ಕಾಗಿ ಕಡಿಮೆ ಮಾಡಿದ್ದಾರೆ? ಈ ರೀತಿ ಹಲವಾರು ವಿಚಾರಗಳು ಬಂದಿರುತ್ತವೆ. KSFC (Karnataka State Finance Corporation) ನಲ್ಲಿ 10 ಕೋಟಿ ರೂಪಾಯಿಯನ್ನು 4 ರೂಪಾಯಿ ಬಡ್ಡಿದರದಲ್ಲಿ ಕೊಡುತ್ತಿದ್ದರು. KIADB (Karnataka Industrial Area Development Board) ಯಲ್ಲಿ ಭೂಮಿ ಖರೀದಿಗೆ 75 ಲಕ್ಷ ರೂಪಾಯಿ ಬಡ್ಡಿರಹಿತ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಹಾಯಧನವನ್ನು ನೀಡುತ್ತಿದ್ದರು. ಈ ರೀತಿ ಹಲವಾರು ಯೋಜನೆಗಳು ಇದ್ದವು. ಪಶುಪಾಲನೆಯಲ್ಲಿ ಶೇಕಡ 75 ರವರೆಗೆ ಸಬ್ಸಿಡಿ; ಕುರಿ ಮತ್ತು ಮೇಕೆಗೆ ಶೇಕಡ 90 ರಷ್ಟು ಸಬ್ಸಿಡಿ ಹಾಗೂ ರೇಷ್ಮೆಗೆ ಶೇಕಡ 90 ರಷ್ಟು ಸಬ್ಸಿಡಿ; ಮೀನು ಮಾರಾಟ ಕೃಷಿ ಸಂಸ್ಕರಣೆಗೆ ಶೇಕಡ 60 ರಷ್ಟು ಸಹಾಯಧನ ಕೊಡುವಂಥದ್ದು. ಅದರ ಜೊತೆಗೆ, ಗುತ್ತಿಗೆದಾರರಲ್ಲಿ ಗುತ್ತಿಗೆಯನ್ನು ಕೊಡತಕ್ಕಂಥದ್ದು; ಮುಂಬಡ್ಡಿಯಲ್ಲಿ ಅವಕಾಶ ಮಾಡಿಕೊಡತಕ್ಕಂತಹ ಹಲವಾರು ಯೋಜನೆಗಳನ್ನು ನಮ್ಮ ಸರ್ಕಾರ ಕೊಡುತ್ತಿತ್ತು. ಹೇಳಿ ಹಿಂದುಳಿದ ವರ್ಗದ ನಾಯಕರು ಈ ಸದನದಲ್ಲಿ ಹಾಜರಿದ್ದಾರೆ.

ವೈಸ್ ಛೀರ್ಮನ್:- ಮಾನ್ಯ ತಿಮ್ಮಾಪೂರರವರೇ, ತಾವು ತಮ್ಮ ಮಾತನ್ನು ಪೂರ್ಣಗೊಳಿಸಿ. ತಾವು 12 ಗಂಟೆ 45 ನಿಮಿಷಕ್ಕೆ ತಮ್ಮ ಮಾತನ್ನು ಪೂರ್ಣಗೊಳಿಸಬೇಕಾಗಿತ್ತು, ಆದರೂ ಸಹ ತಮಗೆ 25 ನಿಮಿಷ ಹೆಚ್ಚುವರಿ ಕಾಲಾವಕಾಶ ನೀಡಲಾಗಿರುತ್ತದೆ. ಹಾಗಾಗಿ, please conclude ಮಾಡಿ.

ಶ್ರೀ ಆರ್.ಬಿ. ತಿಮ್ಮಾಪೂರ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ತಾವು ನನಗೆ ಮಾತನಾಡುವುದಕ್ಕೆ ಅವಕಾಶ ಕೊಟ್ಟಿರುತ್ತೀರಿ. ತಾವು ನನ್ನ ಮಾತನ್ನು ಮುಗಿಸಬೇಕು ಎಂದು ಹೇಳಿದರೆ, ನಾನು ಮುಗಿಸುತ್ತೇನೆ.

ವೈಸ್ ಛೀರ್ಮನ್:- ತಾವು 12 ಗಂಟೆ 10 ನಿಮಿಷಕ್ಕೆ ತಮ್ಮ ಮಾತನ್ನು ಪ್ರಾರಂಭ ಮಾಡಿದ್ದೀರಿ. ಅದರಂತೆ, 12 ಗಂಟೆ 45 ನಿಮಿಷಕ್ಕೆ ತಮ್ಮ ಮಾತನ್ನು ಪೂರ್ಣಗೊಳಿಸಬೇಕಾಗಿತ್ತು. ಈಗಾಗಲೇ 1 ಗಂಟೆ 10 ನಿಮಿಷ ಆಗಿರುತ್ತದೆ.

ಶ್ರೀ ಆರ್.ಬಿ. ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರುಗಳ ಪ್ರವೇಶಕ್ಕಾಗಿ ಈ ಹಿಂದೆ ಅತ್ಯಂತ ಬೇಡಿಕೆ ಬಂದಿರುತ್ತದೆ. ಅಂದರೆ, ಮೆರಿಟ್ ಹೊಂದಿದಂತಹ ವಿದ್ಯಾರ್ಥಿನಿಯರುಗಳಿಗೆ ಹಾಸ್ಟೆಲ್‌ಗಳಲ್ಲಿ ಜಾಗ ಸಿಗದೇ ಇರುವಂತಹ ಕಡೆಗಳಲ್ಲಿ ಸುಮಾರು 20 ಸಾವಿರ ವಿದ್ಯಾರ್ಥಿನಿಯರುಗಳಿಗೆ ಪ್ರತಿ ತಿಂಗಳು 1,500 ರೂಪಾಯಿ ಹಣದಂತೆ 10 ತಿಂಗಳ ಹಣವನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುತ್ತಿತ್ತು. 2015-16ರಲ್ಲಿ 125.5 ಕೋಟಿ ರೂಪಾಯಿಗಳು, 2017-18ರಲ್ಲಿ 116.49 ಕೋಟಿ ರೂಪಾಯಿಗಳು ಮತ್ತು 2020-21ರಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೇವಲ 50 ಕೋಟಿ ರೂಪಾಯಿ ಹಣವನ್ನು ನೀಡಿರುತ್ತಾರೆ. ಹಾಗಾದರೆ, 2020-21ರಲ್ಲಿ ಆ ಮಕ್ಕಳು ಶಾಲೆ ಬಿಟ್ಟು ಹೋಗಿರುತ್ತಾರೆಯೇ? ಪಿ.ಹೆಚ್.ಡಿ. ಪೂರ್ಣಾವಧಿಗೆ 2020-21ರಲ್ಲಿ ಅನುದಾನ ನೀಡಿರುವುದಿಲ್ಲ. ಒ.ಬಿ.ಸಿ. ಸೆಲ್‌ಗೆ 2020-21ರಲ್ಲಿ ಒಂದು ನಯಾಪೈಸೆ ಅನುದಾನ ನೀಡಿರುವುದಿಲ್ಲ. ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಶೇಕಡ 90ರಷ್ಟು ಅಂಕ ಗಳಿಸಿದವರಿಗೆ ನೀಡುತ್ತಿದ್ದ “ಅರಸು ಪುರಸ್ಕಾರ”ದಿಂದ ಸುಮಾರು 2500 ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತಿತ್ತು. 2020-21ರಲ್ಲಿ ಅದಕ್ಕೆ ಅನುದಾನ ನೀಡಿರುವುದಿಲ್ಲ.

ಇನ್ನು ವಿದೇಶಿ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹೋದಂತಹ ಹಿಂದುಳಿದ ವಿದ್ಯಾರ್ಥಿಗಳಿಗೆ ಈ ವರ್ಷ ಒಂದು ನಯಾಪೈಸೆ ಹಣ ನೀಡಿರುವುದಿಲ್ಲ. ಐ.ಎ.ಎಸ್. ಮುಂತಾದ ಸೇವೆಗಳಿಗೆ 300 ಯುವಕ-ಯುವತಿಯರಿಗೆ ತರಬೇತಿ ನೀಡುತ್ತಿದ್ದು, ಅದು ಈ ವರ್ಷ ನೀಡಿರುವುದಿಲ್ಲ. ಹಿಂದುಳಿದ ವರ್ಗಗಳಲ್ಲಿ ಈ ರೀತಿ ಅನ್ಯಾಯವಾದರೆ ನಾವು ಯಾರಿಗೆ ಶಹಬಾಸ್ ಹೇಳಬೇಕು. ಯಾವ ಸರ್ಕಾರಕ್ಕೆ ಶಹಬಾಸ್ ಹೇಳಬೇಕು. ಹಿಂದುಳಿದ ವರ್ಗಗಳನ್ನು ಉದ್ಧಾರ ಮಾಡುತ್ತೇವೆಂದು ಇಷ್ಟೆಲ್ಲಾ ಕಡಿತ ಮಾಡತಕ್ಕಂತಹ ಈ ಸರ್ಕಾರಕ್ಕೆ ನಾನು ‘ಜೈ’ ಎನ್ನಬೇಕೇ ಅಥವಾ ‘ವಾಹ್ ಬಹಳ ಅದ್ಭುತವಾದಂತಹ ಕೆಲಸ ಮಾಡಿದ್ದಾರೆಂದು’ ನಾನು ಹೇಳಬೇಕೇ? ಅಥವಾ ಹಿಂದುಳಿದ ವರ್ಗಗಳ ಬಗ್ಗೆ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳನ್ನು ಹೇಳದೇನೆ. ಹಾಗಾಗಿ ಅವರಿಗೆ ಜೈ ಎನ್ನಬೇಕೇ? ಇದನ್ನು ಅವರೇ ಹೇಳಲಿ. ಅವರಿಗೆ ನಾವು ಜೈ ಎನ್ನಬೇಕೇ? ಇಷ್ಟೆಲ್ಲಾ ಕಡಿತ ಮಾಡಿದರೂ ಸಹ ಪುನಃ ಪುನಃ ನಾವು ಅವರಿಗೆ ಜೈ ಎನ್ನಬೇಕೇ? ಈ ಸರ್ಕಾರ ಹಿಂದುಳಿದ ವರ್ಗಗಳನ್ನು ಉದ್ಧಾರ ಮಾಡಿದ್ದಾರೆಂದು ಅವರಿಗೆ ಜೈ ಎನ್ನಬೇಕೇ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಒಂದು ನಿಮಿಷ...

ಶ್ರೀ ಆರ್.ಬಿ. ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಕಾಂಗ್ರೆಸ್ ಸರ್ಕಾರದವರು ಇಷ್ಟೆಲ್ಲಾ ಹಣ ಖರ್ಚು ಮಾಡಿದ್ದಾರೆ ಅವರಿಗೆ ಜೈ ಎನ್ನಬೇಕೇ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೇರ್ಮನ್:- ಮಾನ್ಯ ಸಭಾನಾಯಕರೇ, ಅವರು ತಮ್ಮ ಮಾತನ್ನು ಪೂರ್ಣಗೊಳಿಸಲಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಅದು ಆಗುವುದಿಲ್ಲ. ರೆಕಾರ್ಡ್‌ಗೆ ತಪ್ಪು ಮಾಹಿತಿ ಹೋಗಬಾರದಲ್ಲವೇ?

ಶ್ರೀ ಆರ್.ಬಿ. ತಿಮ್ಮಾಪುರ:- ಮಾನ್ಯ ಸಭಾಪತಿಯವರೇ, ನಾನು ಅವರಿಗೆ ಹೇಳುವುದಿಲ್ಲ. ನನಗೆ ನಾನೇ ಹೇಳಿಕೊಳ್ಳುತ್ತಿದ್ದೇನೆ. ಅವರು ಏನು ಹೇಳುತ್ತಾರೆ, ಅದನ್ನು ಹೇಳುತ್ತೇನೆಂದು ಇಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ರೆಕಾರ್ಡ್‌ಗೆ ತಪ್ಪು ಮಾಹಿತಿ ಹೋಗಬಾರದು. ನಾವು ಏನನ್ನು ಹೇಳಬಾರದು, ಅವರು ಹೇಳಿದ್ದೆಲ್ಲಾ ಸರಿ ಎಂದರೆ ಏನರ್ಥ?

ವೈಸ್ ಛೇರ್ಮನ್:- ಮಾನ್ಯ ಸಭಾನಾಯಕರೇ, ಅವರು ಯೀಲ್ಡ್ ಆಗಬೇಕಲ್ಲವೇ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಇದು ಯಾವ ನ್ಯಾಯ? ಇದು ನನಗೆ ಗೊತ್ತಿರುವುದಿಲ್ಲ.

ಶ್ರೀ ಆರ್.ಬಿ. ತಿಮ್ಮಾಪುರ:- ಮಾನ್ಯ ಸಭಾಪತಿಯವರೇ,...

(ಗೊಂದಲ)

ವೈಸ್ ಛೇರ್ಮನ್:- ಅದು ಏತಕ್ಕೆ ಎಂದು ನಾನೇ ಕೇಳುತ್ತೇನೆ. ಆದರೆ, ಅವರು ಯೀಲ್ಡ್ ಆಗಿರುವುದಿಲ್ಲ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಮಾತನಾಡುವಾಗ ಸರ್ಕಾರದವರಾದ ನಾವು ಅವರು ಹೇಳದಂತಹ ವಿಚಾರಕ್ಕೆ ಮಧ್ಯಪ್ರವೇಶ ಮಾಡಿ ಸ್ಪಷ್ಟನೆ ನೀಡದೆ ಹೋದರೆ ಹೇಗೆ?

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೈಸೂರು ಭೇಷಣೆ:- ಮಾನ್ಯ ತಿಮ್ಮಾಪೂರವರೇ, ತಾವು ತಮ್ಮ ಮಾತನ್ನು ಪೂರ್ಣಗೊಳಿಸಿ.

(ಗೊಂದಲ)

ಶ್ರೀ ಆರ್.ಬಿ. ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ನಾನು ಮುಗಿಸುವ ಹಂತದಲ್ಲೇ ಇದ್ದೇನೆ

(ಗೊಂದಲ)

ಡಾ: ಕೆ. ಗೋವಿಂದರಾಜು:- ಮಾನ್ಯ ಸಭಾನಾಯಕರೇ, ತಾವು ಅದನ್ನು ನೋಟ್ ಮಾಡಿಕೊಂಡು ಉತ್ತರ ನೀಡುವಾಗ ಹೇಳಿ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನೋಟ್ ಮಾಡಿಕೊಂಡು ಕೊನೆಯಲ್ಲಿ ಹೇಳುವುದಕ್ಕೆ ಇದು ಮಂಡನೆ ಅಲ್ಲ. ಇದು ಚರ್ಚೆ.

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಸಭಾನಾಯಕರಾಗಲಿ ಅಥವಾ ವಿರೋಧ ಪಕ್ಷದ ನಾಯಕರಾಗಲಿ ಪ್ರಸ್ತುತ ಮಾತನಾಡುತ್ತಿರುವಂತಹ ಸದಸ್ಯರು ಯೀಲ್ಡ್ ಆಗದೇ ಹೋದರೆ ಅವರು ಮಾತನಾಡುವಂತಿಲ್ಲ. ಈ ಬಗ್ಗೆ ಅವರು ಇರುವಂತಹ ನಿಯಮಾವಳಿಗಳನ್ನು ತೆಗೆದು ನೋಡಲಿ. ಅದರಂತೆ, ಮಾನ್ಯ ಸದಸ್ಯರು ಯೀಲ್ಡ್ ಆಗದೇ ಹೋದರೆ, ಯಾರೂ ಸಹ ಮಧ್ಯೆ ಮಾತನಾಡುವಂತಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಅವರೊಬ್ಬರೇ ವಿರೋಧ ಪಕ್ಷದ ನಾಯಕರಾಗಿರುವುದಿಲ್ಲ. ಈ ಭಾಗದಿಂದಲೂ ಈ ಹಿಂದೆ ಅನೇಕ ಮಾನ್ಯ ಸದಸ್ಯರು ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿರುತ್ತಾರೆ. ಹಾಗಾಗಿ, ಅವರು ಈ ರೀತಿ ಬಾಯಿ ತೆರೆಯುವ ಮೂಲಕ ಆರ್ಭಟ ಮಾಡಬಾರದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(ಗೊಂದಲ)

ವೈಸ್ ಛೇರ್ಮನ್:- ದಯಮಾಡಿ ಎಲ್ಲಾ ಸದಸ್ಯರು ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಅವರ ಭಾಷಣ ಮಾಡುವುದನ್ನು ಮೊದಲು ನಿಲ್ಲಿಸುವುದಕ್ಕೆ ಹೇಳಿ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನಾನು ಮತ್ತೊಮ್ಮೆ ಪೀಠಕ್ಕೆ ಮನವಿ ಮಾಡುವುದೇನೆಂದರೆ ಇದು ನ್ಯಾಯ ಅಲ್ಲ.

(ಗೊಂದಲ)

ಶ್ರೀ ಪ್ರಕಾಶ್ ಕೆ. ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಹೌದು. ಸರ್ಕಾರದವರು ಹಿಂದುಳಿದ ವರ್ಗಗಳಿಗೆ ನೀಡುತ್ತಿರುವ ಅನುದಾನವನ್ನು ಕಡಿಮೆ ಮಾಡಿರುತ್ತದೆ. ಅದನ್ನು ಮಾನ್ಯ ಸದಸ್ಯರು ಹೇಳುತ್ತಿದ್ದಾರೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಆರೋಪ ಮಾಡಿದಂತಹ ವಿಚಾರಕ್ಕೆ ಸರ್ಕಾರ ಮಧ್ಯಪ್ರವೇಶ ಮಾಡಿದಾಗ, ತಾವು ಪೀಠದಿಂದ ನಮಗೆ ಅನುಮತಿ ನೀಡಬೇಕು. ನಾವು ಆ ಬಗ್ಗೆ ಚರ್ಚೆಯಲ್ಲ ಭಾಗವಹಿಸಬೇಕು.

(ಗೊಂದಲ)

ವೈಸ್ ಛೇರ್ಮನ್:- ಮಾನ್ಯ ತಿಮ್ಮಾಪೂರರವರು ತಮ್ಮ ಮಾತನ್ನು ಪೂರ್ಣಗೊಳಿಸಲಿ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಆ ಹಣವನ್ನು ಕಡಿತ ಮಾಡಿದ್ದಾರೆಂದು ಅವರು ಹೇಳುತ್ತಿದ್ದಾರೆ.

(ಗೊಂದಲ)

ಮೈಸ್ ಛೇಮನ್:- ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರೇ, ಆ ವಿಚಾರವನ್ನು ಮಾನ್ಯ ವಿರೋಧ ಪಕ್ಷದ ನಾಯಕರು ಹೇಳುತ್ತಾರೆ. ತಾವು ದಯಮಾಡಿ ಕುಳಿತುಕೊಳ್ಳಿ. ಪದೇ ಪದೇ ತಾವು ಎದ್ದು ನಿಂತುಕೊಂಡರೆ ಹೇಗೆ?

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಬಜೆಟ್ ಅನ್ನು ವಿಮರ್ಶೆ ಮಾಡುವಾಗ ಏನು ಹೇಳುತ್ತಿದ್ದಾರೆಂದರೆ, ಕಳೆದ 2-3 ವರ್ಷಗಳಿಂದ ...

(ಗೊಂದಲ)

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ತಾವು ಹೇಳಿದರೂ ಸಹ, ಸಭಾನಾಯಕರು ಮತ್ತೆ ಮತ್ತೆ ಅದನ್ನೇ ಹೇಳುತ್ತಿದ್ದಾರೆ.

(ಗೊಂದಲ)

ಮೈಸ್ ಛೇಮನ್:- ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರೇ, ತಾವು ಪದೇ ಪದೇ ಈ ರೀತಿ ಎದ್ದು ನಿಂತುಕೊಂಡರೆ ಹೇಗೆ?

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಯಿಲ್ಲೆ ಆದರೆ ಪರವಾಗಿಲ್ಲ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೇರ್ಮನ್:- ಮಾನ್ಯ ಸಭಾನಾಯಕರೇ, ಅವರು ಯೀಲ್ಡ್ ಆಗಿರುವುದಿಲ್ಲ ಬಿಡಿ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನಾನು ತಮ್ಮಲ್ಲಿ ವಿನಂತಿ ಮಾಡುವುದೇನೆಂದರೆ, ಸದನದಲ್ಲರುವ ಸದಸ್ಯರೊಬ್ಬರು ಎದ್ದು ನಿಂತು ಚರ್ಚೆ ಮಾಡುವಾಗ ಸರ್ಕಾರದ ವಿರುದ್ಧ ಆರೋಪ ಮಾಡಿರುತ್ತಾರೆ. ಅವರ ಆರೋಪದಲ್ಲ ಸತ್ಯ ಇರಬಹುದು. ಇಲ್ಲವೆಂದು ಹೇಳಬಹುದು. ಅದು ಇಲ್ಲವೆಂದು ನಾನು ಹೇಳುವುದಿಲ್ಲ. ಆಗ ಸರ್ಕಾರ ಎದ್ದು ನಿಂತು ಅದು ಈಗಲ್ಲ, ಹಾಗೆ ಎಂದು ಹೇಳಬೇಕಲ್ಲವೇ?

ವೈಸ್ ಛೇರ್ಮನ್:- ಮಾನ್ಯ ಸಭಾನಾಯಕರೇ, ಅದನ್ನು ಉತ್ತರ ನೀಡುವಾಗ ತಾವು ಹೇಳಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಈ ರೀತಿ ಸರ್ಕಾರ ಉತ್ತರ ಕೊಡಲೇಬಾರದು ಎಂದು ಮಾಡಿದರೆ, ಕಡತಕ್ಕೆ ಮಾಹಿತಿ ಹೋಗುವುದನ್ನು ತಾವು ಒಪ್ಪಿಕೊಳ್ಳುತ್ತೀರಾ?

(ಗೊಂದಲ)

ವೈಸ್ ಛೇರ್ಮನ್:- ತಮಗೆ ನಾಳೆ ರಿಪ್ಲೈ ಕೊಡುವುದಕ್ಕೆ ಅವಕಾಶ ಇದೆಯಲ್ಲವೇ? ಆಗ ಉತ್ತರ ನೀಡಿದರೆ ಆಯಿತು.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಆ ರೀತಿ ಮಾಡುವುದಕ್ಕೆ ಆಗುವುದಿಲ್ಲ.

(ಗೊಂದಲ)

ವೈಸ್ ಛೇರ್ಮನ್:- ಮಾನ್ಯ ತಿಮ್ಮಾಪೂರರವರೇ, ತಾವು ತಮ್ಮ ಮಾತನ್ನು ಪೂರ್ಣಗೊಳಿಸಿ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಸಭಾ ಸಂಪ್ರದಾಯವನ್ನು ನಾನು ವಿನಯಿತನಾಗಿ ನೆನಪು ಮಾಡುತ್ತೇನೆ. ನನ್ನ ಸುದೀರ್ಘ ಅವಧಿಯಲ್ಲಿ ಯಾರಾದರೂ ಸದಸ್ಯರು ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದಾಗ ಅದಕ್ಕೆ ಸ್ಪಷ್ಟನೆ ಕೊಡಬೇಕಲ್ಲವೇ?

(ಗೊಂದಲ)

ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ...

(ಗೊಂದಲ)

ವೈಸ್ ಛೀಮನ್:- ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರೇ, ಏತಕ್ಕೆ ಮಧ್ಯೆ ಎದ್ದು ನಿಂತು ಮಾತನಾಡುತ್ತೀರಿ? ಮಾನ್ಯ ಸಭಾನಾಯಕರೇ, ಆಯಿತು ತಾವು ಮುಗಿಸಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಅಭಿಪ್ರಾಯಗಳಿಗೆ ಮತ್ತು ಸರ್ಕಾರದ ಅಭಿಪ್ರಾಯಗಳಿಗೆ ಹೊಂದಾಣಿಕೆ ಕೊಡುವಾಗ ತಾವು ಪೀಠದಿಂದ ಅನುಮತಿ ಕೊಡಬೇಕು. ಇಲ್ಲದಿದ್ದರೆ, ಸದನ ನಡೆಸುವುದಕ್ಕೆ ಆಗುವುದಿಲ್ಲ.

ವೈಸ್ ಛೀಮನ್:- ತಮಗೆ ಈಗಾಗಲೇ ಮೂರು ಬಾರಿ ಅನುಮತಿ ಕೊಟ್ಟಿರುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ವಿರೋಧ ಪಕ್ಷದ ನಾಯಕರೇ, ತಾವು ದಯಮಾಡಿ ಕುಳಿತುಕೊಳ್ಳಿ. ತಾವು ಗಡಿಬಡಿ ಮಾಡಬೇಡಿ.

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾನಾಯಕರೇ, ತಾವು ಮೊದಲು ಕುಳಿತುಕೊಳ್ಳಿ. ನಾನು ಕುಳಿತುಕೊಂಡೇ ಇದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ವಿರೋಧ ಪಕ್ಷದ ನಾಯಕರೇ, ನಾನು ಕೈಜೋಡಿಸಿ ತಮ್ಮಲ್ಲಿ ಪ್ರಾರ್ಥನೆ ಮಾಡುತ್ತೇನೆ. ಈ ರೀತಿ ತಾವು ಅರ್ಭಟ ಮಾಡಿದರೆ, ಸದನ ನಡೆಯುವುದು ಹೇಗೆ?

(ಗೊಂದಲ)

ಡಾ: ವೈ.ಎ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ,...

(ಗೊಂದಲ)

ವೈಸ್ ಛೀಮನ್:- ಮಾನ್ಯ ನಾರಾಯಣಸ್ವಾಮಿಯವರೇ, ಎಲ್ಲರೂ ಏತಕ್ಕೆ ಈ ರೀತಿ ಎದ್ದು ನಿಂತು ಮಾತನಾಡುತ್ತೀರಿ?

(ಗೊಂದಲ)

ಶ್ರೀ ಎಸ್.ಬಿ. ಸಂಕನೂರ:- ಮಾನ್ಯ ಸಭಾಪತಿಯವರೇ, ಮಾನ್ಯ ಹರಿಪ್ರಸಾದ್‌ರವರು ಸಭಾನಾಯಕರನ್ನು ಹೆದರಿಸುತ್ತಿದ್ದಾರೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಇದು ತಮಗೆ ಅರ್ಥವಾಗುವುದಿಲ್ಲವೇ? ಇದು ಯಾವ ನ್ಯಾಯ?

(ಗೊಂದಲ)

ವೈಸ್ ಛೀಮನ್:- ಮಾನ್ಯ ತಿಮ್ಮಾಪೂರವರೇ, ತಾವು ದಯಮಾಡಿ ತಮ್ಮ ಮಾತನ್ನು ಪೂರ್ಣಗೊಳಿಸಿ.

(ಗೊಂದಲ)

ಶ್ರೀ ಆರ್.ಬಿ. ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ...

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ಸರ್ಕಾರದ ಆರೋಪಗಳು ಬಂದಾಗ ನಾವು ಸ್ವಷ್ಟೀಕರಣ ಕೊಡಬೇಕಾಗುತ್ತದೆ. (ಗೊಂದಲ) ಮಾನ್ಯ ತಿಮ್ಮಾಪೂರವರೇ ದಯಮಾಡಿ ಒಂದು ನಿಮಿಷ ಯೀಲ್ಡ್ ಆಗಿ. ಮಾನ್ಯ ಸದಸ್ಯರು ಹೇಳುವಂತಹ ವಿಚಾರದಲ್ಲಿ ನಮಗೂ ಕೂಡ ಕಾಳಜಿ ಇರುತ್ತದೆ. ಅದು ನಮಗೂ ಅರ್ಥವಾಗಿರುತ್ತದೆ. ಅವರು ಬಡವರ ಪರವಾಗಿ, ದುರ್ಬಲರ ಪರವಾಗಿ, ಹಿಂದುಳಿದ ಪರವಾಗಿ ಮಾತನಾಡುತ್ತಿದ್ದಾರೆ. ಆಗ ಸರ್ಕಾರ ಮಧ್ಯೆ ಕೆಲವೊಂದು ಸ್ವಷ್ಟೀಕರಣಗಳನ್ನು ಅವರಿಗೆ ಕೊಡಬೇಕಾಗುತ್ತದೆ. ದಯವಿಟ್ಟು ಆ ಕಾರಣಕ್ಕೆ ನಾನು ತಮ್ಮಲ್ಲಿ ಅನುಮತಿ ಕೋರಿರುತ್ತೇನೆ. ಅವರು ಹಿಂದುಳಿದ ವರ್ಗಗಳ ಇಲಾಖೆಯಲ್ಲಿ 2019-20, 2020-21 ಮತ್ತು 2021-22ರಲ್ಲಿ ...(ಗೊಂದಲ) ಮಾನ್ಯ ವಿರೋಧ ಪಕ್ಷದ ನಾಯಕರೇ, ಒಂದು ನಿಮಿಷ. ಇಷ್ಟೊಂದು ಹಠ ಏತಕ್ಕೆ?

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾನಾಯಕರೇ, ತಾವು ಮಾತನಾಡಿ.

ಮೈಸ್ ಛೇರ್ಮನ್:- ಮಾನ್ಯ ವಿರೋಧ ಪಕ್ಷದ ನಾಯಕರೇ, ತಾವೇ ಡೈರೆಕ್ಷನ್ ನೀಡಿದರೆ ಹೇಗೆ?

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಮ್ಮ ಸದಸ್ಯರಿಗೆ ತಾವಾದರೂ ರಕ್ಷಣೆ ನೀಡಬೇಕು ಇಲ್ಲವಾದರೆ ನಾವಾದರೂ ರಕ್ಷಣೆ ಮಾಡಬೇಕು.

(ಗೊಂದಲ)

ಮೈಸ್ ಛೇರ್ಮನ್:- ಹಾಗಾದರೆ, ನಾನು ಏನು ಮಾಡುತ್ತಿದ್ದೇನೆ? ಪೀಠ ಏನು ಮಾಡುತ್ತಿದೆ? ಪೀಠ ಅದನ್ನೇ ಮಾಡುತ್ತಿದೆ. (ಗೊಂದಲ) ಮಾನ್ಯ ಸಭಾನಾಯಕರೇ ತಾವು ಬೇಗ ತಮ್ಮ ಮಾತನ್ನು ಎರಡು ಮಾತುಗಳಲ್ಲಿ ಪೂರ್ಣಗೊಳಿಸಿ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ಎಲ್. ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈ ಸದನದಲ್ಲ ಹಿರಿಯರೇ ಈ ರೀತಿ ಮಾಡುತ್ತಿದ್ದಾರೆ. ದಯಮಾಡಿ, ಹಿರಿಯರು ಸದನದ ಗೌರವ ಕಾಪಾಡಬೇಕಲ್ಲವೇ? ಈ ರೀತಿಯಾದರೆ ಏನು ಮಾಡಬೇಕು?

ವೈಸ್ ಛೇರ್ಮನ್:- ಹೌದು. ಮಾನ್ಯ ಸಭಾನಾಯಕರು ತಮ್ಮ ಮಾತನ್ನು ಪೂರ್ಣಗೊಳಿಸಿರುತ್ತಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, 2020-21 ಮತ್ತು 2021-22ರಲ್ಲಿ ಸರ್ಕಾರದಿಂದ ಹಿಂದುಳಿದ ವರ್ಗಗಳಿಗೆ ಅನುದಾನ ಹಿಂದಿನ ಸರ್ಕಾರಕ್ಕಿಂತ ಕಡಿಮೆಯಾಗಿರುತ್ತದೆ ಎಂದು ಮಾನ್ಯ ಸದಸ್ಯರು ಹೇಳಿರುತ್ತಾರೆ. ನಾನು ಇಂತಹ ಉತ್ತರಗಳು ಬರುತ್ತದೆಯೆಂದು ಈ ದಿನ ಬೆಳಿಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿರುತ್ತೇನೆ. ಅದರಂತೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಇತಿಹಾಸದಲ್ಲೆಯೇ ಪ್ರಥಮ ಬಾರಿಗೆ ಶೇಕಡ 98ರಷ್ಟು ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡಲಾಗಿರುತ್ತದೆ.

ಡಾ: ಕೆ. ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಇದು ಪ್ರಶೋತ್ತರ ಅವಧಿ ಅಲ್ಲ.

ವೈಸ್ ಛೇರ್ಮನ್:- ಮಾನ್ಯ ಗೋವಿಂದರಾಜುವರೇ, ಏನಿದು?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, 2019-20 ಮತ್ತು 2020-21ರಲ್ಲಿ ಹೌದು, ವಿದೇಶಿ ವಿದ್ಯಾರ್ಥಿ ವೇತನ ಕಡಿತ ಮಾಡಲಾಗಿರುತ್ತದೆ. ಏಕೆಂದರೆ, ಕೊರೋನಾ ಕಾರಣಕೋಸ್ಕರ ಹಣ ಬಿಡುಗಡೆ ಮಾಡಿರುವುದಿಲ್ಲ. ಆ ನಂತರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಣದಲ್ಲಿ ಒಂದು ರೂಪಾಯಿ ಹಣ ಕಡಿಮೆಯಾಗಿರುವುದಿಲ್ಲ ಎಂಬುದನ್ನು ಅವರ ಗಮನಕ್ಕೆ ತರುತ್ತೇನೆ.

ವೈಸ್ ಛೇರ್ಮನ್:- ಆಯಿತು. ಮಾನ್ಯ ತಿಮ್ಮಾಪೂರವರೇ, ತಮ್ಮ ಮಾತನ್ನು ಪೂರ್ಣಗೊಳಿಸಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(ಗೊಂದಲ)

ಶ್ರೀ ಆರ್.ಬಿ. ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ನಮಗೆ ಸಭಾನಾಯಕರೇ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳಾಗಿರುತ್ತೀರಿ. ಅದು ಎಷ್ಟು ಖುಷಿಯಾದ ವಿಚಾರವೆಂದರೆ, ಅವರು ನಮ್ಮ ನಾಯಕರು ಹಾಗೂ ನಮಗೆಲ್ಲರಿಗೂ ನಾಯಕರು.

ವೈಸ್ ಛೀರ್ಮನ್:- ಮಾನ್ಯ ತಿಮ್ಮಾಪೂರರವರೇ, ತಾವು ಪೀಠದ ಕಡೆ ನೋಡಿ ಮಾತನಾಡಿ. ತಾವು ಪುನಃ ಆ ಕಡೆ ನೋಡಿ ಮಾತನಾಡುತ್ತೀರಿ.

ಶ್ರೀ ಆರ್.ಬಿ. ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ನಾನು ಇದುವರೆವಿಗೂ ಓದಿದಂತಹ ಎಲ್ಲಾ ಅಂಕಿ-ಅಂಶಗಳನ್ನು ಬರೆದುಕೊಂಡು, ಹಿಂದಿನ ಸರ್ಕಾರಕ್ಕಿಂತಲೂ ಹೆಚ್ಚು ಅನುದಾನ ಕೊಡುತ್ತೇವೆಂದು ಹೇಳಿದ್ದರೆ, ನಾನು ಹೆಚ್ಚು ಖುಷಿಪಡುತ್ತಿದ್ದೆನು. ಬದಲಾಗಿ, ಕೇವಲ ನಮಗೆ twist ಮಾಡತಕ್ಕಂತಹ ಕೆಲಸದಿಂದ ಅವರಿಗೆ ಏನೂ ಉಪಯೋಗವಾಗುವುದಿಲ್ಲ.

ವೈಸ್ ಛೀರ್ಮನ್:- ಮಾನ್ಯ ತಿಮ್ಮಾಪೂರರವರೇ, ತಮಗೆ ತುಂಬಾ ಸಮಯ ನೀಡಲಾಗಿದೆ. ತಾವು 12 ಗಂಟೆ 45 ನಿಮಿಷಕ್ಕೆ ಪೂರ್ಣಗೊಳಿಸಬೇಕಾಗಿತ್ತು. ಈಗ 1 ಗಂಟೆ 20 ರಲ್ಲಿದ್ದೇವೆ. ಊಟದ ಸಮಯಕ್ಕೆ ಮೊದಲು ಇನ್ನು ಇಬ್ಬರು ಸದಸ್ಯರು ಮಾತನಾಡಬೇಕಾಗಿದೆ. ನಾನು ಬೇರೆಯವರನ್ನು ಕರೆಯುತ್ತೇನೆ.

ಶ್ರೀ ಆರ್.ಬಿ. ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ನನ್ನ ಸಮಯವನ್ನು ಬೇರೆ ಸದಸ್ಯರೇ ತೆಗೆದುಕೊಂಡಿರುತ್ತಾರೆ.

(381) 16.03.2022 1.20 ವೈಎಲ್-ಕೆಎಸ್

(ವೈಸ್ ಛೀರ್ಮನ್‌ರವರ ಉಪಸ್ಥಿತಿ)

ಶ್ರೀ ಆರ್.ಬಿ.ತಿಮ್ಮಾಪೂರ (ಮುಂದು):-

ನಾನು ಮಾನ್ಯ ಸಭಾನಾಯಕರನ್ನು ಹೊಗಳುವುದಕ್ಕೆ ಡಿಕ್ಷನರಿಯಲ್ಲಿ ಪದಗಳನ್ನು ಹುಡುಕಿಕೊಂಡು ಕುಳಿತ್ತಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೈಸ್ ಛೇರ್ಮನ್:- ಅದೆಲ್ಲಾ ಬೇಡ ಬಜೆಟ್ ಮೇಲೆ ಮಾತನಾಡಿ.

ಶ್ರೀ ಆರ್.ಬಿ.ತಿಮ್ಮಾಪೂರ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರನ್ನು ಹೋಗಲುವುದು ಬೇಡ ಎಂದು ಹೇಳುವುದಾದರೆ, ನನ್ನ ಮಾತನ್ನು ಇಲ್ಲಿಗೆ ಮುಗಿಸುತ್ತೇನೆ.

ಮೈಸ್ ಛೇರ್ಮನ್:- ದಯವಿಟ್ಟು ನಿಮ್ಮ ಮಾತನ್ನು ಮುಗಿಸಿ. ಈಗಾಗಲೇ ಸಮಯವಾಗಿದೆ. ದಯವಿಟ್ಟು ಸಹಕರಿಸಿ.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗೆ....

ಮೈಸ್ ಛೇರ್ಮನ್:- ತಮ್ಮ ಸಮಯ ಮುಗಿದಿದೆ ಕುಳಿತುಕೊಳ್ಳಿ. ಒಂದೆರಡೂ ಮಾತನ್ನು ಹೇಳಿ ಮುಗಿಸಬೇಕಲ್ಲವೇ?

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ,...

ಮೈಸ್ ಛೇರ್ಮನ್:- ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೆ, ತಾವು ಪದೇ ಪದೇ ಎದ್ದು ನಿಲ್ಲುವುದು ಬೇಡ ದಯವಿಟ್ಟು ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಆರ್. ಬಿ.ತಿಮ್ಮಾಪೂರರವರು ಮಾತನಾಡಲು ಸಮಯವನ್ನು ನೀಡಿ ಎಂದು ಕೇಳಿಕೊಳ್ಳುತ್ತಿದ್ದೇನೆ. ನಿನ್ನೆ ದಿವಸ ಸದಸ್ಯರು ಮಾತನಾಡುವಾಗ ಎಷ್ಟು ಸಮಯವನ್ನು ನೀಡಿದ್ದೀರಿ? ಆದರೆ, ಒಬ್ಬ ದಲತರು ಮಾತನಾಡುವಾಗ ಅವರಿಗೆ ಅವಕಾಶ ನೀಡಿ ಎಂದು ಹೇಳುತ್ತಿದ್ದೇನೆ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೇರ್ಮನ್:- ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೆ, ಏನೇನೋ ಬಣ್ಣ ಹಚ್ಚುವುದು ಬೇಡ.

(ಗೊಂದಲ)

ವೈಸ್ ಛೇರ್ಮನ್:- ದಯವಿಟ್ಟು ಎಲ್ಲರೂ ಕುಳಿತುಕೊಳ್ಳಿ.

(ಗೊಂದಲ)

ಡಾ|| ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಜಾತಿ ಮೇಲೆ ಮಾತನಾಡಲು ಸಮಯವನ್ನು ನೀಡುತ್ತೀರಾ? ಜಾತಿ ಮೇಲೆಯೇ ಅವಕಾಶ ನೀಡುತ್ತೀರಾ? ಏನಿದು.

(ಗೊಂದಲ)

ವೈಸ್ ಛೇರ್ಮನ್:- ಆಯಿತು. ದಯವಿಟ್ಟು ಎಲ್ಲರೂ ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಎರಡು ನಿಮಿಷ ನನ್ನ ಮಾತನ್ನು ಮುಗಿಸುತ್ತೇನೆ.

(ಗೊಂದಲ)

ವೈಸ್ ಛೇರ್ಮನ್:- ಮಾನ್ಯ ಆರ್.ಬಿ.ತಿಮ್ಮಾಪೂರರವರೆ, ತಾವು 12 ಗಂಟೆ 10 ನಿಮಿಷದಿಂದ ನಿಮಗೆ ಮಾತನಾಡಲು ಸಮಯವನ್ನು ನೀಡಿದ್ದು, ಈಗಾಗಲೇ 1 ಗಂಟೆ 20 ನಿಮಿಷವಾಗಿದೆ.

(ಗೊಂದಲ)

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಮುಳುಗಡೆ ಆಗುತ್ತಿರುವ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದೆರಡೂ ನಿಮಿಷ ಮಾತನಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೇರ್ಮನ್:- ಆಯಿತು. ಎರಡು ನಿಮಿಷದಲ್ಲ ತಮ್ಮ ಮಾತನ್ನು ಮುಗಿಸಬೇಕು.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಮುಧೋಳ ತಾಲ್ಲೂಕಿನಲ್ಲಿ ಮಾಚಿಕನೂರು, ಬಂಕನೂರು ಹಲವಾರು ಗ್ರಾಮಗಳು ಮುಳುಗಡೆಯಾಗುತ್ತಿವೆ. ಜೂನ್ ಮಾಹೆ ಬಂದರೆ ಸಾಕು ಯಾವಾಗ ಪ್ರವಾಹ ಬಂದು ಮನೆ ಕಿತ್ತುಕೊಂಡು ಹೋಗುತ್ತದೆಯೋ ಎನ್ನುವಂಥ ಆತಂಕದಲ್ಲ ಕುಳಿತುಕೊಂಡಿರುತ್ತೇವೆ. ಕಳೆದ ಸಲ ಸರ್ಕಾರವು ತಜ್ಞರ ಸಮಿತಿಯನ್ನು ಕಳುಹಿಸುತ್ತೇವೆ ಎಂದು ಹೇಳಿದ್ದು, ಇದುವರೆಗೂ ಯಾವುದೇ ತಜ್ಞರು ಗ್ರಾಮಗಳಿಗೆ ಭೇಟಿ ನೀಡಿಲ್ಲ. ಸಮೀಪದಲ್ಲಯೇ ಜೂನ್ ಮಾಹೆ ಬರುತ್ತಿದ್ದು, ಆತಂಕ ಶುರುವಾಗಿದೆ. ಈ ಸಾಲಿನ ಬಜೆಟ್‌ನಲ್ಲಿ ಏನಾದರೂ ಸುಮಾರು 12 ಹಳ್ಳಿಗಳನ್ನು ವರ್ಗಾವಣೆ ಮಾಡಬಹುದೆಂಬ ಭಾವನೆಯನ್ನಿಟ್ಟುಕೊಂಡಿದ್ದೇನು. ಆದರೆ, ಅದ್ಯಾವುದರ ಬಗ್ಗೆಯೂ ಆಯವ್ಯಯದಲ್ಲ ಹೇಳಿಲ್ಲ. ಹಾಗಾಗಿ ನನ್ನ ವಿನಂತಿ ಏನೆಂದರೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಸರ್ಕಾರವು ಮೀಸಲಿಟ್ಟಿರುವ ಹಣ ಯಾವುದಕ್ಕೂ ಸಾಕಾಗುವುದಿಲ್ಲ. ಆ ವ್ಯವಸ್ಥೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಹೆಚ್ಚಿಗೆ ಹಣವನ್ನು ನೀಡುವಂಥ ಕೆಲಸ ಮಾಡಬೇಕು. ಆದಷ್ಟು ಮಟ್ಟಿಗೆ ಗ್ರಾಮಗಳನ್ನು ಸ್ಥಳಾಂತರ ಮಾಡುವ ಕೆಲಸವಾಗಬೇಕು.

ಶ್ರೀ ಗೋವಿಂದರಾಜು (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಒಂದೂವರೆಗೆ ಮಾನ್ಯ ಗೋವಿಂದ ಎಂ.ಕಾರಜೋಳರವರು ಊಟಕ್ಕೆ ಆಹ್ವಾನಿಸಿದ್ದಾರೆ. ಈಗಾಗಲೇ 1 ಗಂಟೆ 25 ನಿಮಿಷವಾಗಿದ್ದು ಕೇವಲ 5 ನಿಮಿಷ ಮಾತ್ರ ಬಾಕಿ ಇದೆ. ಊಟದ ಸಮಯವಾಗಿದ್ದು ನನಗೆ ಮಾತನಾಡಲು ಎಷ್ಟು ಸಮಯವನ್ನು ನೀಡುತ್ತೀರಿ? ಊಟದ ವಿರಾಮದ ಬಳಿಕ ನನಗೆ ಮಾತನಾಡಲು ಅವಕಾಶ ಕಲ್ಪಿಸಿದರೆ ಒಳ್ಳೆಯದು ಅನಿಸುತ್ತಿದೆ.

ವೈಸ್ ಛೇರ್ಮನ್:- ಈಗ ತಾವು ಮಾತನಾಡುತ್ತೀರೋ, ಇಲ್ಲವೋ? ಮಾತನಾಡಲು ಅವಕಾಶ ಕೊಟ್ಟಾಗ ಊಟಕ್ಕೆ ಸಮಯವಾಗಿತ್ತು ಎಂದು ಹೇಳುತ್ತಿದ್ದೀರಿ. ಇನ್ನು 1 ಗಂಟೆ 25 ನಿಮಿಷ ಮಾತ್ರವಾಗಿದೆ. ಊಟದ ನಂತರ ಕರೆದರೆ ತಾವು ಈ ಸದನದಲ್ಲಿ ಇರುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ನಾನು ಎಲ್ಲಗೂ ಹೋಗಿರಲಿಲ್ಲ. ಸ್ವಲ್ಪ ಆರೋಗ್ಯದ ಸಮಸ್ಯೆ ಇದ್ದ ಕಾರಣ ಮಾತ್ರೆಯನ್ನು ಸೇವಿಸಲು ಹೋಗಿದ್ದೇನು. ಮಾತ್ರ ತೆಗೆದುಕೊಳ್ಳುವುದಕ್ಕೆ ನಾನು ಹೊರಗೆ ಹೋಗಬಾರದೇ?

ಡಾ|| ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಎಲ್ಲಾ ಸದಸ್ಯರು ಪೀಠದ ಕಡೆಗೆ ತಿರುಗಿ ಏರು ಧ್ವನಿಯಿಲ್ಲ ಮಾತನಾಡುವುದು ಕೆಟ್ಟ ಸಂಪ್ರದಾಯ.

ವೈಸ್ ಛೇರ್ಮನ್:- ಹೌದು.

ಡಾ|| ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಅದು ಸರಿ ಹೋಗುವುದಿಲ್ಲ.

ವೈಸ್ ಛೇರ್ಮನ್:- ಮಾನ್ಯ ಗೋವಿಂದರಾಜುರವರೆ ಮಾತನಾಡಿ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಇಷ್ಟು ದಿವಸಗಳಿಂದ ನಾನು ಈ ಬಜೆಟ್ ಮೇಲೆ ಮಾತನಾಡಲು ಏತಕ್ಕೆ ತಡ ಮಾಡಿದ್ದೇನು ಎಂದರೆ, ನಾನು ಹೊಸ ಸದಸ್ಯನಾಗಿದ್ದು, ಎರಡನೆ ಬಾರಿ ಬಜೆಟ್ ಮೇಲೆ ಮಾತನಾಡಲು ನಿಂತಿದ್ದೇನೆ. ಎಲ್ಲರೂ ಬೇರೆ ಬೇರೆ ವಿಷಯಗಳ ಮೇಲೆ ಬೆಳಕು ಚೆಲ್ಲಿದಾಗ ನಮಗೆ ಮಾತನಾಡಲು ಹೆಚ್ಚು ಮಾಹಿತಿ ಸಿಗುತ್ತದೆ, ಆ ಮಾಹಿತಿಯನ್ನಿಟ್ಟುಕೊಂಡು ಹೆಚ್ಚು ಮಾತನಾಡಬಹುದೆಂಬ ಆಸೆಯಿಂದ ಇವತ್ತು ಮಾತನಾಡಲು ಸಮಯವನ್ನು ತೆಗೆದುಕೊಂಡಿರುವುದು ಸತ್ಯ. ನನಗೂ ಸಹ ಗಂಟಲು ಬಹಳ ಜೋರಾಗಿಯೇ ಇದೆ. ಆದರೆ, ಇಲ್ಲಿ ನಡೆದಂಥ ಕೆಲವು ವಿದ್ಯಮಾನಗಳು ನೋಡಿದಾಗ ಶ್ರೀಮತಿ ತೇಜಸ್ವಿನಿಗೌಡರವರು ನನ್ನ ಬಗ್ಗೆ ಮಾತನಾಡಿರಬೇಕು ಅನಿಸುತ್ತಿದೆ.

ವೈಸ್ ಛೇರ್ಮನ್:- ಮಾನ್ಯ ಗೋವಿಂದರಾಜುರವರೆ, ಬಜೆಟ್ ಮೇಲೆ ಮಾತನಾಡಿ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಸದಸ್ಯರುಗಳು ಕೂಗಾಡುವುದನ್ನು ನೋಡಿ, ನಾನು ಏನೇನು ಮಾತನಾಡಬೇಕೆಂದು ತಯಾರು ಮಾಡಿಕೊಂಡಿದ್ದೇನು ಅವೆಲ್ಲವೂ ಸದಸ್ಯರುಗಳ ಕಿರುಚಾಟದಿಂದ ಮರೆತು ಹೋಗಿತ್ತು. ಮಾನ್ಯ ಎಸ್.ಎಲ್.ಭೋಜೇಗೌಡರು ಸುಮಾರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

1 ಗಂಟೆ 15 ನಿಮಿಷ ಮಾತನಾಡಿದ ಸಂದರ್ಭದಲ್ಲಿ ನಿರ್ಮಲವಾಗಿ ಅವರ ಪ್ರತಿಯೊಂದು ಮಾತನ್ನು ನಾನು ಆಲಿಸಿದ್ದೇನೆ. ಅವರ ಭಾಷಣವು ಅಷ್ಟು ಸಾಹಿತ್ಯ ಪೂರಕವಾಗಿತ್ತು. ನಾನು ಅಷ್ಟರ ಮಟ್ಟಿಗೆ ಮಾತನಾಡುವಂಥ ತಿಳುವಳಿಕೆಯುಳ್ಳವನಾಗಿಲ್ಲ. ಕೇವಲ ನಮ್ಮ ಕೋಲಾರದ ಮಟ್ಟಿಗೆ ಮಾತ್ರ ಏನೇನು ಮೂಲ ಸಮಸ್ಯೆ ಇದೆ, ಅದರ ಬಗ್ಗೆ ಮಾತ್ರ ಸರ್ಕಾರದ ಗಮನಕ್ಕೆ ತರುವಂಥ ಪ್ರಯತ್ನ ಮಾಡುತ್ತೇನೆ.

ವೈಸ್ ಛೇರ್ಮನ್:- ಮಾನ್ಯ ಆರ್.ಬಿ.ತಿಮ್ಮಾಪೂರವರೇ, ತಾವು ಮಾತನಾಡಿದ ತಕ್ಷಣ ಕುರ್ಚಿಯನ್ನು ಬಿಟ್ಟು ಹೋಗಬಾರದು. ದಯವಿಟ್ಟು ಕುಳಿತುಕೊಳ್ಳಬೇಕು. ಅದಕ್ಕೂ ನಿಯಮ ಇದೆ. ತಮ್ಮ ಮಾತು ಮುಗಿದ ತಕ್ಷಣ ಎದ್ದು ಹೋದರೆ, ಉಳಿದವರ ಮಾತನ್ನು ಕೇಳಿಸಿಕೊಳ್ಳುವವರು ಯಾರು? ದಯವಿಟ್ಟು ಬಂದು ಕುಳಿತುಕೊಳ್ಳಿ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಈ ಬಜೆಟ್ ಪುಸ್ತಕವನ್ನು ಬಹಳಷ್ಟು ಸಲ ತಿರುಗಿಸಿ, ತಿರುಗಿಸಿ ನಮ್ಮ ಕೋಲಾರದ ಜಿಲ್ಲೆಗೆ ಸಂಬಂಧಿಸಿದಂತೆ ಏನಾದರೂ ಕಾರ್ಯಕ್ರಮವನ್ನು ನೀಡಿರಬಹುದೆಂದು ದುರ್ಬನ್ ಹಾಕಿಕೊಂಡು ನೋಡಿದ್ದೇನು. ಆದರೆ, ನಮ್ಮ ಕೋಲಾರ ಜಿಲ್ಲೆಗೆ ಸಂಬಂಧಿಸಿದಂತೆ ಏನೇನು ಕಾರ್ಯಕ್ರಮವನ್ನು ಬಜೆಟ್ ಪುಸ್ತಕದಲ್ಲ ನೀಡಿರಲಿಲ್ಲ. ಕೋಲಾರವು ಬೆಂಗಳೂರಿಗಿಂತ ಕೇವಲ 65 ಕಿಲೋ ಮೀಟರ್ ದೂರದಲ್ಲಿದ್ದು, ರೈತರು, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ, ಕಾಲೇಜು ವಿದ್ಯಾ ಸಮಸ್ಯೆ, ಆರೋಗ್ಯದ ಸಮಸ್ಯೆ, ಈ ರೀತಿಯಾಗಿ ಸಾಕಷ್ಟು ಸಮಸ್ಯೆಗಳಿವೆ. ಎಲ್ಲರೂ ಪ್ರತಿ ದಿವಸ ಕೋಲಾರಕ್ಕೆ ಸಂಬಂಧಿಸಿದಂತೆ ಏನಾದರೂ ಒಂದು ಪ್ರಶ್ನೆ ಇದ್ದೇ ಇರುತ್ತದೆ ಅಲ್ಲವೇ ಎಂದು ಕೇಳುತ್ತಾರೆ. ಏನೇ ಪ್ರಶ್ನೆ ಇದ್ದರೂ ಸಹ ಬೇರೆ ಬೇರೆ ಇಲಾಖಾ ಸಚಿವರೊಂದಿಗೆ ಮಾತನಾಡಿದ್ದೇನೆ ವಿನಃ ಅನಾವಶ್ಯಕವಾಗಿ ಯಾವತ್ತು ಮಾತನಾಡಿಲ್ಲ. ಈ ಸಲ ರೂ.2.65 ಕೋಟಿ ಬಜೆಟ್ ನೀಡಿದ್ದಾರೆ. ನಾನು ರಸೀದಿಯಿಲ್ಲ ಏನು ಬರುತ್ತದೆ, ಅದೆಲ್ಲವು ಆದಾಯದ ಬಜೆಟ್ ಆಗಿರಬಹುದು ಎಂದು ಭಾವಿಸಿದ್ದೇನು. ಆದರೆ, ರೂ.2,65 ಕೋಟಿಯಿಲ್ಲ ರೂ.72.00 ಕೋಟಿ ಸಾಲ ಇದೆ. ನಾನು ಸಹ ಕೃಷಿ ಕ್ಷೇತ್ರದಿಂದ ಬಂದವನಾಗಿದ್ದು, ಬಹಳ ದೊಡ್ಡ ಮಟ್ಟದಲ್ಲಿ ವ್ಯವಹಾರ ನಡೆಸಿಕೊಂಡು ಬಂದಿದ್ದೇನೆ. ನಾನು ಓದುತ್ತಿರುವಾಗ ನನ್ನ ಜೀವನವು ಕೇವಲ 75 ಪೈಸೆ ಕೂಲಿಯಿಂದ ಶುರುವಾಗಿತ್ತು. ಏತಕ್ಕೆ ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ, ಈ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಜೆಟ್‌ನಲ್ಲಿರುವ ಅಂಶಗಳು ಹಾಗೂ ನಾನು ಜೀವನದಲ್ಲಿ ಬೆಳೆದು ಬಂದ ಅಂಶಗಳಿಗೂ ತಾಳೆ ಮಾಡಿ, ಯಾವ ರೀತಿ ಸಾಲವನ್ನು ಸ್ವೀಕರಿಸಬೇಕೆಂಬುದನ್ನು ಬಹಳ ಸೂಕ್ಷ್ಮವಾಗಿ ಹೇಳಲು ಬಯಸುತ್ತೇನೆ. 1ನೇ ತರಗತಿಯಲ್ಲಿರುವಾಗಲೇ 15 ಕುರಿಗಳನ್ನು ಮೈಯಿಸಿಕೊಂಡು ಬಂದು, ನಂತರ ಶಾಲೆಗೆ ಹೋಗಬೇಕಾಗಿತ್ತು. ಬಹಳ ಬಡತನದಲ್ಲಿ ಬೆಳೆದು ಬಂದವನಾಗಿದ್ದೇನೆ. ಸರಿಯಾಗಿ ಊಟ ಇರಲಿಲ್ಲ, ಅಂತಹ ಪರಿಸ್ಥಿತಿಯಲ್ಲಿ ಪದವಿಯನ್ನು ಪಡೆದುಕೊಂಡು, ಸರ್ಕಾರಿ ಅಧಿಕಾರಿಯಾಗಿ, ಕೃಷಿ ಕ್ಷೇತ್ರದಲ್ಲಿ ನನ್ನದೇ ಆದ ಸಾಧನೆ ಮಾಡಿ ಇವತ್ತು ಬುದ್ಧಿವಂತರ ಮನೆ ಹಾಗೂ ಚಿಂತಕರ ಜಾವಡಿ ಎಂದೆಲ್ಲಾ ಏನು ಕರೆಯುತ್ತೀರಿ, ಅಂತಹ ಸದನಕ್ಕೆ ಬಂದರೆ ಆ ಬುದ್ಧಿವಂತರ ಮಾತುಗಳನ್ನು ಕೇಳಿ ನಾನು ಸಹ ಹೆಚ್ಚು ಮಾತನಾಡಲು ಅವಕಾಶವಾಗುತ್ತದೆ ಎಂದು ಬಹಳ ಸಂತೋಷದಿಂದ ಬಂದಿದ್ದೇನೆ. ನಾನು ರಾಜಕೀಯವಾಗಿ ಬೆಳೆದು ಬಂದಿಲ್ಲ. ಒಂದು ವೇಳೆ ರಾಜಕೀಯ ಮಾಡಲೇಬೇಕು ಎಂದು ಇದ್ದಿದ್ದರೆ 15 ವರ್ಷಗಳ ಹಿಂದೆಯೇ ಶಾಸಕನಾಗಿ ಆಯ್ಕೆಗೊಂಡು ಕೆಳಮನೆಯಲ್ಲಿ ಹೋಗಿ ಕೆಲಸ ಮಾಡಬಹುದಾಗಿತ್ತು. ಆದರೆ, ನನಗೆ ಅದು ಇಷ್ಟ ಇರಲಿಲ್ಲ.

ಮೈಸ್ ಛೇರ್ಮನ್:- ಮಾನ್ಯ ಗೋವಿಂದರಾಜುರವರೆ, ಬಜೆಟ್ ಮೇಲೆ ಮಾತನಾಡಿ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಬಜೆಟ್ ಮೇಲೆ ಹೇಳಲು ಬರುತ್ತಿದ್ದೇನೆ. ಈಗಾಗಲೇ ಸಾಲ ಇದ್ದು, ಅದರ ಬಗ್ಗೆ ಮಾತನಾಡಲು ತಯಾರಿ ಮಾಡಿಕೊಂಡು ಬಂದಿದ್ದೇನೆ. ಇವತ್ತು ನಮ್ಮ ರಾಜ್ಯ ಸರ್ಕಾರದ ಮೇಲೆ ರೂ.72 ಸಾವಿರ ಕೋಟಿ ಸಾಲ ಇದೆ. ಆದರೆ, ಇವತ್ತಿನ ದಿವಸ ರೂ.4 ಲಕ್ಷ 1 ಸಾವಿರ ಕೋಟಿವರೆಗೂ ನಾವು ಸಾಲದಲ್ಲಿದ್ದೇವೆ. ನಮ್ಮ ಆದಾಯ ನೋಡಿದರೆ, ರೂ.1 ಲಕ್ಷ 89 ಸಾವಿರ ಕೋಟಿ ಇದೆ. ಪ್ರತಿ ವರ್ಷ ಕೇವಲ ರೂ.14.00 ಸಾವಿರ ಕೋಟಿ ಸಾಲವನ್ನು ತೀರಿಸುತ್ತಿದ್ದು, ಸುಮಾರು ರೂ.27.00 ಸಾವಿರ, ರೂ.28.00 ಸಾವಿರ ಕೋಟಿವರೆಗೂ ನಾವು ಬಡ್ಡಿಯನ್ನೇ ಪಾವತಿಸುತ್ತಿದ್ದೇವೆ. ಹೀಗಾದರೆ ನಾವು ಸಾಲವನ್ನು ತೀರಿಸುವುದು ಯಾವಾಗ? ಸುಮಾರು 300 ಜನ ಶಾಸಕರ ಮೇಲೆ ನಮ್ಮ ರಾಜ್ಯದ ಆರೂವರೆ ಕೋಟಿ ಜನ ಭರವಸೆಯನ್ನಿಟ್ಟುಕೊಂಡು ಸರ್ಕಾರ ನಡೆಸಲು ಕಳುಹಿಸಿಕೊಟ್ಟಿದ್ದಾರೆ. ವರ್ಷಗಟ್ಟಲೆ ಇದೇ ರೀತಿ ಸಾಲ ಬೆಳೆಯುತ್ತಾ ಹೋದರೆ, ಈ ಜನರ ತಲೆಯ ಮೇಲೆ ಸಾಲದ ಹೊರೆಯನ್ನು ಹಾಕುತ್ತಾ ಹೋದರೆ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಂದಿನ generation ನ ಪರಿಸ್ಥಿತಿ ಏನಾಗಬಹುದು? ಏತಕ್ಕೆ ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ, ಕೋವಿಡ್-19 ನಿಂದಾಗಿ ಸಾಕಷ್ಟು ನಷ್ಟವನ್ನು ಅನುಭವಿಸಿದ್ದೇವೆ. ಆ ನಷ್ಟವನ್ನು ಸರಿದೂಗಿಸಿಕೊಂಡು ವ್ಯವಹಾರದಲ್ಲ ಮುಂದುವರೆಯುವಂಥ ಪ್ರಯತ್ನ ಮಾಡುತ್ತಿರುತ್ತೇವೆ. ಹಾಗಾಗಿ, ನಮ್ಮ ಆದಾಯಕ್ಕೆ ತಕ್ಕ ಹಾಗೆ ಸಾಲ ಇದ್ದರೆ, ಸಾಲ ತೀರಿಸುವುದು ಹಿಡಿತದಲ್ಲರುತ್ತದೆ ಎಂದು ಹೇಳಬಯಸುತ್ತೇನೆ.

(ಮುಂದು...)

(382) 16.03.2022/1.30/ಎಸ್ಕೆ-ಜಿಆರ್

(ವೈಸ್‌ಫೀರ್ಮನ್‌ರವರ ಉಪಸ್ಥಿತಿ)

ಶ್ರೀ ಗೋವಿಂದ ರಾಜು (ಮುಂದು):-

ಆ ಒಂದು ದಿನೆಯಲ್ಲ ಭಾರತ ಸರ್ಕಾರ ಮತ್ತು ನಮ್ಮ ರಾಜ್ಯ ಸರ್ಕಾರದ ಸಾಲ ಆಗಬಹುದು ಅಥವಾ ಇನ್ನಿತರ ವಿಚಾರಗಳಲ್ಲ ಒಳ್ಳೆಯ ದಾರಿಯಲ್ಲ ಸಾಗುತ್ತಿದ್ದೇವೆಂದು ಹೇಳುತ್ತೇನೆ.

ಕೋಲಾರ ಜಿಲ್ಲೆಗೆ ಸಂಬಂಧಪಟ್ಟಂತೆ, ನೀರಾವರಿ ಯೋಜನೆಗಳ ಬಗ್ಗೆ ಹೇಳುವುದಾದರೆ, ಕೋಲಾರ ಜಿಲ್ಲೆಗೆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲ 'K.C. valley' ಅಂದರೆ, Koramangala Challaghatta Valley ಎನ್ನುವುದನ್ನು ಈ ಒಂದು ಜಿಲ್ಲೆಗೆ ಶ್ರೀ ಡಿ.ಕೆ. ರವಿಯವರು ಜಿಲ್ಲಾಧಿಕಾರಿಯಾಗಿದ್ದಂತಹ ಸಮಯದಲ್ಲ ಆ ಕೈಗಾರಿಕಾ ಪ್ರದೇಶ ನರಸಾಪುರ ಭಾಗದಲ್ಲ ಬಂದಿದೆ. ಅಲ್ಲ ಯಾವುದೇ ನೀರಾವರಿ ಸೌಲಭ್ಯ ಇಲ್ಲದೇ ಇರುವುದರಿಂದ ಆ ಒಂದು ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ನೀರನ್ನು ಒದಗಿಸಿದರೆ, ಅಂತರ್ಜಲ ವೃದ್ಧಿಯಾಗಬಹುದು ಎಂದು ಡಿ.ಪಿ.ಆರ್., ಮಾಡಿರುವಂತಹದ್ದು. ಮುಂದಿನ ದಿನಗಳಲ್ಲ ರಾಜಕೀಯ ನಾಯಕರು ಇದಕ್ಕೆ ಹೆಚ್ಚು ಒತ್ತು ಕೊಟ್ಟು, ಸುಮಾರು 3200 ಕೋಟಿ ರೂಪಾಯಿಗಳಷ್ಟು ಹಣವನ್ನು ಖರ್ಚು ಮಾಡಿ, ಅತಿ ವೇಗವಾಗಿ ನೀರಾವರಿಯನ್ನು ಕೋಲಾರ ಜಿಲ್ಲೆಗೆ ತಂದಿರುವಂತಹದ್ದು ಇವತ್ತು ಸತ್ಯವಾಗಿದೆ. ನಾನು ವೈಯಕ್ತಿಕವಾಗಿ ಹೇಳುವುದೇನೆಂದರೆ, ನಾನೊಬ್ಬ ವಿದ್ಯಾವಂತನಾಗಿದ್ದು, ಕೃಷಿ ಮತ್ತು ತೋಟಗಾರಿಕೆ ಬೆಳೆಗಳಾದ ರೇಷ್ಮೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕಾಫಿ ಬೆಳೆಗಳಲ್ಲ ನಾನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತೊಡಗಿಸಿಕೊಂಡಿದ್ದೇನೆ. ನಾನು ವೈಜ್ಞಾನಿಕವಾಗಿ ಹೇಳುವುದೇನೆಂದರೆ, K.C. valley ನೀರು ಎರಡು ಹಂತದಲ್ಲ ಶುದ್ಧೀಕರಣ ಮಾಡಿ, ಕೋಲಾರ ಜಿಲ್ಲೆಗೆ ನೀರು ಸರಬರಾಜು ಮಾಡುತ್ತಿದ್ದಾರೆ. ಎರಡು ಹಂತದಲ್ಲ ಶುದ್ಧೀಕರಣ ಮಾಡಿರುವ ನೀರನ್ನು ಸರಬರಾಜು ಮಾಡಿರುವ ಬಗ್ಗೆ ಕೋಲಾರ ಜಿಲ್ಲೆಯ ಕಡೆಗೆ ಬಂದಾಗ, ಆ ನೀರನ್ನು ದಯವಿಟ್ಟು, ತಾವು ನೋಡಬೇಕು. ಆ ಕೆರೆಗಳ ದಂಡೆಯ ಕೊನೆ ಭಾಗದಲ್ಲ ಕೊಚ್ಚಿ ಬಂದು ಶೇಖರಣೆಯಾಗಿದೆ. ಇದಲ್ಲದೇ ಮುಂದಿನ ದಿನಮಾನಗಳಲ್ಲ K.C. valley ನಲ್ಲ ಎರಡು ಹಂತದಲ್ಲ ನೀರನ್ನು ಶುದ್ಧೀಕರಣ ಮಾಡಿರುವುದರಿಂದ, ಅದರಲ್ಲರುವಂತಹ ಕಸ ಅಂತರ್ಜಲದಲ್ಲ ಶೇಖರಣೆಯಾಗುತ್ತದೆ. ಮುಂದಿನ ದಿನಗಳಲ್ಲ ಯಾವುದೇ ಒಳ್ಳೆಯ ನೀರನ್ನು ಕೊಟ್ಟರೂ ಸಹ ಆ ಭೂಮಿಯಲ್ಲ ಇಂಗುವಂತಹ ಶಕ್ತಿಯನ್ನು ಭೂಮಿ ಕಳೆದುಕೊಳ್ಳುತ್ತದೆ ಎನ್ನುವ ಮಾತನ್ನು ಹೇಳುವುದಕ್ಕೆ ಇಷ್ಟಪಡುತ್ತೇನೆ. ಅವೊತ್ತಿನಿಂದ ಇವೊತ್ತಿನವರೆಗೂ ನಾವು ಒತ್ತಾಯ ಮಾಡುತ್ತಿದ್ದೇವೆ. ಕೋಲಾರ ಜಿಲ್ಲೆಯ ಚುನಾವಣೆ ಸಮಯದಲ್ಲ ಸನ್ಮಾನ್ಯ ಹೆಚ್.ಡಿ. ಕುಮಾರಸ್ವಾಮಿಯವರು ಇದರ ಬಗ್ಗೆ ಹೇಳಿದ್ದರು. ಈ ಎರಡು ಹಂತದ ನೀರು ಶುದ್ಧೀಕರಣದ ಬದಲಿಗೆ, ಮೂರು ಹಂತದಲ್ಲ ನೀರನ್ನು ಶುದ್ಧೀಕರಣ ಮಾಡಿದ್ದಾದರೆ, ಅಂತರ್ಜಲದಲ್ಲ ನಾಳೆ ದಿವಸ ವೈಜ್ಞಾನಿಕವಾಗಿ ಸಮಸ್ಯೆಯಾಗುವುದನ್ನು ತಪ್ಪಿಸಬಹುದು. ನಾನು ತಮ್ಮ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡುವುದೇನೆಂದರೆ, ಎರಡು ಹಂತದಲ್ಲ ನೀರನ್ನು ಶುದ್ಧೀಕರಣ ಮಾಡಿ, ಕೋಲಾರ ಜಿಲ್ಲೆಗೆ ಏನು ಸರಬರಾಜು ಮಾಡಲಾಗುತ್ತಿದೆ. ಇದನ್ನು ಮೂರು ಹಂತದಲ್ಲ ಶುದ್ಧೀಕರಣ ಮಾಡಿ ಕೊಟ್ಟಿದ್ದಾದರೆ, ನಿಜವಾಗಿಯೂ ಕೋಲಾರ ಜಿಲ್ಲೆಗೆ ಒಂದು ವರವಾಗುತ್ತದೆ. ಎರಡು ಹಂತದಲ್ಲ ನೀರನ್ನು ಶುದ್ಧೀಕರಣ ಮಾಡಿಕೊಟ್ಟಾಗ, ಮುಂದಿನ ದಿವಸ ಕೋಲಾರ ಜಿಲ್ಲೆಗೆ ಇದು ಒಂದು ರೀತಿಯಲ್ಲ ಶಾಪವಾಗುತ್ತದೆ ಎನ್ನುವ ಮಾತನ್ನು ಹೇಳುವುದಕ್ಕೆ ಬಯಸುತ್ತೇನೆ. ಅದಲ್ಲದೇ ಎರಡನೇ ಹಂತದ ಯೋಜನೆಗೆ ಇವತ್ತಿನ ಬಜೆಟ್‌ನಲ್ಲ ಸುಮಾರು 450 ಕೋಟಿ ರೂಪಾಯಿಗಳನ್ನು ಘೋಷಣೆ ಮಾಡಿದ್ದಾರೆ. ಕಳೆದ ಬಾರಿ ಬಜೆಟ್‌ನಲ್ಲ ಘೋಷಣೆ ಮಾಡಿದಂತಹ ಹಣದ ಬಡುಗಡೆಗೆ ಸಂಬಂಧಿಸಿದಂತೆ ಅಕ್ಟೋಬರ್ 2021ನೇ ಇಸವಿಯಲ್ಲ ಸರ್ಕಾರದಿಂದ ಆದೇಶವಾಗಿರುತ್ತದೆ. M/s. L & T ಕಂಪನಿಯವರಿಗೆ ಇದರ ಟೆಂಡರ್ ಸಹ ಆಗಿರುತ್ತದೆ. ಟೆಂಡರ್ ಆಗಿರುವಂತಹ ಯೋಜನೆಯನ್ನು ರದ್ದು ಮಾಡಿ, ಯಾವಾಗಲೋ ಪ್ರಾರಂಭ ಮಾಡಬೇಕಾದಂತಹ ಯೋಜನೆಯನ್ನು, ಈ ವರ್ಷದಲ್ಲ ಅದೇ ಯೋಜನೆಯನ್ನು ಘೋಷಣೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿರುವಂತಹದ್ದು, ಇದು ಯಾವ ನ್ಯಾಯ ಎಂದು ನಾನು ತಮ್ಮ ಮೂಲಕ ಸರ್ಕಾರಕ್ಕೆ ಕೇಳುವುದಕ್ಕೆ ಇಚ್ಛೆಪಡುತ್ತೇನೆ. ಕಳೆದ ಇಪ್ಪತ್ತು ವರ್ಷಗಳ ಹಿಂದೆ ಭದ್ರಾ ಮೇಲ್ಮಂಡೆ ಯೋಜನೆಯಿಂದ ಕೋಲಾರ ಜಿಲ್ಲೆಗೆ ನೀರು ಬರುತ್ತದೆ ಎಂದು ನಮ್ಮ ಭಾಗದ ಜನತೆ ಹುಡುಗರಾಗಿದ್ದಾಗಿನಿಂದಲೂ ನೋಡುತ್ತಿದ್ದೇವೆ. ಭದ್ರಾ ಮೇಲ್ಮಂಡೆ ಯೋಜನೆಗೆ ಸಂಬಂಧಪಟ್ಟಂತೆ ಕೋಲಾರ ಜಿಲ್ಲೆಯಲ್ಲಿ ಒಂದು ಕಛೇರಿ ಕೂಡ ಆಗಿತ್ತು. ಈ ಇಪ್ಪತ್ತು ವರ್ಷಗಳ ಹಿಂದೆ ಅದೇ ಕಛೇರಿಯಲ್ಲಿ ಡಿ.ಪಿ.ಆರ್., ಆಗಿತ್ತು. ಕಛೇರಿಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು ಎಲ್ಲರೂ ಕೂಡ ಕೆಲಸ ಮಾಡುತ್ತಿದ್ದರು. ಸರ್ಕಾರ ಏಕಾಏಕಿ ಎತ್ತಿನಹೊಳೆ ಯೋಜನೆಗೆ ಅನುಮೋದನೆ ಕೊಟ್ಟು, ಆ ಭದ್ರಾ ಮೇಲ್ಮಂಡೆ ಯೋಜನೆ ಕಛೇರಿಯನ್ನು ಎತ್ತಿನಹೊಳೆ ಯೋಜನೆ ಕಛೇರಿಯನ್ನಾಗಿ ಬದಲಾವಣೆ ಮಾಡಿತು. ಭದ್ರಾ ಮೇಲ್ಮಂಡೆ ಯೋಜನೆಯನ್ನು ಕೈಬಿಟ್ಟು, ಎತ್ತಿನಹೊಳೆ ಯೋಜನೆಯಿಂದ ಈ ಜಿಲ್ಲೆಗೆ ಕುಡಿಯುವ ನೀರು ಕೊಡಲಾಗುತ್ತದೆ ಎನ್ನುವ ಮಾತನ್ನು ಅಂದಿನ ಸರ್ಕಾರದ ಮುಖ್ಯಮಂತ್ರಿಗಳಾದಂತಹ ಮಾನ್ಯ ಸದಾನಂದಗೌಡರು ಯೋಜನೆಯನ್ನು ಮಂಜೂರು ಮಾಡಿಕೊಟ್ಟರು. ನಮ್ಮ ಜಿಲ್ಲೆಯ ಜನರು ಬಹಳ ಆಶಾಭಾವನೆಯನ್ನು ಇಟ್ಟುಕೊಂಡು, ಕೋಲಾರ ಜಿಲ್ಲೆಗೆ ಎತ್ತಿನಹೊಳೆ ಯೋಜನೆಯಿಂದಾಗಿ, ಕುಡಿಯುವ ನೀರು ಬರುತ್ತದೆ. ಆ ನೀರನ್ನು ನಾವು ಕುಡಿಯಬಹುದು ಎಂದು ಆಸೆಯನ್ನು ಇಟ್ಟುಕೊಂಡಿದ್ದೇವೆ. ಆದರೆ ಈ ಎತ್ತಿನಹೊಳೆ ಯೋಜನೆ ಅನುಮೋದನೆಯಾಗಿ ಈಗಾಗಲೇ ಸುಮಾರು ಹತ್ತು ವರ್ಷಗಳು ಕಳೆದಿವೆ. ಅದೇ ಭಾಗದಲ್ಲ ನನ್ನ ಕಾಫಿ ತೋಟ ಇದೆ. ಆ ತೋಟಕ್ಕೆ ನಾನು ಹೋಗಿ ಬರುತ್ತಿರುವಾಗ, ಆ ಯೋಜನೆ ಯಾವ ಹಂತದಲ್ಲಿದೆ ಎಂದು ನಾನು ನೋಡುತ್ತಿದ್ದೆ. ಈ ಯೋಜನೆಯಿಂದಾಗಿ, ಕೋಲಾರ ಜಿಲ್ಲೆಗೆ ಕುಡಿಯುವ ನೀರು ಬರುತ್ತದೆ ಎಂಬ ಬಗ್ಗೆ ಕಾಳಜಿ ಇತ್ತು. ಈ ಯೋಜನೆ ಯಾವ ಹಂತದಲ್ಲ ಕಾರ್ಯಗತವಾಗುತ್ತಿದೆ ಎಂದರೆ, ಬರೀ ಐದು ವರ್ಷಗಳ ಕಾಲ ಪೈಪ್‌ಗಳನ್ನು ತೆಗೆದುಕೊಂಡು ಹೋಗಿ, ರಾಶಿ ಹಾಕಿ, ಭೂಮಿಯನ್ನು ತೋಡಿ, ಪೈಪ್‌ಲೈನ್ ಮಾಡಿದ್ದನ್ನು ಬಿಟ್ಟರೆ, ಮುಂದಿನ ಯೋಜನೆಗಾಗಿ ಗುರುತಿಸಿಕೊಳ್ಳಬೇಕಾದಾಗಿನಿಂದಾಗಿ ನೀರು ಏನು ಬರುತ್ತಿತ್ತೋ, ಅಲ್ಲಿಯವರೆಗೂ ಬಂದು, ಈಗಾಗಲೇ ಅದು ಸಹ ನಿಂತು ಹೋಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಳೆದ ಆರು ತಿಂಗಳ ಹಿಂದೆ ಸನ್ಮಾನ್ಯ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾದ ನಂತರ ನಮ್ಮ ಜಿ.ಡಿ(ಎಸ್) ಪಕ್ಷದ ಶಾಸಕರೆಲ್ಲರೂ ಒಟ್ಟುಗೂಡಿ, ಸನ್ಮಾನ್ಯ ಹೆಚ್.ಡಿ. ಕುಮಾರಸ್ವಾಮಿಯವರ ಜೊತೆ ಹೋಗಿ, ಇದಕ್ಕೆ ಸಂಬಂಧಪಟ್ಟ ಪೂರ್ತಿ ವಿವರವನ್ನು ಒಳಗೊಂಡಂತೆ, ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಕೊಟ್ಟಿದ್ದೇವೆ. ಈ ಮನವಿ ಏತಕ್ಕೆ ಕೊಟ್ಟಿದ್ದೇವೆಂದರೆ, ಇವತ್ತು ಏನೊಂದು ಜಲಾಶಯ ನಿರ್ಮಾಣ ಮಾಡಿ, 10 ಟಿ.ಎಂ.ಸಿ., ನೀರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ಕುಡಿಯುವ ನೀರು ಕೊಡುವಂತಹ ಯೋಜನೆ ಏನಿತ್ತೋ, ಅದರ ಒಂದು storage capacity ಯನ್ನು ಕೇವಲ 2.5 ಟಿ.ಎಂ.ಸಿ.ಗೆ ಇಳಿಸಿದ್ದಾರೆ. ಇದಕ್ಕೆ ಕಾರಣ ಕೇಳಿದರೆ, ಅಲ್ಲ ಭೂಮಿಯ ಬೆಲೆ ಬಹಳ ಹೆಚ್ಚಾಗಿದೆ. ಭೂಮಿಯನ್ನು ಕೊಂಡುಕೊಳ್ಳಲು ಸಾವಿರಾರು ಕೋಟಿ ರೂಪಾಯಿಗಳಷ್ಟು ಹಣ ಬೇಕಾಗುತ್ತದೆ. ಅದಕ್ಕೆ ಪೂರಕವಾಗಿ 10 ಟಿ.ಎಂ.ಸಿ., ನೀರನ್ನು ಕೊಡುತ್ತೇವೆ. ಅದಕ್ಕೆ ಹೊಂದಿಕೊಂಡಂತೆ ಬತ್ತಿ ಹೋಗದ ಒಂದು ಜಲಾಶಯವನ್ನು ಮಾಡುತ್ತಾರೆ ಎಂದು ಮೊನ್ನೆ ತಾನೇ ಡಾ.ವೈ.ಎ. ನಾರಾಯಣಸ್ವಾಮಿಯವರು ಹೇಳಿದರು. ಈ ಜಿಲ್ಲೆಗೆ ನೀರಿನ ಕೊರತೆ ಉಂಟು ಮಾಡುವುದಿಲ್ಲ. ಸುಮಾರು 10 ಟಿ.ಎಂ.ಸಿ., ನೀರನ್ನು ಕೊಟ್ಟೇ ಕೊಡುತ್ತೇವೆಂದು ಮಾನ್ಯ ಜಲಸಂಪನ್ಮೂಲ ಸಚಿವರು ಹೇಳಿದರು. ಎತ್ತಿನಹೊಳೆ ಯೋಜನೆಗೆ ಸುಮಾರು ಮೂರು ಸಾವಿರ ಕೋಟಿ ರೂಪಾಯಿಗಳನ್ನು ಕೊಟ್ಟಿದ್ದಾರೆ. ಆ ಮೂರು ಸಾವಿರ ಕೋಟಿ ರೂಪಾಯಿಗಳನ್ನು ಯಾವುದಕ್ಕೆ ಬಳಸಲಾಗುತ್ತದೆ ಎಂಬ ಬಗ್ಗೆ ಸಹ ಹೇಳಿದ್ದಾರೆ. Ramanagara Feeder Canal, Madhugiri Feeder Canal ಗೆ ಈ ಬಾರಿ ಬಜೆಟ್‌ನಲ್ಲಿ ಯೋಜನೆಯನ್ನು ಮಾಡುತ್ತೇವೆಂದು ಹೇಳಿದ್ದಾರೆ. ಆದರೆ ಈ ಒಂದು ಜಲಾಶಯಕ್ಕೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಂತಹ ಪ್ರಕ್ರಿಯೆಗೆ ಇಲ್ಲಯವರೆವಿಗೂ ಚಾಲನೆಯನ್ನು ಕೊಟ್ಟಿರುವುದಿಲ್ಲ. Kolar Feeder Canal ಮತ್ತು Srinivasapura Feeder Canal ಗೆ ಯಾವುದೇ ಹಣವನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ ಮಾಡಿರುವುದಿಲ್ಲ. ನಾನು ತಮ್ಮ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡುವುದೇನೆಂದರೆ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಎತ್ತಿನಹೊಳೆ ಯೋಜನೆಯೇ ನೀರಿನ ಮೂಲವಾಗಿದೆ. ಈ ಎತ್ತಿನಹೊಳೆ ಯೋಜನೆಯನ್ನು ಅಂದಿನ ಮುಖ್ಯಮಂತ್ರಿಗಳು ಡಿ.ಪಿ.ಆರ್., ತಯಾರಿಸಿ, ಅನುಮೋದನೆಯನ್ನು ಕೊಟ್ಟಿರುವಂತಹದ್ದು. ಈ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎತ್ತಿನಹೊಳೆ ಯೋಜನೆಯಿಂದ ನಮ್ಮ ಕೋಲಾರ ಜಿಲ್ಲೆಗೆ ನೀರು ಸಿಗುತ್ತದೆಯೆ; ನಾವು ಸಾಯುವ ಮುನ್ನ ಈ ನೀರು ಕುಡಿಯುತ್ತೇವೆಯೇ ಎಂಬ ಬಗ್ಗೆ ಚಿಂತೆ ಆಗಿದೆ. ಆದ್ದರಿಂದ ನಾನು ತಮ್ಮ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡುವುದೇನೆಂದರೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಜನರ ಪರವಾಗಿ ಈ ಯೋಜನೆಯನ್ನು ಕೂಡಲೇ ಕಾರ್ಯಗತಗೊಳಿಸಬೇಕೆ ಹೊರತು ಅದನ್ನು ಮುಂದೂಡುತ್ತಾ ಹೋಗಬಾರದು. ಈ ಯೋಜನೆಯನ್ನು ಆದಷ್ಟು ಬೇಗ ಮುಗಿಸಿ, ಕೋಲಾರ ಜಿಲ್ಲೆಗೆ ಕುಡಿಯುವ ನೀರನ್ನು ಖಂಡಿತವಾಗಿ ಕೊಡಬೇಕು ಎನ್ನುವ ಒಂದು ಆಶಾವಾಚನೆಯನ್ನು ಇಟ್ಟುಕೊಳ್ಳುತ್ತೇನೆ. ಕೋಲಾರದಲ್ಲ ಆರೋಗ್ಯ ಸಮಸ್ಯೆಗಳಿರುವ ಬಗ್ಗೆ ಸಾಕಷ್ಟು ಬಾರಿ ಪ್ರಶ್ನೆಗಳನ್ನು ಮಾನ್ಯ ಸಚಿವರಿಗೆ ಕೇಳಿದ್ದೆ. ಕೋಲಾರದಲ್ಲರುವಂತಹ ಸರ್ಕಾರಿ ಆಸ್ಪತ್ರೆ ಸುಮಾರು 96 ವರ್ಷಗಳಷ್ಟು ಹಳೆಯದಾಗಿದೆ. ಈ ಹಿಂದೆ ನಮ್ಮ ನಾಲ್ವಡಿ ನರಸಿಂಹರಾಜ ಒಡೆಯರ್‌ರವರು ಅಂದರೆ, ಇದು ಸ್ವಾತಂತ್ರ್ಯ ಪೂರ್ವದಲ್ಲ ಮೈಸೂರು ಮಹಾರಾಜರು ಕಟ್ಟಿದಂತಹ ಆಸ್ಪತ್ರೆ. ಇದೇ ಆಸ್ಪತ್ರೆ ಸರ್ಕಾರಿ ಆಸ್ಪತ್ರೆಯಾಗಿ ಜನರಿಗೆ ಸೇವೆಯನ್ನು ಕೊಡುತ್ತಿದೆ. ಕೇವಲ ನಾಲ್ಕು ಎಕರೆ ಜಾಗದಲ್ಲ ಕಟ್ಟಿದಂತಹ ಆಸ್ಪತ್ರೆ. ಆ ಆಸ್ಪತ್ರೆಯನ್ನು ಕಟ್ಟಿ ಸುಮಾರು 96 ವರ್ಷಗಳಾಗಿದೆ. ಆ ಆಸ್ಪತ್ರೆಯಲ್ಲ ಇವತ್ತಿನವರೆಗೂ ಮೂಲ ಸೌಕರ್ಯವಿಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಏನೊಂದು ಪಾರ್ಕ್ ಜಾಗವಿತ್ತು. ಆ ಜಾಗದಲ್ಲಯೇ ಆಸ್ಪತ್ರೆಯನ್ನು ಕಟ್ಟಿಕೊಟ್ಟಿದ್ದಾರೆ. ನಮ್ಮ ಕೋಲಾರ ಜಿಲ್ಲೆ ಬಗ್ಗೆ ಬಹಳಷ್ಟು ಸಂದರ್ಭಗಳಲ್ಲ ನಾನು ಪ್ರಸ್ತಾಪಿಸಿದ್ದೇನೆ. ಕೋಲಾರ ಜಿಲ್ಲೆಯಲ್ಲ ಆರು ಕ್ಷೇತ್ರಗಳಲ್ಲ ಮೂರು ಕ್ಷೇತ್ರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ಇರುವಂತಹ ಕ್ಷೇತ್ರ. ಅಲ್ಲ ಕಾರ್ಮಿಕರು, ರೈತ ಕಾರ್ಮಿಕರು ಹೆಚ್ಚಾಗಿ ಜೀವನ ಮಾಡುತ್ತಿರುವುದನ್ನು ನಾನು ಸರ್ಕಾರದ ಗಮನಕ್ಕೆ ತಂದಿದ್ದೇನೆ. ನರಸಾಪುರ ಕೈಗಾರಿಕಾ ಪ್ರದೇಶ, ವೇಮಗಲ್ ಕೈಗಾರಿಕಾ ಪ್ರದೇಶ ಈ ಹಿಂದೆ ಇದ್ದಂತಹ ಟಮಕ ಕೈಗಾರಿಕಾ ಪ್ರದೇಶದ ಜೊತೆಗೆ ಅಲ್ಲ ಸಾಕಷ್ಟು ಮಾಲೂರು ಕೈಗಾರಿಕಾ ಪ್ರದೇಶ ಮತ್ತು ಕೆ.ಜಿ.ಎಫ್.,ನಲ್ಲೂ ಕೂಡ ಮಾನ್ಯ ಸಚಿವರು 3100 ಎಕರೆಯಲ್ಲ ಜವಳಿ ಪಾರ್ಕ್ ಮಾಡುತ್ತೇವೆಂದು ಹೇಳಿದರು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(383) 16-03-2022 1.40 ಟಿಸಿಹೆಚ್-ಜಿಆರ್

(ವೈಸ್ ಚೇರ್ಮನ್‌ರವರ ಉಪಸ್ಥಿತಿ)

ಶ್ರೀ ಗೋವಿಂದರಾಜು (ಮುಂದು):-

. ಇನ್ನು ಮುಂದೆ ಆಗುವುದು ಬಿಡಿ. ಆದರೆ ಈಗ ಕೋಲಾರ ಜಿಲ್ಲೆಯಲ್ಲಿ ಸುಮಾರು 15 ಲಕ್ಷ ಜನಸಂಖ್ಯೆ ಇದೆ. ಈ 15 ಲಕ್ಷ ಜನಸಂಖ್ಯೆಗೆ ಕೇವಲ 200 ಬೆಡ್‌ಗಳ ಆಸ್ಪತ್ರೆ ಇದ್ದರೆ ಸರ್ಕಾರ ಏನು ಸೇವೆ ಕೊಡುವುದಕ್ಕೆ ಸಾಧ್ಯವಾಗುತ್ತದೆ? ಈ ನಿಟ್ಟಿನಲ್ಲಿ ಸರ್ಕಾರ ಯೋಚನೆ ಮಾಡಬೇಕಾಗುತ್ತದೆ. ಮಾನ್ಯ ಸಭಾಪತಿಯವರೇ, ನಾನು ಕಳೆದ ಬಾರಿ ಕೂಡ ಮಾತನಾಡಿದ್ದೆನು. ಕೋಲಾರದಲ್ಲ ದಿನವಹಿ 20 ರಿಂದ 30 ಜನ ಗರ್ಭಿಣಿ ಸ್ತ್ರೀಯರು ತಮ್ಮ ಹೆರಿಗೆಗಾಗಿ ಆಸ್ಪತ್ರೆಗೆ ಬರುತ್ತಾರೆ. ಅವರು ಬೆಳಗ್ಗೆ ಬಂದು ಅಡ್ಮಿಟ್ ಆಗುತ್ತಾರೆ. ಸಂಜೆ ಇನ್ನೊಬ್ಬರು ಪೇಷೆಂಟ್ ಬಂದಾಗ ಅವರನ್ನು ಡಿಸ್ಚಾರ್ಜ್ ಮಾಡಿ ಮತ್ತೊಬ್ಬರು ಪೇಷೆಂಟ್‌ಗೆ ಸ್ಥಳಾವಕಾಶ ಮಾಡಿಕೊಡುತ್ತಿದ್ದಾರೆ. ಅದಕ್ಕಾಗಿ ನಾನು ಸರ್ಕಾರಕ್ಕೆ ಒತ್ತಾಯ ಮಾಡುವುದೇನೆಂದರೆ, ಕಳೆದ 2 ತಿಂಗಳ ಹಿಂದೆ ನಮ್ಮ ಆರೋಗ್ಯ ಸಚಿವರು ಕೋಲಾರ ಆಸ್ಪತ್ರೆಗೆ 7.5 ಕೋಟಿಗಳ ವಿಶೇಷ ಅನುದಾನವನ್ನು ಒದಗಿಸಿದ್ದಾರೆ. ಅದರ ಜೊತೆಗೆ ಈ ಒಂದು ಆರೋಗ್ಯ ಸೌಲಭ್ಯ ಕೊಡುವುದು ಬಹಳ ಮುಖ್ಯ.

ಶ್ರೀ ಸಿ.ಎಂ.ಅಂಗಪ್ಪ (ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಸದನದಲ್ಲ ಸಭಾನಾಯಕರೇ ಇಲ್ಲ.

ವೈಸ್ ಚೇರ್ಮನ್:- ಮಾನ್ಯ ಸಚಿವರು ನೋಟ್ ಮಾಡಿಕೊಳ್ಳಬೇಕು. ಮಾನ್ಯ ಸರ್ಕಾರದ ಮುಖ್ಯಸಚೀತಕರೇ, ನೀವು ಸಭಾನಾಯಕರು ಹಾಗೂ ಸಚಿವರನ್ನು ಕರೆಸಿ. ಸರ್ಕಾರದವರು ಯಾರಾದರೊಬ್ಬರು ನೋಟ್ ಮಾಡಿಕೊಳ್ಳಬೇಕಲ್ಲವೇ?

ಶ್ರೀ ಸಿ.ಎಂ.ಅಂಗಪ್ಪ (ನಾಮ ನಿರ್ದೇಶಕರು):- ಮಾನ್ಯ ಸಭಾಪತಿಯವರೇ, ಯಾರೂ ನೋಟ್ ಮಾಡಿಕೊಳ್ಳುತ್ತಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಚೇರ್ಮನ್:- ಮಾನ್ಯ ಗೋವಿಂದರಾಜುರವರೇ, ತಾವು ತಮ್ಮ ಮಾತನ್ನು ಮುಂದುವರೆಸಿ, ಸರ್ಕಾರದ ಮುಖ್ಯ ಸಚೇತಕರು ಅವರನ್ನು ಕರೆಸುತ್ತಾರೆ. ಮಾನ್ಯ ಸಚಿವರಾದ ಆನಂದ್ ಸಿಂಗ್‌ರವರೇ ತಾವು ನೋಟ್ ಮಾಡಿಕೊಳ್ಳಿ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ನಾನು ಕಳೆದ 15 ದಿನಗಳಿಂದ ಸಾಕಷ್ಟು ವಿಷಯ ಸಂಗ್ರಹಿಸಿಕೊಂಡು ಮಾತನಾಡುತ್ತಿರುವುದು ಸರ್ಕಾರಕ್ಕೆ ಮುಟ್ಟಿ ಈ ಒಂದು ಸಮಸ್ಯೆಗಳಿಗೆ ಪರಿಹಾರವನ್ನು ಕೊಡದಿದ್ದರೆ, ನಾನು ಮಾತನಾಡುವುದು ವ್ಯರ್ಥವಾಗುವಂತಿದ್ದರೆ ಕುಳಿತುಕೊಂಡುಬಿಡುತ್ತೇನೆ. ಬೇರೆ ಯಾರಾದರೂ ಶಾಸಕರು ಮಾತನಾಡಲಿ, ನನ್ನದೇನೂ ಅಭ್ಯಂತರವಿಲ್ಲ. ನಮ್ಮ ಸ್ನೇಹಿತರು ಹೇಳಿದ ರೀತಿಯಲ್ಲಿ, ಇಂತಹ ಒಂದು ಗಹನವಾದ ವಿಚಾರವನ್ನು ಮಾತನಾಡುವಾಗ ಸರ್ಕಾರ ಗಮನ ಕೊಡದಿದ್ದರೆ ನಾವು ಇನ್ಯಾರ ಹತ್ತಿರ ಮಾತನಾಡಬೇಕು?

ವೈಸ್ ಚೇರ್ಮನ್:- ಶ್ರೀ ಗೋವಿಂದರಾಜುರವರೇ, ಮಾನ್ಯ ಸಚಿವರು ಹಾಗೂ ಇಲಾಖೆ ಅಧಿಕಾರಿಗಳು ಇದ್ದಾರೆ. ಅವರೆಲ್ಲಾ ನೋಟ್ ಮಾಡಿಕೊಳ್ಳುತ್ತಿದ್ದಾರೆ, ತಾವು ಮಾತನಾಡಿ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ನಾನು ಆ ನಿಟ್ಟಿನಲ್ಲಿ ಹೆಚ್ಚಿಗೆ ಚರ್ಚೆ ಮಾಡುವುದಕ್ಕೆ ಹೋಗುವುದಿಲ್ಲ. ನಾನು ಒಂದೇ ಮಾತಿನಲ್ಲಿ ಹೇಳುವುದಾದರೆ, ಕೋಲಾರ ಜಿಲ್ಲೆಯ ಜನ ಏನು ಪಾಪ ಮಾಡಿದ್ದಾರೆ; ಅವರೇನು ತಪ್ಪು ಮಾಡಿದ್ದಾರೆ. ಈ ಹಿಂದೆ ಮಾಜಿ ಸಭಾಪತಿಯವರಾದ ಶ್ರೀ ಬಿ.ಎಲ್.ಶಂಕರ್‌ರವರು ನಮ್ಮ ಕೋಲಾರದಲ್ಲ ನಡೆದ ಒಂದು ಕಾರ್ಯಕ್ರಮಕ್ಕೆ ಬಂದು ಕೋಲಾರದ ರೈತರ ಬಗ್ಗೆ ಒಂದು ಒಳ್ಳೆಯ ಮಾತನ್ನು ಹೇಳಿದ್ದರು. “ಕೋಲಾರದ ರೈತರು ಸ್ವಾಭಿಮಾನಿಗಳು, ಇಲ್ಲ ನೀರಿಗೆ ಇಷ್ಟು ತೊಂದರೆ ಇದೆ. 1500 ರಿಂದ 2000 ವರೆಗೂ ಬೋರ್‌ವೆಲ್ ಕೊರೆದರೂ ಕೂಡ ನೀರು ಸಿಗುತ್ತಿಲ್ಲ. ಆದರೂ ಸಹ ಇಲ್ಲನ ಜನಗಳು ಬೇರೆ ಊರುಗಳಿಗೆ ಗುಳೆ ಹೋಗದೇ ಜೀವನ ಮಾಡುತ್ತಿದ್ದಾರೆ. ಅವರ ಸ್ವಾಭಿಮಾನದ ಬಗ್ಗೆ ನನಗೆ ಅರ್ಥವಾಗುತ್ತದೆ” ಎನ್ನುತ್ತಾ ಕಂಡ ಮಾತನ್ನು ಹೇಳಿದ್ದರು. ನಾನು ಈ ಮಾತನ್ನು ಬಹಳ ಬಾರಿ ಹೇಳಿದ್ದೇನೆ. ಇವತ್ತಿನ ದಿವಸ ಕೋಲಾರದಲ್ಲ ಬಿ.ಜಿ.ಪಿ., ಪಕ್ಷ ಅಸ್ತಿತ್ವದಲ್ಲ ಇಲ್ಲದೇ ಇರಬಹುದು. ನಾನು ಇಲ್ಲವೆಂದು ಹೇಳುತ್ತಿಲ್ಲ. ಮುಂದಿನ ದಿವಸಗಳಲ್ಲ ಅದು ಇರಬಹುದು. ಆದರೂ ಕೂಡ ರೈತರೇ ಹೆಚ್ಚಿಗೆ ಇರುವಂಥ ಕೋಲಾರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜಿಲ್ಲೆಯನ್ನು ಕಡೆಗಣಿಸಿರುವುದು ನಿಜಕ್ಕೂ ಕೂಡ ಒಪ್ಪುವಂಥ ವಿಚಾರ ಅಲ್ಲ. ಎಂದು ನಾನು ಸರ್ಕಾರಕ್ಕೆ ಒತ್ತಾಯ ಮಾಡುವುದಕ್ಕೆ ಇಷ್ಟಪಡುತ್ತೇನೆ. ಕೋಲಾರ ಜಿಲ್ಲೆ ಸನ್ಮಾನ್ಯ ಮುಖ್ಯಮಂತ್ರಿಗಳನ್ನು ಕೊಟ್ಟಂಥ ಜಿಲ್ಲೆ.

ವೈಸ್ ಚೇರ್ಮನ್:- ಮಾನ್ಯ ಗೋವಿಂದರಾಜುರವರೇ, ಒಂದು ನಿಮಿಷ. ಈ ರಾಜ್ಯದ ಆಡಳಿತ ನಡೆಸುವಂಥವರು ಆ ಭಾಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಐ.ಎ.ಎಸ್., ಅಧಿಕಾರಿಗಳು ಇದ್ದಾರೆ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಹೌದು. ಐ.ಎ.ಎಸ್., ಕೆ.ಎ.ಎಸ್., ಆಗಬಹುದು, ಡಾಕ್ಟರ್‌ಗಳು ಆಗಬಹುದು, ಇಂಜಿನಿಯರ್ಸ್ ಆಗಬಹುದು, ಬೇರೆ ಇನ್ನಾವುದೇ ಹುದ್ದೆಯಲ್ಲಿ ಇರಬಹುದು, ಸಾಕಷ್ಟು ಜನ ಅಮೇರಿಕಾ ದೇಶಕ್ಕೆ ಹೋಗಿ ಎಂ.ಬಿ.ಬಿ.ಎಸ್., ಓದಿದಂಥವರು ಕೂಡ ಇದ್ದಾರೆ. ನಮ್ಮ ಜಿಲ್ಲೆಯವರು ಬಹಳಷ್ಟು ಕಾನೂನು ಪದವಿದರರು ಕೂಡ ಬೇರೆ ದೇಶಗಳಲ್ಲಿ ಇದ್ದಾರೆ. ಅಂದರೆ ನಮ್ಮ ಕೋಲಾರದವರು ದುಡಿಯುವ ಜನ ಎಂದು ಹೇಳುತ್ತಿದ್ದೇನೆ. ಅಲ್ಲಿ ದುಡಿಯುವ ಜನ ಇದ್ದಾರೆ, ದುಡಿಮೆಗೆ ಅವಕಾಶವಿಲ್ಲ. ನಾವು ಕನಿಷ್ಠ ಸೌಲಭ್ಯಗಳನ್ನು ಕೇಳುತ್ತಿದ್ದೇವೆ. ನಮ್ಮ ಜಿಲ್ಲೆಗೆ ಆರೋಗ್ಯ ಮತ್ತು ಶಿಕ್ಷಣವನ್ನು ಕೊಡಿ. ನಾವು ಐ.ಎ.ಎಸ್., ಪಾಸ್ ಮಾಡುತ್ತೇವೋ, ಕೆ.ಎ.ಎಸ್., ಪಾಸ್ ಮಾಡುತ್ತೇವೋ, ಕೋಶಗಳನ್ನು ಮೇಯಿಸುತ್ತೇವೋ ಅಥವಾ ಕುರಿಗಳನ್ನು ಮೇಯಿಸುತ್ತೇವೋ ಅದು ನಮ್ಮ ಹಣಬರಹ. ನಾವು ಮೊದಲಿನಿಂದಲೂ ಉತ್ತಮ ಆರೋಗ್ಯ ಮತ್ತು ಶಿಕ್ಷಣವನ್ನು ಕೊಡಿ ಎಂದು ಕೇಳುತ್ತಿದ್ದೇವೆ. ಸದನಕ್ಕೆ ಈಗ ಮಾನ್ಯ ಸಭಾನಾಯಕರು ಬಂದಿದ್ದಾರೆ. ಅವರ ಬಗ್ಗೆ ನಮಗೆ ಬಹಳ ಗೌರವ ಇದೆ. ನಾವು ಹೇಳುವಂಥ ವಿಚಾರಗಳನ್ನು ಅವರು ಸರ್ಕಾರಕ್ಕೆ ಚಾಚೂ ತಪ್ಪದೇ ಹೇಳಬೇಕು. ನಾನು ಕಳೆದ ಬಾರಿ ಬಜೆಟ್ ಅಧಿವೇಶನದಲ್ಲಿ ಮಾತನಾಡಿದಂಥ ಸಮಯದಲ್ಲಿ ‘ಒಂದು ವಾರ ಬಿಟ್ಟು ಈ ಸದನ ಮುಗಿದ ಕೂಡಲೇ, ಸಭೆ ಮಾಡಿ ಕೋಲಾರ ಜಿಲ್ಲೆಯ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ’ ಎಂದು ಹೇಳಿದ್ದರು. ಈಗಾಗಲೇ ಅದನ್ನು ಹೇಳಿ ಒಂದು ವರ್ಷಗಳಾಯಿತು. ಯಾವ ಚರ್ಚೆಗೂ ಕೂಡ ನಮ್ಮನ್ನು ಕರೆದು ಮಾತನಾಡಲಿಲ್ಲ. ಆದ್ದರಿಂದ ದಯವಿಟ್ಟು ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಕೋಲಾರ ಜಿಲ್ಲಾ ಕೇಂದ್ರದ ಕೋಲಾರಜಿಲ್ಲಾ ಆಸ್ಪತ್ರೆ ಯಾವುದಕ್ಕೂ ಸಾಲುತಿಲ್ಲ. ನಾನು ಈ ಸಂಬಂಧ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸರ್ಕಾರಕ್ಕೆ ಪ್ರಪೋಸಲ್‌ನ್ನು ಕೊಟ್ಟಿದ್ದೇನೆ. Sanitorium ಜಾಗ ಏನಿತ್ತು, ಅದು ಅರಣ್ಯ ಇಲಾಖೆ ವಶದಲ್ಲತ್ತು. ಸದ್ಯಕ್ಕೆ ಅದರಲ್ಲಿ 12.5 ಎಕರೆಯನ್ನು ಆರೋಗ್ಯ ಇಲಾಖೆಗೆ ವರ್ಗಾವಣೆ ಮಾಡಿಕೊಟ್ಟರೆ ಅಲ್ಲಿ ಒಂದು ಸುಸಜ್ಜಿತವಾದ ಆಸ್ಪತ್ರೆಯನ್ನು ಮಾಡಬಹುದು. ಈಗ ಬರೀ ನಾಲ್ಕು ಎಕರೆಯಲ್ಲಿ ಇಡೀ ಆಸ್ಪತ್ರೆ ಇದೆ. ಆ ಜಾಗ ನಗರಕ್ಕೆ ಹೊಂದಿಕೊಂಡಿದ್ದು, ಆ ಜಾಗದಲ್ಲಿ ಆಸ್ಪತ್ರೆ ಮಾಡುವಂತೆ ನಾನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಅದನ್ನು ನೀವು ಗುರುತು ಹಾಕಿಕೊಂಡು ಕೋಲಾರದಲ್ಲಿ ಏನು ಆರೋಗ್ಯದ ಸಮಸ್ಯೆ ಇದೆ, ಅದಕ್ಕೆ ಪೂರಕವಾಗಿ ಸ್ಪಂದಿಸಬೇಕೆಂದು ನಾನು ಮನವಿ ಮಾಡುತ್ತೇನೆ.

ಇವತ್ತಿನ ದಿವಸ ಕ್ಯಾನ್ಸರ್ ಪಿಡುಗು ಬಡ ಜನರನ್ನು ಕಾಡುತ್ತಿದೆ. ಅದಕ್ಕೆ ಕಾರಣ ಬೀಡಿ, ಸಿಗರೇಟ್, ಗುಟ್ಟಾ, ಜರ್ಡಾ, ಅಡಿಕೆ ಮತ್ತು ಇವೆಲ್ಲವನ್ನೂ ನಾವು ಟಿ.ವಿ., ಮತ್ತು ಸಿನಿಮಾಗಳು ಪ್ರದರ್ಶನ ಆಗುವುದಕ್ಕಿಂತ ಮೊದಲು ಅದನ್ನೇ ತೋರಿಸುತ್ತಾರೆ. ಅದು ಯಾವುದರಿಂದ ಬೇಕಾದರೂ ಬರಬಹುದು. ನಿನ್ನೆ ದಿವಸ ನಮ್ಮ ವೈದ್ಯಕೀಯ ಸಚಿವರು ಒಂದು ಕಡೆ ಹೇಳಿದ್ದಾರೆ. ಅದು ಅಲ್ಲದೇ ನಮ್ಮ ಜೀವನದ ಶೈಲಿಯನ್ನೂ ಕೂಡ ಬದಲಾವಣೆ ಮಾಡಿಕೊಳ್ಳಬೇಕು. ಇತ್ತೀಚೆಗೆ ಕ್ಯಾನ್ಸರ್ ಕಾಯಿಲೆ ಕೂಡ ಬಹಳ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ವೈಸ್ ಚೇರ್ಮನ್ ರವರಾದ ತಾವು ನಿನ್ನೆ ದಿವಸ ಜಯದೇವ ಹೃದ್ರೋಗ ಸಂಸ್ಥೆಯು ಅತ್ಯುತ್ತಮ ಸೌಲಭ್ಯಗಳಿಂದ ಕೂಡಿರುತ್ತದೆ. ಅದೇ ರೀತಿ ಕಿದ್ದಾಯಿ ಸ್ಮಾರಕ ಗ್ರಂಥಿ ಸಂಸ್ಥೆಯನ್ನು ಗಟ್ಟಿಗೊಳಿಸಬೇಕು. ಇಲ್ಲೂ ಕೂಡ ಒಳ್ಳೆಯ ಆಡಳಿತ ಮಂಡಳಿಯನ್ನು ರಚಿಸಬೇಕೆಂದು ಒತ್ತಾಯ ಮಾಡಿದ್ದೀರಿ. ಅದಕ್ಕೆ ನನ್ನದೂ ಕೂಡ ಸಹಮತ ಇದೆ. ಇವತ್ತಿನ ದಿವಸ ಜಯದೇವ ಹೃದ್ರೋಗ ಆಸ್ಪತ್ರೆ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯಾಗಿದ್ದರೂ ಕೂಡ ಬಹಳ ಉತ್ತಮ ರೀತಿಯಲ್ಲಿ ಜನರಿಗೆ ಚಿಕಿತ್ಸೆಯನ್ನು ಕೊಡುತ್ತಿದೆ. ಅದೇ ರೀತಿಯಲ್ಲಿ ಕಿದ್ದಾಯಿ ಆಸ್ಪತ್ರೆಯಲ್ಲೂ ಕೂಡ ಮಾಡಬೇಕು. ಈ ಹಿಂದೆ ಒಮ್ಮೆ ನನ್ನ ಧರ್ಮಪತ್ನಿಯವರ ತಾಯಿವರಿಗೆ ಕ್ಯಾನ್ಸರ್ ಆದಾಗ ಅವರಿಗೆ ಬ್ಲಡ್ ಟೆಸ್ಟ್ ಮಾಡಿಸಲು ಹೋಗಿದ್ದೆನು. ಆ ಆಸ್ಪತ್ರೆಯೊಳಗಡೆ ಇರುವ ವಸ್ತುಸ್ಥಿತಿಯನ್ನು ನೀವು ನೋಡಬೇಕು. ಅಲ್ಲಿ ಹೊರರೋಗಿಗಳ ಸಮಸ್ಯೆ ಬಹಳ ಕೆಟ್ಟ ಪರಿಸ್ಥಿತಿ ಇತ್ತು. ನಾನು ಪ್ರಮಾಣ ಮಾಡಿ ಹೇಳುವುದೇನೆಂದರೆ, ಯಾರಾದರೂ ಒಮ್ಮೆ ಜೀವನದಲ್ಲಿ ಪಾಠ ಕಲಿಯಬೇಕೆಂದರೆ ಕಿದ್ದಾಯಿ ಆಸ್ಪತ್ರೆಗೆ ಬಂದು ಅಲ್ಲಿನ ರೋಗಿಗಳ ಪರಿಸ್ಥಿತಿಯನ್ನು ನೋಡಿದರೆ ಸಾಕು. ಅವರು ಜೀವನದಲ್ಲಿ ಪಾಠ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಾಯಬಹುದು ಎನ್ನುವುದನ್ನು ನಾನು ಯೋಚನೆ ಮಾಡಿಕೊಂಡು ಬಂದೆನು. ಅದೇ ರೀತಿ ಕಳೆದ ತಿಂಗಳು ನಾನು ಕಿಡ್ನಾಯಿ ಆಸ್ಪತ್ರೆಯಲ್ಲಿ ಒಬ್ಬರಿಗೆ ಒಂದು ಪತ್ರಿಕೆ ಕೊಡುವುದಕ್ಕೆ ಹೋಗಬೇಕಾದಂಥ ಅವಕಾಶ ಬಂತು. ಇವತ್ತಿನ ದಿವಸ ಆ ಕಿಡ್ನಾಯಿ ಆಸ್ಪತ್ರೆಯಲ್ಲಿ ಆದಂಥ ಬದಲಾವಣೆಯನ್ನು ನೋಡಿದರೆ, ಇದು ಸರ್ಕಾರಿ ಆಸ್ಪತ್ರೆಯೇ ಎನ್ನುವಷ್ಟರಮಟ್ಟಿಗೆ ಅಲ್ಲಿ ಸೌಲಭ್ಯಗಳು ಜಾಸ್ತಿಯಾಗಿವೆ. ಖಂಡಿತವಾಗಿಯು ನಾನು ಈಗಿನ ಸರ್ಕಾರ ಆಗಿರಬಹುದು ಅಥವಾ ಈ ಹಿಂದೆ ಇದ್ದಂಥ ಮಾನ್ಯ ಹೆಚ್.ಡಿ.ಕುಮಾರಸ್ವಾಮಿಯವರ ಸರ್ಕಾರ ಇರಬಹುದು, ಆ ಒಂದು ಆಸ್ಪತ್ರೆಗೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಇವತ್ತಿನ ದಿವಸ *bone marrow transplant centre* ಬರುತ್ತಿದೆ, ಅದನ್ನು ಈ ಹಿಂದೆ ಮಾನ್ಯ ಹೆಚ್.ಡಿ.ಕುಮಾರಸ್ವಾಮಿಯವರು ಕೊಟ್ಟಂಥ ಬಹಳ ಮುಖ್ಯವಾದ ಯೋಜನೆ. ಮೂಳೆ ಕ್ಯಾನ್ಸರ್‌ನಿಂದ ಜನ ಏನು ಬಳಲುತ್ತಿದ್ದಾರೆ, ಅದನ್ನು ಗ್ರಹಿಸಿ ಬಡವರಿಗೆ ಆ ಒಂದು ಚಿಕಿತ್ಸೆ ಕೊಡಬೇಕೆಂದು ಒಂದು ಒಳ್ಳೆಯ ಉದ್ದೇಶದಿಂದ *bone marrow transplant* ಮಾಡುವಂಥ ಘಟಕ ಇಷ್ಟರಲ್ಲೇ ಅಲ್ಲಿ ಉದ್ಘಾಟನೆಯಾಗುತ್ತದೆ. ಅದರ ಜೊತೆಗೆ ಇವತ್ತಿನ ದಿವಸ ಸಾರ್ವಜನಿಕರು ತನ್ನ ಸ್ವ-ಇಚ್ಛಾಶಕ್ತಿಯಿಂದ ಅಲ್ಲಿಗೆ ಹಣವನ್ನು ತಂದು ವಾಲಿಂತ್ರಿಯಾಗಿ ಖರ್ಚು ಮಾಡುತ್ತಿದ್ದಾರೆ. ಅಷ್ಟು ಮಾತ್ರ ನಮ್ಮ ಜನರಿಗೆ ಸಾಮಾಜಿಕ ಕಳಕಳ ಇರುವುದಕ್ಕೆ ನಾನು ಬಹಳ ಸಂತೋಷಪಡುತ್ತೇನೆ. ಬಹಳ ಮುಖ್ಯವಾಗಿ ಸುಧಾಮೂರ್ತಿಯವರು ಸುಮಾರು ಒಂದು ಲಕ್ಷ ಚದರ ಅಡಿಗಳಲ್ಲಿ ಹೊರರೋಗಿಗಳ ವಿಭಾಗವನ್ನು ಕಟ್ಟಿಸಿಕೊಡುತ್ತಿದ್ದಾರೆ. ಸದ್ಯದಲ್ಲೇ ಅದು ಉದ್ಘಾಟನೆಗೊಳ್ಳುತ್ತದೆ. ಆ ಹೊರರೋಗಿಗಳ ವಿಭಾಗವನ್ನು ನೋಡಿದರೆ ಯಾವುದೇ ಅಂತರರಾಷ್ಟ್ರೀಯ ಆಸ್ಪತ್ರೆ ಕಾರ್ಪೊರೇಟ್ ಆಸ್ಪತ್ರೆಗಿಂತಲೂ ಕಡಿಮೆಯಿಲ್ಲದ ರೀತಿಯಲ್ಲಿ ಆ ಒಂದು ಹೊರರೋಗಿಗಳ ವಿಭಾಗ ಉದ್ಘಾಟನೆಯಾಗಲಿದೆ. ಅದರ ಜೊತೆಗೆ PET (Positron Emission Tomography) Scan ಬಹಳ costly. ನಾನು ನನ್ನ ಧರ್ಮಪತ್ನಿಯವರಿಗೆ ವೆಟ್‌ಸ್ಯಾನ್ ಮಾಡಿಸುವಂಥ ಸ್ಥಿತಿ ಬಂದಾಗ ಹೆಚ್‌ಸಿಜಿ ಆಸ್ಪತ್ರೆಯಲ್ಲಿ ಆ ವೆಟ್‌ಸ್ಯಾನ್ ಮಾಡಿಸಿಕೊಂಡು ಬಂದೆವು. ಬರೀ PET Scan ಒಂದಕ್ಕೆ ರೂ. 27,000/-ಗಳು ಚಾರ್ಜ್ ಮಾಡಿದರು. ಅಂತಹ ದುಬಾರಿಯಾದಂಥ PET Scan ವ್ಯವಸ್ಥೆಯನ್ನು ಇವತ್ತಿನ ದಿವಸ ಆ ಆಸ್ಪತ್ರೆಯಲ್ಲೂ ಮಾಡುತ್ತಿದ್ದಾರೆ. ಬಹಳ ಮುಖ್ಯವಾಗಿ ಅಲ್ಲಿ ವಹಿಸಿರುವಂಥ ಕಾಲಜಿಗೆ ನಮ್ಮೆಲ್ಲಾ ಜನತೆಯ ಪರವಾಗಿ ನಾನು ಆ ನಿರ್ದೇಶಕರಿಗೆ ಅಭಿನಂದಿಸುತ್ತೇನೆ. ಅಂತಹ ಒಬ್ಬರು ನಿರ್ದೇಶಕರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯಾರೇ ಬರಲಿ, ಅವರು ಅದೇ ರೀತಿ ನಡೆಸಿಕೊಂಡು ಹೋಗುವುದಾದರೆ ಇವರು ಪಟ್ಟಂಥ ಶ್ರಮ ಸಾರ್ಥಕವಾಗುತ್ತದೆ. ಅದರ ಜೊತೆಗೆ ಇವತ್ತು ಅಲ್ಲಿ ಸ್ಥಳಾವಕಾಶದ ಸಮಸ್ಯೆಯಿದೆ. ಕಿಡ್ಡಾಯಿ ಆಸ್ಪತ್ರೆಗೆ ಹೊಂದಿಕೊಂಡಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದ್ದು, ಅಲ್ಲಿ ಸಾಕಷ್ಟು ಖಾಲಿ ಜಾಗ ಇದೆ. ಮಾನ್ಯ ಸಭಾನಾಯಕರೇ, ತಾವು ಕೂಡ ಈ ಬಗ್ಗೆ ಆಸಕ್ತಿ ವಹಿಸಬೇಕೆಂದು ಕೋರುತ್ತೇನೆ.

(ಮುಂದು)

(384)16.3.2022/1.50/ಎಂ.ಎಂ-ಎಂ.ಡಿ

(ವೈಸ್ ಚೇರ್ಮನ್ ಉಪಸ್ಥಿತಿ)

ಶ್ರೀ ಗೋವಿಂದರಾಜು (ಮುಂದು):-

ಮಾನ್ಯ ಸಭಾನಾಯಕರೇ, ನೀವು ಸಹ ಇದರಲ್ಲಿ ಆಸಕ್ತಿ ವಹಿಸಬೇಕು. ಪಕ್ಕದಲ್ಲೆಯೇ ಇರುವ 17 ಎಕರೆ ಜಾಗವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬುದ್ಧಿಮಾಂದ್ಯ ಮಕ್ಕಳಿಗೆ ಆ ಜಾಗವನ್ನು ಬಳಸಿದ್ದಾರೆ. ಆ ಜಾಗ ಪೂರ್ತಿ ಹಾಗೇ ಖಾಲಿ ಇದೆ. ಇದಕ್ಕೆ ಹೊಂದಿಕೊಂಡಂತೆ ಒಂದೇ ಗೋಡೆ ಇದೆ. ಆ ಸ್ಥಳವನ್ನು ಕಿಡ್ಡಾಯಿ ಆಸ್ಪತ್ರೆಗೆ ವರ್ಗಾವಣೆ ಮಾಡಿಕೊಟ್ಟು; ಏಕೆಂದರೆ ಮುಂದಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳು ಬರಬರುತ್ತಾ ಜಾಸ್ತಿಯಾಗುತ್ತಾರೆ. ಅವರಿಗೆ ಸೌಲಭ್ಯಗಳನ್ನು ಕೊಡುವುದು ಸರ್ಕಾರದ ಕರ್ತವ್ಯವಾಗಿರುತ್ತದೆ. ಪಕ್ಕದಲ್ಲ ಏನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಾಗ ಇದೆ ಅದನ್ನು ಕಿಡ್ಡಾಯಿ ಆಸ್ಪತ್ರೆಗೆ ವರ್ಗಾವಣೆ ಮಾಡಿಕೊಟ್ಟು ಮುಂದಿನ ದಿವಸದಲ್ಲ ಸರ್ಕಾರ ಅಲ್ಲಿ ಖರ್ಚು ಮಾಡಬೇಕೆಂದಿಲ್ಲ. ಇವತ್ತು ಸಾಕಷ್ಟು ದಾನಿಗಳು ಮುಂದೆ ಬರುತ್ತಿದ್ದಾರೆ. ಬೆಳಗ್ಗೆ ಆಸ್ಪತ್ರೆ ಹತ್ತಿರ ಹೋಗಿ ನೋಡಿದರೆ ಮನೆಯಿಂದಲೇ ಕಾಫಿ ಮಾಡಿಕೊಂಡು ಬಂದು ರೋಗಿಗಳಿಗೆ ಕೊಡುವಂತಹವರು ಎಷ್ಟು ಜನ, ಬ್ರೆಡ್ ತಂದುಕೊಡುವವರು ಎಷ್ಟು ಜನ, ತಿಂಡಿ ತಂದುಕೊಡುವಂತಹವರು ಎಷ್ಟು ಜನ ಇದ್ದಾರೆ ಇಂತಹ ಸಾರ್ವಜನಿಕ ಮಹತ್ವವಿರುವ ಒಂದು ಆಸ್ಪತ್ರೆಗೆ ಹೆಚ್ಚಿನ ಒತ್ತು ಕೊಟ್ಟು ವಿಸ್ತಾರ ಮಾಡುವುದಕ್ಕೆ ಅವಕಾಶ ಮಾಡಿಕೊಡುವಂತೆ ಒತ್ತಾಯ ಮಾಡುತ್ತಿದ್ದೇನೆ. ಇವತ್ತಿನ ದಿವಸ ತುಮಕೂರಿನಲ್ಲಿ ಕ್ಯಾನ್ಸರ್ ಘಟಕವನ್ನು ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ 100 ಹಾಸಿಗೆಗಳ ಆಸ್ಪತ್ರೆ ಮಾಡುವುದಕ್ಕೆ ಕಳೆದ ಬಜೆಟ್‌ನಲ್ಲಿ ಅವಕಾಶ ಮಾಡಿಕೊಟ್ಟಿದ್ದರು. ಈ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಲದ ಬಜೆಟ್‌ನಲ್ಲಿ ಬೆಳಗಾವಿಯಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಅಲ್ಲಿಯೂ ಸಹ ಕ್ಯಾನ್ಸರ್ ಆಸ್ಪತ್ರೆಯನ್ನು ಕಟ್ಟುವುದಕ್ಕೆ ಸರ್ಕಾರ ಹೊರಟಿದೆ. ಇವೆಲ್ಲಾ ಬಹಳ ಒಳ್ಳೆಯ ಕೆಲಸಗಳು. ಅದರಲ್ಲಿ ಯಾರ ತಕರಾರೂ ಇಲ್ಲ. ಜೊತೆಗೆ ಈಗಾಗಲೇ ಗುಲ್ಬರ್ಗದಲ್ಲೂ ಸಹ ಕ್ಯಾನ್ಸರ್ ಕೇಂದ್ರ ಕೆಲಸ ಮಾಡುತ್ತಿದೆ. ಇದಕ್ಕೆ ಬಹಳ ಹೆಚ್ಚಿನ ರೀತಿಯಲ್ಲಿ ಒತ್ತು ಕೊಟ್ಟು ಉತ್ತಮ ಸೇವೆಯನ್ನು ಮಾಡುವ ಕೆಲಸವಾಗಬೇಕು. ಬರೀ ಆಸ್ಪತ್ರೆ ಮಾಡಿಬಿಟ್ಟರೆ ಮುಖ್ಯವಲ್ಲ. ಕೋಲಾರದಲ್ಲಿ ಸರ್ಕಾರಿ ಆಸ್ಪತ್ರೆ ಇದೆ. ನಾನು ಸೊಂಟದ ಸಮಸ್ಯೆಯಾಗಿ ಆಸ್ಪತ್ರೆಯಲ್ಲಿ ಯಾವ ರೀತಿ MRI scan ಮಾಡುತ್ತಾರೆ ಎಂದು ಅಲ್ಲಿಯೇ ಹೋಗಿ ಸ್ಕ್ಯಾನ್ ಮಾಡಿಸಿಕೊಂಡು ಬಂದೆ. ನನ್ನನ್ನು ಸುಮಾರು ಮುಕ್ಕಾಲು ಗಂಟೆಗಳ ಕಾಲ ಮೆಷಿನ್‌ನಲ್ಲಿಯೇ ಮಲಗಿಸಿ ಸ್ಕ್ಯಾನ್ ಮಾಡಿಕೊಟ್ಟರು. ಅದನ್ನು ತಂದು ಡಾಕ್ಟರ್ ಹತ್ತಿರ ತೋರಿಸಿದರೆ ಇದರಲ್ಲಿ ನಮಗೆ ಸರಿಯಾಗಿ image ಕಾಣಿಸುತ್ತಿಲ್ಲ. ಇದು 1.5 Tesla MRI Scanning Machine ಇದೆ. ಅಂದರೆ MRI scan ನಲ್ಲಿ ಇವತ್ತು ಏನು technology update ಆಗಿದೆ ಅದಕ್ಕೆ ತಕ್ಕಂತಹ machinery ಅಲ್ಲ. ನಾನು MRI Scan ಮಾಡಿಸಿಕೊಂಡು ಬಂದರೂ ಸಹ ಅದನ್ನು ತೋರಿಸಿದಾಗ ಅದರಲ್ಲಿ images ಸರಿಯಾಗಿ ಕಾಣಿಸುತ್ತಿಲ್ಲ 3 Tesla MRI Scanning Machine ಇರುವಂತಹ ಕಡೆ ಮಾಡಿಸಿಕೊಂಡು ಬರಲು ಹೇಳಿದರು. ನಾನು ಒತ್ತಾಯ ಮಾಡುತ್ತಿದ್ದೇನೆ, ತಾವು ಏನು ಇವತ್ತು ಉಚಿತವಾದ ಸೌಲಭ್ಯ ಕೊಡುತ್ತಿದ್ದೀರಿ ಬಹಳ ಸಂತೋಷ. ಅದನ್ನೆಲ್ಲಾ ಬಹಳ ವಿವರವಾಗಿ ನೀವು ನೋಡಿ. ಏಕೆಂದರೆ, ಹೇಗೂ ಖರ್ಚು ಮಾಡುವುದನ್ನು ಮಾಡುತ್ತೇವೆ. ಎಲ್ಲಾ ಹಣವನ್ನೂ ಪೂರ್ತಿ cashless. ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಹಣವನ್ನು ಪಾವತಿ ಮಾಡುವ ವ್ಯವಸ್ಥೆಯೇ ಇಲ್ಲ. ನಮ್ಮ ದೇಶದಲ್ಲಿ ಇಂತಹ ಒಂದು ಕಾಲ ಬಂದಿರುವುದು ಬಹಳ ಸಂತೋಷ. ಆದ್ದರಿಂದ ಹಳೆಯ machinery ಗಳನ್ನು ಪೂರ್ಣವಾಗಿ ಬದಲಾವಣೆ ಮಾಡಿ. ಇವತ್ತಿನ ದಿವಸ ಏನು update ಆಗಿದೆ MRI scan, CT scan ಆಗಿರಬಹುದು, ಬೇರೆ ಬೇರೆ ಸ್ಕ್ಯಾನ್‌ಗಳನ್ನು ಏನು ಮಾಡುತ್ತಾರೆ ಆ ಎಲ್ಲಾ machinery ಗಳನ್ನು ಇವತ್ತಿನ ದಿವಸದ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡುವುದು ತಮ್ಮ ಜವಾಬ್ದಾರಿಯಾಗಿರುತ್ತದೆ ಎಂಬುದನ್ನು ಹೇಳಬಯಸುತ್ತೇನೆ. ಮಾನ್ಯ ಸಭಾಪತಿಯವರ ಮೂಲಕ ಮಾನ್ಯ ಸಭಾನಾಯಕರಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಲ್ಲ ಏನು ಸ್ಥಳಾವಕಾಶದ ತೊಂದರೆ ಇದೆ ಅದಕ್ಕೆ ಪಕ್ಕದಲ್ಲರುವ ಜಾಗವನ್ನು ಬಹಳ ಮುಖ್ಯವಾಗಿ ಕೊಡಬೇಕೆಂದು ತಮ್ಮೆಲ್ಲ ಕೇಳುತ್ತೇನೆ.

ನಾನು 3-4 ಇಲಾಖೆಗಳ ಬಗ್ಗೆ ಮಾತ್ರ ಮಾತನಾಡುತ್ತೇನೆ. ಬಹಳ ಮಾತನಾಡಿದರೆ ಗಂಟೆಗಟ್ಟಲೆ ಸಮಯ ಬೇಕು. ಕೋಲಾರದಲ್ಲ ಹೈನುಗಾರಿಕೆ ಬಹಳ ದೊಡ್ಡ ಪ್ರಮಾಣದಲ್ಲ ಮಾಡುತ್ತಿರುವುದನ್ನು ನೀವು ಸಹ ನೋಡಿದ್ದೀರಿ. ಈಗ 08-09 ಲಕ್ಷ ಅಟರ್ ಹಾಲನ್ನು ಉತ್ಪಾದನೆ ಮಾಡುತ್ತಿರುವಂತಹ ಜಿಲ್ಲೆಯಾಗಿದೆ. ನಾವು ಕೋಲಾರಕ್ಕೆ ಹೋಗಬೇಕಾದರೆ ಒಂದು ಬೋರ್ಡ್ ಹಾಕಿದ್ದರು. ಅದೇನೆಂದರೆ “Welcome to the land of Milk, Silk and Gold” ಎಂದು ಹಾಕಿದ್ದರು. ಈಗ ಗೋಲ್ಡ್ ಹೊರಟು ಹೋಯಿತು. Milk ಎಂದು ಇದೆ. ಈಗ ಗೋಲ್ಡ್ ಇಲ್ಲ, ಎಲ್ಲವೂ ಹೋಯಿತು. ಈಗ ಹಾಲು, ಇದೇ ರೀತಿ ಹಾಲಿನ ಬೆಲೆಯನ್ನು ಕೊಟ್ಟರೆ;

ವೈಸ್ ಚೇರ್ಮನ್:- ಗೋಲ್ಡ್ ಬದಲು ಮ್ಯಾಂಗೋ ಸೇರಿಸಿಕೊಳ್ಳಿ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಅದೂ ಹೋಯಿತು. ಅವಕಾಶ ಕೊಟ್ಟರೆ ಮ್ಯಾಂಗೋ ಬಗ್ಗೆಯೂ ಮಾತನಾಡುತ್ತೇನೆ.

ವೈಸ್ ಚೇರ್ಮನ್:- ಮಾನ್ಯ ಗೋವಿಂದರಾಜುರವರೇ, ಇನ್ನು 7 ನಿಮಿಷಗಳಿದೆ, 2 ಗಂಟೆಯವರೆಗೆ ಎಷ್ಟಾದರೂ ಮಾತನಾಡಿ.

ಶ್ರೀ ಗೋವಿಂದರಾಜು:- ಊಟದ ನಂತರವೂ ಸಮಯ ಕೊಡಿ. ಇದು ಬಹಳ ಮುಖ್ಯವಾದುದು.

ವೈಸ್ ಚೇರ್ಮನ್:- ನೀವು 01 ಗಂಟೆ 20 ನಿಮಿಷಕ್ಕೆ ಪ್ರಾರಂಭ ಮಾಡಿದ್ದೀರಿ. ಈಗಾಗಲೇ 36 ನಿಮಿಷ ಮಾತನಾಡಿದ್ದೀರಿ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಮಾನ್ಯ ಭೋಜೇಗೌಡರಿಗೂ ಸಹ ಎರಡು ಗಂಟೆಗಳ ಅವಧಿ ಕೊಟ್ಟಿದ್ದೀರಿ. ಊಟ ಮಾಡಿದ ನಂತರ ಮತ್ತೆ ಅವಕಾಶ ಮಾಡಿಕೊಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಚೇರ್ಮನ್:- ಈಗ ಮುಗಿಸಿ. ಮರೆತೇ ಹೋಗಿತ್ತು ಎಂದಿರಿ!

ಶ್ರೀ ಗೋವಿಂದರಾಜು:- ಮಾನ್ಯಸಭಾಪತಿಯವರೇ, ನೋಡುತ್ತಾ ನೋಡುತ್ತಾ ಮತ್ತೆ ಜ್ಞಾಪಕಕ್ಕೆ ಬಂತು. ಹೈನುಗಾರಿಕೆಯಲ್ಲಿ ೦೨ ಲಕ್ಷ ಆಟರ್ ಹಾಲು ಉತ್ಪಾದನೆಯನ್ನು ನಮ್ಮ ರೈತರು ಮಾಡುತ್ತಿದ್ದಾರೆ. ಯಾರೇ ಆಗಲಿ ವಾಣಿಜ್ಯಮಯವಾಗಿ ಯಾರೂ ಇವತ್ತು ಹೈನುಗಾರಿಕೆಯನ್ನು ಮಾಡುವುದಕ್ಕೆ ಸಾಧ್ಯವೇ ಇಲ್ಲ. ಆಗುತ್ತಲೇ ಇಲ್ಲ. ಜೀವನಕ್ಕಾಗಿ ಸಣ್ಣ ರೈತರು ಉಪಕಸುಬನ್ನು ಒಂದೋ ಎರಡೋ ಹಸುವನ್ನು ಕಟ್ಟಿಕೊಂಡು ಅವರ ತೋಟದ ಹುಲ್ಲು ಹಾಕಿ ಸಾಕುತ್ತಿದ್ದಾರೆ. ಅದರಿಂದ ಹಾಲು ಸಿಗದಿದ್ದರೂ ಕೂಡ ಹೆಣ್ಣು ಕರು ಸಿಗುತ್ತದೆ ಇಲ್ಲವೇ ಗೊಬ್ಬರ ಸಿಗುತ್ತಿರುವುದರಿಂದ ಹಸುವನ್ನು ಮೇಯಿಸುತ್ತಿದ್ದಾರೆ. ನಮ್ಮ ಪಶುಸಂಗೋಪನೆ ಸಚಿವರಿದ್ದರೆ ಚೆನ್ನಾಗಿರುತ್ತಿತ್ತು. ಏಕೆಂದರೆ, ಪಶು ವೈದ್ಯಕೀಯ ಇಲಾಖೆ, ಪಶು ವಿಶ್ವವಿದ್ಯಾಲಯ ಎಷ್ಟು ಮುಖ್ಯ ಎನ್ನುವುದನ್ನು ನಾನು ಹೇಳುತ್ತೇನೆ. ಏಕೆಂದರೆ ನಮ್ಮ ಸಂಪುಟದಲ್ಲಿ 34 ಜನ ಮಂತ್ರಿಗಳಿದ್ದಾರೆ. ಮಾನವನ ಅಗತ್ಯಗಳಿಗೆ 33 ಜನ ಮಂತ್ರಿಗಳು ಕೆಲಸ ಮಾಡುತ್ತಿದ್ದರೆ ಸುಮಾರು 6 1/2 ಕೋಟಿಗಿಂತಲೂ ಹೆಚ್ಚು ಜೀವರಾಶಿಗಳು ಇರುವ ಹೈನುಗಾರಿಕೆ ಇರಬಹುದು, ಕುರಿ, ಮೇಕೆ, ಹಂದಿ, ಕೋಳಿ ಇರಬಹುದು ಅಷ್ಟು ಜೀವರಾಶಿಗಳಿಗೆ ಒಬ್ಬರೇ ಒಬ್ಬರು ಮಂತ್ರಿ ಇದ್ದಾರೆ. ಆ ಮಂತ್ರಿಯವರನ್ನು ಏನು ಕೇಳಿದರೂ ಸಹ ಅವರಿಂದ ಸರಿಯಾಗಿ ಉತ್ತರ ಬರುವುದಿಲ್ಲ. ಇದು ನಮ್ಮ ದೌರ್ಭಾಗ್ಯ. ನಮ್ಮ ಎಲ್ಲಾ ಬಿ.ಜೆ.ಪಿ ಸ್ನೇಹಿತರು ಗೋವನ್ನು ಆರಾಧಿಸುತ್ತಿರುವುದನ್ನು ನಾವೆಲ್ಲಾ ಕಣ್ಣಾರೆ ನೋಡಿದ್ದೇವೆ. ತುಂಬಾ ಸಂತೋಷ. ನಾವು ಸಹ ನಮ್ಮ ಮನೆಯ ಗೃಹ ಪ್ರವೇಶ ಆದರೆ ಮೊದಲು ಗೋವನ್ನೇ ಮನೆಯೊಳಗೆ ಕರೆದುಕೊಂಡು ಹೋಗುತ್ತೇವೆ. ಆದರೆ ಆ ಗೋವುಗಳಿಗಿರುವ ಸ್ಥಿತಿ ನೋಡಿದರೆ ಖಂಡಿತವಾಗಿಯೂ ಯಾವ ಜೀವರಾಶಿಗಳಿಗೂ ಶಿಕ್ಷೆ ಕೊಡುವುದು ಬೇಡ. ಏಕೆಂದರೆ ನಿನ್ನೆ ದಿವಸ ಮಾನ್ಯ ಸದಸ್ಯರಾದ ಅರವಿಂದ ಕುಮಾರ್ ಅರಳಯವರು 1471 ಹುದ್ದೆ ಪಶು ವೈದ್ಯಕೀಯ ಇಲಾಖೆಯಲ್ಲಿ ಖಾಲಿ ಇದೆ. ಅದರಲ್ಲಿ 300 ಬೋಧಕ ಸಿಬ್ಬಂದಿ ಹುದ್ದೆ ಖಾಲಿ ಇದೆ. ಬೋಧಕ ಸಿಬ್ಬಂದಿಗಳೇ ಇಲ್ಲದಿದ್ದ ಮೇಲೆ ಪಶು ವೈದ್ಯಕೀಯದ ಬಗ್ಗೆ ಏನು ಪಾಠ ಹೇಳುವುದಕ್ಕಾಗುತ್ತದೆ? ವಿದ್ಯಾರ್ಥಿಗಳು ಎಷ್ಟು ಮಾತ್ರ ಪಾಠ ಕಲಿಯುತ್ತಾರೆ? ಎಷ್ಟು ಮಾತ್ರ ಬಂದು ಇಲ್ಲ ಕೆಲಸ ಮಾಡುತ್ತಾರೆ? ಐದು ವರ್ಷಕ್ಕೂ ಮೊದಲು ಅವರು ಡಿಗ್ರಿ ಮುಗಿಸಿಕೊಂಡು ಬಂದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೂಡಲೇ ಅವರಿಗೆ ಕೆಲಸ ಕೊಡುತ್ತಿದ್ದರು. ಅಷ್ಟು ಕಡಿಮೆ ಡಾಕ್ಟರುಗಳು ಹೊರಗೆ ಬರುತ್ತಿದ್ದರು. ಅಷ್ಟು ಅವಶ್ಯಕತೆ ಇತ್ತು. ಈಗ ಕಳೆದ ಐದು ವರ್ಷದಿಂದ ನಮ್ಮಲ್ಲಿ ಪಶುವೈದ್ಯರನ್ನು ನೇಮಕ ಮಾಡಿಲ್ಲ. ಈ ರೀತಿ ಆದರೆ ಬಾಯಿ ಇಲ್ಲದ ಆ ಪಶುಗಳ ಆರೋಗ್ಯ ವ್ಯತ್ಯಾಸವಾದರೆ ನೋಡುವವರು ಯಾರು? ಯಾವಾಗಲೋ 10 ವರ್ಷದ ಹಿಂದೆ ಕೊಟ್ಟಂತಹ ವಾಹನ ಅವರ ಹತ್ತಿರ ಇದೆ. ಯಾರಾದರೂ ಫೋನ್ ಮಾಡಿದರೆ ತಮ್ಮ ವಾಹನ ಕೆಟ್ಟು ಹೋಗಿದೆ ನೀವೇ ಯಾವುದಾದರೂ ಗಾಡಿ ಕಳುಹಿಸಿಕೊಡಿ ಎಂದು ಹೇಳುತ್ತಾರೆ. ಗಾಡಿ ಕಳುಹಿಸಿ ಡಾಕ್ಟರ್ ಅನ್ನು ಕರೆದುಕೊಂಡು ಬರುತ್ತೇವೆ ಅವರು ಔಷಧಿಯನ್ನು ಬರೆದುಕೊಡುತ್ತಾರೆ. ತಮ್ಮ ಹತ್ತಿರ ಔಷಧಿ ಸಫ್ಟೈ ಇಲ್ಲ ನೀವೇ ಹೊರಗಡೆಯಿಂದ ಔಷಧಿ ತಂದುಕೊಡಿ ಎಂದು ಹೇಳುತ್ತಾರೆ. ಒಂದು ವೇಳೆ ಅವರು ಔಷಧಿ ಕೊಡುವುದಕ್ಕೆ ಬಂದರೆ ಈ ಔಷಧಿ ಗುಣಮಟ್ಟ ಚೆನ್ನಾಗಿಲ್ಲ, ನಾವು ಹೇಳಬಾರದು, ಹೊರಗಡೆಯಿಂದಲೇ ಔಷಧಿಯನ್ನು ತಂದುಕೊಡಿ ಎಂದು ಹೇಳುತ್ತಾರೆ. ಇಂತಹ ಸ್ಥಿತಿ ಇದ್ದರೆ ನಾವು ಪಶುಗಳಿಗೆ ಏನು ನ್ಯಾಯ ದೊರಕಿಸಿದ ಹಾಗಾಗುತ್ತದೆ? ನಮ್ಮ ಕರ್ನಾಟಕ ರಾಜ್ಯದಲ್ಲಿ ಸುಮಾರು 03 ಲಕ್ಷ 60 ಸಾವಿರಕ್ಕೂ ಹೆಚ್ಚು ದನಕರುಗಳಿವೆ. ನಾನು ಹತ್ತೈ ಬಗ್ಗೆ ಮಾತನಾಡುವುದಕ್ಕೆ ಹೋಗುವುದಿಲ್ಲ ಏಕೆಂದರೆ, ಸಮಯವಿಲ್ಲ. ಅದರ ಬಗ್ಗೆ ಕೂಡ ಮಾತನಾಡಬಹುದಾಗಿತ್ತು. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಮೂಲಭೂತವಾಗಿ ನಾನು ಸರ್ಕಾರವನ್ನು ಒತ್ತಾಯ ಮಾಡುವುದು ಇಷ್ಟೇ. ಕೇವಲ 6 1/2 ಕೋಟಿ ಜನರಿರುವ ನಮ್ಮ ಜನಕ್ಕೆ ಎಷ್ಟು ಆಸ್ಪತ್ರೆಗಳಿವೆ ಎಷ್ಟು ವೈದ್ಯರುಗಳಿದ್ದಾರೆ, ಎಷ್ಟು ವೈದ್ಯಕೀಯ ಕಾಲೇಜುಗಳಿವೆ, ಆದರೆ ಹಾಸನ, ಶಿವಮೊಗ್ಗ, ಬೆಂಗಳೂರು ಮತ್ತು ಬೀದರ್ ಒಟ್ಟು ನಾಲ್ಕು ಪಶು ವೈದ್ಯಕೀಯ ಕಾಲೇಜುಗಳು ಮಾತ್ರ ಇವೆ. ಪಶು ವೈದ್ಯಕೀಯ ಕಾಲೇಜಿನಲ್ಲಿ ಏನು ಓದುತ್ತಾರೆ, ಡಿಗ್ರಿ ಮಾಡುತ್ತಾರೆ ಅವರೇ ಕೋಳಿ ಸಾಕಾಣಿಕೆಯನ್ನೂ ಸಹ ನೋಡಬೇಕು. ಕೋಳಿ ಸಾಕಾಣಿಕೆಗೆ ಯಾವುದೇ ರೀತಿಯಾದಂತಹ ವಿದ್ಯಾಭ್ಯಾಸದ ವ್ಯವಸ್ಥೆಯನ್ನು ಇಲ್ಲಿಯವರೆಗೆ ನಮ್ಮಲ್ಲಿ ಕಲ್ಪನೆ ಮಾಡಿಲ್ಲ. ನಮ್ಮ ಕರ್ನಾಟಕದಲ್ಲಿ ಮಾತ್ರ 05 ಕೋಟಿಗೂ ಹೆಚ್ಚು ಕೋಳಿಗಳನ್ನು ಸಾಕುತ್ತಾರೆ, ಆ ಕೋಳಿಗಳಿಗೂ ಸಹ ಕಾಯಿಲೆ ಬರುತ್ತದೆ. ಅದರಲ್ಲೂ genetics ಇದೆ. Pathology ಅಂದರೆ ರೋಗ ಪತ್ತೆ ಮಾಡುವಂತಹ ವಿಭಾಗ ಇದೆ ಅದ್ಯಾವುದಕ್ಕೂ ಸಹ ನಮ್ಮಲ್ಲಿ ಡಾಕ್ಟರ್ ಇಲ್ಲ. ಕೋಲಾರದಲ್ಲಿ ಒಬ್ಬರೇ Assistant Director for Poultry ಎಂದು ಇದ್ದರು. ಕಳೆದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವರ್ಷದಿಂದ ಆ ಹುದ್ದೆಯನ್ನೂ ಸಹ ತೆಗೆದು ಹಾಕಿದ್ದಾರೆ. ಕೋಲಾರದಲ್ಲ ಇಡೀ ನಮ್ಮ ದೇಶದಲ್ಲ ಕೋಳಿ ಮೇಯಿಸುವುದಕ್ಕೆ ಉತ್ತಮ ವಾತಾವರಣ ಇರುವುದು ಎಂದರೆ ಅದು ಕೋಲಾರ ಜಿಲ್ಲೆಯಲ್ಲ ಮಾತ್ರ. ನಮ್ಮ ದೇಶದ ಎಲ್ಲಾ ಕಡೆ ಕೋಳಿ ಸಾಕಾಣಿಕೆದಾರರು ಅಲ್ಲ ಬಂದು ಕೋಳಿ ಸಾಕುವುದಕ್ಕೆ ಪ್ರಾರಂಭ ಮಾಡಿದ್ದಾರೆ, ಸಂತೋಷ.

(ಮುಂದು)

(385) 16-03-2022 KH/MD 2-00

(ವೈಸ್ ಛೀರ್ಮನ್‌ರವರ ಉಪಸ್ಥಿತಿ)

ಶ್ರೀ ಗೋವಿಂದರಾಜು (ಮುಂದು):-

ನಮ್ಮ ಭಾರತ ದೇಶದಲ್ಲ ಸುಮಾರು 1.36 ಸಾವಿರ ಕೋಟಿ ರೂಪಾಯಿಗಳನ್ನು ಜಿಡಿಪಿ.,ಗೆ contribution ಕೊಡುತ್ತಾರೆ ಎಂದರೆ, ಅದು ಕೋಳಿ ಸಾಗಾಣಿಕೆ ಕ್ಷೇತ್ರ ಎಂದು ಹೇಳುವುದಕ್ಕೆ ಬಹಳ ಹೆಮ್ಮೆಯಾಗುತ್ತದೆ. ಇವತ್ತಿನ ದಿವಸ ಯಾವುದೇ ಇಲಾಖೆ ಯಾವುದೇ ಕೃಷಿ ಚಟುವಟಿಕೆಗೆ ಸರ್ಕಾರದ ಸಹಾಯ ಇಲ್ಲದೇ ಬೆಳೆದುಕೊಂಡು ಹೋಗುತ್ತಿದೆಯೆಂದರೆ, ಅದು ಕೋಳಿ ಸಾಕಾಣಿಕೆ ಎಂದು ಹೇಳುತ್ತೇನೆ. ಇಲ್ಲವೆಂದರೆ ಸರ್ಕಾರದ ಯಾವುದೇ ಸಾಲದ ಸೌಲಭ್ಯವಾಗಲ, ಬಡ್ಡಿ ಸೌಲಭ್ಯವಾಗಲ, ಅದಕ್ಕೆ ಬೇಕಾದಂತಹ ಮೂಲಸೌಕರ್ಯಗಳಾಗಲ ಇವತ್ತಿನ ತನಕ ಕೊಟ್ಟಿಲ್ಲ. ಕೋಳಿ ಸಾಕಾಣಿಕೆದಾರರು ಸಹ ಕೇಳಿಲ್ಲ. ಕಳೆದ ಸಾರಿ ನಾನು ಗಮನಸೆಳೆಯುವ ಸೂಚನೆಯನ್ನು ಕೊಟ್ಟಿದ್ದು, ಮಾನ್ಯ ಸಚಿವರು ಸದನ ಮುಗಿಯುವ ಒಂದು ವಾರದೊಳಗೆ ಸಭೆ ಕರೆದು ಚರ್ಚೆ ಮಾಡುತ್ತೇವೆ ಎಂದು ಆಶ್ವಾಸನೆಯನ್ನು ಕೊಟ್ಟಿದ್ದರು. ಇವತ್ತಿನ ತನಕ ಏನೂ ಆಗಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಗೋವಿಂದರಾಜುರವರೇ, ಒಂದು ನಿಮಿಷ. ಮಾನ್ಯ ಸಭಾಪತಿಯವರೇ, ನಾವು ಮಾತನಾಡುವ ಸಮಯದಲ್ಲ ಕೋಳಿ ಸಾಕಾಣಿಕೆ ಮತ್ತು ಪಶು ಸಂಗೋಪನೆ ಬಗ್ಗೆ ಚರ್ಚೆ ಮಾಡಬೇಕೆಂದು ಹೇಳಿದ್ದೆವು. ನಾನು ಸದನ ಮುಗಿಯುವ ಒಂದು ವಾರದಲ್ಲ ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ, ಬೇರೆ ಬೇರೆ ಕಾರಣಕ್ಕೆ ಆಗಿರಲಿಲ್ಲ. ಈ ಸದನ ಮುಗಿಯುವುದರೊಳಗೆ ಮಾಡುತ್ತೇನೆ. ಕೆಳಮನೆಯಲ್ಲ ಮತ್ತು ಮೇಲ್ಮನೆಯಲ್ಲ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅನಿವಾರ್ಯವಾಗಿ ಇಂತಹ ಪ್ರಕರಣಗಳು ಬಂದಾಗ ಅಧಿಕಾರಿಗಳನ್ನು ಮತ್ತು ತಮ್ಮನ್ನು ಕರೆದು ಸಮಸ್ಯೆಯನ್ನು ಪರಿಹಾರ ಮಾಡುತ್ತೇವೆ ಎಂದು ಹೇಳಬೇಕಾಗುತ್ತದೆ. ಈ ವಿಚಾರದಲ್ಲಿ ನಾನು 7 ಸಭೆಗಳನ್ನು ಮಾಡಿದ್ದೇನೆ. ಯಾವುದೋ ಕಾರಣಕ್ಕೆ ಅವರಿಗೂ ಮತ್ತು ನನಗೆ ಸಂಪರ್ಕ ಇರಲಿಲ್ಲ. ಅದರಿಂದ ತಪ್ಪಾಗಿದೆ, ಈ ಸದನ ಮುಗಿಯುವುದರೊಳಗೆ ಅವರ ಜೊತೆ ಕುಳಿತುಕೊಂಡು ಚರ್ಚೆ ಮಾಡುತ್ತೇನೆ.

ವೈಸ್ ಛೇರ್ಮನ್:- ಮಾನ್ಯ ಸದಸ್ಯರು 2-3 ಬಾರಿ ಚರ್ಚೆ ಮಾಡಿದ್ದಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಇದರ ಬಗ್ಗೆ ನನಗೆ ಗೊತ್ತಿರಲಿಲ್ಲ. ಇದು ಹಾಗೆಯೇ ಬಾಕಿ ಉಳಿದಿದೆ. ಇದನ್ನು ಆದಷ್ಟು ಬೇಗ ಮಾಡುತ್ತೇನೆ.

ಶ್ರೀ ಯು.ಬಿ.ವೆಂಕಟೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ನನಗೂ ಒಂದು ವಾರದಲ್ಲ ಸಭೆ ಕರೆಯುತ್ತೇನೆ ಎಂದು ಆಶ್ವಾಸನೆ ಕೊಟ್ಟಿದ್ದರು. ಆದರೆ ಕರೆಯಲಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಯು.ಬಿ.ವೆಂಕಟೇಶ್‌ರವರೇ, ಯಾವ ವಿಷಯ ಎಂದು ಹೇಳ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಪಿ.ಡಬ್ಲ್ಯೂ.ಡಿ., ಇಲಾಖೆಗೆ ಸಂಬಂಧಪಟ್ಟಂತೆ, ಮೇಖ್ರ ಸರ್ಕಲ್ ವೃತ್ತದಿಂದ ಫೈ ಓವರ್ ಹಾಕಿಸುವುದಕ್ಕೆ ಮಾನ್ಯ ಸಚಿವರನ್ನು ಕರೆಯಿಸಿ ಸಭೆ ಮಾಡುತ್ತೇನೆ ಎಂದು ಹೇಳಿದ್ದರು. ಇದುವರೆಗೂ ಕೂಡ ಏನು ಮಾಡಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಮಂತ್ರಿಗಳ ಪರವಾಗಿ ಉತ್ತರವನ್ನು ಕೊಡುವಂತಹ ಸಂದರ್ಭದಲ್ಲಿ ಆ ರೀತಿ ಹೇಳಬಹುದು. ಇದನ್ನು ಮಾಡುತ್ತೇವೆ.

ಶ್ರೀ ಎಸ್.ಎಲ್.ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಾನು ಈ ವಿಷಯ ಬಂದಿರುವುದಕ್ಕೆ ಮಾತನಾಡುತ್ತಿದ್ದೇನೆ. ನಾನು ಕೂಡ ನಾಟ ಕೋಟ ಸಾಕಾಣಿಕೆಯನ್ನು ಬಹಳ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಚೆನ್ನಾಗಿ ಮಾಡುತ್ತಿದ್ದೇನೆ. ಅದನ್ನು free range ಸಾಕಿದ್ದೇನೆ. ನಾಟ ಕೋಳಿಗೆ ಆಸ್ವತ್ರೆಯಲ್ಲ ಔಷಧಿ ಸಿಗುವುದಿಲ್ಲ. ಏಕೆಂದರೆ, ಸಾವಿರ-ಸಾವಿರಗಟ್ಟಲೆ ಒಂದೇ ಬಾರಿ ಇಂಜೆಕ್ಷನ್ ಕೊಡುವುದರಿಂದ, ನಮ್ಮ ಆಸ್ವತ್ರೆಯಲ್ಲ ಸರಬರಾಜು ಇಲ್ಲ. ಇದನ್ನು ಖಾಸಗಿ ಆಸ್ವತ್ರೆಯಲ್ಲಯೇ ತೆಗೆದುಕೊಳ್ಳಬೇಕು. ಆದರೆ, ನಮ್ಮ ಪರಿಸ್ಥಿತಿ ಹೇಗಾಗಿದೆ ಎಂದರೆ, ನನಗೆ ರಾತ್ರಿ 11.30 ಗಂಟೆಗೆ ಫೋನ್ ಬಂದಿದೆ. ಕೋಳಿ ತೆಗೆದುಕೊಳ್ಳುವವನು ಬಂದಿದ್ದಾನೆ. ಒಂದು ತಿಂಗಳನಿಂದ ಒದ್ದಾಡಿ, ರಾತ್ರಿ ಒಂದು ಕೆ.ಜಿ.ಗೆ 220 ರೂಪಾಯಿಗಳ ಹಾಗೆ ನಾಟ ಕೋಳಿಯನ್ನು ಮಾರಾಟ ಮಾಡಿದ್ದೇನೆ. ನಮ್ಮ ಪರಿಸ್ಥಿತಿ ಏನಾಗಬೇಕು ಹೇಳಿ. ಹೊರಗಡೆ ಒಂದು ಕೆ.ಜಿ.,ಗೆ 550 ರೂಪಾಯಿಗಳು ಇವೆ. ಆದರೆ ವಿಧಿಯಿಲ್ಲ. ಸಮಯವಾಯಿತು. ಅದನ್ನು ಮಾರಾಟ ಮಾಡಲೇಬೇಕು. ಸುಮಾರು ಎರಡರಿಂದ ಎರಡೂವರೆ ಕೆ.ಜಿ.,ಗಳಷ್ಟು ಬೆಳವಣಿಗೆ ಹೊಂದಿದ್ದ ನಾಟ ಕೋಳಿ ಕೆ.ಜಿ.,ಗೆ 220 ರೂಪಾಯಿಗಳಿಗೆ ಮಾರಾಟ ಮಾಡಿರುವುದು ಸತ್ಯ. ಇದರ ಬಗ್ಗೆ ವ್ಯಾಟ್ಸಾಪ್‌ನಲ್ಲಿ ಮೆಸೇಜ್ ಬಂದಿದೆ. ಇದಕ್ಕೆ ರಸೀದಿ ಕೂಡ ಹಾಕಿದ್ದೇನೆ. ಈ ರೀತಿಯ ಪರಿಸ್ಥಿತಿ ರೈತನಿಗೆ ಇದೆ.

ವೈಸ್ ಛೇರ್ಮನ್:- ಮಾನ್ಯ ಸಭಾನಾಯಕರೇ, ಇದನ್ನು ಗಂಭೀರವಾಗಿ ತೆಗೆದುಕೊಂಡು ಕೂಡಲೇ ಸಭೆ ಮಾಡಿಸಿ. ಮಾನ್ಯ ಗೋವಿಂದರಾಜುರವರೇ, ತಾವು ಮಾತನಾಡಿ ಮುಗಿಸಿ.

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಯವರೇ, ಊಟದ ನಂತರ ನನಗೆ ಮಾತನಾಡುವುದಕ್ಕೆ ಅವಕಾಶ ಕೊಡಿ. ಮಾನ್ಯ ಸದಸ್ಯರಾದ ಅನಿಲ್‌ಕುಮಾರ್‌ರವರು ಬೆಳಗ್ಗೆ ಕೋಳಿ ಸಾಕಾಣಿಕೆಯ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದರು. ನಾನು ಈ ವಿಚಾರದ ಬಗ್ಗೆ ಮತ್ತೆ ಮುಂದುವರಿಸುತ್ತೇನೆ. ಕೋಳಿ ಸಾಕಾಣಿಕೆಯನ್ನು ಕೃಷಿ ಇಲಾಖೆಗೆ ಸೇರಿಸಬೇಕು ಎಂದು . . .

ವೈಸ್ ಛೇರ್ಮನ್:- ಮಾನ್ಯ ಗೋವಿಂದರಾಜುರವರೇ, ಇದನ್ನು ಬೆಳಗ್ಗೆ ಹೇಳದರಲ್ಲವೇ?

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಯವರೇ, ಇದರ ಬಗ್ಗೆ ಮುಂದುವರೆದ ಭಾಗದಲ್ಲ ಹೇಳುತ್ತೇನೆ. ಕೋಳಿ ಸಾಕಾಣಿಕೆ ನೂರಕ್ಕೆ ನೂರರಷ್ಟು ರೈತರು ಮಾಡುವಂತಹ ಒಂದು ಕ್ಷೇತ್ರ. ನಗರದಲ್ಲ ಕೋಳಿ ಸಾಕಾಣಿಕೆ ಮಾಡುವುದಕ್ಕೆ ಆಗುವುದಿಲ್ಲ. ಕೋಳಿ ಸಾಕಾಣಿಕೆ, poultry farming

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಂದರೆ, ಅರ್ಥ ಏನು? ಅದನ್ನು ಕೇಳಿ ಕೇಳಿ ಸರ್ಕಾರದಿಂದ ಮಾಡಿಸಿಕೊಳ್ಳುವುದಲ್ಲ. 1961ನೇ ಇಸವಿಯಲ್ಲಿ ಆದಂತಹ ರೆವಿನ್ಯೂ ಕಾಯ್ದೆ ಪ್ರಕಾರ ಕೋಳಿ ಸಾಕಾಣಿಕೆಯನ್ನು ಕೃಷಿಯೇ ಎಂದು ಹೇಳುತ್ತಾರೆ. ಇದನ್ನು ಸದನದಲ್ಲಿ ನಾನು ಕಳೆದ ಸಾರಿ ಪ್ರಸ್ತಾಪ ಮಾಡಿದ್ದೆ. ಉಡುಪಿ ಮತ್ತು ಮಂಗಳೂರು ಭಾಗದಲ್ಲಿ ಕೋಳಿ ಸಾಕಾಣಿಕೆಗೆ ಮನೆಗಳನ್ನು ಕಟ್ಟಬೇಕಾದರೆ, ಭೂಮಿಯನ್ನು ಪರಿವರ್ತನೆ ಮಾಡಬೇಕೆಂದು ಒತ್ತಾಯ ಮಾಡಿ, ಭೂಮಿಯನ್ನು ಪರಿವರ್ತನೆ ಮಾಡಿಸಿಕೊಂಡು ಇವತ್ತಿನ ದಿವಸ ಕೋಳಿ ಸಾಕಾಣಿಕೆ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ. ಕೋಳಿ ಸಾಕಾಣಿಕೆ ಮನೆಗಳಲ್ಲಿ ಒಂದು ಎಕರೆಗೆ 10 ಸಾವಿರ ಕೋಳಿಗಳನ್ನು ಮೇಯಿಸುವುದಕ್ಕೆ ಸಾಧ್ಯ. ಒಂದು ಮಾಂಸದ ಕೋಳಿಗೆ ಒಂದೂವರೆ ಅಡಿ ಜಾಗ ಬೇಕು. ತಾಯಿ ಕೋಳಿಗೆ 3 ಅಡಿ ಜಾಗ ಬೇಕು. ಅಂತಹದರಲ್ಲಿ ತಾವು 10-10 ಎಕರೆಯಲ್ಲಿ ಒಂದೊಂದು ಫಾರಂ ಮಾಡಬೇಕಾದರೆ, ಇದನ್ನು ಭೂ ಪರಿವರ್ತನೆ ಮಾಡಬೇಕೆಂದರೆ, ಇದಕ್ಕೆ property tax ಯಾರು ಕಟ್ಟುತ್ತಾರೆ? ಇದು ರೈತರು ಮಾಡುವಂತಹ ಕಸುಬು ಅಲ್ಲವೇ, ರೈತರು ಉಪಕಸುಬನ್ನು ಮಾಡಬಾರದೇ? ಸರ್ಕಾರದ ಹತ್ತಿರ ಕಳೆದ ಬಾರಿಯೂ ಒತ್ತಾಯ ಮಾಡಿದ್ದೆ. ಇಲ್ಲಯವರೆಗೂ ಅದರ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ. ಮಾನ್ಯ ಸಭಾಪತಿಯವರೇ, ತಮ್ಮ ಊರಿನಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಭಾಗದಲ್ಲಿ ಕೋಳಿ ಸಾಕಾಣಿಕೆ ಮನೆಗಳಿಗೆ ಭೂ ಪರಿವರ್ತನೆ ಮಾಡುತ್ತಿರುವ ಆದೇಶವನ್ನು ಖಂಡಿತವಾಗಿಯೂ ಹಿಂಪಡೆಯಬೇಕೆಂದು ನಾನು ಎಲ್ಲರ ಪರವಾಗಿ ಒತ್ತಾಯ ಮಾಡುತ್ತೇನೆ.

ವೈಸ್ ಛೇರ್ಮನ್:- ಮಾನ್ಯ ಗೋವಿಂದರಾಜುರವರೇ, conclude ಮಾಡಿ, ಬೇಗ ಮುಗಿಸಿ. ಈಗಾಗಲೇ ಸಮಯವಾಯಿತು.

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಯವರೇ, ಮಾಜಿ ಮುಖ್ಯಮಂತ್ರಿಯವರಾದ ಮಾನ್ಯ ಸಿದ್ದರಾಮಯ್ಯನವರ ಒಂದು ಒತ್ತಾಯದಿಂದ “ಬದುಕಿರುವಂತಹ ಕುರಿ ಅಕಾಲಿಕ ಮರಣ ಹೊಂದಿದಾಗ 5 ಸಾವಿರ ರೂಪಾಯಿಗಳು, ಅದರ ಮರಿ ಸತ್ತಾಗ 3 ಸಾವಿರ ರೂಪಾಯಿಗಳ ಪರಿಹಾರ ಕೊಡುತ್ತೇವೆಂದು ಸರ್ಕಾರದಿಂದ ಘೋಷಣೆ ಮಾಡಿದರು. ಇದನ್ನು ಕೊಡುತ್ತಿದ್ದಾರೋ, ಇಲ್ಲವೋ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ನನ್ನ ಹತ್ತಿರ ಇರುವ ಮಾಹಿತಿ ಪ್ರಕಾರ ಹಸು ಸತ್ತಾಗ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

10 ಸಾವಿರ ರೂಪಾಯಿಗಳನ್ನು ಕೊಡುತ್ತಿದ್ದಾರೆ. ತುಂಬಾ ಸಂತೋಷ. ಕುರಿ ಸತ್ತಾಗ 5 ಸಾವಿರ ರೂಪಾಯಿಗಳನ್ನು ಕೊಡುತ್ತಿದ್ದಾರೆ. ಇದರಿಂದ, ಕುರಿ ಮೇಯಿಸುವವನಿಗೆ ತುಂಬಾ ಸಹಾಯವಾಗುತ್ತದೆ. 7-8 ಸಾವಿರ ರೂಪಾಯಿಗಳಷ್ಟು ಬೆಲೆ ಬಾಳುವಂತಹ ಕುರಿಗೆ 5 ಸಾವಿರ ರೂಪಾಯಿಗಳ ಪರಿಹಾರ ಧನವನ್ನು ಕೊಟ್ಟಾಗ, 1.50 ಲಕ್ಷ ರೂಪಾಯಿಗಳಷ್ಟು ಬಾಳುವಂತಹ ಹಸುವಿಗೆ 10 ಸಾವಿರ ರೂಪಾಯಿಗಳ ಪರಿಹಾರ ಧನವನ್ನು ಕೊಟ್ಟರೆ, ಇದಕ್ಕೆ ಯಾವ ನ್ಯಾಯ ಒದಗಿಸಿದಂತಾಗುತ್ತದೆ. ತಾವು ಗೋವು ಆರಾಧಕರಾಗಿದ್ದೀರಿ. ಕಳೆದ 3 ವರ್ಷಗಳಿಂದ ಅಕಾಲಕ ಮರಣ ಹೊಂದಿದಂತಹ ಗೋವುಗಳಿಗೆ ತಾವು ಯಾವುದೇ ರೀತಿಯ ಪರಿಹಾರ ಕೊಟ್ಟಿರುವುದಿಲ್ಲ. ಮಾಹಿತಿ . . .

ವೈಸ್ ಛೇರ್ಮನ್:- ಮಾನ್ಯ ಗೋವಿಂದರಾಜುರವರೇ, Please conclude.

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಯವರೇ, ನಾನು ಇನ್ನು ಎಪಿಎಂಸಿ., ಬಗ್ಗೆ ಮಾತನಾಡಬೇಕು.

ವೈಸ್ ಛೇರ್ಮನ್:- ಮಾನ್ಯ ಗೋವಿಂದರಾಜುರವರೇ, ಈಗಾಗಲೇ ತಾವು ಮಾತನಾಡುವುದಕ್ಕೆ ಪ್ರಾರಂಭ ಮಾಡಿ 45 ನಿಮಿಷಗಳಾಯಿತು. ತಾವು conclude ಮಾಡಿ, ಬೇಗ ಮುಗಿಸಬೇಕು.

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಯವರೇ, ಅವರು ನನಗೆ ಪೂರ್ತಿ ಸಮಯ ಕೊಡುತ್ತೇನೆ ಎಂದು ಹೇಳಿದ್ದಾರೆ.

ವೈಸ್ ಛೇರ್ಮನ್:- ಮಾನ್ಯ ಗೋವಿಂದರಾಜುರವರೇ, ತಾವು ಮಾತನಾಡಿ ಮುಗಿಸುತ್ತೀರೋ, ಇಲ್ಲದಿದ್ದರೆ ನಾನು adjourn ಮಾಡಬೇಕೋ ತಾವೇ ಹೇಳಿ. ಆದ್ದರಿಂದ, ದಯವಿಟ್ಟು ಬೇಗ ಮಾತನಾಡಿ ಮುಗಿಸಬೇಕು.

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಯವರೇ, ತಾವು adjourn ಮಾಡಿ, ನಾನು ಮತ್ತೆ ಸದನ ಪ್ರಾರಂಭವಾದಾಗ ಮಾತನಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೇರ್ಮನ್:- ಮಾನ್ಯ ಗೋವಿಂದರಾಜುರವರೇ, ಇಲ್ಲ. ಬೇಗ ಮುಗಿಸಿ.

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಯವರೇ, ಇನ್ನು ನಾನು ಎಪಿಎಂಸಿ ಬಗ್ಗೆ ಮಾತನಾಡಬೇಕು.

ವೈಸ್ ಛೇರ್ಮನ್:- ಮಾನ್ಯ ಗೋವಿಂದರಾಜುರವರೇ, ಊಟದ ನಂತರ ಮಾನ್ಯ ಸದಸ್ಯರಾದ ಭಾರತಿಶೆಟ್ಟಿಯವರು ಮಾತನಾಡುತ್ತಾರೆ. ತಾವು ಮಾತನಾಡಿ ಮುಗಿಸಬೇಕು.

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಯವರೇ, ನಾನು ಎಪಿಎಂಸಿ ಬಗ್ಗೆ ಮಾತನಾಡುವುದಕ್ಕೆ ನನಗೆ 5 ನಿಮಿಷಗಳ ಕಾಲಾವಕಾಶ ಕೊಡಿ.

ವೈಸ್ ಛೇರ್ಮನ್:- ಈಗ ಸದನವನ್ನು ಮಧ್ಯಾಹ್ನ 3 ಗಂಟೆಯವರೆಗೆ ಮುಂದೂಡುತ್ತಿದ್ದೇನೆ.

(ಸದನವು ಮಧ್ಯಾಹ್ನ 2 ಗಂಟೆ 07 ನಿಮಿಷಕ್ಕೆ ಭೋಜನಕ್ಕಾಗಿ ಮುಂದೂಡಲ್ಪಟ್ಟು, ಪುನಃ ಮಧ್ಯಾಹ್ನ 3 ಗಂಟೆಗೆ ಸಮಾವೇಶಗೊಳ್ಳಲು ನಿಶ್ಚಯಿಸಿತು)

(386)16-03-2022(03-20)bsd-ak

(ಭೋಜನ ವಿರಾಮದ ನಂತರ ಸದನವು ಪುನಃ 3 ಗಂಟೆ 18 ನಿಮಿಷಗಳಿಗೆ ಸಮಾವೇಶಗೊಂಡಿತು)

(ಮಾನ್ಯ ಸಭಾಪತಿಯವರು ಸಭಾಪೀಠದಲ್ಲ ಉಪಸ್ಥಿತರಾದರು)

ಸಭಾಪತಿಯವರು:- ಮಾನ್ಯ ಮುಖ್ಯಮಂತ್ರಿಯವರು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಉತ್ತರ ನೀಡಲಿದ್ದು, ಮಾತನಾಡುವವರೆಲ್ಲರಿಗೂ ಅವಕಾಶ ಕೊಡುತ್ತೇನೆ, ಆರಾಮವಾಗಿ ಮಾತನಾಡಿ. ನಾನು ಈಗ ಮಾತನಾಡಿಕೊಂಡು ಬಂದೆನು. ಊಟಕ್ಕೆ ಹೋದ ಸಂದರ್ಭದಲ್ಲಿ ಬಜೆಟ್ ಬಗ್ಗೆ ಮಾತನಾಡುವ ಹೊಸ ಸದಸ್ಯರಿದ್ದಾರೆ ಎಂದು ಮಾತನಾಡುವ ಸಂದರ್ಭದಲ್ಲಿ ಶುಕ್ರವಾರ ಉತ್ತರ ಕೊಡುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಎಲ್ಲರೂ ಮಾತನಾಡಿ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ನನ್ನ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದು, ಇನ್ನು 15 ನಿಮಿಷ ಅವಕಾಶ ಕೊಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ನೀವು ಮುಕ್ತಾಯ ಮಾಡಿದ್ದೀರಂತಲ್ಲವೇ?

ಶ್ರೀ ಗೋವಿಂದರಾಜು:- ಇಲ್ಲ, ಸಾರ್.

ಸಭಾಪತಿಯವರು:- ಆಯಿತು, 10 ನಿಮಿಷಗಳ ಕಾಲ ಮಾತನಾಡಿ.

ವಿತ್ತೀಯ ಕಾರ್ಯಕಲಾಪಗಳು

2022-23ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ಮುಂದುವರೆದ ಚರ್ಚೆ

ಶ್ರೀ ಗೋವಿಂದರಾಜು (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಕೋಲಾರವು ಮಾವು ಬೆಳೆಗೆ ಪ್ರಸಿದ್ಧವಾಗಿದ್ದು, ಮಾನ್ಯ ಸರ್ಕಾರಿ ಮುಖ್ಯ ಸಚೇತಕರು ಮಾವು ಬೆಳೆಗಾರರ ಕ್ಷೇತ್ರದಿಂದ ಬಂದವರಾಗಿದ್ದಾರೆ.

(ಮುಂದು)

(387) 16.03.2022 3.20 ಹೆಚ್‌ವಿ:ಆರ್‌ಎನ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಗೋವಿಂದರಾಜು(ಮುಂದುವರೆದದ್ದು):-

ಸನ್ಮಾನ್ಯ ಸಭಾಪತಿಯವರೇ, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ನಮ್ಮ ಭಾರತ ದೇಶದಲ್ಲಯೇ ಅತೀ ಹೆಚ್ಚು ಮಾವು ಬೆಳೆಯುವಂತಹ ತಾಲ್ಲೂಕಾಗಿದೆ. ಇಲ್ಲ ಬೆಳೆದಂತಹ ಮಾವಿನ ಹಣ್ಣನ್ನು ಹೊರ ದೇಶಗಳಿಗೂ ಸಹ ರಫ್ತು ಮಾಡಲಾಗುತ್ತಿದೆ. ಈ ಸಾಲಿನ ಆಯವ್ಯಯದಲ್ಲ ಕೋಲಾರ ಜಿಲ್ಲೆಗೆ “ಮಾವು ಬೆಳೆ ಸಂಶೋಧನಾ ಕೇಂದ್ರ” ವನ್ನು ನೀಡಲಾಗುತ್ತದೆ ಎನ್ನುವ ನಿರೀಕ್ಷೆಯನ್ನು ನಾವು ಇಟ್ಟುಕೊಂಡಿದ್ದೆವು. ಆದರೆ, ಹಾನಗಲ್‌ಗೆ ಮಾವು ಸಂಶೋಧನಾ ಕೇಂದ್ರವನ್ನು ನೀಡಿದ್ದಾರೆ. ಇದು ಯಾವ ರೀತಿಯಲ್ಲ ಮಾವು ಬೆಳೆಗಾರರಿಗೆ ಅನುಕೂಲವಾಗುತ್ತದೆ ಎನ್ನುವುದು ನನಗೆ ಗೊತ್ತಿಲ್ಲ. ಕೋಲಾರ ಜಿಲ್ಲೆಯಲ್ಲ ಅತೀ ಹೆಚ್ಚಿನ ಪ್ರಮಾಣದಲ್ಲ ಮಾವು ಬೆಳೆಯಲಾಗುತ್ತದೆ. ಕೋಲಾರ ಅಥವಾ ಶ್ರೀನಿವಾಸಪುರ ತಾಲ್ಲೂಕಿಗೆ “ಮಾವು ಬೆಳೆ ಸಂಶೋಧನಾ ಕೇಂದ್ರ” ವನ್ನು ನೀಡಿದರೆ, ಸಂಶೋಧನಾ ಕಾರ್ಯಕ್ಕೆ ಅನುಕೂಲವಾಗುತ್ತದೆ. ಇಲ್ಲಗೂ ಸಹ ಒಂದು “ಮಾವು ಬೆಳೆ ಸಂಶೋಧನಾ ಕೇಂದ್ರ” ವನ್ನು ನೀಡಬೇಕೆನ್ನುವುದು ನನ್ನ ಮನವಿಯಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸನ್ಮಾನ್ಯ ಸಭಾಪತಿಯವರೇ, ಕೋಲಾರ ಬಾಲಕರ ಕಾಲೇಜಿನ ಕಟ್ಟಡವನ್ನು ಸುಮಾರು 80 ವರ್ಷಗಳ ಹಿಂದೆ ಬಹಳ ಅದ್ಭುತವಾಗಿ ಕಟ್ಟಲಾಗಿದೆ. ಈ ಬಾಲಕರ ಕಾಲೇಜಿನಲ್ಲಿ ಓದಿದಂತಹ ನೂರಾರು ಜನರು ಕೆ.ಎ.ಎಸ್., ಐ.ಎ.ಎಸ್., ಐ.ಪಿ.ಎಸ್., ಡಾಕ್ಟರ್ ಮತ್ತು ಲಾಯರ್‌ಗಳಾಗಿ ಇಡೀ ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಅದ್ಭುತವಾದ ಕಾಲೇಜಿಗೆ ಇವತ್ತು ಯಾವ ಸ್ಥಿತಿ ಬಂದಿದೆ ಎಂದರೆ, ರಸ್ತೆ ಅಗಲಕರಣದ ಸಮಯದಲ್ಲಿ ಕಾಲೇಜಿನ ಕಾಂಪೌಂಡ್ ಅನ್ನು ಹೊಡೆದು ಹಾಕಿದ್ದಾರೆ. ಆ ಕಾಲೇಜಿಗೆ ಕಾಂಪೌಂಡ್ ಇಲ್ಲ. ಚುನಾವಣೆಯ ಸಂದರ್ಭದಲ್ಲಿ ಮತ ಎಣಿಕೆ ಕೇಂದ್ರವನ್ನಾಗಿ ಮಾತ್ರ ಈ ಬಾಲಕರ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ನಾನು ಸಹ ಆ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಹಿಂದೆ ಸುಮಾರು 3600 ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ನಡೆಸುತ್ತಿದ್ದರು. ಆದರೆ, ಈಗ ಮೂಲಸೌಕರ್ಯಗಳ ಮತ್ತು ಪೀಠೋಪಕರಣಗಳ ಸಮಸ್ಯೆಯಿಂದಾಗಿ ಹಾಗೂ ಬೋಧಕರ ಕೊರತೆಯಿಂದಾಗಿ ಆ ಕಾಲೇಜಿನಲ್ಲಿ ಕೇವಲ 1200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಿ, 1980ನೇ ಇಸವಿಯ ವೈಭವವನ್ನು ಪುನಃ ಮರುಕಳಿಸಬೇಕೆನ್ನುವ ಮನವಿಯನ್ನು ಮಾಡಿದ್ದೆ. ಮಾನ್ಯ ಶಿಕ್ಷಣ ಸಚಿವರು ಕೋಲಾರ ಜಿಲ್ಲೆಗೆ ಬಂದು ಆ ಕಾಲೇಜಿನ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆಯನ್ನು ನೀಡಿದ್ದರು. ಆ ಕೆಲಸ ಇಲ್ಲಿಯವರೆವಿಗೂ ಆಗಿಲ್ಲ. ಸರ್ಕಾರ ಇದಕ್ಕೆ ಕನಿಷ್ಠ 20 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ ಪುನಶ್ಚೇತನಗೊಳಿಸಬಹುದಾಗಿದೆ. ಈ ಕಾಲೇಜು ಕೇಂದ್ರ ಸ್ಥಾನದಲ್ಲಿದೆ.

ಸನ್ಮಾನ್ಯ ಸಭಾಪತಿಯವರೇ, ಈ ಕಾಲೇಜಿನಲ್ಲಿ ಮೊದಲು ಕೋ-ಏಜುಕೇಶನ್ ಇತ್ತು. ಬಾಲಕರು ಮತ್ತು ಬಾಲಕಿಯರು ಒಟ್ಟಿಗೆ ವ್ಯಾಸಂಗ ಮಾಡುತ್ತಿದ್ದರು. ಆದರೆ, ಬಾಲಕರ ಹಾಸ್ಟಲ್ ಅನ್ನು ಬಾಲಕಿಯರ ಕಾಲೇಜನ್ನಾಗಿ ಮಾರ್ಪಡಿಸಲಾಗಿದೆ.

ಶ್ರೀ ಪ್ರಕಾಶ್ ಕೆ.ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೇತಕರು):- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರೊಬ್ಬರೇ ಸದನದಲ್ಲಿ ಹಾಜರಿದ್ದಾರೆ. ಬೇರೆ ಯಾವ ಮಂತ್ರಿಗಳು ಸದನದಲ್ಲಿ ಹಾಜರಿಲ್ಲ. ಅಧಿಕಾರಿಗಳು ಸಹ ಹಾಜರಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಈ ಬಗ್ಗೆ ನಾನು ಹತ್ತಾರು ಬಾರಿ ಸರ್ಕಾರಕ್ಕೆ ಹೇಳಿದ್ದೇನೆ. ಕೇಳದಿದ್ದರೆ, ನಾನು ಏನು ಮಾಡಬೇಕು?

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಸನ್ಮಾನ್ಯ ಸಭಾಪತಿಯವರೇ, ಮಂತ್ರಿಗಳು ಬರುವವರೆವಿಗೂ ಸದನವನ್ನು 10 ನಿಮಿಷಗಳ ಕಾಲ ಮುಂದೂಡಿ, ಅವರುಗಳು ಬಂದ ಮೇಲೆ ಸದನವನ್ನು ಪ್ರಾರಂಭಿಸೋಣ.

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, ಏಕೋಪಧ್ಯಾಯ ಶಾಲೆಗೆ ಮುಖ್ಯೋಪಾಧ್ಯಾಯರ ರೀತಿಯಲ್ಲಿ ಮಾನ್ಯ ಸಭಾನಾಯಕರು ಒಬ್ಬರೇ ಸದನದಲ್ಲ ಕುಳಿತುಕೊಂಡಿದ್ದಾರೆ.

ಸಭಾಪತಿಯವರು:- ಇಂದಿನ ಸಭೆಗೆ ಶ್ರೀಯುತರುಗಳಾದ ಉಮೇಶ್ ಕತ್ತಿ, ಡಾ|| ಸಿ.ಎಸ್.ಅಶ್ವಥ್ ನಾರಾಯಣ್, ಆನಂದ್‌ಸಿಂಗ್, ಬಿ.ಸಿ.ನಾಗೇಶ್, ಸುನೀಲ್‌ಕುಮಾರ್ ಮತ್ತು ಡಾ|| ಕೆ.ಸುಧಾಕರ್ ಇವರುಗಳು ಹಾಜರಿರಬೇಕಾಗಿತ್ತು.

ಶ್ರೀ ಪ್ರಕಾಶ್ ಕೆ.ರಾಥೋಡ್:- ಸನ್ಮಾನ್ಯ ಸಭಾಪತಿಯವರೇ, 10 ನಿಮಿಷಗಳ ಕಾಲ ಸದನವನ್ನು ಮುಂದೂಡಿ. ಮಂತ್ರಿಗಳಿಗೆ ಗೊತ್ತಾಗಲಿ.

ಸಭಾಪತಿಯವರು:- ಈ ದಿನ ಸದನದಲ್ಲ ಉಪಸ್ಥಿತರಿರಬೇಕಾಗಿರುವ ಮಂತ್ರಿಗಳು ಹಾಜರಾಗದೇ ಇರುವ ಕಾರಣ ಸದನವನ್ನು 10 ನಿಮಿಷಗಳ ಕಾಲ ಮುಂದೂಡಲಾಗುತ್ತಿದೆ.

(ಸದನವನ್ನು 3 ಗಂಟೆ 24 ನಿಮಿಷಗಳಿಗೆ 10 ನಿಮಿಷಗಳ ಕಾಲ ಮುಂದೂಡಲಾಯಿತು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(388) ಎಸ್‌ಪಿಆರ್/ವಿಕೆ(ಎಂಡಿ)/3:40/16/03/2022

(ಅಪರಾಹ್ನ 3 ಗಂಟೆ 24 ನಿಮಿಷಕ್ಕೆ 10 ನಿಮಿಷಗಳ ಕಾಲ ಮುಂದೂಡಲ್ಪಟ್ಟ ಸದನವು

ಪುನಃ ಅಪರಾಹ್ನ 3 ಗಂಟೆ 46 ನಿಮಿಷಕ್ಕೆ ಸಮಾವೇಶಗೊಂಡಿತು)

(ಮಾನ್ಯ ಸಭಾಪತಿಯವರು ಪೀಠವನ್ನು ಅಲಂಕರಿಸಿದರು)

ಡಾ|| ವೈ.ಎ.ನಾರಾಯಣಸ್ವಾಮಿ(ಸರ್ಕಾರಿ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಪ್ರಸ್ತುತ ಸದನದಲ್ಲ 6 ಮಂತ್ರಿಗಳಿದ್ದಾರೆ.

ಸಭಾಪತಿಯವರು:- ಮಂತ್ರಿಗಳನ್ನು ಕರೆದಾಗ ಅವರುಗಳು ಸದನದಲ್ಲ ಉಪಸ್ಥಿತರಿದ್ದರೆ ಸರಿ.

ಶ್ರೀ ಉಮೇಶ್ ವಿ.ಕತ್ತಿ(ಅರಣ್ಯ ಹಾಗೂ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು):- ಮಾನ್ಯ ಸಭಾಪತಿಯವರೇ, ಕರ್ನಾಟಕ ವಿಧಾನ ಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳು 69 ರಡಿ ವಿಧಾನಸಭೆಯಲ್ಲಿ ಚರ್ಚೆಯಿತ್ತು. ಹೀಗಾಗಿ ನಾನು ಕೆಳಮನೆಯಲ್ಲಿ ಕುಳಿತುಕೊಂಡಿದ್ದೆನು. ಆದರೆ ನನ್ನ ಸಿಟ್ಟಿಂಗ್ ವಿಧಾನ ಪರಿಷತ್‌ನಲ್ಲತ್ತು.

ಸಭಾಪತಿಯವರು:- ಸಭಾನಾಯಕರೇ ಹಾಗೂ ಸರ್ಕಾರಿ ಮುಖ್ಯ ಸಚೀತಕರೇ, ಇಲ್ಲ ಯಾವ ಮಂತ್ರಿಗಳ ವಿಷಯಗಳು ಇರುತ್ತವೆಯೋ ಅವರುಗಳನ್ನೇ ಇಲ್ಲ ಕುಳಿತುಕೊಳ್ಳಲು ಕಡ್ಡಾಯ ಮಾಡಿ.

ಶ್ರೀ ಸಿ.ಸಿ.ಪಾಟೀಲ್(ಲೋಕೋಪಯೋಗಿ ಸಚಿವರು):- ಮಾನ್ಯ ಸಭಾಪತಿಯವರೇ, ಪ್ರಶೋತ್ತರ ಕಲಾಪವು ಯಾವ ಮಂತ್ರಿಗಳದ್ದು ಇರುತ್ತವೆಯೋ, ಅವರನ್ನೇ ಇಲ್ಲ ಹಾಜರಾಗಲು ಕಡ್ಡಾಯಗೊಳಿಸಬೇಕು. ಏಕೆಂದರೆ ನನಗೆ ಇಲ್ಲ ಪ್ರಶೋತ್ತರಗಳವೆ ಹಾಗೂ ಕೆಳಮನೆಯಲ್ಲಿ ಗಮನ ಸೆಳೆಯುವ ಸೂಚನೆಗಳಿವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಕಾರ್ಯಕಲಾಪಗಳ ಸಲಹಾ ಸಮಿತಿಯಲ್ಲಿ ಈ ವಿಚಾರವಾಗಿ ನಾನು ಈ ಹಿಂದೆಯೇ ಹೇಳಿದ್ದೇನೆ. ಆಗ ನೀವು ಸಮಿತಿಯಲ್ಲರಲ್ಲ. ಈ ರೀತಿಯ ತೊಂದರೆಗಳಾಗುವುದು ಬೇಡ; ಯಾವ ಮಂತ್ರಿಗಳಿಗೆ ಪ್ರಶೋತ್ತರ ಕಲಾಪಗಳಿರುತ್ತವೆಯೋ; ಅವರುಗಳನ್ನೇ ಈ ಸದನದಲ್ಲಿ ಮುಂದುವರೆಸಿದರೆ, ಈ ರೀತಿಯ ರಗಳೆಗಳಾಗುವುದಿಲ್ಲ. ಹೀಗಾಗಿ ಈ ರೀತಿಯಾಗಿ ಮಾಡಬೇಕು.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಆಗಲ; ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚೆಯನ್ನು ಮಾಡೋಣ.

ಸಭಾಪತಿಯವರು:- ಏಕ ಕಾಲದಲ್ಲಿ ಎರಡು ಕಡೆಗಳಲ್ಲಿ ಸದನಗಳು ನಡೆಯುವುದರಿಂದ ಮಂತ್ರಿಗಳಿಗೆ ಹಾಜರಾಗಲು ಸಮಸ್ಯೆಗಳಾಗುತ್ತದೆ ಎಂಬುದನ್ನು ನಾನು ಒಪ್ಪುತ್ತೇನೆ. ಹೀಗಾಗಿ ಇಂತಹ ಸಮಸ್ಯೆಗಳ ಬಗ್ಗೆ ಕಾರ್ಯಕಲಾಪಗಳ ಸಲಹಾ ಸಮಿತಿಯಲ್ಲಿ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ಯಾವ ಮಂತ್ರಿಗಳಿಗೆ ಪ್ರಶೋತ್ತರಗಳ ಕಲಾಪವಿದೆಯೋ ಅವರನ್ನು ಇಲ್ಲ ಹಾಜರಾಗಲು ಕಡ್ಡಾಯಗೊಳಿಸಬೇಕು ಎಂದು ತಿಳಿಸಲಾಗಿತ್ತು. ಒಂದು ವೇಳೆ ಮಂತ್ರಿಗಳಿಗೆ ಕೆಳಮನೆಯಲ್ಲಿ ಗಮನ ಸೆಳೆಯುವ ಸೂಚನೆ, ನಿಯಮ 330 ಇತ್ಯಾದಿ ಕಲಾಪಗಳಿರುತ್ತವೆ. ಹೀಗಾಗಿ ಏಕ ಕಾಲದಲ್ಲಿ ಎರಡೂ ಸದನಗಳಲ್ಲಿ ಹಾಜರಾಗುವುದು ಸಮಸ್ಯೆಯಾಗುತ್ತದೆ. ಕೆಲವೊಂದು ಮಂತ್ರಿಗಳು “ಚಕ್ರ” ಹಾಕುವವರಿದ್ದರೆ, ಕೆಲವೊಂದು ಮಂತ್ರಿಗಳು ಇದರ ಲಾಭವನ್ನು ಪಡೆಯುವವರೂ ಸಹ ಇದ್ದಾರೆ. ಈ ಸಂಗತಿಗಳು ನನಗೆ ಗೊತ್ತಿವೆ. ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆಗಳಾಗಬಾರದು. ಸಭಾನಾಯಕರೇ, ಈ ರೀತಿಯ ಸಮಸ್ಯೆಗಳು ಪದೇ ಪದೇ ಆಗಬಾರದು ಎಂಬ ವಿಚಾರವಾಗಿ ನಾನು ನಿಮಗೆ ದಿನಾಂಕ 08/03/2022 ರಂದು ಪತ್ರವನ್ನು ಬರೆದು, ತಿಳಿಸಿದ್ದೇನೆ. ಈಗ ಇವರಿಗೆ ಏನೂ ಹೇಳುವುದು ಬೇಡ. ಇವತ್ತಿನಿಂದ ಇದನ್ನು ಗಮನದಲ್ಲಿಟ್ಟುಕೊಂಡು ಮಂತ್ರಿಗಳ ಹಾಜರಾತಿಯನ್ನು ಕಡ್ಡಾಯಗೊಳಿಸಿ. ಏಕೆಂದರೆ, ಎರಡೂ ಸದನಗಳು ಸರಿಯಾಗಿ ನಡೆಯಬೇಕು. ಈ ವಿಚಾರದಲ್ಲಿ ನೀವು ನಾಳೆ ತಿಳಿಸಿ. ನಮ್ಮ ಸದನದಲ್ಲಿ ಯಾವ ಮಂತ್ರಿಗಳಿಗೆ ಪ್ರಶೋತ್ತರಗಳ ಕಲಾಪವಿದೆಯೋ ಅವರುಗಳು ಇಲ್ಲ ಕಡ್ಡಾಯವಾಗಿ ಹಾಜರಿರಲ.

ದಿನಾಂಕ 07/03/2022 ರಿಂದ ದಿನಾಂಕ 16/03/2022 ರವರೆಗೆ ಏನಾಯಿತು ಎಂಬುದನ್ನು ನಾನು ಈಗ ಹೇಳುತ್ತೇನೆ. ಈ ಅವಧಿಯಲ್ಲಿ ಒಟ್ಟು 51 ಬಾರಿ ಉತ್ತರಿಸಲು 2-3

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವಾರಗಳ ಕಾಲಾವಕಾಶವನ್ನು ಕೋರಿದ್ದಾರೆ. ಸರ್ಕಾರಿ ಮುಖ್ಯ ಸಚಿವರೇ, ಇದನ್ನು ನಿಮಗೆ ಕಳುಹಿಸಿ ಕೊಡುತ್ತೇನೆ; ಇದನ್ನು ಸ್ವಲ್ಪ ಗಮನಿಸಿ. ಯಾರೋ ಒಬ್ಬರು ಮನವಿ ಸಲ್ಲಿಸಿ ಉತ್ತರಿಸಲು ಕಾಲಾವಕಾಶವನ್ನು ಕೋರುವುದೇ? ಒಂದು ವೇಳೆ 2-3 ವಾರಗಳ ಕಾಲ ಕಾಲಾವಕಾಶವನ್ನು ಕೋರಿದರೆ, ಮಂತ್ರಿಗಳು ಅಧಿಕಾರಿಗಳನ್ನು ಕರೆಸಿ, ಈ ಬಗ್ಗೆ ಕಾರಣಗಳನ್ನು ಕೇಳಿ ವಿಚಾರಿಸಬೇಕು; ಮಂತ್ರಿಗಳು ತಮಗೆ ಸಾಧ್ಯವಾದಷ್ಟನ್ನು ಮಾಡಬೇಕು. ಸರ್ಕಾರಿ ಮುಖ್ಯ ಸಚಿವರು ಇದರ ಬಗ್ಗೆ ಗಮನಿಸಬೇಕು. ಮಂತ್ರಿಗಳು ಕಳೆಮನೆಗೆ ಹೋಗುವ ಸಂದರ್ಭ ಬಂದರೆ, ಇಲ್ಲಿ ತಿಳಿಸಿ ಹೋಗಬೇಕು. ಕಡೆಯ ಪಕ್ಷ ಇಬ್ಬರು ಅಥವಾ ಮೂವರು ಮಂತ್ರಿಗಳಾದರೂ ಇಲ್ಲರಬೇಕು. ಶ್ರೀ ಗೋವಿಂದರಾಜುರವರೇ ನೀವು ಮುಂದುವರಿಸಿ, ಇನ್ನು 5 ನಿಮಿಷಗಳ ಕಾಲಾವಕಾಶವನ್ನು ನೀಡಲಾಗುವುದು.

ವಿತ್ತೀಯ ಕಾರ್ಯಕಲಾಪಗಳು

2022-23ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ಮುಂದುವರೆದ ಚರ್ಚೆ

ಶ್ರೀ ಗೋವಿಂದ ರಾಜು(ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಬಾಲಕರ ಕಾಲೇಜು ಬಗ್ಗೆ ಈಗಾಗಲೇ ಮಾತನಾಡಿದ್ದೇನೆ. ಬಾಲಕರ ಮತ್ತು ಬಾಲಕಿಯರ ಕಾಲೇಜುಗಳು ಪ್ರತ್ಯೇಕವಾದ ನಂತರ, ಬಾಲಕರ ಕಾಲೇಜು ಕೇವಲ ಒಂದು ಹಾಸ್ಟೆಲ್‌ನಲ್ಲಿ ಪ್ರಾರಂಭವಾಯಿತು. ಈಗ ಬೇರೆ ಬೇರೆ ದಾನಿಗಳ ಸಹಕಾರದಿಂದ ಅಲ್ಲಿ ಇವತ್ತಿನ ದಿವಸ 3,500 ಕ್ಕೂ ಹೆಚ್ಚು ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಅಲ್ಲಿ ಕೇವಲ ಹೆಣ್ಣು ಮಕ್ಕಳು ಮಾತ್ರವೇ ಇದ್ದಾರೆ. ಆ ಪೈಕಿ 400 ಕ್ಕೂ ಹೆಚ್ಚು ಅಲ್ಪ ಸಂಖ್ಯಾತರ ಸಮುದಾಯದ ಹೆಣ್ಣುಮಕ್ಕಳು ಅಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಿಜಾಬ್ ಹಾಗೂ ಇನ್ನಿತರೆ ಬೇರೆ ಬೇರೆ ರೀತಿಯ ಸಮಸ್ಯೆಗಳಾದವು. ಅಂತಹ ಸಮಯದಲ್ಲೆಯೂ ಸಹ ಅಲ್ಲಿ ಯಾವುದೇ ರೀತಿಯ ತೊಂದರೆಗಳಾಗದ ರೀತಿಯಲ್ಲಿ ಅಲ್ಲಿನ ಹೆಣ್ಣು ಮಕ್ಕಳು ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಅಲ್ಲಿ ಮೂಲ ಸೌಕರ್ಯಗಳ ಸಮಸ್ಯೆಗಳಿವೆ. ಕಳೆದ ವರ್ಷದಲ್ಲೂ ಹೋಂಡಾ ಕಂಪೆನಿಯವರು ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲೂ ಸಭಾಂಗಣವೊಂದನ್ನು ನಿರ್ಮಿಸಿದ್ದಾರೆ. ಅಲ್ಲಿ ಕುಳಿತುಕೊಳ್ಳಲು ಖರ್ಚುಗಳು ಇಲ್ಲವೆಂದು ಅಲ್ಲಿನ ಪ್ರಾಂಶುಪಾಲರು ತಿಳಿಸಿದರು.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(389) ಬಿಕೆಪಿ(ಎಸ್‌ಪಿಆರ್)/ವಿಕೆ(ಎಂಡಿ)/3:50/16/03/2022 (ಸಭಾಪತಿಯವರ ಉಪಸ್ಥಿತಿ)

ಶ್ರೀ ಗೋವಿಂದ ರಾಜು (ಮುಂದು):-

ನಾವು ನಮ್ಮ ಸ್ವಂತ ಹಣದಲ್ಲಿ ಸುಮಾರು 9 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಅಲ್ಲಿ ಖರ್ಚುಗಳನ್ನು ಮಕ್ಕಳಿಗೆ ಅನುಕೂಲವಾಗಲೆಂದು ಕೊಡಿಸಿದ್ದೇವೆ. ಈಗಿನ ಕಾಲದಲ್ಲಿ ಸರ್ಕಾರಿ ಕಾಲೇಜಿನಲ್ಲಿ 3,500 ಹೆಣ್ಣು ಮಕ್ಕಳು ಓದುತ್ತಿದ್ದಾರೆ ಎಂದರೆ, ಇದನ್ನು ಸರ್ಕಾರವು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುವ ವಿಚಾರವಾಗಿದೆ. ಅಲ್ಲಿ ಅವಶ್ಯವಾಗಿರುವ ಮೂಲಭೂತ ಸೌಕರ್ಯಗಳನ್ನು ಸರ್ಕಾರವು ಒದಗಿಸಬೇಕು.

ಕೊನೆಯದಾಗಿ ಎಂ.ಪಿ.ಎಂ.ಸಿ. ವಿಚಾರವಾಗಿ ಮಾತನಾಡುವುದಾದರೆ, ದಕ್ಷಿಣ ಏಷಿಯಾ ಖಂಡದಲ್ಲಿಯೇ ನಮ್ಮ ರಾಜ್ಯದ ಕೋಲಾರ ಜಿಲ್ಲೆಯ ಎಂ.ಪಿ.ಎಂ.ಸಿ.ಯು ಬಹಳ ದೊಡ್ಡ ವಹಿವಾಟನ್ನು ನಡೆಸುವ ಮಾರುಕಟ್ಟೆಯಾಗಿದೆ. ಈಗ ಸುಮಾರು 25 ವರ್ಷಗಳ ಹಿಂದೆ ಅಲ್ಲಿ 18 ಎಕರೆಗಳಷ್ಟು ಪ್ರದೇಶವನ್ನು ಮಾರುಕಟ್ಟೆಗಾಗಿ ಪಡೆದುಕೊಳ್ಳಲಾಗಿತ್ತು. ಆ ಪೈಕಿ 4 ಎಕರೆ ಪ್ರದೇಶವನ್ನು ಮಾರುಕಟ್ಟೆ ಒಕ್ಕೂಟಕ್ಕೆ ಹಾಗೂ ಶೀತಲ ಶೇಖರಣೆಗಾಗಿ ನೀಡಲಾಗಿದೆ. ಇನ್ನುಳಿದ 14 ಎಕರೆ ಪ್ರದೇಶವಷ್ಟೇ ವಹಿವಾಟಗಾಗಿ ಇದೆ. ಈ ವಿಚಾರಕ್ಕೆ ಸಂಬಂಧಿತ ಕಡತವು ಅರಣ್ಯ ಇಲಾಖೆಯ ಸಚಿವರ ಬಳಿ ಇದೆ. ಅರಣ್ಯ ಇಲಾಖೆಗೆ ಸಂಬಂಧಿತ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡು ಈಗ ಕಡತವು ಸಚಿವರ ಸಹಿಗಾಗಿ ಅವರ ಕಛೇರಿಗೆ ಹೋಗಿದೆ. ಹೀಗಾಗಿ ಸಚಿವರು ಈ ಕಡತಕ್ಕೆ ಸಹಿ ಮಾಡಿದರೆ, ಸದರಿ ಪ್ರದೇಶವು ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. 35 ಎಕರೆ ಪ್ರದೇಶಕ್ಕೆ ಸಚಿವರು ಅನುಮೋದಿಸಿದರೆ, ಅಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಡುವುದಕ್ಕೆ ಅನುಕೂಲವಾಗುತ್ತದೆ. ಇದರಿಂದ ಲಕ್ಷಾಂತರ ರೈತರಿಗೆ ಸಹಕಾರಿಯಾಗುತ್ತದೆ ಎಂದು ನಾನು ಪೀಠದ ಮುಖಾಂತರ ಅರಣ್ಯ ಸಚಿವರಲ್ಲಿ ಮನವಿ ಮಾಡುತ್ತೇನೆ. ಇಷ್ಟು ಹೊತ್ತು ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ತಮಗೆ ವಂದಿಸಿ, ನನ್ನ ಮಾತುಗಳನ್ನು ಮುಗಿಸುತ್ತೇನೆ.

ಸಭಾಪತಿಯವರು:- ವಿರೋಧ ಪಕ್ಷದ ನಾಯಕರೇ, ನೀವೂ ಸಹ ನಿಮ್ಮ ಪಕ್ಷದವರಿಗೆ ಸದನದಲ್ಲಿ ಹಾಜರಿರಲು ಹೇಳಬೇಕು. ವಿರೋಧ ಪಕ್ಷದ ಭಾಗದಲ್ಲಿ ನಿಮ್ಮನ್ನು ಹೊರತುಪಡಿಸಿ, ಇನ್ನುಳಿದೆಲ್ಲಾ ಖರ್ಚುಗಳು ಖಾಲಿ ಇವೆ. ಕಾಯ್ದೆಯು ಎಲ್ಲರಿಗೂ ಸಮಾನವಾಗಿರಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಆಗಲ ಸಭಾಪತಿಗಳೇ.

ಶ್ರೀ ಶರಣಗೌಡ ಬಯ್ಯಪುರ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ನಾನು ಅರ್ಥಶಾಸ್ತ್ರವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ ತಜ್ಞನೂ ಅಲ್ಲ; ಅನುಭವಕ್ಕಿಂತಲೂ ಮಿಗಿಲಾದ ಜ್ಞಾನ ಬೇರೆ ಇಲ್ಲ ; ರಾಜಕೀಯ ಕ್ಷೇತ್ರ ನನ್ನ ಪಾಲನ ಅನುಭವ ಮಂಟಪವಾಗಿದೆ. ನಮ್ಮ ತಂದೆಯವರ ಕಾಲದಿಂದಲೂ ಸುದೀರ್ಘವಾದ ರಾಜಕೀಯ ಜೀವನದಲ್ಲ ಜನರೊಂದಿಗಿನ ನನ್ನ ಒಡನಾಟದ ಮೂಲಕ ಅವರಲ್ಲೊಬ್ಬನಾಗಿ ಗಳಿಸಿದ ಅನುಭವವನ್ನು ನಾನು ಸಾರ್ವಜನಿಕರಿಗೆ ದೊರೆಯುವ ಹಾಗೆ ಮಾಡಿ ಮುನ್ನಡೆಯುತ್ತಿದ್ದೇನೆ. ಇದರ ಜೊತೆಗೆ ನನ್ನ ಚಿಕ್ಕಪ್ಪನವರಾದ ಶ್ರೀ ಅಮರೇಗೌಡ ಬಯ್ಯಪುರ ರವರ ನೆರಳಿನಲ್ಲಿ ನನ್ನ ರಾಜಕೀಯ ಜೀವನವನ್ನು ಪ್ರಾರಂಭಿಸಿ ಈ ಸೇವೆಯನ್ನು ಸಲ್ಲಸಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ನನ್ನ ಧನ್ಯವಾದಗಳನ್ನರ್ಪಿಸುತ್ತೇನೆ.

ಪ್ರಸಕ್ತ ಸಾಲಿನ ಆಯವ್ಯಯದ ಬಗೆಗಿನ ಸಾಕಷ್ಟು ವಿಚಾರಗಳ ಬಗ್ಗೆ ಈಗಾಗಲೇ ಮಾತನಾಡಿದ್ದಾರೆ. ನಾನು ಅದನ್ನೇ ಪುನರ್ನಾವರಿಸುವುದಿಲ್ಲ. ರಾಜ್ಯ ಸರ್ಕಾರವು 70 ಸಾವಿರ ಕೋಟಿ ರೂಪಾಯಿಗಳಷ್ಟು ಮಾಡಿರುವ ಸಾಲ, ಇತ್ಯಾದಿ ಅಂಶಗಳನ್ನು ಪುನರುಚ್ಚರಿಸುವುದಕ್ಕಿಂತ ಬೇರೆ ವಿಚಾರವನ್ನು ಪ್ರಸ್ತಾಪಿಸಬಯಸುತ್ತೇನೆ. ನಾನು ಕಲ್ಯಾಣ ಕರ್ನಾಟಕ ಭಾಗದಿಂದ ಬಂದವನಾಗಿದ್ದೇನೆ. ಸಂವಿಧಾನನ ಅನುಚ್ಛೇದ - 371 (ಜೆ) ರನ್ವಯ ನಮಗೆ ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಮೀಸಲಾತಿಯನ್ನು ದೊರಕಿಸಿಕೊಡಬೇಕಾದರೆ, ಎಲ್ಲಯೋ ಒಂದು ಕಡೆ ಅಧಿಕಾರಿಗಳ ವರ್ಗ ನಮ್ಮ ಮಂತ್ರಿಗಳನ್ನೂ ಸಹ ದಾರಿ ತಪ್ಪಿಸುವಂತಹ ಕೆಲಸಗಳಾದವು. ಇತ್ತೀಚೆಗೆ ಅಂದರೆ 17 ತಾರೀಖನಂದು ಮುಖ್ಯಮಂತ್ರಿಗಳು ಬಂದಾಗ 3,000 ಕೋಟಿ ರೂಪಾಯಿಗಳಷ್ಟು ಅನುದಾನವನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಅದರಂತೆ 2022-23 ನೇ ಸಾಲಿಗೆ ಮಂಡಿಸಿದ ಆಯವ್ಯಯದಲ್ಲಿ ನಮ್ಮ ಭಾಗದ ಅಭಿವೃದ್ಧಿಗಾಗಿ 3,000 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿರುವುದು ಸಂತಸ ತಂದಿದೆ.

ನಮ್ಮೆಲ್ಲರವ ನಿರುದ್ಯೋಗದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಬಯಸುತ್ತೇನೆ. ನಮ್ಮ ಭಾಗದಲ್ಲಿ ನಿರುದ್ಯೋಗದ ಸಮಸ್ಯೆಯ ಪ್ರಮಾಣವು ಹೆಚ್ಚಾಗಿದೆ. ಇದರ ಜೊತೆ ಜೊತೆಗೆ ಅವಿದ್ಯಾವಂತರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಂಖ್ಯೆಯೂ ಸಹ ಬಹಳಷ್ಟು ಇದೆ. ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ 40 ಸಾವಿರದಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅದನ್ನು ಆದಷ್ಟು ಬೇಗ ಭರ್ತಿ ಮಾಡಬೇಕೆಂದು ತಮ್ಮ ಮೂಲಕ ನಾನು ಸರ್ಕಾರವನ್ನು ವಿನಂತಿಸುತ್ತೇನೆ.

ಇದರ ಜೊತೆಗೆ, ನೀರಾವರಿ ವಿಚಾರಗಳ ಬಗ್ಗೆ ನಾನು ಪ್ರಸ್ತಾಪಿಸಬಯಸುತ್ತೇನೆ. ಬಚಾವತ್ ಆಂದೋಲನದ ತೀರ್ಪಿನ ಪ್ರಕಾರ ನಮಗೆ ದೊರೆಯಬೇಕಾದ ನೀರು ದೊರೆಯಲೇಬೇಕು. ಇದರಿಂದಾಗಿ ನಮ್ಮ ಭಾಗದ ರೈತರಿಗೆ ನೀರು ಮುಟ್ಟಲೇಬೇಕು ಎನ್ನುವ ಭಾವನೆಯನ್ನು ಹೊಂದಿದ ರಾಜ್ಯದ ಅಂದಿನ ಮುಖ್ಯಮಂತ್ರಿಗಳನ್ನು ನಾವು ಇವತ್ತಿನ ದಿವಸ ನೆನೆಯಲೇ ಬೇಕು. 1994 ನೇ ಇಸ್ವಿಯಲ್ಲಿ ಶ್ರೀ ಅಮರೇಗೌಡ ಬಯ್ಯಪುರವರು ಮೊದಲ ಬಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆಗೊಂಡಿದ್ದರು. ಇವತ್ತಿನ ದಿವಸ ನೀರಾವರಿ ಇಲಾಖೆಯ ಮಂತ್ರಿಗಳಾದ ಶ್ರೀ ಗೋವಿಂದ ಎಂ. ಕಾರಜೋಳವರು ಅಂದು ನಮ್ಮ ಕೊಠಡಿಯ ಪಕ್ಕದಲ್ಲೇ ಇರುತ್ತಿದ್ದರು. ಶ್ರೀ ಅಮರೇಗೌಡ ಬಯ್ಯಪುರ ಹಾಗೂ ಶ್ರೀ ಗೋವಿಂದ ಕಾರಜೋಳ ರವರುಗಳ ನಡುವೆ ಬಹಳಷ್ಟು ಒಳ್ಳೆಯ ಗೆಳೆತನವಿತ್ತು. ಅವತ್ತಿನ ದಿವಸ ಶ್ರೀ ಹೆಚ್.ಡಿ.ದೇವೇಗೌಡರವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಆಗಿನ ಸಂದರ್ಭದಲ್ಲಿ ಶ್ರೀ ಅಮರೇಗೌಡ ಬಯ್ಯಪುರ ಹಾಗೂ ಶ್ರೀ ರಾಯರೆಡ್ಡಿ ಹಾಗೂ ಇತ್ಯಾದಿ ರವರುಗಳನ್ನು ಕರೆದರು. ಆಗಿನ ಕಾಲದಲ್ಲಿ ನಮ್ಮ ತಂದೆಯವರು ಒಂದು ಗ್ರಾಮ ಪಂಚಾಯತಿಯ ಸದಸ್ಯರೂ ಸಹ ಆಗಿರಲಿಲ್ಲ. ಆದರೂ ಸಹ ನಮ್ಮ ತಂದೆಯವರು ಯಾವಾಗಲೂ ಶ್ರೀ ಹೆಚ್.ಡಿ.ದೇವೇಗೌಡರವರ ಹಿರಿಯ ಮಗನಂತೆ ಅವರ ಮನೆಯಲ್ಲಿಯೇ ಇರುತ್ತಿದ್ದರು. ಆಗ ಶ್ರೀ ಹೆಚ್.ಡಿ.ದೇವೇಗೌಡರವರು ಎಲ್ಲರನ್ನೂ ಕರೆದು 'ನಿಗದಿತ ದಿವಸದಂದು ನಾನು ಪೂಜೆಗೆ ಬರುತ್ತೇನೆ; ಅಂದು ಅಡಿಗಲ್ಲು ಸಮಾರಂಭವನ್ನು ಮಾಡೋಣ' ಎಂಬುದಾಗಿ ತಿಳಿಸಿದರು. ಮಾಜಿ ಮುಖ್ಯಮಂತ್ರಿಗಳು ಈ ರೀತಿಯ ಹೇಳಿಕೆಯನ್ನು ನೀಡಿದ ಸಂದರ್ಭದಲ್ಲಿ ನಮ್ಮ ತಂದೆಯವರು ಅವರ ಪಕ್ಕದಲ್ಲಿಯೇ ಕುಳಿತಿದ್ದರಂತೆ. ಪ್ರಶ್ನಿತ ಯೋಜನೆಗಾಗಿ ಮೂರು ಮುಖ್ಯಮಂತ್ರಿಗಳು ಈಗಾಗಲೇ ಅಡಿಗಲ್ಲನ್ನು ಹಾಕಿದ್ದಾರೆ; ನಾಲ್ಕನೇಯ ಅಡಿಗಲ್ಲು ನಮ್ಮ ಅಪ್ಪಾಜಿಯವರದ್ದಾಗಬಾರದು ಎಂಬುದಾಗಿ ಆಗ ನಮ್ಮ ತಂದೆಯವರು ಹೇಳಿದರಂತೆ. ನಮ್ಮ ತಂದೆಯವರು ಈ ರೀತಿಯ ಹೇಳಿಕೆಯನ್ನು ನೀಡಿದ ತಕ್ಷಣವೇ ಈ ಬಗ್ಗೆ ಶ್ರೀ ಹೆಚ್.ಡಿ.ದೇವೇಗೌಡ ರವರು ನಿಗಮವೊಂದನ್ನು ಸ್ಥಾಪಿಸಿ, ಬಾಂಡ್‌ಗಳ ಮೂಲಕ ಅವಶ್ಯವಾದ ಹಣವನ್ನು ಸಂಗ್ರಹಿಸಿದರು. ಆಗ ಬಂದಿದ್ದ ಬಚಾವತ್ ಆಂದೋಲನದ ತೀರ್ಪಿನಿಂದಾಗಿ ನಮಗೆ ನೀರಿನ ಅನ್ಯಾಯವಾಗಬಾರದು ಹಾಗೂ ರೈತರಿಗೆ ನೀರು ದೊರೆಯಬೇಕೆನ್ನುವ ದೃಷ್ಟಿಯಿಂದ ಅಂದರೆ 1995 ನೇ ಇಸ್ವಿಯಲ್ಲಿ ಶ್ರೀ ಹೆಚ್.ಡಿ.ದೇವೇಗೌಡರವರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಂದು ಅಲ್ಲಿನ ನಾರಾಯಣಪುರ ಎಂಬ ಪ್ರದೇಶದಲ್ಲಿ ಪೂಜೆಯನ್ನು ಸಲ್ಲಿಸಿದರು. ಶ್ರೀ ಉಮೇಶ್ ವಿ.ಕತ್ತಿರವರು ಅಂದಿನ ಸಚಿವರಾಗಿದ್ದಿರಬಹುದು. ಆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಗಳ ಮೇಲೆ ಬಹಳಷ್ಟು ಆರೋಪಗಳು ಬಂದವು. ಯಾವುದೇ ಒಳ್ಳೆಯ ಕೆಲಸಗಳನ್ನು ಮಾಡುವಾಗ, ಸಹಜವಾಗಿಯೇ ಆರೋಪಗಳು ಬರುತ್ತವೆ. ಅದೇ ರೀತಿಯಾಗಿ ಆರೋಪಗಳೂ ಸಹ ಬಂದವು. ಅದನ್ನು ಯಾರೂ ಸಹ ತಡೆಯುವುದಕ್ಕಾಗಲಿಲ್ಲ. ಯಾವುದೇ ಒಳ್ಳೆಯ ಕೆಲಸಗಳನ್ನು ಮಾಡಬೇಕಾದರೆ, ನಮ್ಮ ಮನಸ್ಸು ಸ್ವಚ್ಛವಾಗಿದ್ದರೆ, ಯಾರು ಬೇಕಾದರೂ ಏನು ಬೇಕಾದರೂ ಹೇಳಿದರೂ, ಪರವಾಗಿಲ್ಲ. ಅಂತಹ ಸಂದರ್ಭದಲ್ಲಿ ನಾವು ಮುನ್ನುಗ್ಗಬೇಕೆಂದು ನಾನು ಹೇಳುತ್ತೇನೆ. ಇವತ್ತಿನ ದಿವಸ ನಾನು ತಮ್ಮ ಮೂಲಕ ಮಂತ್ರಿಗಳಿಗೂ ಹಾಗೂ ಮುಖ್ಯಮಂತ್ರಿಗಳಿಗೂ ಸಹ ಹೇಳಲಿಚ್ಛಿಸುತ್ತೇನೆ. ಈಗ ಮಂಡಿಸಿರುವ ಆಯವ್ಯಯದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ 5,000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಆದರೆ ಈಗಾಗಲೇ ಸುಮಾರು 10-15 ಸಾವಿರ ಕೋಟಿ ರೂಪಾಯಿಗಳಷ್ಟು ಮೊತ್ತದ ಟೆಂಡರ್‌ನ್ನು ಕರೆಯಲಾಗಿದೆ. ಇದಕ್ಕೆ ಆರ್ಥಿಕ ಇಲಾಖೆಯು ಯಾವಾಗ ಅನುಮತಿಸಿತು ಎನ್ನುವುದು ನಮಗೆ ತಿಳಿದಿಲ್ಲ. ಏಕೆಂದರೆ ಆಶಾ ಕಾರ್ಯಕರ್ತೆಯವರಿಗೆ ಕೇವಲ 500 ರೂಪಾಯಿಗಳಷ್ಟು ಸಹಾಯಧನವನ್ನು ನೀಡಬೇಕೆಂದರೆ, ಅದಕ್ಕೆ ಆರ್ಥಿಕ ಇಲಾಖೆಯವರು ಅನುಮತಿಸಿಲ್ಲ ಎಂದು ಸರ್ಕಾರವು ತಿಳಿಸುತ್ತದೆ. ಸರ್ಕಾರವು ಒಟ್ಟಾರೆ 5,000 ಕೋಟಿ ರೂಪಾಯಿಗಳನ್ನು ಕೃಷ್ಣಾ ಭಾಗ್ಯ ಜಲ ನಿಗಮದ ಎಲ್ಲಾ ಯೋಜನೆಗಳಿಗೆ ನೀಡಿದೆ. ಆಲಮಟ್ಟ ಅಣೆಕಟ್ಟಿನ ಎತ್ತರವನ್ನು 524 ಮೀಟರ್‌ಗಳಿಗೆ ಎತ್ತರಿಸಬೇಕು. ಆ ಭಾಗದಲ್ಲಿನ ಬಹಳಷ್ಟು ಗ್ರಾಮಗಳನ್ನು ಸ್ಥಳಾಂತರಿಸುವ ಕೆಲಸಗಳು ಇನ್ನೂ ಆಗಬೇಕಾಗಿದೆ. ಹೀಗಾಗಿ ಈ ಯೋಜನೆಗೆ ಇನ್ನೂ ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು ಹಣದ ಅವಶ್ಯಕತೆ ಇದೆ ಎಂದು ನೀರಾವರಿ ಮಂತ್ರಿಗಳು ಇತ್ತೀಚೆಗೆ ಸದನದಲ್ಲಿ ಹೇಳಿದರು. ಒಂದು ಲಕ್ಷ ಕೋಟಿ ಅಲ್ಲ ಎರಡು ಲಕ್ಷ ಕೋಟಿ ರೂಪಾಯಿಗಳನ್ನು ಬಳಸಿಕೊಳ್ಳಿ. ಇತ್ತೀಚಿನ 2-3 ವರ್ಷಗಳಲ್ಲಿ ಸರ್ಕಾರವು ಎರಡು ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲ ಮಾಡಿದೆ. ಹೀಗಾಗಿ ಯೋಜನೆಗೆ ಅವಶ್ಯಕವಾಗಿರುವ ಎರಡು ಲಕ್ಷ ಕೋಟಿ ರೂಪಾಯಿಗಳನ್ನು ಸರ್ಕಾರವು ಬಾಂಡ್‌ಗಳ ಮೂಲಕ ಪಡೆದುಕೊಳ್ಳಲಿ. ಇದರಿಂದಾಗಿ ರೈತರಿಗೆ ನೀರು ತಲುಪಿಸುವಂತಹ ಒಳ್ಳೆಯ ಕೆಲಸಗಳಾಗುತ್ತವೆ. ಈಗಾಗಲೇ 95 ಕಿಲೋ ಮೀಟರ್‌ಗಳಷ್ಟು ದೂರದವರೆಗೆ ನೀರು ಬಂದಿದೆ. ನಮ್ಮ ಭಾಗವು ಟೇಲ್ ಎಂಡ್ ರೀತಿಯಂತಾಗುತ್ತಿದೆ. ಅಲ್ಲಿನ ದೇವದುರ್ಗ ಪ್ರದೇಶವನ್ನು ದಾಟಿದರೆ, ಅದೆಲ್ಲವೂ tail-end ರೀತಿಯಂತಾಗಿವೆ. ನಾನು ಈ ಮಾತನ್ನು ಏಕೆ ಹೇಳುತ್ತಿದ್ದೇನೆ ಎಂದರೆ, ನಾರಾಯಣಪುರ ಜಲಾಶಯದಲ್ಲಿ ಕೇವಲ 30

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉ.ಎಂ.ಸಿ.ಯಷ್ಟು ನೀರು ಇರುವುದರಿಂದ ಆ ಭಾಗದಲ್ಲ ನೀರು ಸಾಕಾಗುತ್ತಿಲ್ಲ. ನಮ್ಮ ಭಾಗದಲ್ಲ ನೀರಿನ ನಿರ್ವಹಣೆಯೂ ಸಹ ಸರಿಯಾಗಿಲ್ಲ. ಆ ಭಾಗದಲ್ಲನ ಹೊಳೆಗಳನ್ನು ನೋಡಬೇಕು. ನಮ್ಮಲ್ಲಿನ ಕೆನಾಲ್‌ಗಳಿಗೆ ನಾವು ಎಷ್ಟು ನೀರನ್ನು ಉಪಯೋಗಿಸುತ್ತೇವೆ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ನೀರು ನಮ್ಮ ಕೃಷ್ಣಾ ನದಿಯಿಂದ ನೆರೆಯ ಆಂಧ್ರ ಪ್ರದೇಶಕ್ಕೆ ಹರಿದು ಹೋಗುತ್ತದೆ. ಈ ವಿಚಾರದ ಬಗ್ಗೆ ಎಲ್ಲರೂ ಸಹ ಗಮನಿಸಬೇಕೆಂದು ತಮ್ಮ ಮೂಲಕ ತಿಳಿಸುತ್ತೇನೆ.

ಕೃಷಿ ಇಲಾಖೆಯಿಂದ ಒಂದು ಎಕರೆಗೆ 250 ರೂಪಾಯಿಗಳನ್ನು ಡಿಸೆಲ್‌ಗಾಗಿ ನೀಡಲಾಗುತ್ತದೆ ಎಂದು ಇತ್ತೀಚೆಗೆ ಕೃಷಿ ಸಚಿವರು ಈಗಾಗಲೇ ತಿಳಿಸಿದ್ದಾರೆ. ಈ ಅಂಶವನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿಯೂ ಸಹ ಘೋಷಿಸಲಾಗಿದೆ. 5 ಎಕರೆಗೆ ಗರಿಷ್ಠ 550 ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. 20 ಎಕರೆಯಷ್ಟು ಜಮೀನನ್ನು ಹೊಂದಿದವರು ರೈತರಲ್ಲವೇ? ಇವರಿಗೆ ಡಿಸೆಲ್ ವೆಚ್ಚವು ಬರುವುದಿಲ್ಲವೇ ಎಂದು ನಾನು ಈ ಸಂದರ್ಭದಲ್ಲಿ ಕೇಳಲಿಚ್ಛಿಸುತ್ತೇನೆ. ಹೀಗಾಗಿ ನಾನು ಕೈಮುಗಿದು ಬೇಡಿಕೊಳ್ಳುತ್ತೇನೆ. ನಾನು 50 ಎಕರೆ ನೀರಾವರಿ ಪ್ರದೇಶವನ್ನು ಹೊಂದಿದ್ದು, ತೋಟಗಾರಿಕೆಯನ್ನೂ ಸಹ ಮಾಡುತ್ತೇನೆ. ಒಂದು ಎಕರೆಗೆ 3-5 ಸಾವಿರ ರೂಪಾಯಿಗಳಷ್ಟು ಅನುದಾನವನ್ನು ನೀಡಲಾಗಿದೆ ಎಂದು ಕಳೆದ ಬಾರಿ ಸಚಿವರು ತಿಳಿಸಿದರು. ಆದರೆ, ಈ ಮೊತ್ತವನ್ನು ಯಾರಿಗೆ ನೀಡಲಾಗಿದೆ ಎಂದು ನಾನು ಕೇಳಲಿಚ್ಛಿಸುತ್ತೇನೆ. ಈ ಬಾರಿಯೂ ಸಹ ನನ್ನ ತೋಟದಲ್ಲಿ ಪೇರಲ ಹಣ್ಣಿನ ಫಸಲು ಬರಲೇ ಇಲ್ಲ; ಇದನ್ನು ಬಂದು ನೋಡಬೇಕು. ನಾನು 12 ಎಕರೆ ಪ್ರದೇಶದಲ್ಲಿ ಪೇರಲ ಹಣ್ಣನ್ನು ಬೆಳೆಯುತ್ತಿದ್ದೇನೆ. ನನ್ನ ಫಸಲಿಗೆ 'ಕಜ್ಜಿ' ಬಂದು ಹೋಯಿತು. ಈ ಫಸಲಿಗೆ ನಾವು ಸುಮಾರು 2 ಲಕ್ಷ ರೂಪಾಯಿಗಳಷ್ಟು ಮೊತ್ತದ ಔಷಧಿಗಳನ್ನು ಸಿಂಪಡಿಸಿದೆವು. ಇಷ್ಟಾದರೂ ಸಹ ನಮಗೆ ಒಂದು ಪೇರಲ ಕಾಯಿಯನ್ನೂ ಸಹ ಕಿಳಲು ಆಗಲಿಲ್ಲ. ಕಳೆದ ಹಾಗೂ ಅದರ ಹಿಂದಿನ ವರ್ಷದಲ್ಲಿ ಕರೋನಾ ಕಾಯಿಲೆಯ ಕಾರಣದಿಂದಾಗಿ ನಮಗೆ ಒಳ್ಳೆಯ ಫಲ ಬಂದರೂ ಸಹ ಕೇವಲ ಒಂದು ರೂಪಾಯಿಗಳಿಗಾದರೂ ಸಹ ಅವುಗಳನ್ನು ಮಾರುವುದಕ್ಕಾಗಲಿಲ್ಲ. ಸರ್ಕಾರವು ದಯಮಾಡಿ ರೈತರ ಸಹಾಯಕ್ಕೆ ಬರದಿದ್ದರೆ, ರೈತರು ಉಳಿಯುವುದಿಲ್ಲ. ಒಂದು ದಿನ ರೈತರು ಮುಷ್ಕರ ಹೂಡಿದರೆ, ಈ ದೇಶದಲ್ಲಿ ಹಾಹಾಕಾರವುಂಟಾಗುತ್ತದೆ. ಸರ್ಕಾರ ನಡೆಸುವವರು ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಇದರ ಜೊತೆಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಮೂರು ಕಂತುಗಳಲ್ಲಿ ರೈತರಿಗೆ ಹಣ ನೀಡಲಾಗುತ್ತದೆ. ಆದರೆ ಇದನ್ನು ಒಂದು ಅಥವಾ ಎರಡೇ ಕಂತುಗಳಲ್ಲಿ ನೀಡಿದರೆ, ಒಳ್ಳೆಯದಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(390) 16.03.2022 04.00 ಎಸ್‌ವಿ-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಶರಣಗೌಡ ಬಯ್ಯಾಪುರ (ಮುಂದು):-

ಕಿಸಾನ್ ಯಂತ್ರೋಪಕರಣ ಯೋಜನೆಯಡಿಯಲ್ಲಿ ಈಗಾಗಲೇ ಹೋಬಳಿಗೊಂದು ಯಂತ್ರೋಪಕರಣವನ್ನು ಮಾಡುತ್ತೇವೆಂದು ಹೇಳಲಾಗಿದೆ. ದಯವಿಟ್ಟು ಆ ರೀತಿ ಮಾಡಿದರೆ ರೈತರಿಗೆ ಅನುಕೂಲವಾಗುವುದಿಲ್ಲ. ಒಂದು ಹೋಬಳಿ ಕೇಂದ್ರ ಸ್ಥಾನದಿಂದ ಆ ಹೋಬಳಿಯ ಕಟ್ಟಕಡೆಯ ಊರು 20-25 ಕಿ.ಮೀ. ದೂರವಿರುತ್ತದೆ. ಒಂದು ಟ್ರ್ಯಾಕ್ಟರ್ ಅಲ್ಲಂದ ಇಲ್ಲಗೆ ಮುಟ್ಟಬೇಕೆಂದರೆ ಎರಡು ಗಂಟೆ ಕಾಲ ಬೇಕು. ಆರರಿಂದ ಏಳು ಅಲೆಟ್ ಡೀಸೆಲ್ ಬೇಕು. ಅದನ್ನು ಯಾರು ಕೊಡುತ್ತಾರೆ? ಮೊನ್ನೆ ಒಬ್ಬ ಸದಸ್ಯರು ಮಾತನಾಡುವಾಗ ಸಾವಿರ ರೂಪಾಯಿ ಹೆಚ್ಚು ಮಾಡಿ ಎಂದು ಹೇಳಿದರು. ನಮ್ಮಲ್ಲಿರುವ ರೈತರೇ ಸಾವಿರ ರೂಪಾಯಿ ಬಾಡಿಗೆಗೆ ಟ್ರ್ಯಾಕ್ಟರ್ ಹೊಡೆಯುತ್ತಾರೆ. ಸರ್ಕಾರ ಕೇವಲ ಹೋಬಳಿಗೆ ಒಂದರಂತೆ ಮಾಡಿದರೆ ಯಾವ ರೈತರಿಗೂ ಒಳ್ಳೆಯದಾಗುವುದಿಲ್ಲ. ರೈತರು ಹೋಬಳಿ ಕೇಂದ್ರ ಸ್ಥಾನಕ್ಕೆ ಹೋಗಿ ಟ್ರ್ಯಾಕ್ಟರ್ ಹೊಡೆಯಲಕ್ಕೆ ಬೇಕು, ಕುಂಟೆ ಹೊಡೆಯಲಕ್ಕೆ ಬೇಕು, ಮಡಿಕೆ ಹೊಡೆಯಲಕ್ಕೆ ಬೇಕು ಎಂದು ಕೇಳಬೇಕು. ಅಲ್ಲಿರುವ ಅಧಿಕಾರಿಗಳು ಯಾರೂ ಸಮಯಕ್ಕೆ ಸರಿಯಾಗಿ ಬಂದು ಕೆಲಸ ಮಾಡುವುದಿಲ್ಲ ಎಂದು ತಮಗಿಲ್ಲಾ ತಿಳಿದಿದೆ. ನಾನು ಪ್ರಾಮಾಣಿಕವಾಗಿ ನೋಡಿದ್ದೇನೆ. ಶೇ.90ರಷ್ಟು ಜನ ಇಲ್ಲ.

ಮಾನ್ಯ ಯಡಿಯೂರಪ್ಪನವರ ಸರ್ಕಾರವಿದ್ದಾಗ VSSN ಗಳಿಗೆ ಟ್ರ್ಯಾಕ್ಟರ್‌ಗಳನ್ನು ಕೊಟ್ಟರು. ಅದರಿಂದ ಬಹಳಷ್ಟು ರೈತರಿಗೆ ಒಳ್ಳೆಯದಾಯಿತು. ಈಗಾಗಲೇ ಆ ಟ್ರ್ಯಾಕ್ಟರ್‌ಗಳು ನಿಂತುಬಿಟ್ಟವೆ. ಐದಾರು ಹಳ್ಳಿಗಳಿಗೆ ಒಂದು VSSN ಇದ್ದು, VSSN ಮೂಲಕ ಯಂತ್ರೋಪಕರಣಗಳನ್ನು ಕೊಟ್ಟರೆ ಆ ಐದಾರು ಹಳ್ಳಿಗಳ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಲಚ್ಚಿಸುತ್ತೇನೆ.

ರೈತ ಸಂಪರ್ಕ ಕೇಂದ್ರದಲ್ಲಿ ಬಹಳಷ್ಟು ಸಿಬ್ಬಂದಿಗಳ ಕೊರತೆ ಇದೆ. ಈಗಾಗಲೇ ಮಣ್ಣಿನ ಆರೋಗ್ಯ ಚೀಟಿಯನ್ನು ನೀಡುವ ಘೋಷಣೆಯನ್ನು ಮಾಡಲಾಗಿದೆ. ಅದರಲ್ಲಿ ಇಲ್ಲಯವರೆವಿಗೂ ಶೇ.20 ಅನ್ನು ಮುಟ್ಟುವುದಿಲ್ಲ. ಸರ್ಕಾರ ಅದರ ಬಗ್ಗೆ ಗಮನ ಹರಿಸಬೇಕೆಂದು ಕೇಳಬಯಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತುಂಗಭದ್ರಾ ನದಿಯಲ್ಲಿ ಹೂಳಿನ ಸಮಸ್ಯೆಯಿಂದಾಗಿ 30 ಟಿ.ಎಂ.ಸಿ. ನೀರು ಕಡಿಮೆಯಿದೆ. ಆ 30 ಟಿ.ಎಂ.ಸಿ. ನೀರಿನ ಉಪಯೋಗ ಆಗಲಿಕ್ಕೆ ನವಿಲೆಯಲ್ಲಿ ಜಲಾಶಯ ನಿರ್ಮಿಸಲು ಒಂದು ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ಇರಿಸಲಾಗಿದೆ. ಇದು ಕೇವಲ ಕಣ್ಣೆರೆಸುವ ತಂತ್ರ ಎಂದು ನನ್ನ ಅಭಿಪ್ರಾಯ. ಏಕೆಂದರೆ ನಾವು ಮಾನ್ಯ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಇದಕ್ಕೆ ಹಣ ಮೀಸಲಿಡುವಂತೆ ವಿನಂತಿಸಿದ್ದೇವೆ. ನೀವೇ ಬಂದು ಕೋರಿದ್ದಕ್ಕೆ ನಾನು ಹಣವನ್ನು ಮೀಸಲಿಟ್ಟಿದ್ದೇನೆ ಎಂದು ಅವರು ಹೇಳಬಹುದು. ಆದರೆ ವಿಷಯ ಅದಲ್ಲ. 2021-22ನೇ ಸಾಲಿನ ಆಯವ್ಯಯದಲ್ಲ ಘೋಷಣೆಯನ್ನು ಮಾಡಲಾಗಿತ್ತು. ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳ ಜೊತೆ ಮಾತುಕತೆಯನ್ನಾಡಿ ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಇಲ್ಲಿಯವರೆವಿಗೂ ಯಾವುದೇ ಮಾತುಕತೆಯು ನಡೆದಿರುವುದಿಲ್ಲ. ಇಂದು ಸಾವಿರ ಕೋಟಿ ರೂಪಾಯಿಗಳನ್ನು ಇಟ್ಟಿರುವುದು ಸ್ವಾಗತಾರ್ಹ. ಆದರೆ ಆ ಸಾವಿರ ಕೋಟಿ ರೂಪಾಯಿಗಳು ಕೇವಲ ಪುಸ್ತಕದಲ್ಲಿಯೇ ಉಳಿಯುತ್ತದೆಯೇ ಹೊರತು ಒಂದು ರೂಪಾಯಿ ಕೂಡ ಖರ್ಚಾಗುವುದಿಲ್ಲ. ಅದರಿಂದ ಯಾವುದೇ ಉಪಯೋಗವಾಗುವುದಿಲ್ಲ ಎನ್ನುವುದು ನನ್ನ ಭಾವನೆ.

ನಾನು ಒಬ್ಬ ರಾಜಕಾರಣಿಯಾದರೂ ಒಮ್ಮೊಮ್ಮೆ ನಮಗೆ ನಾಚಿಕೆಯನಿಸುತ್ತದೆ. ಏಕೆಂದರೆ ಈಗಾಗಲೇ ರಾಜ್ಯದಲ್ಲಿ ಅಧಿಕಾರಿಗಳ ಮಾತುಗಳನ್ನು ಕೇಳಿ ಕೇಳಿ ರಾಜಕಾರಣಿಗಳು ಕೆಟ್ಟುಹೋಗಿದ್ದೇವೆ ಎನಿಸುತ್ತದೆ. ಯಾವುದಾದರೂ ಯೋಜನೆ ಸಾವಿರ ಕೋಟಿಯಾಗುತ್ತದೆ ಎಂದರೆ ಅಧಿಕಾರಿಗಳು ಅದನ್ನು ಹೀಗೆ ಮಾಡಿದರೆ ಮುನ್ನೂರೈವತ್ತು ಕೋಟಿಗಳಲ್ಲಿ ಮುಗಿಯುತ್ತದೆ ಎಂದು ಹೇಳುತ್ತಾರೆ. ಏನಾದರೊಂದು ಹೇಳಿ ಜನರ ದಾರಿ ತಪ್ಪಿಸುತ್ತಾರೆ. ಈಗಾಗಲೇ ಇಡೀ ದೇಶದಲ್ಲಿ ಹರಿಯುವ ನೀರಿನ ಯೋಜನೆಗಳು ಫಲಪ್ರದವಾಗಿರುವಂತೆ ಹನಿ ನೀರಾವರಿ ಯೋಜನೆಗಳು ಯಶಸ್ವಿಯಾಗಿರುವುದಿಲ್ಲ. ರಷ್ಯಾದಲ್ಲಿ ಅಥವಾ ಇನ್ಯಾವುದೇ ಬೇರೆ ದೇಶಗಳಲ್ಲಿ ಅದು SUCCESS ಆಗಿರಬಹುದು. ರೂ.6800 ಕೋಟಿ ವೆಚ್ಚದಲ್ಲಿ ಮೊರಾಳ ಏತ ನೀರಾವರಿ ಯೋಜನೆಯನ್ನು ಮಾಡಲಾಯಿತು. ಒಂದು ಹೊಲದಲ್ಲಿ ಹನಿ ನೀರಾವರಿಯನ್ನು ತೋರಿಸಿದರೆ ನಾನು ಇವತ್ತೇ ರಾಜೀನಾಮೆಯನ್ನು ಕೊಟ್ಟು ಹೊರಹೋಗುತ್ತೇನೆ. ನಾವು ಜನರಿಗೋಸ್ಕರ ಬಂದಿದ್ದೇವೆ. ಜನರ ಜೊತೆಯಲ್ಲಿಯೇ ಇರುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇಲ್ಲರಬೇಕೆಂದೇನಿಲ್ಲ. ಕೆಲಸ ಮಾಡುವವನು ಅಲ್ಲಯಾದರೂ ಮಾಡಬಹುದು, ಇಲ್ಲಯಾದರೂ ಮಾಡಬಹುದು.

ಶ್ರೀ ಉಮೇಶ್ ಕತ್ತಿ (ಅರಣ್ಯ, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರು):- ಮಾನ್ಯ ಬಯ್ಯಾಪುರ ಅವರೇ, ಬೆಳಗಾವಿ ಜಿಲ್ಲೆಯಲ್ಲಿ ಹನಿ ನೀರಾವರಿಯಿಂದಾಗಿ 2.5 ಕೋಟಿ ಟನ್ ಕಬ್ಬು ಬೆಳೆಯಲಾಗುವುದು. ಹರಿಯುವ ನೀರಿನಿಂದಾಗಿ ನಮ್ಮ ಜಮೀನುಗಳು ನಾಶವಾಗಿರುವ ಕಾರಣ ನಾವು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇವೆ.

ಶ್ರೀ ಶರಣಗೌಡ ಬಯ್ಯಾಪುರ:- ಮಾನ್ಯ ಸಚಿವರೇ, ಹಾಗಾದರೆ ನಿಮ್ಮಲ್ಲಿ ಬುದ್ಧಿವಂತ ರೈತರಿದ್ದಾರೆ ಎಂದು ತಿಳಿಯಿತು. ಬುದ್ಧಿವಂತ ರೈತರಿರಬೇಕು ಇಲ್ಲವೇ ನೀವು ಜಾಣತನದಿಂದ ಸರಿಯಾಗಿ estimate ಮಾಡಿಸಿ ಅವರಿಂದ ಕೆಲಸವನ್ನು ಮಾಡಿಸಿರಬೇಕು. ನಾವು ದಡ್ಡರು. ಇಂಗ್ಲಿಷರು ಚೆನ್ನಾಗಿ ಮಾಡಿಕೊಳ್ಳುತ್ತಾರೆ ಎಂದು ನಾವು ತಿಳಿದಿದ್ದೆವು. ಏಕೆಂದರೆ ನಾವು ಮೊಘಲಾಯಿ ಮಂದಿ ಬಿಡಿ. ಇಳಕಲ್ ಕಡೆಗೆ ಬಂದರೆ ಕೋಡಿಹಾಳ ನಮ್ಮ ಊರಿನಿಂದ ಆರು ಕಿ.ಮೀ. ಮೊಘಲಾಯಿ ಜನ ನೀವು ಎಂದು ಹೇಳುತ್ತಾರೆ. ಏಕೆಂದರೆ ನಾವು ಹೈದರಾಬಾದ್ ಕರ್ನಾಟಕ ಭಾಗದವರು. ನಿಜಾಮರ ಕೈಕೆಳಗೆ ಬದುಕಿದವರು.

ಸಭಾಪತಿಯವರು:- ಮಾನ್ಯ ಬಯ್ಯಾಪುರ ಅವರೇ, ಮೊಘಲಾಯಿ ದರ್ಬಾರ್ ಮಾಡಿರೇನೆಂದು ಕೇಳುತ್ತಾರೆ.

ಶ್ರೀ ಶರಣಗೌಡ ಬಯ್ಯಾಪುರ:- ಮಾನ್ಯ ಸಭಾಪತಿಯವರೇ, ನಾವು ಒರಟು ಸ್ವಭಾವದವರು. ಆದರೆ ನಾವು ಹೃದಯ ಶ್ರೀಮಂತಿಕೆಯುಳ್ಳವರು. ಈಗಾಗಲೇ ಮರೋಳಿ ಏತ ನೀರಾವರಿ ವಿಫಲವಾಗಿದೆ. ಈಗ ನಂದವಾಡಗಿ ಏತ ನೀರಾವರಿ ಪ್ರಾರಂಭವಾಗಿದೆ. ಇದು ಕೇವಲ ಗುತ್ತಿಗೆದಾರರ ಲಾಭಕ್ಕೆ ಮಾತ್ರ. ಇದರ ಹಿಂದೆ ಬೇರೆ ಯಾವ ಉದ್ದೇಶವೂ ಇಲ್ಲ. ಕಮಿಷನ್ ದಂಥೆಗೆ ಮಾಡಿರುವ ಟೆಂಡರ್‌ಗಳು. ಇದನ್ನು ಘಂಟಾಘೋಷವಾಗಿ ಎಲ್ಲ ಬೇಕಾದರೂ ಹೇಳಲು ಸಿದ್ಧನಿದ್ದೇನೆ. ಏಕೆ ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ ಮರೋಳಿ ಏತ ನೀರಾವರಿ ನಮ್ಮ ಪಕ್ಕದಲ್ಲಯೇ ಕಣ್ಣೆದುರಿಗೆ fail

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಗಿದೆ. 37,000 ಹೆಕ್ಟೇರ್‌ಗೆ ನೀರು ಕೊಡಬೇಕಿತ್ತು. ಆದರೆ ಕೂಡಲಸಂಗಮದ ಕೆಳಭಾಗದಲ್ಲೂ ಮಾಡಿರುವ ಮೊದಲನೆಯ ಹಂತದ ಹರಿವು ನೀರಾವರಿಯು success ಆಗಿದೆ. ನಂದವಾಡಗಿ ಏತನೀರಾವರಿ ಯೋಜನೆಯು drip irrigation. ದಿನಾಂಕ 30.01.2020ರಂದು 5A canal ಬಗ್ಗೆ ವ್ಯವಸ್ಥಾಪಕ ನಿರ್ದೇಶಕರಿಗೆ ಮಾನ್ಯ ಮುಖ್ಯಮಂತ್ರಿಯವರು ಪತ್ರ ಬರೆಯುತ್ತಾರೆ. ನಾರಾಯಣಪುರ ಬಲದಂಡೆ ಕಾಲುವೆಯ ವಿತರಣೆ ಕಾಲುವೆ ಸಂಖ್ಯೆ 5ಎ ಯೋಜನೆಯ ಸಂಕ್ಷಿಪ್ತ ವಿವರವನ್ನು ಕಳುಹಿಸುತ್ತಾರೆ. ಬಹಳ ಚೆನ್ನಾಗಿರುವ ವರದಿಯನ್ನು ಕೊಡುತ್ತಾರೆ. ಆದರೆ ಇವರು ಯಾವುದೇ ಕಾರಣಕ್ಕೂ ಅದು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಏಕೆಂದರೆ ಇವರು drip irrigation ಅನ್ನು ಮಾಡಬೇಕೆನ್ನುವ ಹಠ. ಸರ್ಕಾರದಲ್ಲರುವವರು ಏಕೆ ಹಠವನ್ನು ಮಾಡುತ್ತಾರೆ? ಸರ್ಕಾರಕ್ಕೆ ತಾಯಿ ಕರುಳು ಇರಬೇಕು. ನಾವು ಏನು ಕೇಳುತ್ತೇವೆಯೋ ಅದನ್ನು ಕೊಡಿ. ಅಧಿಕಾರಿಗಳು ಹೇಳಿದ್ದನ್ನೇ ಕೊಡಬೇಕೆಂದು ಎಲ್ಲಿದೆ? ಮೂರು ಸಾವಿರ ಕೋಟಿ ಖರ್ಚಾಗುತ್ತದೆ, 30 ಕಿ.ಮೀ. tunnel ಮಾಡಬೇಕು ಎಂದು ಹೇಳುತ್ತಾರೆ. ಮಾಡುವುದಕ್ಕೆ ಸರ್ಕಾರಕ್ಕೆ ಏನು? ಒಂದು ಲಕ್ಷ ಎಕರೆ ಜಮೀನಿಗೆ ನೀರಾವರಿಯಾಗುತ್ತದೆ. ನಾರಾಯಣಪುರ ಬಲದಂಡೆ ಕಾಲುವೆ ಕೃಷ್ಣಾ ಯೋಜನೆ ಹಂತ - 2 ನಲ್ಲಿ 0 ಯಿಂದ 95 ಕಿ.ಮೀ.ವರೆಗೆ scheme-A ಅಡಿಯಲ್ಲಿ 23.33 ಟಿ.ಎಂ.ಸಿ. ನೀರನ್ನು ಬಳಸಿಕೊಂಡು ಅಂಗಸುಗೂರು ತಾಲ್ಲೂಕಿನ 12,000 ಹೆಕ್ಟೇರ್ ಪ್ರದೇಶ, ದೇವದುರ್ಗ ತಾಲ್ಲೂಕಿನ 72,000 ಹೆಕ್ಟೇರ್ ಪ್ರದೇಶ ಸೇರಿದಂತೆ ಒಟ್ಟು 84,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. Scheme-B ಅಡಿಯಲ್ಲಿ 95 ರಿಂದ 168 ಕಿ.ಮೀ.ವರೆಗೆ ಕಾಲುವೆಯನ್ನು ವಿಸ್ತರಿಸುವ ಮೂಲಕ 19.982 ಟಿ.ಎಂ.ಸಿ. ನೀರನ್ನು ಬಳಸಿಕೊಂಡು ರಾಯಚೂರು ತಾಲ್ಲೂಕಿನ 72,000 ಹೆಕ್ಟೇರ್ ಪ್ರದೇಶಕ್ಕೆ ನೀರು ಸೌಲಭ್ಯ ಕಲ್ಪಿಸಲಾಗುತ್ತದೆ. ಕಳೆದ 10-12 ವರ್ಷಗಳಿಂದ ರಾಯಚೂರು ಜಿಲ್ಲೆಯಲ್ಲಿ ಬರುವ ತುಂಗಭದ್ರಾ ಎಡದಂಡೆ ಕಾಲುವೆ ದುರಸ್ತಿ ನಾಲಾ ಯೋಜನೆ, ಕನಕ ನಾಲಾ ಯೋಜನೆ ಮೂಲಕ ಸಿಂಧನೂರು, ಮಾನ್ವಿ, ಅಂಗಸುಗೂರು ತಾಲ್ಲೂಕುಗಳಿಗೆ ಭಾಗಶಃ ನೀರಾವರಿಯಾಗುತ್ತಿದೆ. ಜೊತೆಗೆ ನಾರಾಯಣಪುರ ಬಲದಂಡೆ ಕಾಲುವೆ, ರಾಂಪುರ ಏತ ನೀರಾವರಿ ಯೋಜನೆ ಮತ್ತು ತುಂಗಭದ್ರಾ ಎಡದಂಡೆ ಕಾಲುವೆ ನೀರಾವರಿ ವಂಚಿತ ಪ್ರದೇಶದ ರೈತರು ನಾರಾಯಣಪುರ ಬಲದಂಡೆ ಕಾಲುವೆಯಡಿಯಲ್ಲಿ ವಿತರಣಾ ಕಾಲುವೆ 5ಎ ಯೋಜನೆಯನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೈಗೆತ್ತಿಕೊಳ್ಳಬೇಕೆಂದು NRBC ಯ ನಾಲಾ 5 ಹೋರಾಟ ಸಮಿತಿ ಸಂಘಟನೆಯ ಹೆಸರಿನಲ್ಲಿ ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಇವರಿಗೆ ದಿನಾಂಕ 21.09.2019ರಂದು ಮನವಿಯನ್ನು ಸಲ್ಲಿಸಲಾಗಿರುತ್ತದೆ. ಅದರ ಪ್ರಕಾರ ಮುಂದೆ ವರದಿಯನ್ನು ಕೊಡಲಾಗುತ್ತದೆ. 5ಎ ಯೋಜನೆಯಿಂದ ಮಸ್ತಿ ತಾಲ್ಲೂಕಿನ 13 ಹಳ್ಳಿಗಳು, ಸಿಂಧನೂರು ತಾಲ್ಲೂಕಿನ 14 ಹಳ್ಳಿಗಳು, ಕನಕಗಿರಿ ಗಂಗಾವತಿ ತಾಲ್ಲೂಕಿನ 23 ಹಳ್ಳಿಗಳು ಇವುಗಳ ನೀರಾವರಿ ಮತ್ತು ಕೆರೆಗಳನ್ನು ತುಂಬುವುದು. ನೀರಿನ ಸಮಸ್ಯೆ ಎಷ್ಟು ಇದೆ ಎಂದು ಎಲ್ಲರಿಗೂ ತಿಳಿದಿದೆ. ಮೊನ್ನೆ ಚುನಾವಣೆಯ ಸಮಯದಲ್ಲ ಒಂದು ವರ್ಷಕ್ಕೂ ಹೆಚ್ಚು ಸಮಯ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದಾರೆ.

(...ಮುಂದು)

(391) 16-03-2022 (4.10) ಕೆಜಿ-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಶರಣಗೌಡ ಬಯ್ಯಪುರ (ಮುಂದು):-

ಒಬ್ಬ ಸಚಿವರು ಸಹ ಅಲ್ಲಿಗೆ ಸುಳಿಯಲ್ಲ. ಇದನ್ನು ನಮ್ಮ ರೈತರ ದುರಾದೃಷ್ಟವೆಂದು ಅಂದುಕೊಳ್ಳಬೇಕೇ ಅಥವಾ ಏನು ಅಂದುಕೊಳ್ಳಬೇಕೆಂದು ತಾವು ಯೋಚನೆ ಮಾಡಿ. ಕಳೆದ ಚುನಾವಣೆಯ ಸಂದರ್ಭದಲ್ಲಿ ಮಾನ್ಯ ಶ್ರೀರಾಮುಲುವರು ಬಂದು ನೆಲದ ಮೇಲೆ ಕುಳಿತುಕೊಂಡು ನಿಮ್ಮ ಎಲ್ಲಾ ಅಹವಾಲುಗಳನ್ನು ಹೇಳಿ ಎಲ್ಲವನ್ನು ಮಾಡಿಕೊಡುತ್ತೇನೆ, ಶ್ರೀ ಪ್ರತಾಪ್ ಗೌಡರವರಿಗೆ ಮತ ಹಾಕಿ ಎಂದು ಹೇಳಿದರು. ಆದರೆ, ದುರಾದೃಷ್ಟವಶಾತ್ ಅವರ ಪಕ್ಷ ಸೋತು ಹೋಯಿತು. ಆದರೆ, ಅದು ಬೇರೆ ವಿಷಯ. ಇದಾದ ಮೇಲೆ ನಮ್ಮ ಮಾನ್ಯ ಸಿದ್ದರಾಮಯ್ಯನವರು ಮತ್ತು ಶ್ರೀ ಡಿ.ಕೆ.ಶಿವಕುಮಾರ್‌ರವರು ಬಂದು ಮೂರು ಸಾವಿರ ಕೋಟಿ ರೂಪಾಯಿಗಳಲ್ಲ, ಇದಕ್ಕೆ ಐದು ಸಾವಿರ ಕೋಟಿ ರೂಪಾಯಿಗಳಾದರೂ ಸಹ, 5A canal ಮಾಡಿಯೇ ತಿರುತ್ತೇವೆಂಬ ಮಾತನ್ನು ಕೊಟ್ಟು ಬಂದಿದ್ದಾರೆ. ನಾವು ಬಂದರೆ ಮಾಡಿಯೇ ಮಾಡುತ್ತೇವೆ. ಆದರೆ, ಈ ಸರ್ಕಾರಕ್ಕೆ ಇನ್ನೂ ಒಂದು ವರ್ಷ ಕಾಲವಕಾಶ ಇರುವುದಿಂದ 5A canal ಅನ್ನು ಕೈಗೆತ್ತಿಕೊಳ್ಳಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಯವರ ಬಳಿ ನಮ್ಮ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ನೋವುಗಳನ್ನು ತೋಡಿಕೊಂಡಿದ್ದೇವೆ. ಅದಕ್ಕೆ ಮಾನ್ಯ ಮುಖ್ಯಮಂತ್ರಿಯವರು ಸ್ಪಂದಿಸುತ್ತಾರೆ ಎನ್ನುವ ಭರವಸೆ ಇದೆ. ಜಗಜ್ಯೋತಿ ಬಸವಣ್ಣನವರ ವಚನ ಈ ರೀತಿ ಇದೆ.

ಇವನಾರವ, ಇವನಾರವ, ಇವನಾರವನೆಂದೆಣಿಸದಿರಯ್ಯಾ, ಇವ
ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆಣಿಸಯ್ಯಾ, ಕೂಡಲ
ಸಂಗಮದೇವಾ, ನಿಮ್ಮ ಮನೆಯಮಗನೆಂದೆಣಿಸಯ್ಯಾ

ನಾವು ಕಲ್ಯಾಣ ಕರ್ನಾಟಕದವರು ಯಾವ ರೀತಿ ಆಗಿದ್ದೇವೆಂದರೆ, ಅದನ್ನು ಹೇಳುವುದಕ್ಕೆ ನಮಗೆ ನಾಚಿಕೆ ಆಗುತ್ತದೆ. ಏಕೆಂದರೆ, ನಮಗೆ ವಿದ್ಯೆ ಇಲ್ಲ. ವಿದ್ಯೆ ಇದ್ದಿದ್ದರೆ ಸ್ವಲ್ಪ ಬುದ್ಧಿ ಬರುತ್ತಿತ್ತು. ವಿದ್ಯೆ ಇಲ್ಲ, ಬುದ್ಧಿ ಇಲ್ಲ, ಆರೋಗ್ಯ ಇಲ್ಲ, ನಮಗೆ ತಿನ್ನುವುದಕ್ಕೆ ಸಾಕಷ್ಟು ಆಹಾರ ಇದೆ. ಶ್ರೀ ಬಸವಣ್ಣ ದೇವರು ನಮ್ಮ ಕಲ್ಯಾಣ ಕರ್ನಾಟಕಕ್ಕೆ ಕಾಅಟ್ಟು ಹೋದ ಆ ಭೂಮಿಗೆ ಇಡೀ ನಮ್ಮ ದೇಶಕ್ಕೆ ಆಹಾರ ಕೊಡವಷ್ಟು ಶಕ್ತಿ ಇದೆ.

ಮಾನ್ಯ ಸಭಾಪತಿಯವರೇ, ಸಾಲ ಮನ್ನಾ ಯೋಜನೆಯಡಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯಲ್ಲಿ 16 ಕೋಟಿ ರೂಪಾಯಿಗಳು ರೈತರಿಗೆ ಬರಬೇಕು. ಆಧಾರ್ ಸಂಖ್ಯೆ ತಪ್ಪಾಗಿದೆಯೋ, ಮತ್ತೊಂದು ತಪ್ಪಾಗಿದೆಯೋ: ಆದರೆ ಸಾಲ ತೆಗೆದುಕೊಂಡಿದ್ದು ಸತ್ಯ. ಏಕೆಂದರೆ, ನಾವು ಬ್ಯಾಂಕಿನವರಿಗೆ ಕೊಡುತ್ತೇವೆ. ನಾನು ಡಿಸಿಸಿ ಬ್ಯಾಂಕ್‌ನ ನಿರ್ದೇಶಕನಾಗಿದ್ದೇನೆ. ಏಕೆಂದರೆ, ನಾವು ಕೊಟ್ಟಂತಹ ಅಸ್ತಿಗೆ ನಮ್ಮ ಮೇಲೆ ವಿಶ್ವಾಸ ಇಡಿ. ಅದರಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ನಾವು ಅಲ್ಲಿ ಸರಿಪಡಿಸಿಕೊಳ್ಳುತ್ತೇವೆ. ನಮ್ಮ ಬ್ಯಾಂಕಿಗೆ ಬಡ್ಡಿ ಮನ್ನಾ ಆಗಿದ್ದು, ಇನ್ನೂ ಹಣ ಬರಬೇಕಾಗಿದೆ. ಏಕೆಂದರೆ, ಅವರು “ಬಡ್ಡಿ ಮನ್ನಾ ಆಗಿ ಹೋಗುತ್ತದೆ” ಎಂದು ಇದುವರೆಗೂ ಹಣ ಕೊಟ್ಟಿಲ್ಲ. ಅವರು ಹಣ ಕಟ್ಟಿದ್ದರೆ ಡಿಸಿಸಿ ಬ್ಯಾಂಕಿಗೆ ಬಡ್ಡಿ ಬರುತ್ತದೆ. ನಮಗೆ subsidy interest ಬರುತ್ತದೆ. ಅದೂ ಇಲ್ಲ, ಇದೂ ಇಲ್ಲದಂತಾಗಿದೆ. ನಮ್ಮ ಡಿಸಿಸಿ ಬ್ಯಾಂಕ್‌ಗಳ ಕಥೆ ಅಡಕತ್ತರಿಯಲ್ಲಿ ಸಿಕ್ಕಿದಂತಾಗಿದೆ. ಆದ್ದರಿಂದ, ಎಲ್ಲಾ ಬ್ಯಾಂಕ್‌ಗಳಿಂದ ಡಿ.ಸಿ.ಸಿ. ಬ್ಯಾಂಕಿಗೆ ಬರಬೇಕಾದ ಬಡ್ಡಿ ಹಣವನ್ನು ಕಾಲಕಾಲಕ್ಕೆ ಒದಗಿಸಿಕೊಟ್ಟು, ಸಹಕಾರಿ ಕ್ಷೇತ್ರವನ್ನು ಇನ್ನೂ ಎತ್ತರಕ್ಕೆ ಬೆಳೆಯುವುದಕ್ಕೆ ಸಹಕಾರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿಕೊಡಬೇಕು. ನಮ್ಮ ದೇಶಕ್ಕೆ 1947ರ ಆಗಸ್ಟ್, 15ನೇ ತಾರೀಖನಂದು ಸ್ವಾತಂತ್ರ್ಯ ಸಿಕ್ಕಿದೆ. ನಮಗೆ 1948ರ ಸೆಪ್ಟೆಂಬರ್, 17 ರಂದು ಸ್ವಾತಂತ್ರ್ಯ ಸಿಕ್ಕಿದೆ. ಏಕೆಂದರೆ, ನಾವು ವಿದ್ಯೆಯೆಲ್ಲ ಹಿಂದೆ, ಸ್ವಾತಂತ್ರ್ಯದಲ್ಲ ಹಿಂದೆ, ಎಲ್ಲಾದರಲ್ಲಯೂ ಹಿಂದೆ ಬಿದ್ದಿದ್ದೇವೆ. ಅದಕ್ಕೆ ನಮ್ಮನ್ನು ಇನ್ನೂ ಹಿಂದಕ್ಕೆ ಹಾಕಬೇಡಿ. ಕಲ್ಯಾಣ ಕರ್ನಾಟಕಕ್ಕೆ ಪಶು ವೈದ್ಯರ ನೇಮಕದಲ್ಲಯೂ ಅನ್ಯಾಯ ಆಗಿದೆ. Article 371 (ಜೆ) ಅನುಷ್ಠಾನಕ್ಕೆ ಅಧಿಕಾರಿಗಳು ಅಡ್ಡಿ ಆಗುತ್ತಿದ್ದಾರೆ. ನಮ್ಮ ಭಾಗದ ಅಧಿಕಾರಿಗಳನ್ನು ಕಲ್ಯಾಣ ಕರ್ನಾಟಕಕ್ಕೆ ನಿಯೋಜನೆ ಮಾಡಿ. ನಮ್ಮ ಭಾಗದವರೆ ಸಚಿವರು ಇದ್ದಾರೆ. ಬೆಂಗಳೂರಿನ ಭಾಗದ ಸಚಿವರು ಇದ್ದರೆ, “ಈ ನನ್ನ ಮಕ್ಕಳಿಗೆ ಏಕೆ ಕೊಡಬೇಕೋ ಎಂದು ಅವರಿಗೆ ಸ್ವಲ್ಪ ಹೊಟ್ಟೆಪುರಿ. ಇವರು ಹೇಗೆ ಇದ್ದಾರೆ, ಹಾಗೆಯೇ ಇರಲಿ, ಇವರಿಗೆ ಏಕೆ ಹೆಚ್ಚಿಗೆ ಕೊಡಬೇಕು, ಎಲ್ಲ ಸೂಟು-ಬೂಟು ಹಾಕಿಕೊಂಡು ಬೆಂಗಳೂರಿನಲ್ಲಿ ತಿರುಗಾಡುತ್ತಾರೋ ಎಂದು ಅವರಿಗೆ ಭಾವನೆಯಿರಬೇಕು. ನಾವು ಅವರ ಸೂಟು-ಬೂಟು ತಂಟೆಗೆ ಬರುವುದಿಲ್ಲ. ದಯವಿಟ್ಟು, ಇದನ್ನು ಎಲ್ಲಾ ಅಧಿಕಾರಿಗಳು ತಿಳಿದುಕೊಳ್ಳಬೇಕು.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ,

ಸಭಾಪತಿಯವರು:- ಮಾನ್ಯ ಭೋಜೇಗೌಡರವರೇ, ಅವರು ಅವರಿಗೆ ಹೇಳಿಕೊಂಡಿದ್ದಾರೆ. ಸದನಕ್ಕೆ ಹೇಳಿಲ್ಲ ಬಿಡಿ. ತಾವು ಅದಕ್ಕೆ ಬೆಂಕಿ ಹಾಕಬೇಡಿ.

ಶ್ರೀ ಶರಣಗೌಡ ಬಯ್ಯಪುರ:- ಮಾನ್ಯ ಸಭಾಪತಿಯವರೇ, ತಾವು ಈ ಸದನದಲ್ಲ ಹಿರಿಯ ಸದಸ್ಯರು ಇದ್ದೀರಿ. ನಾನು ಏನಾದರೂ ತಪ್ಪು ಮಾತನಾಡಿದ್ದರೆ, ಅದನ್ನು ಹೊಟ್ಟೆಗೆ ಹಾಕಿಕೊಳ್ಳಿ. ಈಗ ಯಾವುದೇ ಒಂದು merit list ಮಾಡಬೇಕಾದರೆ, ಮೊದಲು non Kalyana-Karnataka ಎಂದು ಮಾಡಬೇಕು. ನಂತರ Kalyana-Karnataka ಅನ್ವಯ ಮಾಡಬೇಕು. ಮತ್ತೆ Kalyana-Karnataka ದಲ್ಲ ಸೀಟುಗಳು ಉಳಿದರೆ ಮಾತ್ರ ಅದನ್ನು ಬೇರೆಯವರಿಗೆ ಕೊಡಬೇಕೆಂದು ಆದೇಶ ಮಾಡಿದ್ದರು. ನಂತರ ಅದನ್ನು ವಾಪಸ್ಸು ತೆಗೆದುಕೊಂಡಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಬಯ್ಯುಪುರವರೇ, ಅದು ಈಗ change ಆಗಿದೆ. ಸೀಟುಗಳು ಖಾಲಿ ಇರುತ್ತವೆ. ನಂತರ ಅವರಿಗೆ ಕೊಡಬೇಕೆಂದು ಆಗಿದೆ.

ಶ್ರೀ ಶರಣಗೌಡ ಬಯ್ಯುಪುರ:- ಮಾನ್ಯ ಸಭಾಪತಿಯವರೇ, ಧನ್ಯವಾದಗಳು.

ಶ್ರೀ ಯು.ಜಿ.ವೆಂಕಟೇಶ್ (ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಇದು ಹೈದಾರಾಬಾದ್ ಕರ್ನಾಟಕದ್ದು ಸರಿ. Outside ಹೈದಾರಾಬಾದ್ ಕರ್ನಾಟಕದವರಿಗೆ 8% ಕೊಡಬೇಕು. ಅದನ್ನು ಕೊಡುತ್ತಿಲ್ಲ. ಅದನ್ನು ಯಾರು ಕೇಳುತ್ತಿಲ್ಲ. ಉದಾಹರಣೆಗೆ ವಿದ್ಯಾಭ್ಯಾಸ ಆಗಬಹುದು, ಉದ್ಯೋಗ ಆಗಬಹುದು ಅಥವಾ ಅವರಿಗೆ ಬಡ್ಡಿ ಕೊಡುವುದು ಆಗಬಹುದು ಎಲ್ಲದರಲ್ಲೂ ಅಸಮಾನತೆ ಇದೆ. ಸರ್ಕಾರ ಅದನ್ನು ಸರಿಪಡಿಸಬೇಕು.

ಸಭಾಪತಿಯವರು:- ಆಯಿತು. ಸರ್ಕಾರಕ್ಕೆ ಹೇಳೋಣ.

ಶ್ರೀ ಶರಣಗೌಡ ಬಯ್ಯುಪುರ:- ಮಾನ್ಯ ಸಭಾಪತಿಯವರೇ, ಈಗ ನಾನು ಅದನ್ನು ಮಾತನಾಡುತ್ತಿದ್ದೆ. ಈಗ ಕಲ್ಯಾಣ ಕರ್ನಾಟಕದ ಮೀಸಲಾತಿ ಬಿಟ್ಟು ಆಗುವಂತಹ ಇತರೆ ನೇಮಕಾತಿಗಳಲ್ಲಿ ನಮಗೆ 8% ಕೊಡಬೇಕು. ಅದನ್ನು ಸರಿಯಾಗಿ ಜಾರಿಗೆ ತರುತ್ತಿಲ್ಲ. ಈಗ ಸರ್ಕಾರ ಯಾವ ರೀತಿ backlog ಹುದ್ದೆಗಳನ್ನು ಭರ್ತಿ ಮಾಡುತ್ತಿದೆಯೋ, ಅದೇರೀತಿ ಇದಕ್ಕೂ ಮುಂದೆ ಅಂತಹ ಕಾಲ ಬಂದರು ಬರಬಹುದು. ಇದನ್ನು ಯಾರು ಸಹ ಅಲ್ಲಗಳೆಯುವಂತಿಲ್ಲ. ಏಕೆಂದರೆ, ರಾಜಕೀಯ ಹೀಗೆ ಇರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಬರುವ ದಿವಸಗಳಲ್ಲಿ ಪ್ರತ್ಯೇಕ ರಾಜ್ಯವನ್ನು ಕೇಳಿದರೂ ಸಹ ಕೇಳಬಹುದು. ಏಕೆಂದರೆ, ತಿನ್ನುವುದಕ್ಕೆ ಅನ್ನ, ಹಾಕಿಕೊಳ್ಳುವುದಕ್ಕೆ ಬಟ್ಟೆ ಇದ್ದರೆ ಆಗಿ ಹೋಯಿತಲ್ಲವೇ; ನಮಗೆ ವಿಮಾನ ನಿಲ್ದಾಣ ಬೇಡ, ವಿಮಾನ ಬೇಡ. ತಿನ್ನುವುದಕ್ಕೆ ಆಹಾರ, ಹಾಕಿಕೊಳ್ಳುವುದಕ್ಕೆ ಬಟ್ಟೆ ಇದ್ದರೆ ಸಾಕು ಆರಾಮವಾಗಿ ಇರುತ್ತೇವೆ. ನಾವು ದುಡಿಯುತ್ತೇವೆ, ತಿನ್ನುತ್ತೇವೆ, ಆರಾಮವಾಗಿ ಇರುತ್ತೇವೆ. ಶ್ರೀ ಬಸವಣ್ಣನವರು “ಕಾಯಕವೇ ಕೈಲಾಸ”ವೆಂದು ಹೇಳಿದ್ದಾರೆ. ಆ ರೀತಿ ಇರುತ್ತೇವೆ. ದುಡಿಯುತ್ತೇವೆ, ತಿನ್ನುತ್ತೇವೆ. ಆರಾಮವಾಗಿ ಇರುತ್ತೇವೆ. ನಮಗೆ ಅಷ್ಟೇ ಸಾಕು. ಮಾನ್ಯ ಸದಸ್ಯರಾದ ಶಶೀಲ್ ಜಿ. ನಮೋಶಿ ರವರದ್ದು ಬೇಕಾದಷ್ಟು ವಿದ್ಯಾ ಸಂಸ್ಥೆಗಳು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇವೆ. ನಮಗೆ ಎಷ್ಟು ಬೇಕೋ ಅಷ್ಟು ವಿದ್ಯೆಯನ್ನು ಕೊಡುತ್ತೇವೆ. ಸರ್ಕಾರ ಎಷ್ಟು ಕೊಡುತ್ತದೆಯೋ, ಅದಕ್ಕಿಂತ ಹೆಚ್ಚಿಗೆ ಕೊಡುವಂತಹ ಶಕ್ತಿ ನಮ್ಮ ಜನರ ಹತ್ತಿರ ಇದೆ.

ಸಭಾಪತಿಯವರು:- ಮಾನ್ಯ ಬಯ್ಯಪುರವರೇ, ನಮೋಶಿಯವರನ್ನು ಮತ್ತು ಪಾಟೀಲವರನ್ನು ನೋಡಿದರೆ, ಅವರು ನಮಗೆ ಹೈದಾರಾಬಾದ್-ಕರ್ನಾಟಕ ಭಾಗದವರು ಅಲ್ಲವೆಂದು ಅನಿಸುತ್ತದೆ. ಅವರ ಶಾಲೆ ಕಾಲೇಜುಗಳನ್ನು ನೋಡಿದರೆ, ಅವರು ಬೆಂಗಳೂರಿಗಿಂತ ಮೀರಿದ್ದಾರೆ.

ಶ್ರೀ ಶರಣಗೌಡ ಬಯ್ಯಪುರ:- ಮಾನ್ಯ ಸಭಾಪತಿಯವರೇ, ನಾವೆಲ್ಲರೂ ಒಂದೇ ಜಾತಿ, ಒಂದೇ ಮತ, ಒಂದೇ ಕುಲ, ನಾವು ಮನುಜರು ಎನ್ನುವಂತಹ ಭಾವನೆಯನ್ನು ಇಟ್ಟುಕೊಂಡು ಅಖಂಡ ಕರ್ನಾಟಕವನ್ನು ಸಮೃದ್ಧಿಯಾಗಿ ಇಡೋಣ ಎಂದು ತಮ್ಮ ಮೂಲಕ ಹೇಳಿ ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟದಕ್ಕಾಗಿ ತಮಗೆ ಧನ್ಯವಾದಗಳನ್ನು ಆರ್ಪಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಸಭಾಪತಿಯವರು:- ಮಾನ್ಯ ಲಹರ್ ಸಿಂಗ್ ಸಿರೋಯಾರವರೇ, ತಾವು ಮಾತನಾಡಿ.

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, ನಾನು ನಾಳೆ ಮಾತನಾಡುತ್ತೇನೆ.

ಸಭಾಪತಿಯವರು:- ಮಾನ್ಯ ಲಹರ್ ಸಿಂಗ್ ಸಿರೋಯಾರವರೇ, ನಾಳೆ ಮಾತನಾಡುತ್ತೇನೆ ಎಂದರೆ ಹೇಗೆ? ಎಲ್ಲರೂ ನಾಳೆಯೇ ಮಾತನಾಡುವುದಕ್ಕೆ ಆಗುವುದಿಲ್ಲ.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಈಗ ಶ್ರೀ ನವೀನ್‌ವರವರು ಮಾತನಾಡುತ್ತಾರೆ.

ಸಭಾಪತಿಯವರು:- ಮಾನ್ಯ ಮುನಿರಾಜು ಗೌಡವರೇ, ತಾವು ಮಾತನಾಡಿ. ಈಗಾಗಲೇ ಎಲ್ಲರಿಗೂ ನಾಳೆ ಮಾತನಾಡುವುದಕ್ಕೆ ಅವಕಾಶ ಆಗುವುದಿಲ್ಲವೆಂದು ಹೇಳಿದ್ದೇನೆ. ನಾನು ಯಾರ ಹೆಸರನ್ನು ಕರೆಯುತ್ತೇನೆ ಅವರು ಮಾತನಾಡಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಪಿ.ಎಂ.ಮುನಿರಾಜು ಗೌಡ (ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳು. ಸರ್ಕಾರ ಈ ಸಾಲಿನ ಬಜೆಟ್‌ನ್ನು ಮಂಡಿಸಿರುವುದಕ್ಕೆ ಹಲವಾರು ಕಾರಣಗಳಿಂದ ನಾನು ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ಇದರ ಜೊತೆಯಲ್ಲಿ ಸರ್ಕಾರ 2-3 ವಿಚಾರಗಳಲ್ಲಿ ಬದಲಾವಣೆಗಳನ್ನು ತರಬೇಕೆಂಬ ನಿಟ್ಟಿನಲ್ಲಿ ನನಗೆ ತಿಳಿದಿರುವ ಮಟ್ಟದಲ್ಲಿ ಹೇಳುವುದಕ್ಕೆ ಇಚ್ಛೆ ಪಡುತ್ತೇನೆ. ನೀರಾವರಿ ವಿಚಾರದ ಬಗ್ಗೆ ಹೇಳುವುದಾದರೆ, ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕೃಷ್ಣ, ತುಂಗಭದ್ರಾ ನದಿಗಳು ಇದ್ದರೂ ಸಹ, ಅವರು ಇನ್ನೂ ನೀರು, ನೀರು; ವ್ಯವಸಾಯಕ್ಕೆ ನೀರು ಬೇಕು, ಕುಡಿಯುವುದಕ್ಕೆ ನೀರು ಬೇಕು ಎಂದು ಕೇಳುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ, ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನ ಮಾಡುವುದಕ್ಕೆ ಸರ್ಕಾರ 3 ಸಾವಿರ ಕೋಟಿ ರೂಪಾಯಿಗಳನ್ನು ಕೊಡುತ್ತೇವೆಂದು ಹೇಳಿದೆ. ಈ ಬಜೆಟ್‌ನಲ್ಲಿ ಕನಿಷ್ಠ ಪಕ್ಷ 10 ಸಾವಿರ ಕೋಟಿ ರೂಪಾಯಿಗಳನ್ನು ಈ ಯೋಜನೆಗೆ ಕೊಟ್ಟರೆ ಬಹಳ ಅನುಕೂಲವಾಗುತ್ತಿತ್ತು. ಈಗ ಬಯಲು ಸೀಮೆ ಪ್ರದೇಶದಲ್ಲಿ ಕುಡಿಯುವ ನೀರಿಗೂ ಸಹ ಹಾಹಾಕಾರ ಇದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗಗಳಲ್ಲಿ ನೀರಿಗೆ ಯಾವುದೇ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ, ಎತ್ತಿನ ಹೊಳೆ ಯೋಜನೆಗೆ ಈ ಸಾಲಿನ ಆಯವ್ಯಯದಲ್ಲಿ 10 ಸಾವಿರ ಕೋಟಿ ರೂಪಾಯಿಗಳನ್ನು ಕೊಟ್ಟು ಆ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ನಾನು ಸರ್ಕಾರದಲ್ಲಿ ಮನವಿಯನ್ನು ಮಾಡಿಕೊಳ್ಳುತ್ತಿದ್ದೇನೆ.

ಮಾನ್ಯ ಸಭಾಪತಿಯವರೇ, ಸರ್ಕಾರ ಕೆರೆಗಳನ್ನು ಸರ್ವೆ ಮಾಡುವಂತಹ ಕೆಲಸಕ್ಕೆ ಕೈ ಹಾಕಿದೆ. ಸುಮಾರು 33 ಸಾವಿರ ಕೆರೆಗಳನ್ನು ಸರ್ವೆ ಮಾಡಿಸಿ, ಅದರಲ್ಲಿ ಒಂದು ಸಾವಿರ ಕೆರೆಗಳಿಗೆ ಕನಿಷ್ಠ 10 ಲಕ್ಷ ರೂಪಾಯಿಗಳ ಮುಖಾಂತರವಾಗಿ ಕೆರೆಗಳಲ್ಲಿ ಹೂಳು ಎತ್ತಿಸುವಂತಹ ಕೆಲಸವನ್ನು ಮಾಡಬೇಕೆಂದು ಸರ್ಕಾರ ತೆಗೆದುಕೊಂಡಿರುವಂತಹ ನಿರ್ಧಾರ ಅತ್ಯಂತ ಸೂಕ್ತವಾಗಿದೆ. ಆದರೆ, ನಾನು ಕೇಳಿಕೊಳ್ಳುವುದೇನೆಂದರೆ, ಸರ್ಕಾರ ಒತ್ತುವರಿ ಮಾಡಿರುವಂತಹ ಕೆರೆಗಳ ಪ್ರದೇಶ ಏನಿದೆ, ಆ ಭಾಗವನ್ನು ಸಹ ಮತ್ತೆ ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಂಡು ಅಂತರ್ಜಲವನ್ನು ವೃದ್ಧಿ ಮಾಡುವ ನಿಟ್ಟಿನಲ್ಲಿ ವಿಶೇಷವಾಗಿ ತಜ್ಞರ ಮುಖಾಂತರವಾಗಿ ಕೆಲಸ ಮಾಡಿಸಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾನ್ಯ ಸಭಾಪತಿಯವರೇ, ಇನ್ನು ವಸತಿ ಇಲಾಖೆ ಬಗ್ಗೆ ಹೇಳುವುದಾದರೆ, ಸರ್ಕಾರ ಈ ವರ್ಷದಲ್ಲಿ ಸುಮಾರು 3 ಲಕ್ಷ ಮನೆಗಳನ್ನು ನಿರ್ಮಾಣ ಮಾಡಬೇಕೆಂಬ ಗುರಿಯನ್ನು ಹೊಂದಿದೆ. ಇದಕ್ಕೆ ಸುಮಾರು 6612 ಕೋಟಿ ರೂಪಾಯಿಗಳ ಅನುದಾನ ಕೊಡುವುದರ ಬಗ್ಗೆ ಹೇಳಿದೆ. ಈ ಬಗ್ಗೆ ಬೆಂಗಳೂರು ನಗರದಲ್ಲಿ ಏನಾದರೂ ಗಮನಿಸುವುದಾದರೆ, ನನಗೆ ಸಿಕ್ಕಿರುವಂತಹ ಮಾಹಿತಿಯ ಪ್ರಕಾರ, ವಸತಿ ಇಲಾಖೆಯಲ್ಲಿ ಮನೆಗಳನ್ನು ಹಂಚಿಕೆ ಮಾಡುವುದರಲ್ಲಿ ಎಲ್ಲಯೋ ಒಂದು ಕಡೆ ಗೋಲ್‌ಮಾಲ್ ನಡೆಯುತ್ತಿದೆ ಎಂದು ಅನಿಸುತ್ತದೆ. ವಸತಿ ಸಂಕೀರ್ಣವನ್ನು ನಿರ್ಮಾಣ ಮಾಡುತ್ತಿರುವಂತಹ ಜಾಗದಲ್ಲಿ ಅಲ್ಲಿನ ಬಲಾಢ್ಯರು ಯಾರಿದ್ದಾರೆ; ಅವರು ಯಾವುದೇ ಪಕ್ಷದ ಕಾರ್ಯಕರ್ತರು ಇರಬಹುದು, ಯಾವುದೇ ಪಕ್ಷ ಇರಬಹುದು ತಮ್ಮ ಸರ್ಕಾರ ಬಂದಂತಹ ಸಂದರ್ಭದಲ್ಲಿ ಅವರಿಗೆ ಬೇಕಾದಂತಹ ಹೆಸರಿನಲ್ಲಿ ಮನೆಗಳನ್ನು allot ಮಾಡಿಸಿಕೊಳ್ಳುತ್ತಿದ್ದಾರೆ.

(ಮುಂದು)

(392) 16-03-2022 (4.20) ಎಂ.ವಿ-ಜಿಆರ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಪಿ.ಎಂ.ಮುನಿರಾಜು ಗೌಡ (ಮುಂದು):-

ಅಲ್ಲಿರುವಂತಹ ಬಲಾಢ್ಯರು ತಮಗೆ ಬೇಕಾದಂತಹವರ ಹೆಸರಿನಲ್ಲಿ ಮನೆಗಳನ್ನು ಹಂಚಿಕೆ ಮಾಡಿಸಿಕೊಳ್ಳುತ್ತಿದ್ದಾರೆ. ಬಾಡಿಗೆಗೆ ಕೊಡುವಂತಹ ಮತ್ತು ಮಾರಾಟ ಮಾಡುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಎಲ್ಲೋ ಒಂದು full stop ಇಡುವಂತಹ ಕೆಲಸವನ್ನು ಇಲಾಖೆಯ ವತಿಯಿಂದ ಮಾಡಬೇಕೆಂದು ಮಾನ್ಯ ಸಚಿವರಲ್ಲಿ ಕೇಳಿಕೊಳ್ಳುತ್ತೇನೆ. ಇದರ ಜೊತೆಗೆ ಮಾನ್ಯ ಪ್ರಧಾನ ಮಂತ್ರಿಗಳು 2022ನೇ ಇಸವಿಗೆ ಇಡೀ ದೇಶದಲ್ಲಿ ಯಾರೂ ಸಹ ಸೂರು ಇಲ್ಲದೆ ಇರಬಾರದು ಎಂಬ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈಗ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿರುವಂತಹ ಸಂದರ್ಭದಲ್ಲಿ ವಸತಿ ಇಲಾಖೆ ಒಂದು ಒಳ್ಳೆಯ ಕೆಲಸವನ್ನು ಮಾಡುತ್ತಿದೆ. ಇನ್ನು ಹೆಚ್ಚಿನ ಮನೆಗಳ ನಿರ್ಮಾಣವಾಗಬೇಕು. ವಿಶೇಷವಾಗಿ ಬೆಂಗಳೂರು ನಗರದಲ್ಲಿ ಹುಡುಕಿದರೆ ಹಲವಾರು ಕಡೆಗಳಲ್ಲಿ ಕೊಳಚೆಪ್ರದೇಶಗಳು ಕಾಣಿಸುತ್ತಿವೆ. ಇವತ್ತು ಬೆಂಗಳೂರನ್ನು ಮಾಡಲ್ ಸಿಟಿ ಎಂದು ಕರೆಯುತ್ತಿದ್ದೇವೆ. ಬೆಂಗಳೂರಿನಲ್ಲಿ ಇರುವಂತಹ ಕೊಳಚೆಪ್ರದೇಶಗಳಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡುವ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಖೇನಾ ಸಂಪೂರ್ಣವಾಗಿ ಬದಲಾವಣೆಯನ್ನು ತರಬೇಕೆಂದು ತಮ್ಮ ಮುಖಾಂತರ ಸರ್ಕಾರವನ್ನು ಕೇಳಿಕೊಳ್ಳುತ್ತಿದ್ದೇನೆ.

ಯುವಕರಿಗೆ ಸಂಬಂಧಪಟ್ಟಂತೆ ಹೇಳುವುದಾದರೆ, ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಗೆ ಒಂದಷ್ಟು ಅನುದಾನ ನೀಡಬೇಕೆಂದು ಸರ್ಕಾರ ಯೋಚನೆ ಮಾಡಿದೆ. ಇವತ್ತು ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಬಗ್ಗೆ ಹೇಳಬೇಕು ಎನ್ನುವುದಾದರೆ, 1998ರಲ್ಲಿ ನಾನು ಸಹ ಎನ್.ಸಿ.ಸಿ., ಕೆಡೆಟ್ ಆಗಿದಂತಹ ಸಂದರ್ಭದಲ್ಲಿ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯಲ್ಲಿ rock climbing ಎನ್ನುವಂತಹ ಒಂದು ಚಟುವಟಿಕೆಯನ್ನು ನಡೆಸುತ್ತಿದ್ದರು. ನಾನೂ ಸಹ ಅದರಲ್ಲಿ ಪಾಲ್ಗೊಂಡಿದ್ದೆ. ಅವತ್ತು ಸ್ವಾತಂತ್ರ್ಯ ಬಂದು ಐವತ್ತು ವರ್ಷ ತುಂಬಿದ ಸಂದರ್ಭದಲ್ಲಿ, ಶ್ರೀ ಶೀತಲ್ ಎನ್ನುವ ಒಬ್ಬ ಯುವಕ ಯುಟಿಆಟಿ ಇಂಜಿನ್ ಎನಿವೆ ಅದನ್ನು ಹಗ್ಗದ ಮುಖಾಂತರವಾಗಿ jumaring ಮಾಡುವ ಮೂಲಕ ಮೇಲೆ ಹತ್ತಿದ್ದನ್ನು ಕಾಣುತ್ತೇವೆ. ಬೆಂಗಳೂರಿನ ತುರಹಳ್ಳಿ ಅರಣ್ಯ ಎನಿವೆ, ಅಲ್ಲಿ rock climbing ಮಾಡುವುದಕ್ಕೆ ಯುವಕರಿಗೆ ಪ್ರೇರಣೆ ಕೊಡುವಂತಹ ಕೆಲಸವನ್ನು ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯವರು ಮಾಡುತ್ತಿದ್ದಾರೆ. ರಾಮನಗರದ ರಾಮದುರ್ಗದ ಬೆಟ್ಟದಲ್ಲೂ ಸಹ ಈ ರೀತಿಯ ಚಟುವಟಿಕೆಗಳನ್ನು ನಡೆಸುತ್ತಾರೆ. ಸರ್ಕಾರ ಅಮೃತ ಮಹೋತ್ಸವವನ್ನು ಆಚರಣೆ ಮಾಡುವಂತಹ ಸಂದರ್ಭದಲ್ಲಿ, ಸುಮಾರು 75 ಜನ ಕ್ರೀಡಾಪಟುಗಳಿಗೆ ಹತ್ತು ಲಕ್ಷ ರೂಪಾಯಿಗಳನ್ನು ನೀಡುವ ಮುಖಾಂತರ ಅವರಿಗೆ ಪ್ರೋತ್ಸಾಹವನ್ನು ಕೊಡಬೇಕೆಂದು ಹೊರಟಿದೆ. ಅದನ್ನು ಇನ್ನು ಹೆಚ್ಚು ಮಾಡಬೇಕು. ಅದನ್ನು ಹೆಚ್ಚು ಮಾಡುವ ಮುಖಾಂತರವಾಗಿ, ನಮ್ಮ ರಾಜ್ಯದಿಂದಲ್ಲೂ ಸಹ ಓಲಂಪಿಕ್ ಗೇಮ್ಸ್‌ನಲ್ಲಿ ಪದಕವನ್ನು ತೆಗೆದುಕೊಂಡು ಬರುವಂತಹ ಸ್ಥಿತಿಯನ್ನು ನಿರ್ಮಾಣ ಮಾಡುವಂತಹ ಕೆಲಸವನ್ನು ಯುವಕರಿಗೆ ಮಾಡಬೇಕೆಂದು ತಮ್ಮ ಮೂಲಕ ಸರ್ಕಾರವನ್ನು ಕೇಳಿಕೊಳ್ಳುತ್ತೇನೆ.

ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಸ್ವ-ಸಹಾಯ ಗುಂಪುಗಳನ್ನು ಪ್ರಾರಂಭ ಮಾಡುವುದಕ್ಕೆ ಮಾನ್ಯ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಂಡಿದ್ದಾರೆ. ಇವತ್ತು ಸ್ವ-ಸಹಾಯ ಸಂಘಗಳು ಎಂದರೆ, ಯುವಕ ಕೇಂದ್ರಗಳಿಂದ ಯುವವೇದಿಕೆ ಏನು ರಿಜಿಸ್ಟರ್ ಆಗಿರುತ್ತದೆ. ಆ ಯುವ ವೇದಿಕೆಗಳಿಗೆ ಸರ್ಕಾರದ ಕಡೆಯಿಂದ ಉಚಿತವಾಗಿ ಕ್ರೀಡಾ ಸಾಮಗ್ರಿಗಳನ್ನು ಕೊಡುವಂತಹ ಕೆಲಸವನ್ನು ಹಲವಾರು ದಿನಗಳಿಂದ ಮಾಡಿಕೊಂಡು ಬರುತ್ತಿದ್ದರು. ಆದರೆ, ಇವತ್ತು ಕ್ರೀಡಾ ಇಲಾಖೆಯಲ್ಲಿ ಯಾರ್ಯಾರೂ ಯುವಕರಿದ್ದಾರೆ, ಉದಾಹರಣೆಗೆ; ಯಾವುದೋ ಒಂದು ಗ್ರಾಮಾಂತರ ಪ್ರದೇಶದಲ್ಲಿ ವಾಅಬಾಲ್ ಆಡುವಂತಹ ಒಂದು ಟೀಮ್ ಇದೆ ಎಂದರೆ, ಅವರಿಗೆ ನೆಟ್ ಕೊಡಿಸುವಂಥದ್ದು, ಬಾಲ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಡಿಸುವಂಥದ್ದು, ಕ್ರೀಡಾ ಚಟುವಟಿಕೆಗೆ ಅನುಕೂಲ ಮಾಡಿಸಿಕೊಡುವಂತಹ ಕೆಲಸಗಳನ್ನು ಮಾಡುತ್ತಿದ್ದರು. ಇವತ್ತು ಯಾವುದೇ ಒಂದು ರಿಜಿಸ್ಟ್ರರ್ ಆಗಿರುವಂತಹ ಸಂಘ-ಸಂಸ್ಥೆಗಳಿಗೆ ಯಾವುದೇ ರೀತಿಯಾದಂತಹ ವ್ಯವಸ್ಥೆ ಸಿಗದೇ ಇರುವಂಥದ್ದು ಸಹ ಅತ್ಯಂತ ಖೇದಕರ ಸಂಗತಿ. ಅದಕ್ಕೆ ಸರ್ಕಾರ ಹೆಚ್ಚಿನ ಗಮನಹರಿಸುವಂತಹ ಮುಖಾಂತರ ಗ್ರಾಮಾಂತರ ಪ್ರದೇಶಗಳಲ್ಲಿ ಯಾವ್ಯಾವ ಯುವಕ ತಂಡಗಳಿವೆ, ಆ ತಂಡಗಳ ಯುವಕರಿಗೆ ಪ್ರೇರಣೆ ನೀಡುವ ಮೂಲಕ ಅವರಿಗೆ ತರಬೇತಿಯನ್ನು ಸಹ ನೀಡಬೇಕೆಂದು ಕೇಳಿಕೊಳ್ಳುತ್ತೇನೆ.

ಚನ್ನಪಟ್ಟಣದ ಆಟಕೆ ಉದ್ಯಮದ ಬಗ್ಗೆ ಹೇಳುವುದಾದರೆ, ಗುಡಿ ಕೈಗಾರಿಕೆಗಳಿಗೆ ಯಾವುದೇ ರೀತಿಯ ಸಹಕಾರ ಸಿಗದೇ ಇರುವಂತಹ ಸಂದರ್ಭದಲ್ಲ, ಇವತ್ತು ನಾವು ಏನು ಸದನದಲ್ಲ ಕುಳಿತ್ತಿದ್ದೇವೆ. ಇದರ ಮೇಲೆ ಇರುವಂತಹ ಸರ್ಕಾರದ ಲಾಂಛನವಾದ ಸಿಂಹದ ಮುಖವನ್ನು, ಮಾನ್ಯ ಕೆಂಗಲ್ ಹನುಮಂತಯ್ಯನವರು ಈ ವಿಧಾನ ಸೌಧವನ್ನು ಕಟ್ಟಿದಂತಹ ಸಂದರ್ಭದಲ್ಲ ಆ ಲಾಂಛನವನ್ನು ಚನ್ನಪಟ್ಟಣದಿಂದ ತಂದು ಪ್ರತಿಷ್ಠಾಪಿಸಿದ್ದಾರೆ. ಆ ಗುಡಿ ಕೈಗಾರಿಕೆಗಳಿಗೂ ಸಹ ಎಲ್ಲೋ ಒಂದು ಪ್ರೋತ್ಸಾಹ ಸಿಗುತ್ತಿಲ್ಲವೆನ್ನುವುದು ತುಂಬಾ ನೋವಾಗುತ್ತಿದೆ. ಕಚ್ಚಾ ವಸ್ತುಗಳು ಸಿಗದೇ ಆಟಕೆ ವಸ್ತುಗಳನ್ನು ತಯಾರು ಮಾಡುವಂತಹ ಅಲ್ಲನ ಕಾರ್ಮಿಕರಿಗೆ ಸ್ಥಾಪನೆಯಾಗಿರುವಂತಹ ಮಾರುಕಟ್ಟೆಯಲ್ಲಿ ಕಚ್ಚಾ ವಸ್ತುಗಳು ಸಿಗುತ್ತಿಲ್ಲವೆಂದು ಹೇಳುತ್ತಿದ್ದಾರೆ. ಅದಕ್ಕೆ ಒಂದು ಪೂರಕವಾದ ಕೆಲಸವನ್ನು ಮಾಡಿಕೊಡಬೇಕೆಂದು ತಮ್ಮ ಮೂಲಕ ಸರ್ಕಾರವನ್ನು ಕೇಳಿಕೊಳ್ಳುತ್ತೇನೆ. ಈಗ ಸ್ಮಾರಕಗಳನ್ನು ಉಳಿಸುವಂತಹ ಕೆಲಸಕ್ಕೆ ಸರ್ಕಾರ ಮನಸ್ಸು ಮಾಡಿದೆ. ಇವತ್ತು ನಾನು ಸ್ಮಾರಕಗಳ ಬಗ್ಗೆ ಏನಾದರೂ ಹೇಳುವುದಾದರೆ, ಕಳೆದ ಐದಾರು ದಶಕಗಳಿಂದ ಚಿತ್ರದುರ್ಗದಲ್ಲರುವಂತಹ ವೀರವನಿತೆ ಒನಕೆ ಓಬವ್ವನವರ ಸಮಾಧಿಯನ್ನು ಸಂಪೂರ್ಣವಾಗಿ ಹಾಳುಗಡವಿದ್ದರು. ಅದನ್ನು ಪುನರುಜ್ಜೀವನ ಮಾಡುವುದಕ್ಕೆ ಯಾರೂ ಸಹ ಪ್ರಯತ್ನಪಟ್ಟಿರಲಿಲ್ಲ. ನಾನು ಮತ್ತು ನನ್ನ ಸ್ನೇಹಿತರಾದ ಮಾನ್ಯ ಕೆ.ಎಸ್.ನವೀನ್‌ರವರು ಪ್ರಯತ್ನ ಮಾಡಿದ ಪರಿಣಾಮವಾಗಿ, ಪುರಾತತ್ವ ಇಲಾಖೆಯೊಂದಿಗೆ ಮಾತುಕತೆ ಮಾಡುವ ಮುಖಾಂತರವಾಗಿ ವೀರವನಿತೆ ಒನಕೆ ಓಬವ್ವನವರ ಸಮಾಧಿಯನ್ನು ಪುನರ್ ನಿರ್ಮಾಣ ಮಾಡುವಂತಹ ಕೆಲಸವನ್ನು ಮಾಡಿದ್ದೆವು. ಮಾನ್ಯ ಜಿ.ಎಸ್.ಯಡಿಯೂರಪ್ಪನವರ ಸರ್ಕಾರ ಇದ್ದಂತಹ ಸಂದರ್ಭದಲ್ಲ ಸಮಾರು ಐದು ಕೋಟಿಯಷ್ಟು ಹಣ ಸರ್ಕಾರದಿಂದ ಬಿಡುಗಡೆಯಾಗಿದ್ದರು ಸಹ, ಅಲ್ಲನ ಜಿಲ್ಲಾಧಿಕಾರಿಗಳ ತಪ್ಪಿನಿಂದ ಮತ್ತೆ ಆ ಹಣ ಸರ್ಕಾರಕ್ಕೆ ವಾಪಸ್ಸು ಬಂದಿದೆ. ಪುನಃ ಆ ಹಣ ಚಿತ್ರದುರ್ಗ ಜಿಲ್ಲೆಗೆ ವಾಪಸ್ಸು ಹೋಗಬೇಕು. ಅಲ್ಲ ಕನಿಷ್ಠ ಎರಡು ಎಕರೆ ಪ್ರದೇಶದಲ್ಲ ವೀರವನಿತೆ ಒನಕೆ ಓಬವ್ವನವರ ಹೆಸರಿನಲ್ಲಿ ಒಂದು ಸಂಶೋಧನಾ ಕೇಂದ್ರ ಮತ್ತು ವಸ್ತುಸಂಗ್ರಹಾಲಯ ಮತ್ತು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸೆಮಿನಾರ್ ಹಾಲ್ ನಿರ್ಮಾಣ ಮಾಡುವ ಮುಖಾಂತರವಾಗಿ ಇಡೀ ರಾಜ್ಯಕ್ಕೆ ವೀರವನಿತೆ ಒನಕೆ ಓಬವ್ವನ ಪಡೆ ಮಾಡಬೇಕು. ಅವರಿಗೆ ಆತ್ಮರಕ್ಷಣೆಯ ಕಲೆಯನ್ನು ಹೇಳಿಕೊಡಬೇಕು ಎಂದು ರಾಜ್ಯ ಸರ್ಕಾರ ಹೊರಟಿದೆ. ಇವತ್ತು ವೀರವನಿತೆ ಒನಕೆ ಓಬವ್ವನವರ ಸಮಾಧಿ ಬಳಿ, ಮಹಿಳೆಯರಿಗೆ ಇಡೀ ರಾಜ್ಯದಲ್ಲರುವಂತಹ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ಕಲೆಯನ್ನು ಹೇಳಿಕೊಡುವಂತಹ ಕೇಂದ್ರಸ್ಥಾನ ಚಿತ್ರದುರ್ಗ ಜಿಲ್ಲೆಯಲ್ಲಿ ಆಗಬೇಕೆಂದು ಸರ್ಕಾರವನ್ನು ಕೇಳಿಕೊಳ್ಳುತ್ತೇನೆ.

ವಿಶೇಷವಾಗಿ ಮತ್ತೊಂದು ವಿಷಯವನ್ನು ಹೇಳಬೇಕೆಂದರೆ, ವಿಜಯನಗರ ಸಾಮ್ರಾಜ್ಯ ಕರ್ನಾಟಕದ ಹೆಮ್ಮೆಯ ಸಾಮ್ರಾಜ್ಯವಾಗಿತ್ತು. ಸುಮಾರು ವಿದೇಶ ಆಕ್ರಮಣಕಾರರಿಂದ ವಿಜಯನಗರ ಸಾಮ್ರಾಜ್ಯದ ಮುಖಾಂತರ ನಮ್ಮ ದಕ್ಷಿಣ ಕರ್ನಾಟಕವನ್ನು ಉಳಿಸುವಂತಹ ಬಹುದೊಡ್ಡ ಪಾತ್ರ ವಿಜಯನಗರ ಸಾಮ್ರಾಜ್ಯದ್ದು. ಅದರಲ್ಲೂ ವಿಶೇಷವಾಗಿ ಹೊಯ್ಸಳ ಸಾಮ್ರಾಜ್ಯ ದೊರೆ ಶ್ರೀ ಮುಮ್ಮಡಿ ವೀರಬಲ್ಲಾಳರದು. ಶ್ರೀ ಮುಮ್ಮಡಿ ವೀರಬಲ್ಲಾಳರು ಮೂರು ರಾಜಧಾನಿಗಳನ್ನು ಮಾಡಿದ್ದರು ಎಂದು ಇತಿಹಾಸದಲ್ಲ ಕೇಳಿದ್ದೇವೆ. ಒಂದು ದಕ್ಷಿಣದ ದ್ವಾರಸಮುದ್ರ, ಎರಡನೆಯದು ಪೂರ್ವದ ತಿರುವಣಮಲೈ ಮತ್ತು ಮೂರನೆಯದು ಉತ್ತರದ ಕುಂದಣಿ ಎಂದು ಮೂರು ಕಡೆಗಳಲ್ಲಿ ರಾಜಧಾನಿಗಳನ್ನು ಮಾಡಿದ್ದರು. ಈಗ ದ್ವಾರಸಮುದ್ರವೆಂದು ಹೇಳುವುದಾದರೆ, ನಮ್ಮ ಕರ್ನಾಟಕದ ಬೇಲೂರು-ಹಳೇಬಿಡು ಇರುವಂತಹ ಜಾಗದಲ್ಲ ದೊರೆ ಶ್ರೀ ಮುಮ್ಮಡಿ ವೀರಬಲ್ಲಾಳರ ಬೃಹತ್ತಾದ ಮತ್ತು ಪ್ರವಾಸೋದ್ಯಮಕ್ಕೂ ಸಹ ಉಪಯೋಗವಾಗುವಂತಹ ಒಂದು ಪ್ರತಿಮೆಯನ್ನು ಸ್ಥಾಪನೆ ಮಾಡುವ ಮುಖಾಂತರವಾಗಿ, ಶ್ರೀ ಮುಮ್ಮಡಿ ವೀರಬಲ್ಲಾಳರ ವಿಚಾರವನ್ನು ಇಡೀ ರಾಜ್ಯದ ಜನತೆಗೆ ತಿಳಿಸುವಂತಹ ನಿಟ್ಟಿನಲ್ಲಿ ಆಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಈಗ ಮಧುರೆ ಮೀನಾಕ್ಷಿ ಮತ್ತು ತಿರುವಣಮಲೈಗಳಲ್ಲಿ ಶ್ರೀ ಮುಮ್ಮಡಿ ವೀರಬಲ್ಲಾಳರನ್ನು ನೆನಪಿಸುವಂತಹ ಕೆಲಸವನ್ನು ಆ ಭಾಗದ ಜನರು ಮಾಡುತ್ತಿದ್ದಾರೆ. ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದಂತಹ ಸಂದರ್ಭದಲ್ಲ ಈ ಭಾಗದಲ್ಲ ಇದ್ದಂತಹ ಶ್ರೀ ಮುಮ್ಮಡಿ ವೀರಬಲ್ಲಾಳರನ್ನು ನಾವು ನೆನಪಿಸುವಂತಹ ಕೆಲಸವನ್ನು ಮಾಡದೇ ಇರುವಂಥದ್ದು ಎಲ್ಲೋ ಒಂದು ಕಡೆ ದುಃಖ ತರುವಂತಹ ವಿಚಾರವಾಗಿದೆ.

ಸರ್ಕಾರ ತೆಗೆದುಕೊಂಡಿರುವ ಮತ್ತೊಂದು ವಿಚಾರವೆಂದರೆ, ಶ್ರೀಶೈಲದಲ್ಲಿ ಯಾತ್ರಿ ನಿವಾಸವನ್ನು ಮಾಡಬೇಕೆಂದು ಹೊರಟಿದ್ದಾರೆ. ನಾನು ಅದನ್ನು ಸಹ ಸ್ವಾಗತ ಮಾಡುತ್ತೇನೆ. ಮತ್ತೆ ವಿಶೇಷವಾಗಿ ಸರ್ಕಾರಕ್ಕೆ ಒಂದು ಮನವಿಯನ್ನು ಸಲ್ಲಿಸುತ್ತೇನೆ. ನಮ್ಮ ಕರ್ನಾಟಕದ ಜನರು ಪಾದಯಾತ್ರೆ ಹೋಗುವಂತಹ ಸಂಸ್ಕೃತಿ ಇದೆ. ನಮ್ಮಲ್ಲಿ ಪಾದಯಾತ್ರೆ ಮುಖಾಂತರ ಭಗವಂತನ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ದರ್ಶನ ಮಾಡುವುದಕ್ಕೆ ಹೋಗುವಂತಹ ಒಂದು ಸಂಸ್ಕಾರ ಇದೆ. ಈಗ ತಿರುಪತಿ, ಧರ್ಮಸ್ಥಳ, ಮಲೇಮಹದೇಶ್ವರ ಬೆಟ್ಟ, ಅಂಜನಾದ್ರಿ ಬೆಟ್ಟ, ಮತ್ತು ಪಂಡರಾಪುರಗಳಿಗೆ ಹೋಗುತ್ತಾರೆ. ಈ ಭಾಗಗಳಿಗೆ ಹೋಗುವಂತಹ ಸಂದರ್ಭದಲ್ಲಿ ರಾತ್ರಿಯಲ್ಲಿ ತಂಗುವುದಕ್ಕೆ ವ್ಯವಸ್ಥೆಯನ್ನು ಮಾಡಿಲ್ಲ. ರಸ್ತೆಯಲ್ಲಿ ಹೋಗುವಂತಹ ಸಂದರ್ಭದಲ್ಲಿ ಅವರು ಉಳಿದುಕೊಳ್ಳುವುದಕ್ಕೆ, ಆಹಾರದ ವ್ಯವಸ್ಥೆ ಮಾಡುವುದಕ್ಕೆ ಸಾಧ್ಯವಾದಷ್ಟು ಸಮುದಾಯ ಭವನಗಳನ್ನು ನಿರ್ಮಾಣ ಮಾಡುವ ಮುಖಾಂತರ ಆ ಪಾದಯಾತ್ರಿಗಳಿಗೂ ಸಹ ಸಹಕಾರವನ್ನು ನೀಡಬೇಕೆಂದು ಕೇಳಿಕೊಳ್ಳುತ್ತೇನೆ.

ಕರ್ನಾಟಕದಲ್ಲಿ ಡಾ||ಬಿ.ಆರ್.ಅಂಬೇಡ್ಕರ್‌ರವರು ಸಂಚಾರದ ಮಾಡಿದ ಸ್ಥಳಗಳನ್ನು ಅಭಿವೃದ್ಧಿ ಮಾಡಬೇಕೆಂದು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಡಾ||ಬಿ.ಆರ್.ಅಂಬೇಡ್ಕರ್‌ರವರು ಇದ್ದಂತಹ ಪಂಚಕ್ಷೇತ್ರಗಳನ್ನು ಯಾವ ರೀತಿಯಾಗಿ ಅಭಿವೃದ್ಧಿಪಡಿಸಿದ್ದಾರೋ, ಅದೇ ರೀತಿಯಲ್ಲಿ ಕರ್ನಾಟಕದಲ್ಲೂ ಸಹ ಅಭಿವೃದ್ಧಿಪಡಿಸಬೇಕು ಎನ್ನುವಂತಹ ಮನವಿಯನ್ನು ಮಾಡಿಕೊಳ್ಳುತ್ತೇನೆ. ಈಗ ಬೆಂಗಳೂರು ನಗರದ ವಿಷಯಕ್ಕೆ ಬರುವುದಾದರೆ, ಇವತ್ತಿನ ದಿವಸ ಬೆಂಗಳೂರು ನಗರಕ್ಕೆ ಸಾಕಷ್ಟು ಅನುದಾನವನ್ನು ಒದಗಿಸಿ, ಸಾಕಷ್ಟು ಯೋಜನೆಗಳನ್ನು ಸಹ ತೆಗೆದುಕೊಂಡು ಬಂದಿದ್ದಾರೆ. ಆದರೆ, ಬೆಂಗಳೂರಿನ ವಿಚಾರಕ್ಕೆ ಬಂದಂತಹ ಸಂದರ್ಭದಲ್ಲಿ ವೈಜ್ಞಾನಿಕವಾಗಿ ಇದನ್ನು ಪರಿಶೀಲನೆ ಮಾಡುವಂತಹ ಕೆಲಸಕ್ಕೆ ಎಲ್ಲೋ ಒಂದು ಕಡೆ ನಮ್ಮ ಅಧಿಕಾರಿಗಳು ಸಹಕಾರ ಕೊಡುತ್ತಿಲ್ಲ ಎನ್ನುವಂತಹ ಮಾತನ್ನು ಹೇಳುವುದಕ್ಕೆ ಇಚ್ಛೆಪಡುತ್ತೇನೆ. ಈಗ ನಾವು ಬೆಂಗಳೂರಿನಲ್ಲಿ ಕೇಳುವಂತೆ, “ಹಳೆ ಕಲ್ಲು, ಹೊಸ ಬಿಲ್ಲು” ಎನ್ನುತ್ತಾರೆ. ವಿಶೇಷವಾಗಿ ಕಡತಗಳನ್ನು ಕಳೆದು ಹಾಕುವುದು ಮತ್ತು ಕಡತಗಳಿಗೆ ಬೆಂಕಿ ಇಡುವುದು, ಲೋಕಾಯುಕ್ತ ಪ್ರಕರಣವಾದರೆ, ಅದು ಲೋಕಾಯುಕ್ತದಲ್ಲಿ ಏನಾಗಿದೆ ಎಂದು ಗೊತ್ತಾಗುವುದೇ ಇಲ್ಲ. ಮತ್ತೆ ಕಡತಗಳು ಖಾಸಗಿ ವ್ಯಕ್ತಿಗಳ ಮನೆಗಳಲ್ಲಿ ಇರುವಂಥದ್ದು. ಈಗ ಯಾವ ಕೆಲಸ ಎಲ್ಲ ನಡೆಯುತ್ತಿದೆ, ಯಾವ ಕೆಲಸ ಸಂಪೂರ್ಣವಾಗಿದೆ ಮತ್ತು ಯಾವ ಕೆಲಸಕ್ಕೆ ಬಿಲ್ಲುಗಳಾಗಿದೆ. ಡಬಲ್ ಬಿಲ್ಲುಗಳು ಆಗುವಂತಹ ಕೆಲಸ ಸಹ ಆಗುತ್ತಿದೆ. ಇದನ್ನು ಸರ್ಕಾರ ಸಂಪೂರ್ಣವಾಗಿ ಗಮನಿಸಿಲ್ಲವೆಂದರೆ, ಮುಂದಿನ ದಿನಗಳಲ್ಲಿ ಸಾರ್ಜನಿಕರ ಹಣ ಏನಿದೆ, ಅದು ವ್ಯರ್ಥವಾಗುತ್ತದೆ ಎನ್ನುವಂತಹ ಮಾತನ್ನು ಈ ಸಂದರ್ಭದಲ್ಲಿ ಸರ್ಕಾರಕ್ಕೆ ಹೇಳುವುದಕ್ಕೆ ಇಚ್ಛೆಪಡುತ್ತೇನೆ. ಇದಾದ ನಂತರ ಕಾವೇರಿ-5ನೇ ಹಂತದ ಬಗ್ಗೆ ಇಲ್ಲವಂತಹ ಪ್ರತಿಯೊಬ್ಬರು ಸಹ ಗಂಭೀರವಾಗಿ ಯೋಚನೆ ಮಾಡಬೇಕು. ಇವತ್ತು ಬೆಂಗಳೂರು ನಗರ ಕಾವೇರಿ ನೀರನ್ನು ಮಾತ್ರ ನಂಬಿಕೊಂಡಿದೆ. ಇವತ್ತು ಮೇಕೆದಾಟು ಯೋಜನೆ ಬಂದರೂ ಸಹ ಕಾವೇರಿ ನೀರನ್ನು ತೆಗೆದುಕೊಂಡು ಬರಬೇಕಾಗುತ್ತದೆ. ಆದರೆ, ಕಾವೇರಿ ನೀರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಏನಾದರೂ ಕೊರತೆಯಾದರೆ, ಮುಂದಿನ ದಿನಗಳಲ್ಲಿ ಬೆಂಗಳೂರಿನ ಜನರು ಕುಡಿಯುವ ನೀರಿಗೆ ಏನು ಮಾಡಬೇಕು? ನಾವು ಇದರ ಬಗ್ಗೆ ಸಮಗ್ರವಾಗಿ ಯೋಚನೆ ಮಾಡಬೇಕಾಗಿದೆ. ಇವತ್ತಿನ ದಿವಸ ಕೃಷ್ಣೆ, ತುಂಗಭದ್ರಾ ಮತ್ತೆ ಬೇರೆ ನದಿ ಮೂಲಗಳ ಮುಖಾಂತರ ಬೆಂಗಳೂರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಕ್ಕೆ ಸರ್ಕಾರ ಏನಾದರೂ ಯೋಚನೆ ಮಾಡಬಹುದೇ ಎಂದು ತಮ್ಮ ಮೂಲಕ ಕೇಳಿಕೊಳ್ಳುತ್ತೇನೆ.

(ಮುಂದು)

(393) 16.03.2022 4.30 ವೈಎಲ್-ಜಿಆರ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಮುನಿರಾಜುಗೌಡ ಪಿ.ಎಂ.(ಮುಂದು):-

ಅದರ ಜೊತೆಗೆ ರಾಜಕಾಲುವೆಗಳ ನಿರ್ಮಾಣದ ಬಗ್ಗೆ ಹೇಳುವುದಾದರೆ, ಇವತ್ತು ವೃಷಭಾವತಿ end point ಯಾವುದೆಂದು ಗಮನಿಸುವುದಕ್ಕೆ ಆಗುತ್ತಿಲ್ಲ. ಪ್ರತಿ ಬಜೆಟ್‌ನಲ್ಲಿ ರಾಜಕಾಲುವೆಗಳ ನಿರ್ಮಾಣಕ್ಕಾಗಿ ಹಣವನ್ನು ಮೀಸಲಿಡುತ್ತಾರೆ. ಹೆಚ್.ಎಸ್.ಆರ್. ಲೇಔಟ್ ಕಡೆಗೆ ಹೋದರೆ ರಸ್ತೆ ಮಧ್ಯೆಯಲ್ಲಿಯೇ ಅಧಿಕಾರಿಗಳು ರಾಜಕಾಲುವೆಗಳ ನಿರ್ಮಾಣ ಮಾಡಲು ಹೊರಟಿದ್ದಾರೆ. ರಾಜಕಾಲುವೆಯು ಒಂದು chain ನ ಮುಖಾಂತರ 33 ಅಡಿಗಳಷ್ಟು ಇದ್ದು, ಆ ರಾಜಕಾಲುವೆ ತುಂಬಿ ಹೊರಗೆ ನೀರು ಬರುತ್ತಿದೆ. ಅದಕ್ಕೆ ಪರ್ಯಾಯ ಮಾರ್ಗವನ್ನು ರೂಪಿಸಿ, ಅದನ್ನು ತಡೆಯಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.

ವಿಶೇಷವಾಗಿ ಇವತ್ತಿನ ದಿವಸ ಬೆಂಗಳೂರಿನಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಉಳಿಸುವಂಥ ನಿಟ್ಟಿನಲ್ಲಿ ಯೋಚನೆ ಮಾಡಬೇಕಾಗಿದೆ. ತುಂಬಾ ನೋವಿನಿಂದ ಹೇಳುವುದಾದರೆ ವಿಧಾನಸೌಧದ ಪಕ್ಕದಲ್ಲಿರುವಂಥ ವಿಕಾಸಸೌಧದ ಜಾಗದಲ್ಲಿ ಈ ಮೊದಲು Government Printing Press building ಏನಿತ್ತು, ಅದನ್ನು ಒಡೆದು ಹಾಕಲಾಯಿತು. ಹಾಗೆಯೇ ಕಾರ್ಪೊರೇಷನ್ ಎದುರುಗಡೆ “ಬಾದಾಮಿ ಹೌಸ್” ಏನಿತ್ತು, ಆ ಬಾದಾಮಿ ಹೌಸ್ ಸರ್ಕಾರದ ಜಾಗವೇ ಏನೆಂಬುದು ನನಗೂ ಸರಿಯಾಗಿ ಗೊತ್ತಿಲ್ಲ. ಆದರೆ, ಅದನ್ನು ಸಹ ಒಡೆದು ಹಾಕಲಾಯಿತು. 1951ನೇ ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಕೆಂಗಲ್ ಹನುಮಂತಯ್ಯನವರು ವಿಧಾನಸೌಧವನ್ನು ನಿರ್ಮಾಣ ಮಾಡುವ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಂದರ್ಭದಲ್ಲಿ ಇಲ್ಲರುವಂಥ ಪ್ರತಿಯೊಂದು ಇಟ್ಟಿಗೆಯನ್ನು ನೀರಿನಲ್ಲಿ ಹಾಕಿ, ನೀರು ಕುಡಿಯುತ್ತಿದೆಯೇ, ಇಲ್ಲವೇ ಎಂದು ಅದರ ಶಕ್ತಿಯನ್ನು ಪ್ರದರ್ಶಿಸಿ ಆ ಕಲ್ಲಿನಿಂದ ಈ ವಿಧಾನಸೌಧವನ್ನು ನಿರ್ಮಿಸಿದ್ದಾರೆ ಎನ್ನುವಂಥ ಮಾತನ್ನು ಕೇಳಿದ್ದೇನೆ. ಆದರೆ, ಬೆಂಗಳೂರಿನಲ್ಲಿ ವಿಶೇಷವಾದಂಥ ಕಟ್ಟಡಗಳನ್ನು ನೆಲಸಮಗೊಳಿಸುವಂಥ ಕೆಲಸ ಮಾಡಿದ್ದಾರೆ. ಹಾಗಾಗಿ ಒಮ್ಮೆ ನಾವು ಸಹ ಯೋಚನೆ ಮಾಡಬೇಕು. ಈ ವಿಧಾನಸೌಧವನ್ನು ಕಟ್ಟುವಂಥ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಕೆಂಗಲ್ ಹನುಮಂತಯ್ಯನವರಿಗೆ ಪ್ರೇರಣೆ ಬಂದಿದ್ದು ಹೇಗೆ ಎಂದರೆ, ಒಬ್ಬ ರಷ್ಯಾದ ಮಹಿಳೆ ಇಡೀ ದೇಶವನ್ನು ಪ್ರವಾಸ ಮಾಡಿಕೊಂಡು ಬೆಂಗಳೂರಿಗೆ ಬಂದಾಗ ಎದುರುಗಡೆ ಇದ್ದಂತಹ ಹಠಾತ ಕಛೇರಿಯಲ್ಲಿ ನಮ್ಮ ಸರ್ಕಾರ ನಡೆಯುತ್ತಿದ್ದ ಸಂದರ್ಭದಲ್ಲಿ “ಯುರೋಪಿಯನ್ ಶೈಲಿಯಲ್ಲಿರುವ ಕಟ್ಟಡಗಳನ್ನು ಬಿಟ್ಟು, ನಿಮ್ಮ ಸ್ಟೈಲ್‌ನ ಪಾರಂಪರಿಕ ಕಟ್ಟಡ ಯಾವುದೆಂದು ಕೇಳಿದ್ದಕ್ಕೆ,” “ಅವರು ವಿಧಾನಸೌಧ ಕಟ್ಟಬೇಕೆಂದು” ಹೇಳಿದರು. ಹಾಗಾಗಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಕೆಂಗಲ್ ಹನುಮಂತಯ್ಯನವರು ವಿಧಾನಸೌಧವನ್ನು ಕಟ್ಟುವಂಥ ಸಂದರ್ಭದಲ್ಲಿ ಆ ಮಹಿಳೆ ಪ್ರೇರಣೆ ನೀಡಿರುವುದನ್ನು ನಾವು ಯೋಚನೆ ಮಾಡಬೇಕಾಗಿದೆ. ನಮ್ಮ ಸಂಸ್ಕೃತಿಯ ಪ್ರಕಾರ ಕರ್ನಾಟಕದಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ನಾವು ಎಷ್ಟು ಉಳಿಸಿದ್ದೇವೆ? Contemporary style ನಲ್ಲಿ ಕಟ್ಟಡ ನಿರ್ಮಿಸುತ್ತೇವೆ ಎಂದರೆ, ಟೆನ್‌ಹಾಲ್‌ನ್ನು ಒಡೆದು ಹಾಕುತ್ತೇವೆಯೇ? ನಮ್ಮ ವಿಧಾನಸೌಧದ ಮಧ್ಯದಲ್ಲಿರುವ ಲಾನ್ ಅನ್ನು ನೋಡಿದರೆ, ಅದು ಉಪಯೋಗಕ್ಕೆ ಬರುತ್ತಿಲ್ಲ ಅನಿಸುತ್ತಿದೆ. ಏಕೆಂದರೆ, ಮಧ್ಯಾಹ್ನ ಬಾಂಕ್ವೆಟ್ ಹಾಲ್‌ನಲ್ಲಿ ಊಟ ಮಾಡುವಾಗ ನೋಡಿದರೆ, ಈ ಹಿಂದೆ ಆಡಳಿತ ನಡೆಸಿದಂಥ ದಿವಾನರ ಘೋಷೋಗಳನ್ನು ಊಟ ಬಡಿಸುವ ಸಂದರ್ಭದಲ್ಲಿ ಕವರ್ ಮಾಡಿಟ್ಟುಕೊಂಡಿದ್ದರು ಹಾಗೂ ಅದರ ಪಕ್ಕದಲ್ಲಿಯೇ ಇದ್ದ ಲಾನ್ ಅಥವಾ ನೀರಿನ ಕಾರಂಜಿ ಇರಬಹುದು. ಅಧಿವೇಶನ ನಡೆಯುವ ಸಂದರ್ಭದಲ್ಲಿ ಆ ಕಾರಂಜಿಯನ್ನು ಆನ್ ಮಾಡಬೇಕೆಂಬ ಮಾತನ್ನು ಕೇಳಿದ್ದೇನು. ಆದರೆ, ಅಲ್ಲಿಯ ವಾತಾವರಣ ಮತ್ತು ಗಿಡಮರಗಳನ್ನು, ಲಾನ್ ಅನ್ನು ನೋಡಿದರೆ ಹೊಟ್ಟೆ ಉರಿಯುತ್ತದೆ. ರಾಷ್ಟ್ರಪತಿ ಭವನದಲ್ಲಿರುವ ಅಲಂಕಾರಿಕ ವಸ್ತುಗಳನ್ನು ಅತ್ಯಂತ ಸಂತೋಷದಿಂದ ಗಮನಿಸಿದ್ದೇವೆ. ಅದೇ ರೀತಿ ವಿಧಾನಸೌಧದ ಹೊರಗೂ ಸಹ ತುಂಬಾ ಚೆನ್ನಾಗಿ ನೋಡುವ ಹಾಗಿ ಮಾಡಿದ್ದೇವೆ. ಇಲ್ಲಿನ ಕಛೇರಿಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳಿಗೆ ಒಳ್ಳೆಯ ವಾತಾವರಣ ನಿರ್ಮಾಣ ಮಾಡುವ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ದೃಷ್ಟಿಯಿಂದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಕೆಂಗಲ್ ಹನುಮಂತಯ್ಯನವರು ಯೋಚನೆ ಮಾಡಿ, ಪಾರ್ಕ್ ನಿರ್ಮಿಸಿದ್ದು. ಆದರೆ, ಇವತ್ತಿನ ಪರಿಸ್ಥಿತಿ ಏನಾಗಿದೆ ಎಂಬುದನ್ನು ತಾವು ಸಹ ಗಮನಿಸಬೇಕಾಗಿದೆ.

ನಿನ್ನೆ ದಿವಸ ಮಾಜಿ ಸಚಿವರಾದ ಶ್ರೀ ರೋಷನ್ ಬೇಗ್‌ರವರು ಶಾಸಕರಾಗಿದ್ದ ಸಂದರ್ಭದಲ್ಲಿ ಕೆಲಸದ ಒತ್ತಡದ ನಡುವೆಯೂ ಸಹ ವಿಧಾನಸೌಧದಲ್ಲಿ ಗಲಾಟೆ ಮಾಡುವ ನಾಯಿಗಳಿಗೆ ಏನಾದರೂ ವ್ಯವಸ್ಥೆ ಮಾಡಬೇಕೆಂದು ಹೇಳಿದರು. ಆದರೆ, ಇವತ್ತಿಗೂ ಸಹ ನಾವು ಏನಾದರೂ ಪೋರ್ಟಿಕಾದಲ್ಲಿ ನೋಡಿದರೆ ಮಾತಿನ ಮೂಲಕ ನೆಲವನ್ನು ಸ್ವಚ್ಛಗೊಳಿಸುವಂಥ ಕೆಲಸವಾಗುತ್ತಿದೆ. ಆ ಕೆಲಸಕ್ಕೆ ಹೆಚ್ಚು ಜನರನ್ನು ಇಟ್ಟುಕೊಂಡು ಮಾಡಿಸುವುದಕ್ಕಿಂತ ಮೊದಲು ನಮ್ಮ ಮನೆಯನ್ನು ಯಾವ ರೀತಿ ಶುದ್ಧವಾಗಿಟ್ಟುಕೊಳ್ಳುತ್ತೇವೆಯೋ, ಅದೇ ರೀತಿ ಇದನ್ನು ಸಹ ನಮ್ಮ ಮನೆ ಎಂದು ಶುದ್ಧವಾಗಿಟ್ಟುಕೊಳ್ಳುವಂಥ ಮನಸ್ಸು ಬರಬೇಕು. ಇದರ ಕಡೆ ಸಹ ಲೋಕೋಪಯೋಗಿ ಇಲಾಖೆಯವರು ನೋಡಬೇಕೆಂದು ಕೇಳಿಕೊಳ್ಳುತ್ತೇನೆ.

ವಿಶೇಷವಾಗಿ ಇನ್ನೊಂದು ವಿಚಾರವನ್ನು ನಾನು ಹೇಳಲೇಬೇಕಾಗಿದೆ. ಆ ಮಾತು ಕೆಲವರಿಗೆ ಇಷ್ಟವಾಗುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದರೂ ನಾನು ತುಂಬಾ ನೋವಿನಿಂದ ಹೇಳಬಯಸುತ್ತೇನೆ. ಏಕೆಂದರೆ, ಮುಂದಿನ ದಿನಗಳಲ್ಲಾದರೂ ಬದಲಾವಣೆ ಆಗಬೇಕಾಗಿದೆ. ಮೊದಲ ಬಾರಿಗೆ ಬೆಂಗಳೂರಿನಲ್ಲಿ flyover ಮಾಡಲಾಗಿತ್ತು. ಆ flyover ಅನ್ನು M/s. L & T ರವರು ಮಾಡಿದಂತಹ ಸಂದರ್ಭದಲ್ಲಿ ಕಳೆದ 25-30 ವರ್ಷಗಳಿಂದ ಅತ್ಯಂತ ಉತ್ತಮವಾಗಿರುವಂಥ ರಸ್ತೆಯಾಗಿತ್ತು. ಆದಾದ ಬಳಿಕ ಬೆಂಗಳೂರಿನ ಹೆಬ್ಬಾಳ, ಡಬಲ್ ರೋಡ್, ತುಮಕೂರು ರಸ್ತೆಯಲ್ಲಿ ನಿರ್ಮಿಸಿರುವಂಥ flyover ಗಳನ್ನು ನೋಡಿದರೆ, ಕಳೆದ ಹತ್ತು ವರ್ಷಗಳಲ್ಲಿ ಮೂರು-ಮೂರು ಬಾರಿ ರಿಪೇರಿ ಮಾಡಿಸಲಾಗಿದೆ. ವೈಜ್ಞಾನಿಕವಾಗಿ ಅಧ್ಯಯನ ಮಾಡಿದೆಯೇ ಆ flyover ನಿರ್ಮಿಸಿರುವುದರಿಂದ ಯಾವುದಕ್ಕೂ ಉಪಯೋಗವಾಗದ ಹಾಗೆ ಮಾಡಲಾಗಿದೆ. ಹಿರಿಯ ಸದಸ್ಯರಾದ ಮಾನ್ಯ ಅಡಗೂರ್ ಹೆಚ್.ವಿಶ್ವನಾಥ್‌ರವರು ನಿನ್ನೆ ದಿವಸ ಐ.ಎ.ಎಸ್., ಅಧಿಕಾರಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಬಗ್ಗೆ ಉಲ್ಲೇಖ ಮಾಡಿದ್ದರು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾನು ಸಹ ಈ ಮನೆಗೆ ಬಂದ ಸಂದರ್ಭದಲ್ಲಿ ಮಾನ್ಯ ಅಡಗೂರ್ ಹೆಚ್.ವಿಶ್ವನಾಥ್‌ರವರು ಭಾವನಾತ್ಮಕವಾಗಿ ಮತ್ತು ಹಾಸ್ಯದ ರೂಪದಲ್ಲಿ “ಅಂತರಾತ್ಮಗಳ ರೂಪದಲ್ಲಿ ರಾಜಕಾರಣಿಗಳು ಶಾಸಕನಾಗಬೇಕು, ಮಂತ್ರಿಯಾಗಬೇಕೆಂಬ ಆಸೆಯನ್ನಿಟ್ಟುಕೊಂಡು ವಿಧಾನಸೌಧದಲ್ಲಿ ಸುತ್ತಾಡುತ್ತಿರುತ್ತಾರೆ” ಎನ್ನುವಂಥ ಮಾತನ್ನು ಹೇಳಿದ್ದರು. ನಾನು ಸಹ ಆಗ “ಹೌದು, ಆ ಅಂತರಾತ್ಮಗಳು ನಾನು ಏನಾದರೂ ಆಗಲೇಬೇಕೆಂದು ಸುತ್ತುತ್ತಿರಬಹುದೇನೋ” ಅಂದುಕೊಂಡೇನು. ಆದರೆ, ನನಗೆ ಅನಿಸುತ್ತಿದೆ ಕೇವಲ ರಾಜಕಾರಣಿಗಳ ಅಂತರಾತ್ಮ ಮಾತ್ರ ವಿಧಾನಸೌಧದಲ್ಲಿ ಸುತ್ತುತ್ತಿಲ್ಲ, ಅಧಿಕಾರಿ ವರ್ಗದವರ ಅಂತರಾತ್ಮ ಸಹ “ನಾನು ಮುಖ್ಯ ಕಾರ್ಯದರ್ಶಿಯಾಗಬೇಕಾಗಿತ್ತು, ಶಾಖಾಧಿಕಾರಿಯಾಗಬೇಕಾಗಿತ್ತು” ಎಂದು ಸುತ್ತುತ್ತಿರುತ್ತದೆ. ಅಂತಹ ಪರಿಸ್ಥಿತಿ ಸಹ ಅಧಿಕಾರಿ ವರ್ಗದವರಿಗೂ ಇರುತ್ತದೆ. ಏಕೆಂದರೆ, ಅಷ್ಟು ದೊಡ್ಡ ಮಟ್ಟದಲ್ಲಿ ಐ.ಎ.ಎಸ್., ಅಧಿಕಾರಿಗಳು ಇದ್ದಾರೆ. ನಾನು ಸುಮಾರು ಜನರನ್ನು ಎಷ್ಟು ವರ್ಷಗಳಿಂದ ಈ ಹುದ್ದೆಯಲ್ಲಿದ್ದೀರಿ ಎಂದು ಕೇಳಿದರೆ, “ನಾನು ಐದು ಜನ ಸಿ.ಎಂ. ನೋಡಿದ್ದೇನೆ, 10 ಜನ ಸಿ.ಎಂ., ನೋಡಿದ್ದೇನೆ, ನಾನೇ ಸಿ.ಎಂ., ಓ.ಎಸ್.ಡಿ., ನಾನೇ ಸಿ.ಎಂ., ವಿಶೇಷಾಧಿಕಾರಿ, ನಾನೇ ಸಿ.ಎಂ., ಮುಖ್ಯ ಕಾರ್ಯದರ್ಶಿ” ಎನ್ನುವಂಥ ಮಾತನ್ನು ಹೇಳಿದ್ದರು. ಆ ಉನ್ನತ ಸ್ಥಾನದಲ್ಲರುವ ಅಧಿಕಾರಿಗಳಲ್ಲಿ ಸುಮಾರು ಮಂದಿಗಳು ಕರ್ನಾಟಕದ Cadre ನಿಂದ ಬಂದಿಲ್ಲ ಹಾಗೂ ಕರ್ನಾಟಕದವರು ಆಗಿಲ್ಲ. ಭಾವನಾತ್ಮಕವಾಗಿ ಈ ಮನೆ ನನ್ನದ್ದು ಎಂದು ಅನಿಸಬೇಕಲ್ಲವೇ? ಕರ್ನಾಟಕದಲ್ಲಿ ಅದರಲ್ಲಯೂ ವಿಶೇಷವಾಗಿ ಬೆಂಗಳೂರಿನಲ್ಲಿ ಯಾವ್ಯಾವ ದೊಡ್ಡ-ದೊಡ್ಡ ಕೆಲಸಗಳು ನಡೆಯುತ್ತಿವೆ ಅಂದರೆ, ಮೋರಿ ಕೆಲಸವಾಗಿರಬಹುದು, ಕಸ ವಿಲೇವಾರಿ ಮಾಡುವುದಾಗಿರಬಹುದು, ಅಪಾರ್ಟ್‌ಮೆಂಟ್ ಸಂಬಂಧಿಸಿರುವುದಾಗಿರಬಹುದು, ಕಾಲುವೆ ಆಗಿರಬಹುದು, ಈ ಎಲ್ಲಾ ಕೆಲಸವನ್ನು ಬೇರೆ ರಾಜ್ಯದಿಂದ ಬಂದವರೇ ಮಾಡುತ್ತಿರುವುದು. ಕರ್ನಾಟಕ ರಾಜ್ಯದಲ್ಲಿ ಆ ಕೆಲಸಗಳನ್ನು ಮಾಡುವಂತಹ ಗುತ್ತಿಗೆದಾರರು ಇಲ್ಲವೇ? ಒಂದು ವೇಳೆ ಬೇರೆ ರಾಜ್ಯದವರಿಗೆ ಆ ಕೆಲಸವನ್ನು ನೀಡಿದರೆ ಏನು ತಪ್ಪು ಎಂದು ಯೋಚನೆ ಮಾಡಿದರೆ, “ಆ ರಾಜ್ಯದ ಅಧಿಕಾರಿಗಳು ತನ್ನ ರಾಜ್ಯದಲ್ಲರುವಂಥ ಹಾಗೂ ತನಗೆ ನಂಬಿಕೆಯಾಗಿರುವ ವ್ಯಕ್ತಿಗಳಿಗೆ ಟೆಂಡರ್ ಸಿಗುವ ನಿಟ್ಟಿನಲ್ಲಿ ಏನಾದರೂ ಮಾಡುತ್ತಿರಬಹುದೆಂದು” ಎಲ್ಲಯೋ ಒಂದು ಕಡೆ ಅನುಮಾನದ ಹುತ್ತ ಹಚ್ಚಿದೆ. ಇಂದು ಬೆಳಗ್ಗೆ ಮಾನ್ಯ ಸದಸ್ಯರೊಬ್ಬರು “ನಾವು ಅಧಿಕಾರಕ್ಕೆ ಬಂದಾಗ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾವು ಮಾತನಾಡುತ್ತೇವೆ, ಅವರ ಪಕ್ಷ ಅಧಿಕಾರಕ್ಕೆ ಬಂದಾಗ ಅವರು ಮಾತನಾಡುತ್ತಾರೆ, ನಾವು ತಪ್ಪು ಮಾಡಿದರೆ ಅವರು ಅಲ್ಲಿಗೆಳೆಯುತ್ತಾರೆ, ಅವರು ತಪ್ಪು ಮಾಡಿದರೆ ನಾವು ಅಲ್ಲಿಗೆಳೆಯುತ್ತೇವೆ” ಎನ್ನುವಂಥ ಮಾತನ್ನು ಹೇಳಿದರು. ಹಾಗಾಗಿ ನಾನು ಹೇಳುವುದೇನೆಂದರೆ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೂ ಅದೇ ಇಲಾಖಾಧಿಕಾರಿಗಳು ಇರುತ್ತಾರೆ, ಅವರ ಪಕ್ಷ ಅಧಿಕಾರಕ್ಕೆ ಬಂದರೂ ಅದೇ ಇಲಾಖಾಧಿಕಾರಿಗಳು ಇರುತ್ತಾರೆ. ಯಾವ ಇಲಾಖಾಧಿಕಾರಿ ತಪ್ಪು ಮಾಡಿರುತ್ತಾರೆಯೋ, ಅದೇ ಇಲಾಖಾಧಿಕಾರಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ ಅವರ ಹತ್ತಿರ ಬಂದು ಸೇರಿಕೊಳ್ಳುತ್ತಾರೆ. ಆದರೆ, ಅವರು ಮಾಡಿದ ತಪ್ಪನ್ನು ಹೊರಗೆ ಬಿಡುವುದಿಲ್ಲ, ನಾವುಗಳು ಇಲ್ಲಗೆ ಬಂದು ಕಿತ್ತಾಡುತ್ತೇವೆ. ಇದಕ್ಕೆ ಸಂಪೂರ್ಣವಾಗಿ full stop ಇಡುವಂಥ ಕೆಲಸವನ್ನು ನಾವು ಮಾಡುತ್ತಿಲ್ಲ. ಹಾಗಾಗಿ ರಾಜ್ಯ ಸರ್ಕಾರಕ್ಕೆ ನನ್ನ ಮನವಿಯೇನೆಂದರೆ, ಪ್ರತಿ ಬಾರಿ ಹೊಸ-ಹೊಸ ವಿಚಾರವನ್ನು ತಿಳಿದುಕೊಂಡಿರುವಂಥ ಯುವಕರಿಗೆ ಅವಕಾಶ ಕಲ್ಪಿಸಬೇಕು. ಸುಮಾರು 30 ವರ್ಷಗಳ ಅನುಭವ ಇರುವವರಿಗೆ ಮಾತ್ರ ಅಂತಹ ಉನ್ನತ ಸ್ಥಾನವನ್ನು ನೀಡಬೇಕೆಂದು ಅಂದುಕೊಂಡಿದ್ದರೆ, ಅದರಲ್ಲ ಸ್ವಲ್ಪ ಬದಲಾವಣೆ ಮಾಡಬೇಕು. ನಮ್ಮಿಂದಲೇ ಆ ಪರಿವರ್ತನೆ ಪ್ರಾರಂಭವಾಗಲಿ, ಏತಕ್ಕೆ ಮತ್ತೊಬ್ಬರ ಹೆಗಲ ಮೇಲೆ ಗನ್ ಇಟ್ಟು ಶೂಟ್ ಮಾಡುವ ಕೆಲಸಕ್ಕೆ ಹೋಗಬೇಕು. ನಮ್ಮಿಂದಲೇ ಬದಲಾವಣೆ ಆಗುವಂಥ ಕೆಲಸವಾಗಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.

ಅದರ ಜೊತೆಗೆ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು “ಆತ್ಮ ನಿರ್ಭರ ಕರ್ನಾಟಕವಾಗಿ ನಿರ್ಮಾಣ” ಮಾಡಬೇಕೆಂದು ಹೊರಟಿದ್ದಾರೆ. ಅವರು “ನವ ಭಾರತಕ್ಕಾಗಿ, ನವ ಕರ್ನಾಟಕವನ್ನಾಗಿ” ನಿರ್ಮಾಣ ಮಾಡಬೇಕೆಂದು ಹೊರಟಿದ್ದಾರೆ. ವಿಶೇಷವಾಗಿ ಕೃಷಿ ಕ್ಷೇತ್ರ, ಕ್ಷೀರ ಕಾಂತ್ರಿ, ಯಶಸ್ವಿನಿ ಯೋಜನೆ, ಗೋ-ಶಾಲೆ, ಕಿಸಾನ್ ಸನ್ಮಾನ್ ಯೋಜನೆ, ಅಂಗನವಾಡಿ ಕೇಂದ್ರಗಳಲ್ಲಿ ಗೌರವಧನ ಹೆಚ್ಚಿಸುವುದು, ಡಾ|| ಬಿ.ಆರ್. ಅಂಬೇಡ್ಕರ್‌ರವರ ಹೆಸರಿನಲ್ಲಿ ವಸತಿ ಶಾಲೆಗಳನ್ನು ನಿರ್ಮಾಣ ಮಾಡುವುದು ಎಲ್ಲದರಲ್ಲಿ “ಸರ್ವೇ ಜನಾಃ ಸುಖನೋ ಭವಂತು” ಎನ್ನುವಂಥ ಬಜೆಟ್ ನೀಡಿದ್ದಾರೆ. ಅದರ ಜೊತೆಗೆ ಪ್ರಾದೇಶಿಕವಾಗಿರುವ ಪತ್ರಿಕೆಯನ್ನು ಸಹ ಸದೃಢಗೊಳಿಸುವಂಥ ಬಹುದೊಡ್ಡ ಕೆಲಸಕ್ಕೆ ಈ ಬಜೆಟ್‌ನಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೊಮ್ಮಾಯಿಯವರು ಅವಕಾಶ ಕಲ್ಪಿಸಿರುವುದಕ್ಕೆ ನಾನು ಹೃದಯ ಪೂರ್ವಕವಾಗಿ ಈ ಬಜೆಟ್‌ನ್ನು ಸ್ವಾಗತ ಮಾಡುತ್ತೇನೆ. ಈ ಸದನದಲ್ಲರುವಂಥ ಎಲ್ಲಾ ಹಿರಿಯರು ಸಹ ಈ ಬಜೆಟ್‌ನ್ನು ಸ್ವಾಗತಿಸುವ ಮೂಲಕ ಅದರಲ್ಲರುವ ಕೆಲವೊಂದು ಲೋಪದೋಷಗಳನ್ನು ತಿದ್ದಿಸುವಂಥ ಕೆಲಸವಾಗುತ್ತಿದೆ. ಮಾನ್ಯ ಆರ್.ಬಿ.ತಿಮ್ಮಾಪೂರವರು ಬೆಳಗ್ಗೆ ಮಾತನಾಡುವಾಗ “ಇದು ನಿಮಗೆ ಕೊನೆ ಬಜೆಟ್ ಆಗುತ್ತದೆ ಏನು ಮಾಡುತ್ತೀರಿ” ಎಂದು ಹೇಳಿದರು. ಐದು ವರ್ಷವಾದ ಮೇಲೆ ಪ್ರತಿಯೊಬ್ಬರಿಗೂ ಚುನಾವಣಾ ಬಜೆಟ್ ನೀಡಬೇಕೆಂದು ಇರುತ್ತದೆ. ಆದರೆ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಎಲ್ಲಾ ಜನರಿಗೂ ಅನುಕೂಲವಾಗಬೇಕೆನ್ನುವ ನಿಟ್ಟಿನಲ್ಲಿ ಬಜೆಟ್ ನೀಡಿದ್ದು, ಎಲ್ಲರೂ ಸ್ವಾಗತಿಸೋಣ ಎಂದು ಹೇಳುತ್ತಾ, ನನಗೆ ಮಾತನಾಡಲು ಅವಕಾಶ ಕಲ್ಪಿಸಿದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿ ನನ್ನ ಮಾತಿಗೆ ವಿರಾಮ ನೀಡುತ್ತೇನೆ. ಜೈ ಹಿಂದ್, ಜೈ ಕರ್ನಾಟಕ ಮಾತೆ.

(ಮುಂದು...)

(394) 16.03.2022/4.40/ಎಸ್ಕೆ-ವಿಕೆ (ಎಂಡಿ)

(ಸಭಾಪತಿಯವರ ಉಪಸ್ಥಿತಿ)

ಶ್ರೀ ಬಿ.ಎಂ. ಫಾರೂಖ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಸನ್ಮಾನ್ಯ ಮುಖ್ಯಮಂತ್ರಿಯವರು ಮಂಡಿಸಿದ ಮುಂಗಡ ಪತ್ರದ ಬಗ್ಗೆ ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಈ ಮುಂಗಡ ಪತ್ರದಲ್ಲ ಬಂದಿರುವಂತಹ ಅಂಕಿ-ಅಂಶಗಳ ಬಗ್ಗೆ ನಾನು ಸುದೀರ್ಘವಾಗಿ ಮಾತನಾಡುವುದಕ್ಕೆ ಹೋಗುವುದಿಲ್ಲ. ಈಗಾಗಲೇ ಇದರ ಬಗ್ಗೆ ಮಾನ್ಯ ಹಿರಿಯ ಸದಸ್ಯರುಗಳು ಸವಿಸ್ತಾರವಾಗಿ ಹೇಳಿದ್ದಾರೆ. ಇವತ್ತು ನಾನು ನೋಡಿದ ಮಟ್ಟಿಗೆ ಕೆಲವು ಸದಸ್ಯರು ಅವರವರ ಜಿಲ್ಲೆಗೆ ಸಂಬಂಧಪಟ್ಟಂತೆ ಮಾತನಾಡಿದ್ದಾರೆ. ಮಾನ್ಯ ಗೋವಿಂದ ರಾಜುರವರು ಕೋಲಾರ ಜಿಲ್ಲೆಗೆ ಸಿಮೀತವಾಗಿ ಮಾತನಾಡಿದ್ದಾರೆ. ಹಲವು ಜಿಲ್ಲೆಗಳ ಬಗ್ಗೆ ಹಲವು ರೀತಿಯ ಸಮಸ್ಯೆಗಳ ಅಹವಾಲು ಮತ್ತು ಸವಾಲುಗಳ ಬಗ್ಗೆ ವಿವರಿಸಿದ್ದಾರೆ.

(ಈ ಹಂತದಲ್ಲಿ ವೈಸ್‌ಫೀರ್ಮನರವರಾದ ಡಾ. ತೇಜಸ್ವಿನಿ ಗೌಡರವರು ಪೀಠವನ್ನು ಅಲಂಕರಿಸಿದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕರಾವಳಿ ಭಾಗದ ಜನರಿಗೆ ಈ ಬಜೆಟ್ ನಿರಾಸೆಯನ್ನಂಟು ಮಾಡಿದೆ. ಈ ಬಜೆಟ್ ಹೇಗಿದೆ ಎಂದರೆ, ಬಜೆಟ್‌ಗೂ ಮತ್ತು ಕರಾವಳಿಗೂ ಸಂಬಂಧವಿಲ್ಲದಂತಹ ಬಜೆಟ್ ಆಗಿದೆ. ಬಹುಶಃ ಕರಾವಳಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಎಂಬ ಮೂರು ಜಿಲ್ಲೆಗಳಿವೆ. ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಮಂಗಳೂರು ನಗರ. ಆ ನಗರವನ್ನು ಒಂದು ಕಡೆ “ವಾಣಿಜ್ಯ ನಗರ” ಎಂದು ಕರೆಯುತ್ತಾರೆ. ನಾವು ಹೇಳುವುದಾದರೆ, ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲ ಸಂಗ್ರಹವಾದ ಜಿ.ಎಸ್.ಟಿ. ಅಥವಾ ಮತ್ತಿತರ ತೆರಿಗೆಗಳಾಗಲೀ ಜಿಲ್ಲೆ, ಮುಂದಿನ ಸ್ಥಾನ ಮಂಗಳೂರಿಗೆ ಇರಬಹುದು. ಅಲ್ಲಿ ಬಹಳಷ್ಟು ಬೃಹತ್ ಕೈಗಾರಿಕೆಗಳು ಬಂದಿವೆ. MRPL, MSEZ, BASF, KIOCL, NMPT, ಹೀಗೆ ಹಲವಾರು ಬೃಹತ್ ಕೈಗಾರಿಕೆಗಳು ಅಲ್ಲಿ ಇವೆ. ಈ ಎಲ್ಲಾ ಕೈಗಾರಿಕೆಗಳು ಒಂದು ತರಹ ಪರಿಸರದ ವಿರುದ್ಧವಾಗಿ ಇರುವಂತಹ ಕೈಗಾರಿಕೆಗಳು ಅಲ್ಲಿ ತಲೆ ಎತ್ತಿ ನಿಂತಿವೆ. ವಾಯು ಮಾಲಿನ್ಯ, ಜಲ ಮಾಲಿನ್ಯ ಕೂಡ ಗಂಭೀರವಾದ ಸಮಸ್ಯೆಯನ್ನು ಎದುರಿಸುವಂತಾಗಿದೆ. MRPL ಕೂಡ ಬಂತು. Phase 1, 2, 3 and 4 ಗೆ acquisition ಆಗುತ್ತಲೇ ಇದೆ. ಕಳೆದ ಎರಡು ಅಧಿವೇಶನಗಳ ಹಿಂದೆ ನಾವೆಲ್ಲ ಸದಸ್ಯರು ಸೇರಿ, ಮಾನ್ಯ ಸಭಾನಾಯಕರು ಕೂಡ ಇದರಲ್ಲಿ ಇದ್ದರು; ಮಾನ್ಯ ಸಭಾನಾಯಕರು ಈಗ ಸದನದಲ್ಲಿ ಇದ್ದಾರೆ, ಅಲ್ಲಿನ ಜನರ ಸಮಸ್ಯೆಗಳಾದ ವಾಯು ಮಾಲಿನ್ಯ, ಜಲ ಮಾಲಿನ್ಯದ ಬಗ್ಗೆ ಈ ಬಜೆಟ್‌ನಲ್ಲಿ ಸಮರ್ಪಕವಾಗಿ ಆಶ್ವಾಸನೆ ನೀಡಿದ್ದರೂ ಕೂಡ ಅದರ ಬಗ್ಗೆ ಯಾವುದೇ ಒಂದು ವಿಷಯ ಕೂಡ ಇದರಲ್ಲಿ ಇಲ್ಲ. ಇದು ಬಹಳ ದೊಡ್ಡ ಸಮಸ್ಯೆಯಾಗಿದೆ. ಮೊದಲನೆಯದಾಗಿ, ನಾವು ನೋಡಬೇಕಾಗಿರುವಂತಹದ್ದು, whether this District can take such a heavy load of this environmental issues. ಅದಕ್ಕೆ ಸಾಧ್ಯತೆಯಿದೆಯೇ; ಅದರಲ್ಲಿ impact state ಮಾಡಿದ್ದಾರಾ? MRPL Phase 4 ನಲ್ಲಿ ಕೂಡ ಈಗ acquisition ನಡೆಯುತ್ತಲೇ ಇದೆ. ಆ ಉದ್ದಿಮೆಯಲ್ಲಿ ಸಾಕಷ್ಟು ತೈಲ ಸೋರಿಕೆಯಿಂದಾಗಿ, ಗದ್ದೆಗಳು, ಧನ-ಕರುಗಳು, ಬಹಳ ecological sensitive ಆಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೋವಿಡ್-19 ಇದ್ದಂತಹ ಸಂದರ್ಭದಲ್ಲಿ ಬಜಪೆ, ಜೊಕಟ್ಟೆ, ಸೂರತ್ಕಲ್ ಭಾಗದ ಆಸುಪಾಸಿನಲ್ಲಿ ಬೆಳಗ್ಗೆ ಎದ್ದು ಬರುವ ಜನರಿಗೆ ಆ benzine ಎನ್ನುವಂತಹ ವಾಸನೆಯಿಂದಾಗಿ ಜನರಿಗೆ ಹುಷಾರ್ ಇಲ್ಲದಂತಾಗುವುದು ಮತ್ತು stress ಕೂಡ ಆಗುತ್ತಿದೆ. ಅಲ್ಲಿ ಸರ್ವೆ ಮಾಡಿ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

health index ಮಾಡಿ ಎಂದು ಕಳೆದ ಬಾರಿ ಸರ್ಕಾರಕ್ಕೆ ಕೇಳಿದ್ದೇವೆ. ಇದರಿಂದಾಗಿ ಕ್ಯಾನ್ಸರ್ ರೋಗಿಗಳು ಹೆಚ್ಚಾಗುತ್ತಿದ್ದಾರೆ. ಅದರ ಜೊತೆಗೆ ಶ್ವಾಸಕೋಶದ ಕಾಯಿಲೆ ಕೂಡ ಹೆಚ್ಚಾಗುತ್ತಿದೆ. ಎಲ್ಲವನ್ನೂ ಕೂಡ ಸರ್ವೆ ಮಾಡಿ, ಒಂದು health index ಮಾಡಿ. Air pollution monitoring ಗೆ ದೆಹಲಿ ಕೇಜ್ರಿವಾಲ್ ಸರ್ಕಾರ ಬಹಳ ಉತ್ತಮ ಮಟ್ಟದ sophisticated measurement ಮಾಡುವುದಕ್ಕಾಗಿ ಒಂದು equipment ಅನ್ನು ಕೂಡ ಅಳವಡಿಸಿದೆ. ಅದೇ ತರಹ ಇಲ್ಲ ಕೂಡ ಅಳವಡಿಸಿ. ಇಷ್ಟೆಲ್ಲಾ ಆದರೂ ಕೂಡ ಇನ್ನೂ ಇದರ ಬಗ್ಗೆ ಏನು ಕ್ರಮ ಕೈಗೊಳ್ಳದೇ ಇರುವುದು ಬೇಸರದ ಸಂಗತಿಯಾಗಿದೆ.

ಇದರ ಜೊತೆಗೆ MSEZ, BASF ಮತ್ತು ಇನ್ನಿತರ petroleum product ಸಾಕಷ್ಟು oil storage tanks, gas storage tanks NMPT ನಲ್ಲಿ ಬಹಳಷ್ಟು shore ನಲ್ಲಿ ಬಿದ್ದು, fertilizer, cement, coal ಈ ತರಹ ಅನೇಕ ರಾಸಾಯನಿಕಗಳು ಇರುತ್ತವೆ. ಇಲ್ಲ ಮಳೆ ಬಿದ್ದಾಗ, ಇದೆಲ್ಲಾ ಸೇರಿಕೊಂಡು ಪರಿಣಾಮ ಬೀರುವಂತಹ ಪರಿಸ್ಥಿತಿಯಾಗಿದೆ. ನಮ್ಮಲ್ಲಿ ನೇತ್ರಾವತಿ ನದಿ, ಗುರುಪುರ ನದಿ, ಆಶ್ವಿನಿ ನದಿ, ಸೀತಾನದಿ ಇಂತಹ ಬಹಳಷ್ಟು ನದಿಗಳಿವೆ. ಎಲ್ಲಾ ನದಿಗಳು ಬಂದು ಸಮುದ್ರಕ್ಕೆ ಸೇರುತ್ತದೆ. ಅದೆಲ್ಲಾ ecological city. ಈಗ ಅಲ್ಲಿನ ಪರಿಣಾಮದಿಂದಾಗಿ ಮೀನುಗಾರಿಕೆ ನಾಶವಾಗುತ್ತಾ ಬಂದಿದೆ. ಈ ಸದನದಲ್ಲಿ ಮೀನುಗಾರಿಕೆ ಸಚಿವರು ಕೂಡ ಇದ್ದಾರೆ. ಮೀನು ಮರಿ ಹಾಕುವ ಸಂದರ್ಭದಲ್ಲಿ ಮೀನು ಹಿಡಿಯಬಾರದು ಎಂಬುದು ಇದೆ. ಬಜೆಟ್‌ನಲ್ಲಿ ಸುಮಾರು 200 deep sea boats ಹಾಕಿದ್ದೇವೆಂದು ಹೇಳಿದ್ದೀರಾ. ಇವತ್ತು deep sea ಹೋಗಬೇಕಾದರೆ, ಇವತ್ತು ಬೆಳಗ್ಗೆ ಮೀನು ಹಿಡಿಯುವುದಕ್ಕೆ ಹೋದರೆ, ಹತ್ತು ದಿನಗಳ ನಂತರ ಹಿಂತಿರುಗಿ ಬರುತ್ತಾರೆ. ಇಲ್ಲ ಎಲ್ಲ ಕೂಡ ಮೀನು ಸಿಗುತ್ತಿಲ್ಲ. ಅವರು Gujarat Coast ಹೋಗಿ, ಅದರ ಬಗ್ಗೆ ಮೊನ್ನೆ ತಾನೇ boat owner ಇದರಲ್ಲಿ ನಮಗೆ workout ಆಗುತ್ತಿಲ್ಲ. ನಮಗೆ ಐದಾರು ರೂಪಾಯಿಗಳ subsidy ಕೊಡುತ್ತಾರೆ. ಅದು ಡೀಸೆಲ್‌ಗೆ workout ಆಗುವುದಿಲ್ಲ ಎಂದು ಹೇಳುತ್ತಾರೆ. ತಾಜಾ ಮೀನು ಸಿಗಬೇಕೆಂದರೆ, ಅವರು ಕೂಡ ಹತ್ತು ದಿನಗಳ ನಂತರ ತಂದು ಇಲ್ಲ ಮಾರುತ್ತಾರೆ. ಏಕೆಂದರೆ, ಹೊರಗೆ ಮೀನು ಸಿಗುತ್ತಿಲ್ಲ. ಮೊದಲದ್ದಂತೆ ಈ Pershing boat,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

Rampani boat ಇವೆಲ್ಲವೂ ಕೂಡ ಹೋಗಿದೆ. ಯಾವ ತರಹವೂ ಇಲ್ಲ. ಒಂದು ಕಡೆ ಈ ಸಮಸ್ಯೆಯಾದರೆ, ಇನ್ನೊಂದು ಕಡೆ BASF ಸಮಸ್ಯೆ most poisonous industry. Which was rejected in Germany. ಜರ್ಮನ್‌ನಲ್ಲಿ ಬಹಳಷ್ಟು ಜನರನ್ನು ಕೊಂದಿರುವಂತಹ industry. ಅಲ್ಲಿನ ಕಾಂಪೌಂಡ್ ಒಳಗೆ ಹೋಗುವಂತಹ ಪರಿಸ್ಥಿತಿ ಇಲ್ಲ. ಇಲ್ಲ ಆಗಾಗ ಬಹಳಷ್ಟು mock drill ಮಾಡುತ್ತಾರೆ. Fire and air pollution ಮಾಡುತ್ತಿದ್ದಾರೆ. ಇದರಿಂದಾಗಿ, ಸಾಕಷ್ಟು ನದಿಗಳು ಕಲುಷಿತವಾಗಿದೆ. ನಾನು ಹೇಳಿರುವಂತಹ ನಮ್ಮ ಸೂರತ್ಕಲ್‌ನ ಪಕ್ಕದ ಸೂರಿಂಜಿಯಲ್ಲಿ ಒಂದು ದೇವಾಲಯವಿದೆ. ಆ ದೇವಾಲಯವೂ ಮಳೆಗಾಲದಲ್ಲ ನೀರಿನಿಂದ ತುಂಬುತ್ತದೆ. ಮಳೆಗಾಲ ಹೋದ ನಂತರ ಅಲ್ಲಿಗೆ ಹೋದರೆ, ಆ ದೇವಾಲಯದಲ್ಲ ಪೂರ್ತಿಯಾಗಿ ಆಯಿಲ್ ಇರುತ್ತದೆ. “ಮಲೆನಾಡ ಗಿಡ್ಡ” ಎಂಬ ಹಸು ಇರುತ್ತದೆ. ಈ ಹಸುವಿನ ತುಪ್ಪಕ್ಕೆ ಪ್ರತಿ ಕೆ.ಜಿ.ಗೆ ಸುಮಾರು ಮೂರು ಸಾವಿರ ರೂಪಾಯಿಗಳಾಗಿರುತ್ತದೆ. ಇದನ್ನು ಆಯವೇದದಲ್ಲ ಔಷಧಿ ತಯಾರಿಕೆಗೆ ಬಳಸುತ್ತಾರೆ. ಅದು ಗುಡ್ಡಗಾಡಿನ ಪ್ರದೇಶದಲ್ಲ ಇರುವಂತಹದ್ದು. ಆ oil ನಿಂದ ಜಾನುವಾರುಗಳಿಗೆ ಕಾಲುಬಾಯಿ ರೋಗ ಬಂದು ಅದರ ಸಂತಾನ ಪೂರ್ತಿಯಾಗಿ ನಾಶವಾಗುತ್ತಿದೆ. ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಪಕ್ಕದ ನಂದಿನಿ ನದಿ ಇದೆಯೆಲ್ಲಾ, ಪ್ರತಿ ವರ್ಷ ನದಿಯ ಕಂಡಿಗಯಾನ ಎಂದು ಏನು ಮೀನಾಗಾರಿಕಾ ಅಯನ ಮಾಡುತ್ತೇವೆ, ಆ ವಿಶೇಷ ದಿನದಲ್ಲ ಮೀನು ತಿನ್ನುವುದೇ ಒಂದು ವಿಶೇಷವಾಗಿರುತ್ತದೆ. ಇಲ್ಲ ಅದೂ ಕೂಡ ಇಲ್ಲ. ಈ ತರಹ ಒಂದು eco sensitive ಪರಿಸ್ಥಿತಿ ಇರುವಾಗ, ಸರ್ಕಾರ ಬಜೆಟ್‌ನಲ್ಲ ಇಲ್ಲ. ಈ ತರಹ ಪರಿಸ್ಥಿತಿಯಿದ್ದಾಗ, ನಾವೆಲ್ಲ ಸದಸ್ಯರು ಸದನ ಬಾವಿಯಲ್ಲ ಧರಣಿ ಮಾಡಿ, ಗಲಾಟೆ ಮಾಡಿದಾಗ... ಮಂಗಳೂರಿಗೆ Goa border ಆದ ಮೇಲೆ ಕಾರವಾರದಿಂದ ಆರಂಭವಾಗಿ ಕೊಚ್ಚಿನ್‌ವರೆಗೆ ಇಷ್ಟೊಂದು western coast and it is most sensitive zone. ನಾವು ಯುದ್ಧ ಆಗುತ್ತಿರುವ ಬಗ್ಗೆ ಏನಿಲ್ಲ ನೋಡುತ್ತಿದ್ದೇವೆ. ರಷ್ಯಾದಿಂದ ಉಕ್ರೇನ್‌ಗೆ ಬಂದು ಮಿಸೈಲ್‌ನಿಂದ ಹೊಡೆದು ಬೆಂಕಿ ಹಚ್ಚುತ್ತಿದ್ದಾರೆ. ನಮ್ಮದು international border ಮಂಗಳೂರು ಕರಾವಳಿ. ಅಲ್ಲ ಏನಾದರೂ long range missile ಬಂದು ಹೊಡೆದರೆ, ನಮ್ಮಲ್ಲ not a single sophisticated firefighting equipment ಇಲ್ಲ. ಅದರ ಬಗ್ಗೆ ಗೃಹ ಸಚಿವರು ಕೂಡ ಹೇಳಿದರು. ನಾನು fire service additional ಆಗಿ ಹೇಳಿದ್ದೇನೆ. This fire

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

protection system will never work. ಇನ್ನೊಂದು ಕಡೆ 150 ಮೀಟರ್‌ನಷ್ಟು ಬಿಲ್ಡಿಂಗ್ ಈಗಾಗಲೇ ಬಂದಿದೆ. There is no single ladder over there. When there was a flight crash, ಸುಮಾರು 185 ಜನರೇನಿರುತ್ತಾರೋ, ಅವರೆಲ್ಲರೂ ಸುಟ್ಟು ಭಸ್ಮವಾಗುತ್ತಾರೆ. Firefighting system ಅಲ್ಲ ಇರಲಿ, ಮಂಗಳೂರು harbour ಅಲ್ಲಂದ ಹತ್ತು ಕಿಲೋ ಮೀಟರ್ ಮಾತ್ರ ಇರುವಂತಹದ್ದು. ಇದಕ್ಕೆ ರಾಜ್ಯ ಸರ್ಕಾರ ಖರ್ಚು ಮಾಡುವಂತಹ ಅವಶ್ಯಕತೆ ಇಲ್ಲ. ಕೇಂದ್ರ ಸರ್ಕಾರಕ್ಕೆ ಇದರ income ಹೋಗುವುದು. ಅವರ scheme ನಲ್ಲಿ ರಾಜ್ಯ ಸರ್ಕಾರ ಪ್ರಯತ್ನ ಮಾಡಿ, ಆ sophisticated equipment ತಂದು ನಮ್ಮಲ್ಲಿ ಹಾಕಬಹುದಲ್ಲ. ಈ ವಿಚಾರದಲ್ಲಿ ಏಕೆ ಪ್ರಯತ್ನ ಮಾಡುತ್ತಿಲ್ಲ? ಆ Airport ನಲ್ಲಿ ಏನಾದರೂ ಬೆಂಕಿ ಅವಗಡ ಸಂಭವಿಸಿದರೆ, up to ಬಂಟವಾಳ ಮತ್ತು ಪೂತ್ತೂರವರೆಗೂ ಬೆಂಕಿ ಹೊತ್ತಿ ಹುರಿದರೆ, ಬೆಂಕಿಯನ್ನು ನಂದಿಸಲು ಸಾಧ್ಯವಿಲ್ಲ. ಇಡೀ ಊರೇ ಬೆಂಕಿಯಿಂದ ಭಸ್ಮವಾಗುವಂತಹ ಪರಿಸ್ಥಿತಿಯಾಗುತ್ತದೆ. ಅದರ ಬಗ್ಗೆ ಅಧ್ಯಯನ ಮಾಡಲು ಉನ್ನತ ಮಟ್ಟದ ಅಧಿಕಾರಿಗಳ ಸಮಿತಿ ಅಥವಾ ಸದನ ಸಮಿತಿಯನ್ನು ರಚನೆ ಮಾಡಬೇಕು. ಈ ಸದನದಲ್ಲಿ Environment Minister ಇದ್ದಾರೆ. ಇಂತಹ ecological sensitive issue ಇರುವಂತಹ ಈ ಒಂದು ಜಿಲ್ಲೆ ಬಗ್ಗೆ ನಾನು ಹೇಳುವುದೇನೆಂದರೆ, ತಮ್ಮಲ್ಲಿ ಮೂರು ಜಿಲ್ಲೆಗಳಿವೆ. ಇಲ್ಲಿನ ಜನರು ತಮ್ಮನ್ನು ನಂಬಿ, ಮತ ಹಾಕಿ ತಮ್ಮನ್ನು ಗೆಲ್ಲಿಸಿದ್ದಾರೆ. ದಕ್ಷಿಣ ಭಾಗದ ಒಂಭತ್ತು ಕ್ಷೇತ್ರಗಳಲ್ಲಿ ಎಂಟು ಕ್ಷೇತ್ರಗಳಲ್ಲಿ ಬಿ.ಜೆ.ಪಿ. ಪಕ್ಷವನ್ನು ಗೆಲ್ಲಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಐದು ಕ್ಷೇತ್ರಗಳಲ್ಲಿ ಬಿ.ಜೆ.ಪಿ. ಪಕ್ಷವನ್ನು ಗೆಲ್ಲಿಸಿದ್ದಾರೆ. ಕಾರವಾರದಲ್ಲಿ ಆರು ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳು ಬಿ.ಜೆ.ಪಿ ಪಕ್ಷವನ್ನು ಗೆಲ್ಲಿಸಿದೆ. ಇಷ್ಟೊಂದು ಜನ ಈ ಬಿ.ಜೆ.ಪಿ ಪಕ್ಷವನ್ನು ನಂಬಿ, ಮತ ಹಾಕಿ ಗೆಲ್ಲಿಸಿದ್ದಾರೆ. ಇದರ ಜೊತೆಗೆ ಮೂರು ಸಂಸದರನ್ನು ಕೊಟ್ಟಿದ್ದಾರೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(395) 16-03-2022 4.50 ಟಿಸಿಹೆಚ್-ಎಂಡಿ (ವಿಕೆ)

(ವೈಸ್ ಚೇರ್ಮನ್‌ರವರ ಉಪಸ್ಥಿತಿ)

ಶ್ರೀ ಬಿ.ಎಂ.ಫಾರೂಖ್ (ಮುಂದು):-

ಅಲ್ಲ ಇಷ್ಟೆಲ್ಲಾ ಸಮಸ್ಯೆಗಳಿರುವಾಗ ಉದ್ದೇಶಪೂರ್ವಕವಾಗಿ ಹಾಳು ಮಾಡುತ್ತಿದ್ದಾರೆ. ನಾವು ಏರ್ ಪೋರ್ಟ್‌ನಲ್ಲಿ ಇಳಿದ ತಕ್ಷಣವೇ ನ್ಯಾಷನಲ್ ಫ್ಲಾಗ್‌ಗಳನ್ನು ನೋಡುವುದಿಲ್ಲ. ಅಲ್ಲ ಬೇರೆ ಬೇರೆ ಕಲ್ಲರ್ ಫ್ಲಾಗ್‌ಗಳನ್ನು ನೋಡುತ್ತಿದ್ದೇವೆ. ಆದರೆ ಬೆಂಗಳೂರಿನಲ್ಲಿ ಆ ರೀತಿ ಇಲ್ಲ. ನಮ್ಮ ಸ್ನೇಹಿತರಾದ ಡಾ.ಸಿ.ಅಶ್ವಥ ನಾರಾಯಣರವರು ಇಲ್ಲೇ ಇದ್ದಾರೆ. ಮಂಗಳೂರಿನಲ್ಲಿ ಪೊಲೂಷನ್ ಹೆಚ್ಚಾಗಿದ್ದು, ಜನ ವಿಷಾನಿಲ ಕುಡಿದು ಸಾಕಾಗಿದೆ, environmental issue ದೃಷ್ಟಿಯಿಂದ ಅವರ ಹಲ್ತ್‌ಗೆ ಏನಾದರೂ ಮಾಡಿ ಎಂದು ಹೇಳಿದ್ದೆನು. ಈಗ ಅಲ್ಲ ಸುಮಾರು 10 ಮೆಡಿಕಲ್ ಕಾಲೇಜುಗಳಿವೆ. Can you imagine, there is no single Super Speciality Hospital. ಹಿಂದಿನ ಸಚಿವರಾದ ಶ್ರೀ ಯು.ಟಿ.ಖಾದರ್‌ರವರು ಒಮ್ಮೆ All India Institute of Medical Science ತೆಗೆದುಕೊಳ್ಳತಕ್ಕಂಥ ಹುನ್ನಾರ ಇತ್ತು, ಅದು ಏನಾಯಿತೋ ಗೊತ್ತಾಗಲಿಲ್ಲ.

ವೈಸ್ ಚೇರ್ಮನ್:- ಮಾನ್ಯ ಬಿ.ಎಂ.ಫಾರೂಖ್ ರವರೇ, ಹುನ್ನಾರ ಎನ್ನುವುದಕ್ಕಿಂತ ಪ್ರಯತ್ನ ಎಂದು ಹೇಳಿ.

ಶ್ರೀ ಬಿ.ಎಂ.ಫಾರೂಖ್:- ಮಾನ್ಯ ಸಭಾಪತಿಯವರೇ, Sorry.. By mistake. ಪ್ರಯತ್ನ ಆಗಿಲ್ಲ.

ವೈಸ್ ಚೇರ್ಮನ್:- ಮಾನ್ಯ ಬಿ.ಎಂ.ಫಾರೂಖ್ ರವರೇ, ನೋ ಪ್ರಾಬ್ಲಮ್. ಕರೆಕ್ಟ್ ಮಾಡುತ್ತೇನೆ.

ಶ್ರೀ ಬಿ.ಎಂ.ಫಾರೂಖ್:- ಮಾನ್ಯ ಸಭಾಪತಿಯವರೇ, just wanted to say that it's a public issue. we have to have an impact study. ಅದನ್ನು ಆ ಜಿಲ್ಲೆಗೆ ಇನ್ನೂ ತೆಗೆಯುವುದಕ್ಕೆ ಸಾಧ್ಯ ಇದೆಯೇ? ಈ ಎಲ್ಲಾ ಸಮಸ್ಯೆಗಳಿವೆ. ಈಗ ಐ.ಟಿ.ಬಿ.ಟಿ ಸಚಿವರಾದ ಡಾ.ಸಿ.ಎಸ್.ಅಶ್ವಥ ನಾರಾಯಣರವರು ಇಲ್ಲೇ ಇದ್ದಾರೆ, ಅವರು ನೋಡಿರುವಂತೆ ಬಹಳಷ್ಟು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇಂಜಿನಿಯರಿಂಗ್ ಕಾಲೇಜ್‌ನಲ್ಲಿ most talented students are there in costal belt. ಬೆಂಗಳೂರಿನಲ್ಲಿ ಬಹಳಷ್ಟು ಐ.ಟಿ., ಪಾರ್ಕ್‌ಗಳು ಇರುವಾಗ you put a condition to them that at least a part of your setup should be at Mangalore. ನಾನು ಡಾಟಾ ಸೆಂಟರ್ ಬಗ್ಗೆ ಹೇಳುವುದಾದರೆ, ಎಲ್ಲಾ cable western coast underground sea ನಲ್ಲಿ ಬರುತ್ತಿದೆ. ಮಹಾರಾಷ್ಟ್ರದ ಮುಂಬೈನ ಥಾಣಾ ರಸ್ತೆಯಲ್ಲಿ highest data centers ಆಗುತ್ತಿದೆ. ಈ ಕಡೆ Eastern Countries ದು ಸಿಂಗಾಪೂರ್‌ನಿಂದ ಬರುವುದು ಚೆನ್ನೈನಿಂದ ಬರುತ್ತಿದೆ. 300 ಕಿ.ಮೀ ಹತ್ತಿರದಲ್ಲಿ sea coast ಇದೆ. ಅಲ್ಲೂ ಡಾಟಾ ಸೆಂಟರ್‌ಗೆ ಪ್ರಯತ್ನ ಮಾಡಿ. ಏಕೆಂದರೆ, ನಮ್ಮ ಸ್ಟೇಟ್‌ನಲ್ಲಿ ಬಹಳಷ್ಟು ಐ.ಟಿ.ಪಾರ್ಕ್‌ಗಳಿವೆ. ಅದು ಕೂಡ ನಮ್ಮ ರಾಜ್ಯಕ್ಕೂ ಬರಲಿ. ಈಗ ಇನ್‌ಫೋಸಿಸ್ ಕಂಪನಿ ಬಹಳ ದೊಡ್ಡ ಕ್ಯಾಂಪಸ್ ಮಾಡಿತ್ತು. ಆದರೆ ಈಗ ಅದು ಏನಾಯಿತು? ಈಗ ಅದರಲ್ಲಿ ಬರೀ ಟ್ರೈನಿಂಗ್ ಸೆಂಟರ್ ಮಾಡಿದ್ದಾರೆ. ಈಗ ಅಲ್ಲಿ ಜನ ಇಲ್ಲದೇ ಮುಚ್ಚಿದ್ದಾರೆ. ಇನ್ನು ವಿಪ್ರೋ ಕಂಪನಿ ಬರುತ್ತದೆಂದು ಹೇಳಿದ್ದರು. ಆದರೆ ಅದು ಇನ್ನೂ ಬಂದಿಲ್ಲ. ಆಮೇಲೆ ಅಲೀ ಪ್ಯಾಲೇಸ್‌ನವರ ಕಂಪನಿ ಬರುತ್ತದೆಂದು ಹೇಳಿದ್ದರು, ಅದು ಕೂಡ ಬರಲಿಲ್ಲ. ಐ.ಟಿ.ಎಸ್‌ಸಿಜೆಡ್‌ಗೆ ಸರ್ಕಾರದಿಂದ ಅವರಿಗೆ ಸುಮಾರು 500 ಎಕರೆ ಭೂಮಿ ಮಂಜೂರು ಮಾಡಿದ್ದರು. ಸರ್ಕಾರ ಈಗ ನಾವು ಐ.ಟಿ.ಎಸ್‌ಸಿಜೆಡ್ ಮಾಡುವುದಿಲ್ಲ, ಅದಕ್ಕೆ ಪರ್ಮಿಷನ್ ತೆಗೆದುಕೊಂಡು ಕೆಐಎಡಿಬಿಗೆ ವಿತ್‌ಡ್ರಾ ಮಾಡಿಸಿದ್ದೀರಿ. ಇನ್ನೊಂದು ಕಡೆ ಮಂಗಳೂರು ಪೋರ್ಟ್‌ನಿಂದ ಸುಮಾರು ODC (Over Dimensional Cargo) ರೋಡ್ ಇದೆ. ಬಹುಶಃ ಅದರ ಅಳತೆ ಕನಿಷ್ಠ 200 ಅಡಿಗಳು ಇರಬಹುದು. ಅದು ಎಂಆರ್‌ಪಿಎಲ್ ಮತ್ತು ಜೋಕಟ್ಟೆ ಊರಿಗೆಲ್ಲಾ ಹೋಗುವಂಥ ರೋಡ್. ಆ ರೋಡ್ ಇದುವರೆಗೆ ಡೆವಲಪ್ ಆಗಿಲ್ಲ. ಆ ರೋಡ್‌ನಲ್ಲಿ ಈ ಪೈಪ್ ರಾಕ್ ಹಾಕಿದ್ದಾರೆ. there are several chemical files are going to MSEZ, ಓಎಂಪಿಎಲ್‌ಗೆ, ಎಂಆರ್‌ಪಿಎಲ್‌ಗೆ huge pipe racks you can see. ಆ ರೋಡ್ ಹಾದಿಯ ಪಕ್ಕದಲ್ಲಿ Gurpur ಇದೆ, ಅವರು ಏನು ಹೇಳುತ್ತಾರೆಂದರೆ we can't extend the road ಒಂದೊಂದು huge trailers ಬರುತ್ತಿದೆ. ಒಂದರ ಮೇಲೆ ಒಂದು ಕ್ರಾಸ್ ಮಾಡುವುದಕ್ಕೆ ಆಗುವುದಿಲ್ಲ. ಅಲ್ಲಿ ಏನಾದರೂ ಅಪಘಾತಗಳು ನಡೆದರೆ ಬ್ಲಾಸ್ತ್ ಆಗಿ the whole thing will get collapsed. ಇವರು ನಮಗೆ ರೋಡ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡುವುದಕ್ಕೆ ಆಗಿಲ್ಲ. ಓಡಿಸಿ ರಸ್ತೆ ನಮ್ಮದು ಎಂದು ಹೇಳುತ್ತಿದ್ದಾರೆ. ಕೆಐಎಡಿಬಿಯವರು ಅದು ನಿಮ್ಮದು ನಾವು ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಅಲ್ಲ ಒಂದು ಡ್ರೈನೇಜ್ ಕೂಡ ಇಲ್ಲ. ಮಳೆಗಾಲ ಬಂದರೆ ಸಾಕಷ್ಟು ನೀರು ಬರುತ್ತದೆ. ಅಲ್ಲ ಒಂದು ವಾಹನ ಕೂಡ ಹೋಗುವುದಕ್ಕೆ ಆಗುವುದಿಲ್ಲ. ISPR (Indian Strategic Petroleum Reserves Limited) ಎಂದು ಇದೆ. ಅಂದರೆ ಅದು ಕ್ರೂಡ್ ಸ್ಟೋರೇಜ್. ಅದು Defence Minister under ನಲ್ಲ ಬರುತ್ತದೆ. ಕ್ರೂಡ್ ಆಯಿಲ್ high seas ಯಿಂದ ಸುಮಾರು 5 ಲಕ್ಷ ಟನ್ ಹಡಗಿನಲ್ಲ ಬರುತ್ತದೆ. ಪಾದೂರ್ ಮತ್ತು ಬಸ್ತೆ ಹತ್ತಿರ ಎರಡು ಅಂಡರ್‌ಗ್ರೌಂಡ್ ಬಂಕರ್ ಮಾಡಿದ್ದಾರೆ. ಅದನ್ನು ಅಲ್ಲ ಸಂಗ್ರಹಿಸಿದ್ದಾರೆ. ಅದರಲ್ಲ ಸಾಕಷ್ಟು ತೈಲಗಳು ಸೋರಿಕೆಯಾಗುತ್ತಿದೆಯೆಂದು ನಮಗೆ ಮಾಹಿತಿ ಇದೆ. ಇದನ್ನು ಯಾರು ನೋಡಿದ್ದಾರೆ, ಯಾರು ಚೆಕ್ ಮಾಡುತ್ತಾರೆ. ಸರ್ಕಾರ ಅದರ ಬಗ್ಗೆ ಏನಾದರೂ ಗಮನಹರಿಸಿದೆಯೇ? ಆ bunker ನಲ್ಲ most dangerous situation ಇರುವಾಗ, ಆ ಪೈಪ್‌ಲೈನ್ ಹಾದುಹೋಗುತ್ತಿದೆ. ಅದಕ್ಕೆ ಓಡಿಸಿ ರೋಡ್‌ನಲ್ಲ ಅದನ್ನು ಇವತ್ತಿನವರೆಗೂ develop ಮಾಡಿಲ್ಲ. ಏನೋ ಒಂದು ಮಾಡಲಿ. ಕೇಂದ್ರ ಸರ್ಕಾರದಿಂದ ಸಾಕಷ್ಟು ದುಡ್ಡು ಬರುತ್ತಿದೆ. Let them create an infrastructure for that. ನಮ್ಮ ಸಭಾನಾಯಕರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಮೀನುಗಾರಿಗೆ ಹಾಗೂ ಬಂದರು ಸಚಿವರಾಗಿದ್ದರು. ನಾನು ಹೇಳುವುದೇನೆಂದರೆ, ಈಗ ಸರ್ಕಾರಕ್ಕೆ ಬಹಳಷ್ಟು ಅವಕಾಶಗಳಿವೆ. ನೀವು ರೂ.75000 ಕೋಟಿಗಳು ಅಥವಾ ರೂ.1,00,000 ಗಳು ಸಾಲ ಇದೆಯೆಂದು ಹೇಳುತ್ತಿದ್ದೀರಿ. ನೀವು ಪ್ರಾಪರ್ ಆಗಿ ಒಂದು ಪ್ಲಾನಿಂಗ್ ಮಾಡಿ. ಬಿಳಕೆರೆ ಪೋರ್ಟ್ ಇತ್ತು. Iron Ore export ಆಗುವ ಸಮಯದಲ್ಲ ಭಾರತದಿಂದ ಲಕ್ಷಾನುಗಟ್ಟಲೇ export ಆಗುತ್ತಿತ್ತು. ಮಾನ್ಯ ಆನಂದ್ ಸಿಂಗ್‌ರವರಿಗೂ ಕೂಡ ಬಿಳಕೆರೆ ಪೋರ್ಟ್ ಗೊತ್ತಿದೆ. ಈಗ ಅದು ಮುಚ್ಚಿದೆ. ಒಮ್ಮೆ ನೀವು Salgaocar ರವರಿಗೆ ಕೊಟ್ಟಿದ್ದೀರಿ, ನಂತರ ಅದಾನಿಯವರಿಗೆ ಕೊಟ್ಟಿದ್ದೀರಿ. ಆಮೇಲೆ ಈಗ ಮರಳಿಲ್ಲಾ ತುಂಬಿಕೊಂಡಿದೆ ಅದನ್ನು ತೆಗೆಯಲು ಸಾಧ್ಯವಿಲ್ಲ. ಎನ್‌ಎಂಪಿಐ ಪೋರ್ಟ್‌ನವರು ನಾವು ತೆಗೆದುಕೊಳ್ಳುತ್ತೇವೆಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದೊಂದಿಗೆ ಮಾತುಕತೆಯಾಗಿತ್ತು. ನಂತರ ಅದು ಏನಾಯಿತೋ ನನಗೆ ಗೊತ್ತಿಲ್ಲ. ಇವತ್ತಿನ ದಿವಸ ಕಾರವಾರ ಪೋರ್ಟ್ 6.5 ಮೀಟರ್ ಡ್ರಾಫ್ಟ್ ಇತ್ತು. ಅಂದರೆ ಸುಮಾರು 20 ಸಾವಿರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಟನ್ ಹಡಗು shore ಗೆ ಬರುತ್ತಿತ್ತು, ಇವತ್ತಿನ ದಿವಸ ಆ 20 ಸಾವಿರ ಟನ್ ಕೂಡ ತರುವುದಕ್ಕೂ ಆಗುತ್ತಿಲ್ಲ. ಇತ್ತೀಚೆಗೆ ಬರ್ಲಾದಿಂದ ಉಪ್ಪಿನ ವೆಸಲ್ ಬಂತು. ಅದನ್ನೂ ಕೂಡ ಅನ್‌ಲೋಡ್ ಮಾಡುವುದಕ್ಕೆ ಸಾಧ್ಯವಿಲ್ಲ. ನಂತರ ಹೊನ್ನಾವರ, ತದ್ರಿ ಪೋರ್ಟ್‌ನ್ನು ಡೆವಲಪ್ ಮಾಡಬಹುದು. ಪಕ್ಕದಲ್ಲಿ ನಮ್ಮದು ಕೃಷ್ಣಭಟ್ಟಂ ಪೋರ್ಟ್ ಇದೆ, ಆಂಧ್ರಪ್ರದೇಶದಲ್ಲಿ ಮಾಡಿದ್ದಾರೆ. ಅಲ್ಲ deeper draft 16 ಮೀಟರ್ ಇದೆ. ಸುಮಾರು 2.70,000 ಲಕ್ಷ ಟನ್ ಒಂದೇ ಕಡೆ ಲೋಡ್ ಮಾಡಬಹುದು. ನಮ್ಮ ಮಂಗಳೂರಿಗೂ ಕೂಡ 5 ಲಕ್ಷ ಟನ್ ಹಡಗಿನಿಂದ ಬರುತ್ತದೆ. ಆದರೆ shore ಗೆ ಬರುವುದಕ್ಕೆ ಆಗುವುದಿಲ್ಲ. ಏಕೆಂದರೆ ನಮ್ಮಲ್ಲಿ draft ಇಲ್ಲ. ನಮ್ಮಲ್ಲಿ highest 14 ಮೀಟರ್ ಮಾತ್ರ ಇದೆ. ಅಲ್ಲ ಸುಮಾರು 90,000 ಟನ್ ಮಾತ್ರ ಲೋಡ್ ಮಾಡಬಹುದು. ಅದಕ್ಕೋಸ್ಕರ ನಮ್ಮಲ್ಲಿರತಕ್ಕಂಥ ಪೋರ್ಟ್‌ನ್ನು improvement ಮಾಡಬೇಕು. ಆದರೂ ಕೂಡ ಏಕೆ ಸರ್ಕಾರ ಮಾಡುತ್ತಿಲ್ಲ? ಇಲ್ಲವಾದರೆ ನೀವು ಅದನ್ನು privatisation ಮಾಡಿ. ಆ ಪೋರ್ಟ್‌ನ್ನು ಡೆವಲಪ್ ಮಾಡಿ. Why unnecessary you are keeping it like that only. ತದಡಿ, ಹೊನ್ನಾವರ, ಬಾಕೆರೆ, ಕಾರವಾರದಲ್ಲಿ ಡೆವಲಪ್ ಮಾಡಿ. ನೀವೇ ಪ್ರಾಯೋಗಿಕವಾಗಿ ಜಾಯಿಂಟ್ ವೆಂಚರ್ ಮಾಡಿ, ಈಗ ಬಹಳಷ್ಟು investors ಬರುತ್ತಾರೆ. There are so many funds which are available today. International funds ಇದೆ. ಮೈನರ್ ಪೋರ್ಟ್‌ಗಳಿವೆ. ಇದರ ಜೊತೆಗೆ fishing jetty ಇದೆ. ಈಗ ಮಂಗಳೂರು ಓಲ್ಡ್ ಪೋರ್ಟ್ ಇದೆ. ಅಲ್ಲಂದ ಲಕ್ಷದ್ವಿಪಕ್ಕೆ Country Craft ನಲ್ಲಿ ಬಹಳಷ್ಟು ಸರಕುಗಳು ಹೋಗುತ್ತಿದೆ. ನೀವೇನಾದರೂ ಅದನ್ನು develop ಮಾಡಿದ್ದೀರಾ. ನಂತರ ಕಲ್ಕೆನಲ್ಲಿ ಈ ಹಿಂದಿನ ಸರ್ಕಾರ fishing jetty ಯೋಜನೆಯನ್ನು ಹಾಕಿಕೊಂಡಿತ್ತು. ಅದು ಕೂಡ ಪೆಂಡಿಂಗ್ ಆಯಿತು. ಹೆಜಮಾಡೆಯಲ್ಲಿ ಒಂದು fishing jetty ಮಾಡುತ್ತೇನೆಂದರು. ಅದು ಕೂಡ ಪೆಂಡಿಂಗ್ ಉಳಿಯಿತು. ಏಕೆ ಅದನ್ನು ಡೆವಲಪ್ ಮಾಡುತ್ತಿಲ್ಲ. ಏಕೆ ಈ ವರ್ಷದ ಬಜೆಟ್‌ನಲ್ಲಿ ಅನುದಾನವನ್ನು ಕೊಟ್ಟಿಲ್ಲ. ಸಮುದ್ರಕ್ಕೆ ಕಲ್ಲು ಹಾಕಿ ತಡೆಯುತ್ತೇವೆಂದು ಹೇಳುತ್ತೀರಿ. ಅದು ಈಗ old technology. ನಾವು ಸುಮ್ಮನೆ ಎಷ್ಟು ಕಲ್ಲುಗಳನ್ನು ಹಾಕಲು ಗುತ್ತಿಗೆದಾರನಿಗೆ 2000 ರಿಂದ 3000 ಕೋಟಿಗಳು ಕೊಡುತ್ತೀರಿ ಅದು dead waste. ಅಲ್ಲಲ್ಲಿ ರೀಫ್ cut ಮಾಡಿ, ಎಲ್ಲಯವರೆಗೆ ಎಂದರೆ ನಾವು ಸಮುದ್ರದ ಬದಿಯಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಲ್ಯಾಂಡ್‌ಸ್ಕೇಪ್ ರೀತಿ ಮಾಡಬಹುದು. ವಿದೇಶಗಳಲ್ಲಿ ಒಳ್ಳೊಳ್ಳೆಯ ಗಾರ್ಡನ್ ಮಾಡಿರುವಂಥ ರೀತಿಯಲ್ಲಿ ಮಾಡಬಹುದು. ಅಲ್ಲಿ ಅಂತಹ ಟೆಕ್ನಾಲಜಿ ಬಂದಿದೆ. ನೀವು ಒಂದು ಟೀಮ್ ಅಲ್ಲಿಗೆ ಕರೆದುಕೊಂಡು ಹೋಗಿ ನೋಡಿಕೊಂಡು ಬಂದು ಇಲ್ಲೂ ಡೆವಲಪ್ ಮಾಡಿ.

ಆಮೇಲೆ ಪ್ರವಾಸೋದ್ಯಮ ಸಚಿವರಿಗೆ ನಾನು ಒಂದು ವಿಚಾರ ಹೇಳುವುದೇನೆಂದರೆ, ಕರ್ನಾಟಕದಲ್ಲಿ tourism ನಲ್ಲಿ ಶೇ.3 ಲಾಭ ಇದೆಯೇ in our overall Budget? ಗೋವಾ ನಮ್ಮ ರಾಜ್ಯಕ್ಕಿಂತ ಚಿಕ್ಕದು. ಅಲ್ಲಿ ಬರೀ ಶೇ.10 ಲಾಭ ಇರಬಹುದು. Their shore is also very small, what kind of a beach they have and how many people are coming and staying there. ಅವರ income ಬರೀ ಟ್ಯೂರಿಜಂನಲ್ಲಿ ಶೇ.26. ಆದರೆ ನಮ್ಮ ಕರ್ನಾಟಕದಲ್ಲಿ ಪ್ರವಾಸೋದ್ಯಮದಿಂದ ಶೇ2 ರಿಂದ ಶೇ3 ರಷ್ಟು ಇದೆ. ಮಂಗಳೂರಿನಲ್ಲಿ ಬಹಳಷ್ಟು ಧರ್ಮಕ್ಷೇತ್ರಗಳಿವೆ. ಧರ್ಮಸ್ಥಳ, ಕಠಲೆಲು, ಉಡುಪಿ, ಕೊಲ್ಲೂರು, ಮತ್ತು ಮದನಿಯಲ್ಲಿ ದರ್ಗಾ, ಕೆಲವು ಚರ್ಚ್‌ಗಳು ಮತ್ತು ಕಾರ್ಕಾಳದಲ್ಲಿ ಜೈನ ಬಸದಿಗಳಿವೆ. ಇಷ್ಟೊಂದು ಪ್ರವಾಸಿ ತಾಣಗಳಿವೆ. ನೀವು ಅವುಗಳಿಗೆ ಏನಾದರೂ ಒಂದು ರೂಪಾಯಿಯನ್ನು allocation ಮಾಡಿದ್ದೀರಾ? ಅಥವಾ coastal zone ನಲ್ಲಿ ಒಂದು five-star hotel ಗೆ ನೀವು ಆಸ್ತದ ಕೊಟ್ಟಿದ್ದೀರಾ. ನೀವು ಅದಕ್ಕೆ encourage ಮಾಡಿ. Give some incentives and make them to start it. ಅದಕ್ಕಾಗಿ ನಾನು ಐ.ಟಿ.ಐ.ಟಿ ಸಚಿವರ ಹತ್ತಿರ ಒಂದು ಮಾತನ್ನು ಹೇಳುವುದೇನೆಂದರೆ, ದಯವಿಟ್ಟು ಈ ಒಂದು ಪ್ರದೇಶದಲ್ಲಿ ಐಟಿಸಿಟಿಗೆ ತಾವು ಏನಾದರೂ ಮಾಡಲು ಯೋಚನೆ ಮಾಡಬೇಕು. ನೋಡಿ, ಈ ಹಿಂದೆ ಮಾನ್ಯ ಎಸ್.ಎಂ.ಕೃಷ್ಣಾರವರ ಸರ್ಕಾರದಲ್ಲಿ Bangalore Agenda Task Force ಎಂದು ಕೆಲವು ಉದ್ದಿಮೆದಾರರೆಲ್ಲಾ ಸೇರಿಸಿಕೊಂಡು ಮಾಡಿದ್ದರು. That has given a lot of opportunity in Bangalore. Like that you create an infrastructure in Mangalore also. Mangalore Agenda Task Force ಎಲ್ಲಾ ಉದ್ದಿಮೆದಾರರನ್ನು ಸೇರಿಸಿ ಮಾಡಿದ್ದರು. ನೀವು ಏಕೆ ಆ ರೀತಿ ಪ್ರಯತ್ನ ಮಾಡುವುದಿಲ್ಲ. You have a rail connectivity and also the international port connectivity. ನಿಮಗೆ ಈಗ ಎಲ್ಲಾ ಸವಲತ್ತು ಇದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೇರಳ ಸರ್ಕಾರ ದವರು ಅಷ್ಟು ಆರ್ಥಿಕವಾಗಿ ಸದೃಢರಲ್ಲ. ಅವರು ತ್ರಿವೆಂಢ್ರಮ್‌ನಿಂದ ಮಂಗಳೂರಿಗೆ ಟ್ರೈನ್ 4 ಗಂಟೆ ಜರ್ನಿ ವ್ಯವಸ್ಥೆ ಮಾಡುತ್ತಿದ್ದಾರೆ. ಈಗ ಅದು ಪ್ಲಾನ್ ಎಲ್ಲಾ ಆಗಿ kship ನಲ್ಲ ಬರುತ್ತಿದೆ. ನಮ್ಮ ಮಂಗಳೂರಿನಿಂದ ಬೆಂಗಳೂರಿಗೆ ರೈಲ್ವೆ ಮಾರ್ಗದ ಮೂಲಕ ಸಕಲೇಶಪುರ ಘಾಟ್‌ನಲ್ಲ ಟ್ರೈನ್ ಹೋಗಬೇಕಾದರೆ ಸುಮಾರು 10 ಕಿ.ಮೀ ಸ್ಟೀಡ್‌ನಲ್ಲ ಬ್ರೇಕ್ ಹಾಕಿಕೊಂಡೇ ಹೋಗಬೇಕು. ಈಗ tunnel road ಪ್ರಸ್ತಾವ ಇದೆಯಲ್ಲವೇ. ನೀವು ಬೆಂಗಳೂರಿನಿಂದ ಮಂಗಳೂರಿಗೆ 4 ಗಂಟೆಯಲ್ಲ ರೀಜ್ ಆಗುವುದಕ್ಕೆ speed rail ಮಾಡಿ. ಒಂದುವೇಳೆ ನಿಮ್ಮೆಲ್ಲ ದುಡ್ಡು ಇಲ್ಲದಿದ್ದರೆ investors ನ್ನು ಕರೆಯಿರಿ. ಅವರು ಬಂದು ಮಾಡುತ್ತಾರೆ. ಅವರು ಏಕೆ ಮಾಡುವುದಿಲ್ಲ? You should have a positive attitude. ಅವರು ಇಷ್ಟೆಲ್ಲಾ ಶಾಸಕರನ್ನು ಕೊಟ್ಟಿದ್ದಾರೆ, ಇವತ್ತು ನೀವು ಅದನ್ನು ಮಾಡದಿದ್ದರೆ; ಮತ್ತೆ ನೀವು ಅವರ ಹತ್ತಿರ ಮತ ಕೇಳುವುದಕ್ಕೆ ಹೋದರೆ ನೀವೇನು ಮಾಡಿದ್ದೀರಿ ಎಂದು ಕೇಳುತ್ತಾರೆ. ಆಗ ಏನು ಉತ್ತರ ಕೊಡುವುದು. Tangible ನಲ್ಲ ಆಲೋಚನೆ ಮಾಡಿ. ನೀವು ಬಹಳ broader way ನಲ್ಲ think ಮಾಡಿಕೊಂಡು ಮಾಡಿ. ಅದರಿಂದ ಒಂದು ಕಡೆ ವರಮಾನ ಬರುತ್ತದೆ. ಉದ್ಯೋಗ ಕೂಡ ದೊರಕುತ್ತದೆ. ನೀವು MRPL ಕಂಪನಿಗೆ ಕೊಟ್ಟಿದ್ದೀರಿ, ಆದರೆ ಈಗ ಅದರಿಂದ ವಿಷಾನಿಲಗಳು ಬರುತ್ತಿವೆ. It is fully automated industry. ಅಲ್ಲ ಶಿಪ್‌ನಿಂದ ಪಂಪ್ ಮಾಡುತ್ತಾರೆ. ಅಲ್ಲ refined ಆಗುತ್ತದೆ. Varieties of refined like petrol, diesel, gas ಇದೆಲ್ಲಾ ಆಗಿ, ಕೊನೆಗೆ very less employment ಸೃಷ್ಟಿಯಾಗುತ್ತದೆ. ಅಲ್ಲ ಬರೀ polluting, ವಿಷಾನಿಲ ನೇವಿಸಿ ಜನ ಸಾಯುತ್ತಿದ್ದಾರೆ. That is the position today.

(396)16.3.2022/5.00/ಎಂ.ಎಂ-ಎ.ಕೆ

(ವೈಸ್ ಚೇರ್ಮನ್ ಉಪಸ್ಥಿತಿ)

ಶ್ರೀ ಬಿ.ಎಂ. ಫಾರೂಖ್ (ಮುಂದು):-

ಆದಕಾರಣ ನಾನು ತಮ್ಮೆಲ್ಲ ಕೇಳಿಕೊಳ್ಳುವುದೇನೆಂದರೆ, ಕರಾವಳಿಯ ಬಗ್ಗೆ ಮಾತ್ರ ಹೇಳುವುದಾದರೆ ಅಲ್ಲನ ಓರಿಸಂ, beach development ಮಾಡಬೇಕಾದರೆ ಬಹಳಷ್ಟು ರೆಸಾರ್ಟ್‌ಗಳು; ನಮ್ಮೆಲ್ಲಯೇ 300 ಕಿ.ಮೀ ತೀರಪ್ರದೇಶ ಇರುವಾಗ ಗೋವಾಕ್ಕೆ ಏತಕ್ಕೆ ಹೋಗಬೇಕು? Seafood

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಲ್ಲ highest export ಮಾಡುತ್ತಿದ್ದೇವೆ. ಬಹಳಷ್ಟು Fish Meal Plant ಇದೆ. ಮೀನಿನ ಎಣ್ಣೆಯಿಂದ ಹಿಡಿದು ಅದರ ತ್ಯಾಜ್ಯ ಪದಾರ್ಥಗಳಿಗೆ ಬಹಳ ದುಬಾರಿ ಬೆಲೆ ಇದೆ. ಡಾಲರ್ ಲೆಕ್ಕದಲ್ಲಿ ಕೊಡುತ್ತಾರೆ. ಅಷ್ಟು ರಫ್ತು ಆಗುತ್ತದೆ. ಗೊಬ್ಬರ ಇರಲಿಲ್ಲ fish meal, fish oil ಗೆ ಟನ್‌ಗೆ ಲಕ್ಷಗಟ್ಟಲೆ ಬೆಲೆ ಬಂದಿದೆ. ಸೀ ಫುಡ್‌ಗಳನ್ನು ಶೇಖರಿಸಿಡಲು ಸರ್ಕಾರದ ಮಟ್ಟದಲ್ಲಿ ಒಂದೇ ಒಂದು cold storage facility ಇಲ್ಲ. ಪ್ರೈವೇಟ್‌ನವರಿಗೆ incentives ಕೂಡ ಇಲ್ಲ. K.I.A.D.B (Karnataka Industrial Area Development Board) ಯ ಒಂದು ಹಳೆಯ ಕೈಗಾರಿಕಾ ಪ್ರದೇಶ ಇತ್ತು. ನಂತರ ಪಕ್ಕದಲ್ಲಿಯೇ ಕೆನರಾ ಇಂಡಸ್ಟ್ರಿಯಲ್ ಏರಿಯಾ ಎಂದು ಮಾಡಿದರು. 20 ವರ್ಷಗಳಾದರೂ till today that industry is not opened. ಅಲ್ಲಿಗೆ ಇನ್ನೂ powerline ಬಂದಿಲ್ಲ, ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಆಮೆಲೆ Women's Park ಎಂದು ಮಾಡಿದರು. IT-SEZ ಕ್ಯಾನ್ಪಲ್ ಮಾಡಿ, IT-SEZ ಬೇಡವೆಂದು, ಮಹಿಳೆಯರಿಗೆ ಅದನ್ನು ಹಂಚಿಕೆ ಮಾಡುವಂತಿಲ್ಲ ಎಂದು ಅದು ಹೋಯಿತು, 'ಇನ್ವೆಸ್ಟ್‌ಮೆಂಟ್‌ನವರು' ಕಟ್ಟಡ ಕಟ್ಟಿದರು. ಗೇಟ್ ಮತ್ತು ಕಾಂಪೌಂಡ್ ಹಾಕಿ ಕುಳಿತುಕೊಂಡರು. ಸಣ್ಣ ಪುಟ್ಟ ಸಿಟಿಯಲ್ಲಿ ಆಗುತ್ತಿದೆ ಹೊರತು ಬೇರೆ ಏನೂ ನಡೆಯುತ್ತಿಲ್ಲ. ಇದೊಂದು district ಅನ್ನು ಪೂರ್ಣವಾಗಿ exploit ಮಾಡುವುದಕ್ಕೆ ಬಹಳಷ್ಟು ಆದಾಯ ಬೇಕಾಗುತ್ತದೆ. ಅದಕ್ಕೆ ಸರ್ಕಾರ ಮತ್ತು ಎಲ್ಲರೂ ಊರಿಸಂ ಮತ್ತು ಬಂದರುಗಳ ಬಗ್ಗೆ ಗಮನಹರಿಸಬೇಕಾಗುತ್ತದೆ. ಪ್ರಮುಖವಾಗಿ ಅಲ್ಲಿ 2-3 ಬಂದರುಗಳನ್ನು ನಿರ್ಮಾಣ ಮಾಡಿದರೆ ಬಹಳಷ್ಟು ಅನುಕೂಲವಾಗುತ್ತದೆ. ಹೂಳೆತ್ತಿ dredging ಮಾಡಿ ಆದಷ್ಟು draft ಮಾಡಿ. ಅದನ್ನು ನೀವು ಅಥವಾ ಯಾರಿಗಾದರೂ ಪ್ರೈವೇಟ್‌ನವರಿಗೆ ಕೊಡುವುದಾದರೂ ಮಾಡಿ. ಊರಿಸಂನಲ್ಲಿ speed boats ಇಂತಹ ಕ್ರೀಡಾ ಚಟುವಟಿಕೆಗಳಿಗೆ ಬಹಳಷ್ಟು ರಿವರ್‌ಗಳಿವೆ. ನೇತ್ರಾವತಿ ಹಿನ್ನೀರಿದೆ. ಬಹಳ ಮುಖ್ಯವಾಗಿ prawn cultivation; ಉಡುಪಿಯಿಂದ ಕಾರವಾರದ ವರೆಗೆ ನಿಮ್ಮ shore ನಲ್ಲಿ prawn cultivation ಗೆ ಬಹಳಷ್ಟು ಏಕೆಂದರೆ ಅಲ್ಲಿಲ್ಲಾ ಸಿಕ್ಕಾಪಟ್ಟಿ backwaters ಇದೆ. ಈಗ ಅಲ್ಲಿ ಮಾಡುತ್ತಿದ್ದಾರೆ ಇನ್ನೂ ಉತ್ತೇಜನ ಕೊಟ್ಟು ಮಾಡಬಹುದು. ನಿಮ್ಮಲ್ಲೇ ಜಾಗ ಇದೆ. C.R.Z (Coastal Regulation Zone) ಗೆ ಬರುವ ಜಾಗದಲ್ಲಿ ಇದನ್ನು ನೀವು ಸೋಲಾರ್‌ಗೆ ಉಪಯೋಗಿಸಬಹುದು. ಏಕೆಂದರೆ C.R.Z ಜಾಗ ಇರುವುದರಿಂದ ಏನೂ ಮಾಡುವುದಕ್ಕೆ ಹೋಗಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸೋಲಾರ್ ಅನ್ನು ಒಂದು ಮೆಗಾ ವ್ಯಾಟ್‌ಗೆ 4½ ಎಕರೆ ಜಾಗದಲ್ಲ ಹಾಕಬೇಕು. ಆ ಜಾಗದಲ್ಲ ಅನುಮತಿ ತೆಗೆದುಕೊಂಡು ಸೌರವಿದ್ಯುತ್ ಉತ್ಪಾದಿಸಬಹುದು. ಏಕೆಂದರೆ ತಾಪಮಾನ ಕೂಡ ಜಾಸ್ತಿಯಾಗಿದೆ. So, this is one of the things which I was telling about infrastructure.

ವೈಸ್ ಚೇರ್ಮನ್:- ಮಾನ್ಯ ಫಾರೋಖ್‌ವರೇ, ಒಂದು ನಿಮಿಷ. ನಿಮ್ಮ ಸಮಯ 20 ನಿಮಿಷವಾಗಿದೆ. ನೀವು ತುಂಬಾ ಚೆನ್ನಾಗಿ ಅನುಭವ ಮತ್ತು constructive criticism way ನಲ್ಲಿ ಮಾತನಾಡುತ್ತಿದ್ದೀರಿ. In fact, ನಾನು ಗಮನಿಸುತ್ತಿದ್ದೇನೆ. ಎಲ್ಲಾ ಸಚಿವರೂ ಇದನ್ನು ನೋಟ್ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಸಂಬಂಧಪಟ್ಟ ಸಚಿವರೂ ಇಲ್ಲದ್ದಾರೆ. ನೀವು ತುಂಬಾ ಗಹನವಾದ ವಿಚಾರಗಳನ್ನು ಎತ್ತಿದ್ದೀರಿ. ಮೊದಲನೆಯದು ಇಕೋಲಜಿ, ಪರಿಸರ ಮತ್ತು threat to our defence and security, coastal maritime ವಿಚಾರಗಳನ್ನೆಲ್ಲಾ ಎತ್ತಿದ್ದೀರಿ. ಖಂಡಿತವಾಗಿಯೂ ನೀವು ಒಂದು ಚರ್ಚೆಯನ್ನು ಮಾಡಿ. ಮಾನ್ಯ ಸಚಿವರಾದ ಡಾ: ಅಶ್ವಥ್ ನಾರಾಯಣರವರಾಗಲೀ ಅಥವಾ ಆನಂದ್ ಸಿಂಗ್‌ರವರಾಗಲೀ ಬೇರೆ ಬೇರೆ ಸಂದರ್ಭಗಳಲ್ಲಿ ತುಂಬಾ ವಿಷಯಗಳನ್ನು ಶೇರ್ ಮಾಡುತ್ತಿದ್ದಾರೆ. They are also having lot of dreams. ದಯವಿಟ್ಟು ಇನ್ನೂ ಹೆಚ್ಚಿನ ರೀತಿಯಲ್ಲಿ ಸರ್ಕಾರದ ಜೊತೆ ನಿಮ್ಮ ಕಾಳಜಿಗಳನ್ನು ಹಂಚಿಕೊಳ್ಳಿ ಅದರಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ಇನ್ನೂ ನಿಮಗೆ ಎಷ್ಟು ಸಮಯ ಬೇಕು?

ಶ್ರೀ ಬಿ.ಎಂ. ಫಾರೋಖ್:- ಮಾನ್ಯ ಸಭಾಪತಿಯವರೇ, ನನಗೆ ಇನ್ನು 10-15 ನಿಮಿಷ ಸಾಕು ಜಾಸ್ತಿ ಮಾತನಾಡುವುದಿಲ್ಲ. I am not talking any...

ವೈಸ್ ಚೇರ್ಮನ್:- ನನಗೆ ಗೊತ್ತಿದೆ. ತಾವು ಚೆನ್ನಾಗಿ ಮಾತನಾಡುತ್ತಿದ್ದೀರೆಂದು ನಾನು ಆಗಲೇ ಹೇಳಿದೆ. Please cooperate with the Chair.

ಶ್ರೀ ಬಿ.ಎಂ. ಫಾರೋಖ್:- ಮಾನ್ಯ ಸಭಾಪತಿಯವರೇ, ನಾನು ಏನನ್ನು ಹೇಳುತ್ತಿದ್ದೇನೆ ಅದು ಸರ್ಕಾರಕ್ಕೂ ನಮ್ಮ ಕರಾವಳಿ ಭಾಗಕ್ಕೂ; ಕರಾವಳಿ ಭಾಗದಲ್ಲ ಅವರದ್ದೇ ಶಕ್ತಿ ಜಾಸ್ತಿ ಇದೆ. ಅವರಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉತ್ತೇಜನ ಮಾಡಿದ ಹಾಗಾಗುತ್ತದೆ. ಚುನಾವಣೆ ಒಂದು ವರ್ಷದಲ್ಲ ಬರುವುದಿದೆ. ಆದ್ದರಿಂದ ನೀವು ಮಾಡಿ. ತಮ್ಮ ಬಜೆಟ್‌ನಲ್ಲ ನೋಡಿದೆ. ಕೊಪ್ಪಳದಲ್ಲ, ಬಳ್ಳಾರಿಯಲ್ಲ ವಿಮಾನ ನಿಲ್ದಾಣ ಬಹುಶಃ ಎಲ್ಲಾ ಕಡೆಯೂ ವಿಮಾನ ನಿಲ್ದಾಣಗಳಿರುತ್ತವೆ. ಮೈಸೂರು ವಿಮಾನ ನಿಲ್ದಾಣದ ವಿಸ್ತೀರ್ಣ ಇನ್ನೂ ಹೆಚ್ಚಾಗಿಲ್ಲ. ಮೈಸೂರಿಗೆ ಬರುವ ವಿಮಾನಗಳ ಬಗ್ಗೆ ಹೇಳುತ್ತಿದ್ದೇನೆ. ನೀವು ಎಲ್ಲಾ ಕಡೆಯೂ ವಿಮಾನ ನಿಲ್ದಾಣಗಳನ್ನು ಮಾಡಿ. ಬೇಕಾದರೆ ಸರ್ಕಾರ ಎಲ್ಲಾ ಕಡೆ ಹೋಗಿ ಬರುವುದಕ್ಕೆ concession rate ನಲ್ಲ ಫ್ಲೈಟ್‌ಗಳನ್ನು ಕೊಡಲಿ. ಈಗ ನನ್ನ ಪ್ರಶ್ನೆಯೇನೆಂದರೆ, ಮಂಗಳೂರು ವಿಮಾನ ನಿಲ್ದಾಣದಲ್ಲ A380 ಲ್ಯಾಂಡ್ ಆಗುವುದಕ್ಕೆ ಸಾಧ್ಯವಿಲ್ಲ. ಅದು ಗುಡ್ಡದ ಮೇಲೆ, tabletop ಮೇಲೆ ಇದೆ. ಈಗಾಗಲೇ ಈ ಹಿಂದೆ ಒಂದು ಘಟನೆಯಾಗಿತ್ತು. ಇತ್ತೀಚೆಗೆ 10 ವರ್ಷದ ಹಿಂದೆ ಎರಡನೇ ಘಟನೆಯಾಗಿದೆ ಅದನ್ನು ತಾವು ನೋಡಿರಬಹುದು. Tabletop runway is most dangerous. ಅದನ್ನು Adani ಗೆ ಕೊಟ್ಟಿದ್ದಾರೆ. But the runway is under the Airport Authority of India. ಅದಕ್ಕೆ ಸುದೀರ್ಘವಾದ runway ವ್ಯವಸ್ಥೆ ಮಾಡಬೇಕು. ಬಹಳ ವರ್ಷಗಳಿಂದ 50 ಎಕರೆ ಜಮೀನು ಸಮಸ್ಯೆ . . .

VICE-CHAIRMAN: Do you have any ideas? You can share it.

ಶ್ರೀ ಜಿ.ಎಂ. ಫಾರೂಖ್:- ಮಾನ್ಯ ಸಭಾಪತಿಯವರೇ, yes, I will tell you. What has happened is, ಅಲ್ಲ runway ಅನ್ನು expansion ಮಾಡುವುದಕ್ಕೆ ಬಹಳ ಸಮಸ್ಯೆಗಳನ್ನು ಹೇರುತ್ತಿದ್ದಾರೆ. It is most dangerous. ಏಕೆಂದರೆ ಅದು tabletop ನಲ್ಲಿದೆ. ಅಲ್ಲ ಏನಾದರೂ ತಜ್ಞರ ಸಮಿತಿ ಮಾಡಿ expansion ಮಾಡಲೇಬೇಕಾಗುತ್ತದೆ. ಪಕ್ಕದಲ್ಲ ಕಣ್ಣೂರು ವಿಮಾನ ನಿಲ್ದಾಣವಿದೆ. It has beaten every airport. Today, it is an international airport. ಕಣ್ಣೂರಿನಲ್ಲ ಬಹಳಷ್ಟು ಲಾಭದಾಯಕವಾದ; ಅದು ಪಕ್ಕದಲ್ಲಯೇ ಮಂಗಳೂರಿನಿಂದ 100ಕಿ.ಮೀ ಒಳಗೆ ಇದೆ. ಮಂಗಳೂರು ವಿಮಾನ ನಿಲ್ದಾಣವನ್ನು ಮೈಸೂರು ವಿಮಾನ ನಿಲ್ದಾಣದ ಮಾದರಿಯಲ್ಲ expansion ಬದಲು ಇರುವ ವಿಮಾನ ನಿಲ್ದಾಣವನ್ನು ಉದ್ಧಾರ ಮಾಡಿ ಎಂದು ಹೇಳುತ್ತಿದ್ದೇನೆ. The government should expand that airport.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೇಕಾದರೆ ಅಲ್ಲ ಸೌಲಭ್ಯಗಳನ್ನು ಕೊಡಿ, cargo ಗೆ separate ಮಾಡಬಹುದು. ಅಥವಾ ಏನೂ ಆಗದಿದ್ದರೆ ಅಲ್ಲ runway expansion ಮಾಡುವುದಕ್ಕೆ ಸಾಧ್ಯವಿಲ್ಲದಿದ್ದರೆ ಬೇರೆ ವಿಮಾನ ನಿಲ್ದಾಣವನ್ನು ಅಲ್ಲಯೇ ನೋಡಿ. ಇದನ್ನು ಬೇಕಾದರೆ defence ಗೆ ಕೊಡಬಹುದು. ಇಲ್ಲ H.A.L (Hindustan Aeronautics Limited) ಗೆ ಕೊಟ್ಟ ಹಾಗೆ. ಪ್ರಶ್ನೆಯೇನೆಂದರೆ, today growth is very important. Where is growth required? It is required in seaport, commercial city, ಇಂತಹದ್ದರಲ್ಲ ಬಹಳ ಇರುತ್ತದೆ. ಅದನ್ನು ಮನವರಿಕೆ ಮಾಡಿ. ‘ಸಾಗರ್‌ಮಾಲಾ ಪ್ರಾಜೆಕ್ಟ್’ ಬರುತ್ತಿದೆ. ಅದರಲ್ಲ ಸಾವಿರಾರು ಕೋಟಿ ಇದೆ. ಕೇಂದ್ರ ಸರ್ಕಾರದ ಸಾರಿಗೆ ಸಚಿವರಾದ ಮಾನ್ಯ ನಿತಿನ್ ಗಡ್ಡರಿಯವರು... It is connecting the rivers.

ವೈಸ್ ಚೇರ್ಮನ್:- ಅವರಾ?

ಶ್ರೀ ಬಿ.ಎಂ. ಫಾರೂಖ್:- ಮಾನ್ಯ ಸಭಾಪತಿಯವರೇ, ‘ಹೌರಾ’ದು ಬೇರೆ.

ವೈಸ್ ಚೇರ್ಮನ್:- ನಾನು ಶ್ರೀ ನಿತಿನ್ ಗಡ್ಡರಿಯವರಾ ಎಂದೆ.

ಶ್ರೀ ಬಿ.ಎಂ. ಫಾರೂಖ್:- ಮಾನ್ಯ ಸಭಾಪತಿಯವರೇ, ಹೌರಾ ಬಂದರಿನಿಂದ water tunnel ಮಾಡಿಕೊಂಡು ಸರಕು ಸಾಗಣೆ ಮಾಡುತ್ತಿದ್ದರು. It is not Howrah. That is very expensive. ನೀವು ಇರುವ ಬಂದರುಗಳನ್ನು ಅಭಿವೃದ್ಧಿ ಮಾಡಿದರೆ ಸಾಕು. In Howrah Port, they are making a separate tunnel and they want to push the water and bring the vessel there. ಅದು connectivity. ಚೈನಾದಲ್ಲ ನೋಡಿದರೆ China is very successful. ಎಲ್ಲ ನದಿಗಳನ್ನು ಜೋಡಣೆ ಮಾಡಿ ಸರಕುಗಳೆಲ್ಲಾ ನದಿಗಳ ಮೂಲಕವೇ ಬರುತ್ತಿದೆ. ಅದೇ ರೀತಿ ಸಾಗರ್‌ಮಾಲಾ ಪ್ರಾಜೆಕ್ಟ್‌ನಲ್ಲಿ ನದಿಗಳನ್ನು inter-connect ಮಾಡುವುದು ಅಂದರೆ ಎಲ್ಲ ನದಿ ಸಿಗುತ್ತದೆ ಅಲ್ಲ ಜೋಡಣೆ ಮಾಡಿ; ಸಾಗರ್‌ಮಾಲಾ ಪ್ರಾಜೆಕ್ಟ್‌ನಲ್ಲಿ ಮುಖ್ಯವಾಗಿ ಅದಕ್ಕೆ ಪ್ರತ್ಯೇಕವಾಗಿ ರಾಜಧಾನಿ ಸಂಪರ್ಕಿಸುವ ಹೈವೇ ಇದೆ. ಅದಕ್ಕೆ ಪ್ರತ್ಯೇಕವಾದ ಫಂಡ್ ಕೂಡ ಬಂದಿದೆ. Reserve ಕೂಡ ಇದೆ ಅದು ಇನ್ನೂ ಆಗಿಲ್ಲ. ಈಗ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಂಟ್ವಾಳದಿಂದ ಸುರತ್ಕಲ್ ಪೋರ್ಟ್‌ಗೆ N.M.P.T (New Mangalore Port Trust) Port ಹತ್ತಿರ 10 ಪಥಗಳ ಪ್ರಾಜೆಕ್ಟ್ ಆಗಬೇಕು. ಇದುವರೆಗೂ ಅದರ ಎಫೆಕ್ಟ್ ನಡೆದಿಲ್ಲ. ತಾವು ಮಂಗಳೂರಿಗೆ ಇನ್‌ಚಾರ್ಜ್ ಇದ್ದಾಗ ಈ National Highway connectivity ಇದೆಯಲ್ಲಾ, ಮುಲ್ಕ ಇಂದ ಕಿಮಿಗೋಲ, ಕಿಮಿಗೋಲಿಯಿಂದ ಕಣೀಲು, ಕಣೀಲಿನಿಂದ ಬಂಟ್ವಾಳ, ಬಂಟ್ವಾಳದಿಂದ ಮೇಲ್ಕಾರ್ ಇಂದ ಕೇರಳ ಬಾರ್ಡರ್‌ನಿಂದ ಕೋಟಿಕಾರ್ ಗೆ ಆ ಸಂಪರ್ಕ ಇತ್ತು. 15 ವರ್ಷ ಇತ್ತು. ಅದು ಬರುತ್ತದೆ ಎಂದು ಕಾಯುತ್ತಿದ್ದೆವು. ಆ ಸಂಪರ್ಕ ಮಾಡಿದರೆ ಇಡೀ ಮಂಗಳೂರು ಸಿಟಿ traffic congestion ಕಡಿಮೆ ಆಗುತ್ತದೆ. ಹಾಸನದಲ್ಲ tunnel road ಗೆ ವರ್ಷಕ್ಕೆ ಗುಡ್ಡ ಪ್ರದೇಶದಲ್ಲ 200-300 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಲೇ ಇದ್ದಾರೆ. If a tunnel road is constructed, we can save two hours. ಶಿರಾಡಿ ಫಾಲ್. ಇದು ಬಹಳಷ್ಟು ಉಪಯುಕ್ತವಾದುದು. ಸಾಗರ್ ಮಾಲಾದ ಪ್ರಾಜೆಕ್ಟ್ ಪೆಂಡಿಂಗ್ ಆಗಿದೆ. ಮಂಗಳೂರು ವಿಮಾನ ನಿಲ್ದಾಣವು ಕೇವಲ ಸಿಟಿಗೆ 10 ಕಿ.ಮೀ ದೂರದಲ್ಲಿದೆ. ಸರ್ಕಿಸ್ ಹೌಸ್ ಹತ್ತಿರದಲ್ಲಯೇ ಇದೆ. ಆ ರಸ್ತೆಯನ್ನು ನೋಡಿದರೆ ಹಳ್ಳಿಗಳ ರಸ್ತೆಗಿಂತ ಕಡೆಯಾಗಿದೆ. ಅಷ್ಟು ಅಪಾಯಕಾರಿಯಾಗಿದೆ. ನಾನು ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಹೆಚ್.ಡಿ. ಕುಮಾರಸ್ವಾಮಿಯವರ ಸರ್ಕಾರ ಇದ್ದಾಗ ಪ್ರೋಪೋಸಲ್ ಕೊಟ್ಟಿದ್ದೆ. ಅಲ್ಲಂದಲ್ಲಗೆ 10 ಕಿ.ಮೀ. ಗೆ User Development Fee ತೆಗೆದುಕೊಳ್ಳು. ಆದರೆ ಅಲ್ಲಿ infrastructure develop ಮಾಡಿ flyover ಆದರೂ ಮಾಡಿ ಮುಗಿಸಿ. ಅದು ಕೇವಲ 10 ಕಿ.ಮೀ.ಗೆ. ಯು.ಜಿ.ಡಿ. ಸಮಸ್ಯೆಗಳು;

ವೈಸ್ ಚೇರ್ಮನ್:- ಮಾನ್ಯ ಫಾರೋಖ್‌ವರೇ, ಇನ್ನು ಎರಡು ನಿಮಿಷವಿದೆ. ಅಲ್ಲಿಗೆ ನಿಮ್ಮ ಸಮಯ ಅರ್ಧಗಂಟಿಯಾಗುತ್ತದೆ. ಬೇರೆಯವರಿಗೆ ಅವಕಾಶ ಕೊಡಬೇಕಲ್ಲವೇ.

ಶ್ರೀ ಜಿ.ಎಂ. ಫಾರೋಖ್:- ಮಾನ್ಯ ಸಭಾಪತಿಯವರೇ, ನಾನು ಆಗಾಗ ಮಾತನಾಡುವವನಲ್ಲ. ನನಗೆ ಒಂದೈದು ನಿಮಿಷ ಸಮಯ ಕೊಡಿ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಫಾರೋಖ್‌ವರು ಮಾತನಾಡಲಿ. ಅಪರೂಪಕ್ಕೆ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಎಂ. ಫಾರೂಖ್:- ನಾನು ಚೆನ್ನಾಗಿ ಏನೂ ಮಾತನಾಡುವುದಿಲ್ಲ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಕಡೆಗಣಿಸಿರುವಂತಹ ಕರಾವಳಿ ಪ್ರದೇಶದ ಬಗ್ಗೆ ಚೆನ್ನಾಗಿ ಮಾತನಾಡುತ್ತಿದ್ದಾರೆ ಅವರಿಗೆ ಮಾತನಾಡುವುದಕ್ಕೆ ಅವಕಾಶ ಕೊಡಿ.

ವೈಸ್ ಚೇರ್ಮನ್:- ನಾನು ಮೊದಲೇ ಹೇಳಿದೆ ಮಾನ್ಯ ಫಾರೂಖ್‌ರವರು ಒಳ್ಳೆಯ ವಿಷಯಗಳನ್ನು ಚೆನ್ನಾಗಿ ಮಾತನಾಡುತ್ತಿದ್ದಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ನಿನ್ನೆ ದಿವಸ ಮಾನ್ಯ ಸದಸ್ಯರಾದ ನಸೀರ್ ಅಹಮದ್‌ರವರು ಮಾತನಾಡಿದ ತುಂಬಾ ವಿಷಯಗಳನ್ನು ನೋಟ್ ಮಾಡಿಕೊಂಡಿದ್ದೇನೆ. ಇವತ್ತು ಮಾನ್ಯ ಫಾರೂಖ್‌ರವರು ಮಾತನಾಡಿದರು. ತುಂಬಾ ವಿಷಯಗಳನ್ನು ನೋಟ್ ಮಾಡಿಕೊಂಡಿದ್ದೇವೆ. ಎಲ್ಲಾ ಮಾಹಿತಿಗಳನ್ನು ಕೊಡಲು ಕೇಳಿದ್ದೇನೆ. ಕಡೆಗಣಿಸಲ್ಪಟ್ಟ ಜಿಲ್ಲೆಯಲ್ಲ, ಮತ್ತಷ್ಟು ಅಭಿವೃದ್ಧಿಯಾಗಬೇಕು ಎನ್ನುವ ಅವರ ಭಾವನೆ ಏನಿದೆ ಅದಕ್ಕೆ ಸರ್ಕಾರದ ಸಹಮತ ಇದೆ.

ಶ್ರೀ ಬಿ.ಎಂ. ಫಾರೂಖ್:- ಮಾನ್ಯ ಸಭಾಪತಿಯವರೇ, ದಯವಿಟ್ಟು ನೀವು . . .

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಇಷ್ಟು ಹೇಳಬಿಟ್ಟರೆ ಸಮಾಧಾನವಾಗುವುದಿಲ್ಲ. ಮಂಗಳೂರಿಗೆ ಮತ್ತು ಅವರ ಮಾತನಾಡಿದ ವಿಚಾರಕ್ಕೆಲ್ಲ ಮುಖ್ಯಮಂತ್ರಿಯವರ ಕೈಯಲ್ಲಿ ವಿಶೇಷವಾದ ಅನುದಾನವನ್ನು ಸದನದಲ್ಲ ಘೋಷಣೆ ಮಾಡಬೇಕು.

ವೈಸ್ ಚೇರ್ಮನ್:- ಮಾನ್ಯ ಮರಿತಿಬ್ಬೇಗೌಡರೇ, ಮಾನ್ಯ ಫಾರೂಖ್‌ರವರು ಮಾತನಾಡುತ್ತಾರೆ ಬಿಡಿ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(397) 16-03-2022 KH/AK 5-10

(ವೈಸ್ ಛೇರ್ಮನ್‌ರವರ ಉಪಸ್ಥಿತಿ)

ವೈಸ್ ಛೇರ್ಮನ್:- ಮಾನ್ಯ ಮರಿತಿಬ್ಬೇಗೌಡರವರೇ, ಮಾನ್ಯ ಬಿ.ಎಂ.ಫಾರೂಖ್‌ರವರು ಮಾತನಾಡುತ್ತಾರೆ ಬಿಡಿ. ಅವರು ಜಗಳ ಮಾಡದೇ ಚೆನ್ನಾಗಿ ಮಾತನಾಡುತ್ತಿದ್ದಾರೆ ನೋಡಿ. ಸರ್ಕಾರ ಅವರು ಹೇಳಿರುವುದನ್ನೆಲ್ಲಾ ನೋಟ್ ಮಾಡಿಕೊಳ್ಳುತ್ತಿದೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು ನಮ್ಮನ್ನು ಕಡೆಗಣಿಸುವ ಹಾಗಿಲ್ಲ.

ಶ್ರೀ ಬಿ.ಎಂ.ಫಾರೂಖ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಎರಡು ವಿಷಯಗಳು ಇವೆ.

ವೈಸ್ ಛೇರ್ಮನ್:- ಗಡಿ ಭದ್ರತಾ ವಿಚಾರದಲ್ಲಿ ಅದರಲ್ಲೂ ಏರ್‌ಪೋರ್ಟ್ ವಿಚಾರ ಏನಿದೆ, ಮಾನ್ಯ ಸಭಾನಾಯಕರು ಇದನ್ನು neglect ಮಾಡುವ ಪ್ರಶ್ನೆಯೇ ಇಲ್ಲ. ಕರಾವಳಿ ಪ್ರದೇಶ ಎಂದರೆ, ಇವತ್ತು airspace ಬಹಳ ಅವಶ್ಯಕತೆ ಇದೆ. ವಿಶೇಷವಾಗಿ ಯುದ್ಧ ಪರಿಸ್ಥಿತಿಯನ್ನು ನೋಡುತ್ತಿದ್ದರೆ, .

Sri B.M. FAROOQ: It is a most sensitive issue.

ಶ್ರೀಮತಿ ಭಾರತಿ ಶೆಟ್ಟಿ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಈಗ ಯುದ್ಧ ಬೇಕಾಗಿಲ್ಲ. ಎರಡು ವರ್ಷಗಳಿಂದ ದುರಂತವೇ ಆಯಿತಲ್ಲವೇ?

ವೈಸ್ ಛೇರ್ಮನ್:- ವಿಶೇಷವಾಗಿ ಪಶ್ಚಿಮ ಭಾಗದಲ್ಲಿ airspace ವಿಚಾರ ಬಂದರೆ ಅನಿವಾರ್ಯ ಇದೆ. ಆ ಮೂರು ಜಿಲ್ಲೆಗಳಲ್ಲಿ ಬೇರೆ ಯಾವುದೇ ಏರ್‌ಪೋರ್ಟ್ ಇಲ್ಲ. Mangalore is very important.

ಶ್ರೀ ಬಿ.ಎಂ.ಫಾರೂಖ್:- ಮಾನ್ಯ ಸಭಾಪತಿಯವರೇ, ಹಾಸನ, ಸಕಲೇಶಪುರ ಮತ್ತು ಮಂಗಳೂರು ಸಂಪರ್ಕ ಇದೆಯಲ್ಲವೇ, ಅದನ್ನು 2 ಸಾವಿರ ಕೋಟಿ ರೂಪಾಯಿಗಳಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಭಿವೃದ್ಧಿಪಡಿಸುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. Tunnel ಗೆ ಸಂಬಂಧಿಸಿದಂತೆ priority ಮಾಡಿ, ಆದರೆ, ಗುಡ್-ಕಾಡುಗಳಲ್ಲಿ ಮಾಡುವುದು ಬೇಡ. ಆದಷ್ಟು tunnel ಒಳಗಡೆ ತೆಗೆದುಕೊಂಡು ಹೋಗಿ, ಅದರ ಜೊತೆಗೆ ರೈಲ್ವೆ ಸಂಪರ್ಕವನ್ನು ಮಾಡುವುದಕ್ಕೆ ಈಗಲೇ ಪ್ರಪೋಸಲ್ ಅನ್ನು ಕಳುಹಿಸಿ. ಆಗ ಮಂಗಳೂರು-ಬೆಂಗಳೂರಿಗೆ ಒಂದು ಸಂಪರ್ಕ ಮಾರ್ಗ ಸಿಗುತ್ತದೆ. ಈಗ ಮಂಗಳೂರು ತಲುಪಲು ಸುಮಾರು 8 ಗಂಟೆಗಳಷ್ಟು ಸಮಯ ಬೇಕು. ಇದನ್ನು ಮಾಡಿದರೆ 4 ರಿಂದ 5 ಗಂಟೆಗೆ ಮಂಗಳೂರಿಗೆ ತಲುಪುವಂತಾಗುತ್ತದೆ. ಜೊತೆಗೆ ಅಲ್ಲ cargo ಗೆ ಸಹ ಬಹಳಷ್ಟು ಉಪಯುಕ್ತವಾಗುತ್ತದೆ. ಇನ್ನೊಂದು, ಇದಲ್ಲದೇ Industries Department ನಲ್ಲಿ K.S.S.I.D.C (Karnataka State Small Industries Development Corporation Limited) ಗೆ ನಾನು ತಿಳಿದ ಮಟ್ಟಿಗೆ K.I.A.D.B (Karnataka Industrial Area Development Board) ಯವರು ಜಾಗ ಕೊಡುವುದಿಲ್ಲವೆಂದು ಹೇಳಿದ್ದಾರೆ. ಸಣ್ಣ ಪ್ರಮಾಣದಲ್ಲ 'A' type, 'B' type, 'C' type shed ಮಾಡುತ್ತಾರಲ್ಲವೇ, ಈ ಹಿಂದೆ K.I.A.D.B ಯವರು ಭೂಸ್ವಾಧೀನಪಡಿಸಿಕೊಳ್ಳುವಾಗ ಅದರಲ್ಲಿ ಇಷ್ಟು K.S.S.I.D.C. ಯವರಿಗೆ ಎಂದು ರಿಸರ್ವ್ ಮಾಡಿ ಕೊಡುತ್ತಿದ್ದಾರೆ. ಈಗ ಅವರು ಕೊಡುತ್ತಿಲ್ಲ ಎನ್ನುವ ಮಾಹಿತಿ ಬಂದಿದೆ. ಅದರ ಜೊತೆಗೆ ಮಂಗಳೂರಿನಲ್ಲಿ ಈಗ Canara Industrial Area ನೆನೆಗುಂದಿಗೆ ಬದ್ಧಿಯಲ್ಲವೇ, ಅದರ ಕಡೆ ಸರ್ಕಾರ ಗಮನಹರಿಸಿ ಆದಷ್ಟು ಬೇಗ ಮಾಡಬೇಕು. ಏಕೆಂದರೆ, ಅಲ್ಲ ಗುಡ್‌ಗಾಡು ಇದೆ. ಎಷ್ಟು ಉಪಯುಕ್ತವಾಗುತ್ತದೆಯೋ ಅಷ್ಟು ಮಾಡಿ ಎಂದು ಹೇಳುತ್ತೇನೆ. ಬಾಕಿ ಇರುವುದಕ್ಕೆ greenery area ಎಂದು ಮಾಡಿ ಬಿಟ್ಟುಬಿಡಿ. ಬಹಳಷ್ಟು demand ಇದೆ. ರೈತರಿಗೆ ರಸ್ತೆ ಇಲ್ಲ. ಇನ್ನು ಏನೇನೋ ಸಮಸ್ಯೆಗಳು ಇವೆ. ಕೆಲವು forest issues ಕೂಡ ಇದೆ. ಅದನ್ನು ಆದಷ್ಟು ಬೇಗ ಇತ್ಯರ್ಥ ಮಾಡಿ, ಆ industrial area ಆರಂಭವಾಗುವಂತೆ ನೋಡಿಕೊಳ್ಳಬೇಕೆಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ.

ಇದರ ಜೊತೆಗೆ highway connectivity ಗೆ ಸಂಬಂಧಿಸಿದಂತೆ ಮುಳ್ಳಿ, ಕಟೀಲು, ಬಂಟ್ವಾಳ, ಮಿಲ್‌ಕಾರ್ ನಿಂದ ಕೋಟಿಕಾರ್ ಬದಿ ಇವೆಲ್ಲಾ ಬಹಳ ಮುಖ್ಯವಾದ ರಸ್ತೆಗಳಾಗಿದ್ದು,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆದಷ್ಟು ಶೀಘ್ರವಾಗಿ ಮಾಡಿ. ಮಂಗಳೂರಿನಲ್ಲಿ Smart City ಎಂದು ಹೇಳಿ, ಆ Smart City ಯಲ್ಲಿ ಕೇವಲ ಕಾಂಕ್ರೀಟ್ ರಸ್ತೆ ಬಿಟ್ಟರೆ ಬೇರೆ ಏನೂ ಆಗುತ್ತಿಲ್ಲ. 15 ವರ್ಷಗಳಿಂದ ಇರುವಂತಹ ಪ್ರಾಜೆಕ್ಟ್‌ನಲ್ಲಿ ಒಂದು ಬಸ್ ಸ್ಟ್ಯಾಂಡ್ ಕೂಡ ಮಾಡುವುದಕ್ಕೆ ಆಗಲಿಲ್ಲ. ಅಲ್ಲಿ ಎರಡು ರೈಲ್ವೆ ಸ್ಟೇಷನ್‌ಗಳು ಇವೆ. ಒಂದು ಕೊಂಕಣ್ ರೈಲ್ವೆ ಸ್ಟೇಷನ್ ಆದರೆ, ಇನ್ನೊಂದು ಹಳೇ ರೈಲ್ವೆ ಸ್ಟೇಷನ್. ಇದರಲ್ಲಿ ಯಾವುದಾದರೂ ಒಂದನ್ನು ಅಭಿವೃದ್ಧಿಪಡಿಸಿ. ರಸ್ತೆ ಸಂಪರ್ಕವನ್ನು ಸರಿಯಾಗಿ ಕೊಡಿ. ಎರಡು ರೈಲ್ವೆ ಸ್ಟೇಷನ್‌ಗಳನ್ನು ಒಂದೇ ಕಡೆ ಮಾಡಿ, ಇನ್ನೊಂದನ್ನು ನಂತರ ಸ್ವಾಧೀನಪಡಿಸಿಕೊಂಡು ಮಾಡಿ, ರೈಲ್ವೆ ಸಚಿವರು ಸದನದಲ್ಲಿದ್ದಾಗ 100 ಎಕರೆ ಮಾಡಿ, international standard ನಲ್ಲಿ ಮಾಡೋಣ ಎಂದು ಒಂದು plan ಮಾಡಿದ್ದರು. ಅದು ಅಲ್ಲಿಯೇ ನಿಂತು ಹೋಯಿತು. ಕಂಕನಾಡಿ ಪಡೀಲು ರೈಲ್ವೆ ಸ್ಟೇಷನ್ ಅಲ್ಲಿಂದ ಒಮ್ಮೆ ತಾವು trial ಮಾಡಿ ನೋಡಿ. ರಸ್ತೆ ಹೇಗಿದೆ ಎಂದು ನೋಡಿಕೊಳ್ಳಿ. It is very narrow. ಈ ರೀತಿಯ ಪರಿಸ್ಥಿತಿ ಇದ್ದು, ಇದನ್ನು ಆದಷ್ಟು ಬೇಗ ಅಭಿವೃದ್ಧಿಪಡಿಸಿ. ಬಸ್ ಸ್ಟ್ಯಾಂಡ್ ಕಾಮಗಾರಿಗೆ ಸಂಬಂಧಿಸಿದಂತೆ ಸುಮಾರು 15 ವರ್ಷಗಳಿಂದ Smart City ಗಾಗಿ ಖಾಸಗಿಯವರ ಜೊತೆ ಮಾತನಾಡಿ ಟೆಂಡರ್ ಕರೆಯುತ್ತೇವೆ ಎಂದು ಹೇಳಿದರಲ್ಲವೇ, ಇವತ್ತಿನವರೆಗೂ ಒಂದು ಬಸ್ ಸ್ಟ್ಯಾಂಡ್ ನಿರ್ಮಾಣ ಮಾಡುವುದಕ್ಕೆ ಏಕೆ ಆಗಿಲ್ಲ? Pumpwell Circle ಹತ್ತಿರ 7 ಎಕರೆ ಜಮೀನನ್ನು ತೆಗೆದುಕೊಂಡು ಇಟ್ಟಿದ್ದರಲ್ಲವೇ, ಇದಕ್ಕೆ ಏನಾದರೂ ಒಂದು ವ್ಯವಸ್ಥೆಯನ್ನು ಸರ್ಕಾರವೇ ಮಾಡಲಿ. ಹೆಚ್.ಎ.ಎಲ್., ಏರ್‌ಪೋರ್ಟ್ ರಸ್ತೆ 10 ಕಿ.ಮೀ ಇರುವುದನ್ನು ಮಾಡಬಹುದಲ್ಲವೇ, ಮೊನ್ನೆಯ ದಿವಸ ತಮಿಳುನಾಡು ಸರ್ಕಾರ ಹೊಸೂರ್‌ನಲ್ಲಿ ಏರ್‌ಪೋರ್ಟ್ ಮಾಡುವುದಕ್ಕೆ ಹೊರಟಿದೆ. ಹೆಚ್.ಎ.ಎಲ್., ಏರ್‌ಪೋರ್ಟ್ ನಮ್ಮ ಪಕ್ಕದಲ್ಲಯೇ ಇದೆ. ಅದನ್ನು ಮುಚ್ಚಿಬಿಟ್ಟಿದ್ದಾರೆ. ಬೇಕಾದರೆ ಅವರಿಗೆ ಕೊಡಿ. ಇವರೇನಾದರೂ commitment ಕೊಟ್ಟಿದ್ದರೆ, ಪಕ್ಕದಲ್ಲ 150 ಕಿಲೋಮೀಟರ್ ಅಂತರದಲ್ಲ ಏರ್‌ಪೋರ್ಟ್ ಬರಬಾರದು ಎಂದು ಹೇಳುತ್ತಿದ್ದಾರೆಯಲ್ಲವೇ, ಹೊಸೂರ್‌ನಲ್ಲಿ ಏರ್‌ಪೋರ್ಟ್ ಮಾಡುವುದಕ್ಕಿಂತ ಹೆಚ್.ಎ.ಎಲ್.,ನಲ್ಲಿ ಜಾಗ ಖಾಲಿ ಇರುವುದರಿಂದ, ಅಲ್ಲಿ ಏರ್‌ಪೋರ್ಟ್ ಮಾಡಬಹುದಲ್ಲವೇ? There are so many issues.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇನ್ನೊಂದು ಸೆಕ್ಷರ್ ಬಗ್ಗೆ ಮುಖ್ಯವಾಗಿ ನೋಡಬೇಕಾದರೆ, ಪವರ್ ಸೆಕ್ಷರ್. ನಾನು ನಿರ್ದಿಷ್ಟವಾಗಿ renewable energy ಬಗ್ಗೆ ಹೇಳುತ್ತಿದ್ದೇನೆ. ತಾವು ಕೆಲವು ಹೈಬ್ರಿಡ್ ಮತ್ತು ಸೋಲಾರ್ ಬಗ್ಗೆ ಹೇಳಿದ್ದೀರಿ. ಮಾನ್ಯ ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿಯವರ ಒಂದು ಯೋಜನೆ ಇದೆ. ಆ ರೀತಿ ಎಂದರೆ, environment issue; ಪ್ರಪಂಚದಲ್ಲ ಎಲ್ಲಾ ನೋಡುತ್ತಿರುವುದು, ನಮ್ಮ environment ಗೆ ನಾವು ಎಷ್ಟು ಕೊಡುಗೆ ಕೊಡುತ್ತೇವೋ ಅಷ್ಟು future generation ಗೆ ಒಳ್ಳೆಯದು. We have to save our planet. 2030 ರಲ್ಲಿ ಇಡೀ ಜಗತ್ತಿನಲ್ಲಿ ಮೊದಲು France Accord ಆಯಿತು, COP26 (Conference of the Parties) ಆಯಿತು. 'COP' ಅಂದರೆ, Conference of the Parties. COP26 ನಲ್ಲಿ ಭಾರತದ commitment ಇತ್ತು. ಈಗ ಮೊನ್ನೆಯ ದಿವಸ ಆಸ್ಟ್ರೇಲಿಯಾದಲ್ಲಿ ನಡೆದಿರುವಂತಹದ್ದು ಒಂದು. 2030 ರೊಳಗೆ ಪ್ರತಿ ದೇಶ ನಮ್ಮ ಅಸಂಪ್ರದಾಯಿಕ ಇಂಧನ ಮೂಲದಿಂದ ಕೊಡುಗೆ ಕೊಡಬೇಕು. ನಾವು fossil fuels ನ್ನು avoid ಮಾಡಬೇಕೆಂದು ಇದೆ. ಬಹಳಷ್ಟು ಗಲ್ಫ್ ರಾಷ್ಟ್ರದಲ್ಲೂ ಕೂಡ though they are abundant in petroleum, they are going with the green hydrogen. ಅಂದರೆ, hydrogen and water separate ಮಾಡಿ, ಅದರಲ್ಲಿ pump ಮಾಡುವುದು. ಅದಕ್ಕೆ ಮೊದಲು ಆ ಒಂದು ವಿಷಯದಲ್ಲಿ ಮಂಗಳೂರಿನ ಇನ್ನೊಂದು ವಿಷಯ ಸಹ ಬಂದಾಗಿದೆ. ಎತ್ತಿನಹೊಳೆ ಯೋಜನೆಯ ಬಗ್ಗೆ ಇವರು ಬಹಳ ಹೇಳುತ್ತಿದ್ದರಲ್ಲವೇ, ಮೊನ್ನೆಯ ದಿವಸ ಮಾನ್ಯ ಎಸ್.ಎಲ್.ಭೋಜೇಗೌಡರವರು ಎತ್ತಿನಹೊಳೆ ಯೋಜನೆಗೆ 50 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದರೂ ಬರುವುದಿಲ್ಲ. ಮಳೆ ನೀರು ಸಿಗುವುದಿಲ್ಲವೆಂದು ಹೇಳಿದರು. ಅದಕ್ಕೆ ತಲೆ ಬಿಸಿ ಮಾಡುವುದು ಬೇಡ. Infrastructure create ಮಾಡುವುದಕ್ಕಾಗಿ 18 ಸಾವಿರ ಕೋಟಿ ರೂಪಾಯಿಗಳನ್ನು ಈಗಾಗಲೇ ವೆಚ್ಚ ಮಾಡಲಾಗಿದೆ. ಇನ್ನು ಸುಮಾರು 24 ಸಾವಿರ ಕೋಟಿ ರೂಪಾಯಿಗಳು ಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಕಾಮಗಾರಿ ಮುಗಿಯುವಷ್ಟರಲ್ಲಿ ಇನ್ನು ಸುಮಾರು 50 ಸಾವಿರ ಕೋಟಿ ರೂಪಾಯಿಗಳು ವೆಚ್ಚವಾಗುತ್ತದೆ ಎಂದು ಹೇಳಲಾಗುತ್ತಿದೆ. ಅದಕ್ಕೆ desalination plant ಮಾಡಿ, ಅಲ್ಲಂದ ಗುಂಡ್ಲಾಕ್ಕೆ ಕೇವಲ 40 ಕಿ.ಮೀ. ಇದೆ, ಹಾಗಾಗಿ ಅದನ್ನು ಸಂಪರ್ಕ ಮಾಡಬಹುದು. ತಾವು ಯಾರಿಗೆ ಬೇಕಾದರೂ ನೀರು ಕೊಡಿ. ಸ್ವಲ್ಪ ವೆಚ್ಚವಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವಿದ್ಯುತ್ ಉತ್ಪಾದನೆಗೆ ನೀರು ಕೊಡುವುದಿಲ್ಲವೇ, viability ನೋಡಿ ಒಂದು ಸ್ಕೀಮ್ ಮಾಡಿ, ಅದನ್ನು ಸಹ ಮಾಡಬಹುದು. ಅದರಲ್ಲಿ 100 ರಿಂದ 200 ಮೆಗಾವ್ಯಾಟ್ ವಿದ್ಯುತ್ ಉತ್ಪತ್ತಿ ಆಗುತ್ತದೆ. ಸೌದಿ ಅರೇಬಿಯಾ ಮತ್ತು ಗಲ್ಫ್‌ನಲ್ಲಿ ಎಲ್ಲ ನೋಡಿದರೂ ಕೂಡ ಸಮುದ್ರದಲ್ಲರುವ power project ಮೇಲೆ ಅವರು ಅವಲಂಬಿತರಾಗಿದ್ದಾರೆ.

ಈಗ ಬಹಳಷ್ಟು green hydrogen ಗೆ ನೀರು ಬೇಕು. Green hydrogen ಎಂದರೆ, ಅದು environment ನಲ್ಲಿ ಮುಂದೆ ಬರುತ್ತದೆ. ಇಷ್ಟೆಲ್ಲಾ oil rich ಕಂಪನಿ ಕೂಡ ಅದನ್ನೇ ಮಾಡುತ್ತಿದೆ. In another twenty years, they want to be the largest in the renewable energy sector. Just imagine it and see how much interest they have. ನಮ್ಮಲ್ಲಿ ಬಹಳಷ್ಟು ಸೋಲಾರ್ ಮತ್ತು windಗೆ ಮಹತ್ವ ಕೊಡಬೇಕು. ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿಯವರು 2030 ರೊಳಗೆ ನಾನು 500 ಗಿಗಾ ವ್ಯಾಟ್ ಮಾಡುತ್ತೇವೆಂದು commitment ಕೊಟ್ಟಿದ್ದಾರೆ. 500 ಗಿಗಾ ವ್ಯಾಟ್ ಎಂದರೆ, 5 ಲಕ್ಷ ಮೆಗಾ ವ್ಯಾಟ್ ಎಂದು ಹೇಳುತ್ತಾರೆ. ಒಂದು ಸಾವಿರ ಕಿಲೋ ವ್ಯಾಟ್‌ಗೆ ಒಂದು ಮೆಗಾ ವ್ಯಾಟ್, ಅದೇ ರೀತಿ ಒಂದು ಗಿಗಾ ವ್ಯಾಟ್‌ಗೆ ಒಂದು ಸಾವಿರ ಮೆಗಾ ವ್ಯಾಟ್ ಎಂದು ಹೇಳಬಹುದು. India stands at No.3 in the renewable energy sources. And our country is the third largest in the world in consumption of electricity. ದುರಾದೃಷ್ಟವೆಂದರೆ, ನಮ್ಮ ಕರ್ನಾಟಕದಲ್ಲಿ surplus power ಇದೆ ಎಂದು ಹೇಳುತ್ತಿದ್ದಾರೆ. ಆದರೂ ನಾನು ACS (Additional Chief Secretary), ಕುಮಾರ್‌ನಾಯಕ್‌ರವರ ಜೊತೆ ಮಾತನಾಡಿದಾಗ ಕಳೆದ ವರ್ಷ ಸಮಿತಿ ಸಭೆಗೆ ಬಂದಾಗ, ಸುಮಾರು 4-5 ಕೋಟಿಗಳಷ್ಟು ಮೌಲ್ಯದ renewable energy ಯನ್ನು ಬೇರೆ ರಾಜ್ಯಕ್ಕೆ ರಫ್ತು ಮಾಡಿದ್ದಾರೆ. ಇಲ್ಲಿ ಏನಾಗಿದೆ ಎಂದರೆ, Renewable Energy Policy ಎಂದು ಹೊಸದಾಗಿ ಮಾಡುತ್ತಿದ್ದು, ಇದನ್ನು ಕ್ಯಾಬಿನೆಟ್ ಮುಂದೆ ಇರಬಹುದು. ದಯವಿಟ್ಟು, ಆ ಪಾಲಿಸಿಯನ್ನು ತರದೆ, ಈ ಹಿಂದೆ ಇದ್ದ ಪಾಲಿಸಿಯನ್ನೇ ಮುಂದುವರೆಸಬೇಕು ಎಂದು ನಾನು ಸರ್ಕಾರದ ಗಮನವನ್ನು ಸೆಳೆಯುತ್ತೇನೆ. ಏಕೆಂದರೆ, ನನ್ನ ಹತ್ತಿರ ಬಹಳಷ್ಟು investors

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾತನಾಡಿದ್ದಾರೆ. ದಯವಿಟ್ಟು, ಆ ಪಾಲಿಸಿಯನ್ನು ತರಬೇಡಿ. ಆ ಪಾಲಿಸಿಯಿಂದ ನಮಗೇನೂ ಪ್ರಯೋಜನ ಆಗುವುದಿಲ್ಲ. ಈ ಹಿಂದೆ ಇದ್ದಂತಹ ಪಾಲಿಸಿಯನ್ನೇ ಮುಂದುವರಿಸಿ. ಏಕೆಂದರೆ, ಈಗಿರುವ ಪಾಲಿಸಿಯಲ್ಲಿ ಬ್ಯಾಂಕ್ ಗ್ಯಾರಂಟಿ, 2 ವರ್ಷ ಅಷ್ಟೇ ವ್ಯಾಲಿಡಿಟಿ ಇದೆ. ಮೊದಲನೆಯ ಪಾಲಿಸಿಯಲ್ಲಿ ಐದೂವರೆ ವರ್ಷ ಗ್ಯಾರಂಟಿ ಇತ್ತು. We have to encourage. ಇಲ್ಲವಾದರೆ investors ಎಲ್ಲಾ backout ಆಗುತ್ತಾರೆ. ಈಗಾಗಲೇ ನಮ್ಮಲ್ಲಿ ಎಣ್ಣೆ ಸಮಸ್ಯೆ, ಜೊತೆಗೆ ಇನ್ನಿತರ ಬಹಳಷ್ಟು ಸಮಸ್ಯೆಗಳಿವೆ. ಸೋಲಾರ್ ಮತ್ತು wind ಗೆ ಬಹಳ potential ಇದೆ. ಜಾಗತಿಕ 'Invest Karnataka' ದಲ್ಲಿ ಕೆಲವು wind manufacturing industries ಗೆ ಪ್ರಥಮ ಆದ್ಯತೆಯನ್ನು ಕೊಡಿ. You can create a lot of employment opportunities. There is not even a single such industry. ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌ನಲ್ಲಿ ಬಹಳಷ್ಟು ಇದೆ. ಮೊದಲು ಅವರಿಗೆ incentive ಕೊಟ್ಟು ಮಾಡಿ. ಟವರ್ ಬೇರೆ ಇದೆ, nasal ಬೇರೆ ಇದೆ, ಬೇರೆ ಬೇರೆ ರೀತಿಯ blade ಇದೆ. ತುಮಕೂರಿನಲ್ಲಿ LM Fiberglass blade ಇದೆ. ಅದನ್ನು ಬಿಟ್ಟು ಬೇರೆ ಯಾವುದೇ ಇಂಡಸ್ಟ್ರಿಗಳಿಗೆ ಇಲ್ಲ. ಹಾಗಾಗಿ ಸರ್ಕಾರದ renewable energy ಗೆ ಒತ್ತು ಕೊಡಿ.

ಸೋಲಾರ್‌ಗೆ ಜಾಸ್ತಿ encourage ಮಾಡಬೇಡಿ. ಏಕೆಂದರೆ, ಸೋಲಾರ್‌ಗೆ ಜಾಸ್ತಿ ಜಾಗ ಬೇಕಾಗುತ್ತದೆ. 100 ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ಎನರ್ಜಿ ಯಂತ್ರ ಅಳವಡಿಸಲು ಕೇವಲ ಸುಮಾರು 400 ರಿಂದ 500 ಎಕರೆ ಜಾಗ ಬೇಕಾಗುತ್ತದೆ. ಆದರೆ 100 ಮೆಗಾ ವ್ಯಾಟ್ ಸಾಮರ್ಥ್ಯದ ವಿಂಡ್ ಎನರ್ಜಿ ಯಂತ್ರಕ್ಕೆ 20 ರಿಂದ 25 ಎಕರೆ ಜಾಗವಷ್ಟೇ ಸಾಕಾಗುತ್ತದೆ. ಹೀಗಾಗಿ ತಾವು ಆ ಜಮೀನಿನಲ್ಲಿ ಇನ್ನಷ್ಟು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ. ಅದಕ್ಕಾಗಿ ಎಷ್ಟು ಸಾಧ್ಯವಾಗುತ್ತದೋ ಅಷ್ಟು ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ solar rooftop ಗೆ encourage ಮಾಡಿ. ಆದರೆ, ಬೇರೆ ಜಾಗದಲ್ಲಿ ಅದಕ್ಕೆ ಬದಲಾಗಿ Wind Energy ಗೆ ಹೆಚ್ಚು encourage ಕೊಡಿ. ನಂತರ M.N.R.E (Ministry of New and Renewable Energy) Government of India guidelines ಪ್ರಕಾರ 25 ಮೆಗಾ ವ್ಯಾಟ್ ಸಣ್ಣ ಉದ್ದಿಮೆದಾರರಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

feed-in tariff ಅನ್ನು ಕೊಡಬೇಕೆಂದು ಹೇಳಿದ್ದಾರೆ. ಇವತ್ತು wheeling ಇದೆ, ಬ್ಯಾಂಕಿಂಗ್ ಇಲ್ಲ, ಬ್ಯಾಂಕಿಂಗ್ ತೆಗೆದು ಹಾಕಿದ್ದು, ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಕೊಟ್ಟಿದ್ದಾರೆ. ಇದನ್ನು ಈ ವರ್ಷದ ಆಗಸ್ಟ್ ತಿಂಗಳವರೆಗೆ ಮುಂದುವರೆಸಿದ್ದಾರೆ. ಈಗ ನಮ್ಮಲ್ಲಿ ಪವರ್ ಇಲ್ಲ. ನಾವು ತೆಗೆದುಕೊಳ್ಳುವುದಿಲ್ಲವೆಂದು ಇವರು ಹೇಳುತ್ತಾರೆ.

ವೈಸ್ ಛೇರ್ಮನ್:- ಮಾನ್ಯ ಬಿ.ಎಂ.ಫಾರೂಖ್‌ವರೇ, ಇನ್ನು ತುಂಬಾ ಜನ ಮಾತನಾಡುವುದಕ್ಕೆ ಇದ್ದಾರೆ. ಆದ್ದರಿಂದ, ತಾವು ಇನ್ನು ಎರಡು ನಿಮಿಷಗಳಲ್ಲಿ ಮಾತನಾಡಿ ಮುಗಿಸಿ. ನಂತರ ಮಾನ್ಯ ಸಿ.ಎಂ.ಅಂಗಪ್ಪನವರು ಮಾತನಾಡುತ್ತಾರೆ.

ಶ್ರೀ ಬಿ.ಎಂ.ಫಾರೂಖ್:- ಮಾನ್ಯ ಸಭಾಪತಿಯವರೇ, ನಾನು renewable energy ನಲ್ಲಿ ಬಹಳಷ್ಟು ಮಾತನಾಡಬೇಕು. ಆದರೆ, ನಾನು cut short ಮಾಡುತ್ತೇನೆ. ಸಮಯದ ಅಭಾವದ ಕಾರಣ ನಾನು ಮುಖ್ಯ ವಿಷಯಕ್ಕೆ ಬರುತ್ತೇನೆ. ನಾನು ಅಲ್ಪಸಂಖ್ಯಾತ ವರ್ಗದಿಂದ ಬಂದವನು.

(ಮುಂದು)

(398)/16-3-2022/5-20/ಎಲ್‌ಎಂ/ಆರ್‌ಎನ್

ಶ್ರೀ ಬಿ.ಎಂ.ಫಾರೂಖ್(ಮುಂದು):-

ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಅಲ್ಪಸಂಖ್ಯಾತರ ಬಗ್ಗೆ ಆಳವಾದ ಅಧ್ಯಯನ ಮಾಡಲು ಸುಪ್ರೀಮ್ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಾಜೇಂದ್ರಸಿಂಗ್ ಸಾಚಾರ್‌ವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಕ ಮಾಡಿತ್ತು. ಈಗ ಅವರು ನಿಧನ ಹೊಂದಿದ್ದಾರೆ. ಅವರು ಇಡೀ ದೇಶವನ್ನು ಸುತ್ತಿ ಒಂದು ವರದಿಯನ್ನು ಸರ್ಕಾರದ ಮುಂದೆ ಇಟ್ಟಿದ್ದರು. UPA-2 ಸರ್ಕಾರ ಆ ವರದಿಯನ್ನು ಅಳವಡಿಸಬೇಕಾಗಿತ್ತು. ಆದರೆ ಏನು ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಇದರ ಜೊತೆಗೆ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯದ Dr.Amithab Kundu ರವರ ನೇತೃತ್ವದಲ್ಲಿ ಮೌಲ್ಯಮಾಪನವನ್ನು ಹೇಗೆ implead ಮಾಡಬೇಕು ಎನ್ನುವುದರ ಬಗ್ಗೆ ಒಂದು ಸಮಿತಿಯನ್ನು ರಚನೆ ಮಾಡಲಾಗಿತ್ತು. ಈ ಇಬ್ಬರನ್ನು ನಾನು ವೈಯಕ್ತಿಕವಾಗಿ ಕರೆಯಿಸಿ ಮಾತನಾಡಿದ್ದೇನೆ. ಅವರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜೊತೆ ಸಾಕಷ್ಟು ಚರ್ಚೆ, ವಿಮರ್ಶೆ ಮಾಡಿ ಈ ವರದಿಯಿಂದ ಏನಾಗುತ್ತದೆ ಎನ್ನುವ ಎಲ್ಲ ಮಾಹಿತಿಯನ್ನು ತೆಗೆದುಕೊಂಡು ಇದನ್ನು ಕೇಂದ್ರದಲ್ಲ ಅಳವಡಿಸಲು ಸಾಧ್ಯವಾಗದಿದ್ದರೂ ರಾಜ್ಯದಲ್ಲಾದರೂ ಅಳವಡಿಸಬೇಕು ಎಂದು ಪ್ರಯತ್ನ ಮಾಡಲಾಗಿತ್ತು. ಆ ವರದಿಯನ್ನು ಸರ್ಕಾರದ ಮುಂದೆ ಇಟ್ಟಾಗ ಇಡೀ ದೇಶವೇ ಬೆಚ್ಚಿ ಬಿತ್ತು. ಆ ವರದಿಯಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಅಲ್ಪಸಂಖ್ಯಾತರ ಪರಿಸ್ಥಿತಿ ದಲತರ ಪರಿಸ್ಥಿತಿಗಿಂತಲೂ ಕಡೆಯದಾಗಿತ್ತು. ಅಲ್ಪಸಂಖ್ಯಾತರು ಸರ್ಕಾರಿ ಹುದ್ದೆಯಲ್ಲಿಯೂ .00% ಇದ್ದಾರೆ, ಐಎಎಸ್, ಐಪಿಎಸ್, ಪೊಲೀಸ್, ಡಿಫೆನ್ಸ್ ಹುದ್ದೆಗಳಲ್ಲಿಯೂ ಅಲ್ಪಸಂಖ್ಯಾತರು ಇಲ್ಲ. ಈ ರೀತಿಯ ಪರಿಸ್ಥಿತಿ ನಮ್ಮ ಸಮುದಾಯದವರಿಗೆ ಇದೆ. ಅಲ್ಪಸಂಖ್ಯಾತರ ಇಲಾಖೆಗೆ ಸಂಬಂಧಪಟ್ಟ ಹಾಗೆ ಕಳೆದ ಮೂರು ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಹಂಚಿಕೆ ಮಾಡುತ್ತಿದ್ದ ಅನುದಾನದಲ್ಲ ಕಡಿತ ಮಾಡಿಕೊಂಡು ಬರಲಾಗುತ್ತಿದೆ. ಮಾನ್ಯ ಮುಖ್ಯಮಂತ್ರಿಗಳು ಬಹಳ ಒಳ್ಳೆಯವರು ಅದರಲ್ಲಿ ಸಂಶಯವೇ ಇಲ್ಲ. ಆದರೆ ಇಲಾಖೆಯ ಕಾರ್ಯದರ್ಶಿಗಳು, ನಿರ್ದೇಶಕರು ಕಳೆದ ಮೂರು ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಇರುವ ಯೋಜನೆಗಳನ್ನು ಮುಚ್ಚುತ್ತಾ ಬಂದಿದ್ದಾರೆ. 2013ನೇ ಸಾಲಿನಲ್ಲಿ ಸುಮಾರು 50 ವಿವಿಧ ಯೋಜನೆಗಳನ್ನು ಅಲ್ಪಸಂಖ್ಯಾತರ ಇಲಾಖೆಯಲ್ಲಿ ರೂಪಿಸಲಾಗಿತ್ತು. ಪ್ರಸ್ತುತವಾಗಿ 17 ಯೋಜನೆಗಳು ಮಾತ್ರ ಬಾಕಿ ಇವೆ. ಅವುಗಳಿಗೂ ಸಮರ್ಪಕವಾದ ಅನುದಾನ ಸಿಗುತ್ತಿಲ್ಲ.

ವೈಸ್ ಛೇರ್ಮನ್:- ಕಾರ್ಯದರ್ಶಿಗಳು ಯೋಜನೆಗಳನ್ನು ಮುಚ್ಚುತ್ತಾ ಬಂದರು ಎಂದು ತಾವು ಹೇಳಿದ್ದೀರಿ, is it correct? ಶಾಸಕಾಂಗ ಹೇಳಿರುವುದರ ಬಗ್ಗೆ ಕಾರ್ಯಾಂಗ ತೀರ್ಮಾನ ತೆಗೆದುಕೊಳ್ಳುತ್ತದೆಯೇ?

ಶ್ರೀ ಬಿ.ಎ.ಫಾರೂಖ್:- ಅಧಿಕಾರಿಗಳು ಇಲಾಖೆಯ ಸಚಿವರ ಎದುರು ಆ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಕೊಡುತ್ತಿಲ್ಲ.

ವೈಸ್ ಛೇರ್ಮನ್:- ಯೋಜನೆಗಳನ್ನು ನಿರ್ಧಾರ ಮಾಡುವುದು ಸರ್ಕಾರ, ಕಾರ್ಯಾಂಗವಲ್ಲ. I have to accommodate both the sides. ತಾವು ಚೆನ್ನಾಗಿ ಮಾತನಾಡುತ್ತಿದ್ದೀರಿ, ಆದರೆ ಬೇರೆಯವರಿಗೆ ಮಾತನಾಡಲು ಅವಕಾಶವನ್ನು ಕೊಡಬೇಕಾಗುತ್ತದೆ. ತಾವು ತಮ್ಮ ಮಾತನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಕ್ತಾಯ ಮಾಡಿ. ಚೆನ್ನಾಗಿ ಮಾತನಾಡುವವರಿಗೆ ಅವರ ಪಕ್ಷದ ಸಮಯವನ್ನು ಕೊಟ್ಟರೆ ಈ ಸಮಸ್ಯೆ ಬರುವುದೇ ಇಲ್ಲ.

ಶ್ರೀ ಮರಿತಿಬ್ಬೇಗೌಡ:- ನಮ್ಮ ಪಕ್ಷದಲ್ಲ ಮಾತನಾಡುವವರು ಯಾರು ಇಲ್ಲ.

ವೈಸ್ ಛೇರ್ಮನ್:- ನಿಮ್ಮ ಪಕ್ಷದಿಂದ ಈಗಾಗಲೇ ಎಲ್ಲರೂ ಮಾತನಾಡಿ ಮುಗಿಸಿದ್ದಾರೆ. ಅವರಿಗೆ ಮಾತನಾಡಲು ಸಮಯವನ್ನು ಕೊಡಲು ನನಗೇನು ಅಭ್ಯಂತರವಿಲ್ಲ. ಆದರೆ ನಿಮ್ಮ ಪಕ್ಷಕ್ಕೆ ಕೊಟ್ಟಿರುವ ಸಮಯದಲ್ಲಿ ಅವರಿಗೆ ಹೆಚ್ಚು ಸಮಯವನ್ನು ಕೊಡಬೇಕಾಗಿತ್ತು. ಆಡಳಿತ ಪಕ್ಷದ ಕಡೆಯಿಂದ ಇನ್ನು ತುಂಬಾ ಜನ ಮಾತನಾಡುವವರಿದ್ದಾರೆ. ಮಾನ್ಯ ಫಾರೂಖ್‌ರವರೇ ಬೇಗನೆ ಮುಗಿಸಿಬಿಡಿ. ಎಲ್ಲಾ ಹೊಸ ಸದಸ್ಯರು ಮಾತನಾಡಲು ಅವಕಾಶವನ್ನು ಕೇಳುತ್ತಿದ್ದಾರೆ. ಯಾವ ರೀತಿ ಸಮಯವನ್ನು ಹೊಂದಿಸುವುದು?

ಡಾ:ವೈ.ಎ.ನಾರಾಯಣಸ್ವಾಮಿ(ಸರ್ಕಾರದ ಮುಖ್ಯ ಸಚಿವರು):- ಮಾನ್ಯ ಸಭಾಪತಿಗಳೆ, intervention ಮಾಡುತ್ತಿಲ್ಲ. ಇದುವರೆಗೆ ಕಾಂಗ್ರೆಸ್ ಕಡೆಯಿಂದ 9 ಗಂಟೆ ಸಮಯದಲ್ಲಿ ಸುಮಾರು 10ಜನ ಸದಸ್ಯರು ಮಾತನಾಡಿದ್ದಾರೆ. ಜೆಡಿಎಸ್ ಕಡೆಯಿಂದ 7 ಗಂಟೆ ಸಮಯವನ್ನು ತೆಗೆದುಕೊಂಡು 9 ಜನ ಮಾತನಾಡಿದ್ದಾರೆ. ಬಿಜೆಪಿ ಕಡೆಯಿಂದ 4 ಗಂಟೆ 19 ನಿಮಿಷದಲ್ಲಿ ಕೇವಲ 8 ಜನ ಮಾತನಾಡಿದ್ದಾರೆ. ಬಿಜೆಪಿ ಯಲ್ಲ ಹೊಸ ಸದಸ್ಯರು ತುಂಬಾ ಜನ ಇದ್ದಾರೆ. ಆದ್ದರಿಂದ ಆಡಳಿತ ಪಕ್ಷದವರಿಗೂ ಮಾತನಾಡಲು ಅವಕಾಶವನ್ನು ಕೊಡಬೇಕೆಂದು ಕೇಳಿಕೊಳ್ಳುತ್ತೇನೆ.

ಡಾ: ಕೆ.ಗೋವಿಂದರಾಜ:- ವಿರೋಧ ಪಕ್ಷದವರಿಗೆ ಹೆಚ್ಚಿನ ಸಮಯವನ್ನು ಕೊಡಬೇಕಾಗುತ್ತದೆ.

ವೈಸ್ ಛೇರ್ಮನ್:- ವಿರೋಧ ಪಕ್ಷದವರಿಗೆ ಹೆಚ್ಚಿನ ಸಮಯವನ್ನು ಕೊಡಲಾಗಿದೆ.

ಡಾ:ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಗಳೆ, ನಾವು ಬಿಜೆಪಿ ಯವರು 37 ಜನ ಇದ್ದರೂ ಸಹ ನಾವ್ಯಾರು ಮೊದಲು ಮಾತನಾಡುತ್ತೇವೆ ಎಂದು ಯಾರು ಆಗ್ರಹ ಮಾಡಲಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಗಳೆ, ಮಾನ್ಯ ಮುಖ್ಯಮಂತ್ರಿಗಳೆ ಉತ್ತರವನ್ನು ಕೊಡುವುದರಿಂದ ಆಡಳಿತ ಪಕ್ಷದವರು ಕಡಿಮೆ ಮಾತನಾಡಿದರೂ ನಡೆಯುತ್ತದೆ.

ಡಾ:ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಗಳೆ, ಮಾನ್ಯ ಭೋಜೇಗೌಡರೆ ಜಾಕ್‌ಪಾಟ್ ಹೊಡೆದಿರುವುದು ನಿಮಗೆ. ನಿಮ್ಮ ಕಡೆಯವರು 10ಕ್ಕೆ 10 ಜನ ಮಾತನಾಡಿದ್ದಾರೆ. ನಿಮಗೆ ಶುಭವಾಗಲಿ. ಆದರೆ ಬಿಜೆಪಿ ಕಡೆಯಲ್ಲಿ 37 ಜನ ಸದಸ್ಯರಿದ್ದು ಕೇವಲ 8 ಜನ ಸದಸ್ಯರು ಮಾತ್ರ ಮಾತನಾಡಿದ್ದಾರೆ. ಇನ್ನು 29 ಜನರು ಮಾತನಾಡುವವರಿದ್ದಾರೆ.

ವೈಸ್ ಛೇರ್ಮನ್:- ಸರಿ. ದಯವಿಟ್ಟು windup ಮಾಡಿ. ಮುಂದಿನವರು ಮಾತನಾಡಲಿ.

ಶ್ರೀ ಬಿ.ಎಂ.ಫಾರೂಖ್:- ಮಾನ್ಯ ಸಭಾಪತಿಗಳೆ, ನಾನು ಕ್ರಿಶ್ಚಿಯನ್ ಸಮುದಾಯದ ಬಗ್ಗೆ ಹೇಳುತ್ತಿದ್ದೆ. ಶಿಕ್ಷಣ ಕ್ಷೇತ್ರದಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ಕೊಟ್ಟಿರುವುದು ಕ್ರಿಶ್ಚಿಯನ್ ಸಮುದಾಯ. ಇಂತಹ ಸಮುದಾಯಕ್ಕೆ ಕೇವಲ 50 ಕೋಟಿ ರೂ.ಗಳ ಅನುದಾನವನ್ನು ಕೊಡಲಾಗಿದೆ.

ಇಡೀ ಭಾರತ ದೇಶದಲ್ಲಿ ಮಂಗಳೂರಿನಂತಹ ಸುಸಂಸ್ಕೃತ ಜಿಲ್ಲೆ ಇನ್ನೊಂದು ಇಲ್ಲ. ಇಲ್ಲಿ ನಾಲ್ವೈದು ಭಾಷೆಗಳನ್ನು ಮಾತನಾಡುತ್ತಾರೆ, ಬ್ಯಾರಿ, ಕೊಂಕಣಿ. ತುಳು ಆದರೆ ಇವುಗಳಿಗೆ ಅಪಿ ಇಲ್ಲ. ಆದ್ದರಿಂದ ಹೆಚ್ಚಾಗಿ ಎಲ್ಲರೂ ಕನ್ನಡದಲ್ಲಿಯೇ ಮಾತನಾಡುತ್ತಾರೆ. ಹೊರನಾಡು, ಗಡಿ ನಾಡು ಎಂದು ಹೇಳಿ ನೀವು ತುಳು ಭಾಷೆಯನ್ನು CET entrance ಗೆ consider ಮಾಡುತ್ತೀರಾ, ಅವರಿಗೂ ಅಕಾಡಮಿ ಇದೆ, ಕೊಡವರಿಗೂ ಅಕಾಡಮಿ ಇದೆ. ಬ್ಯಾರಿ ಭಾಷೆಗೂ ಇದೆ. ಬ್ಯಾರಿ ಭಾಷೆಗೂ ಕೂಡ ಅಕಾಡಮಿ ಇದೆ. ಅದನ್ನು ಸೇರಿಸಿ ಕಳುಹಿಸಿರುವ ಕಡತ ಸರ್ಕಾರದ ಮುಂದೆ ಇದೆ. ಅದನ್ನು ತರಿಸಿ ಕೊಡಬೇಕು.

ಇನ್ನೊಂದು ಮುಖ್ಯವಾದ ವಿಚಾರ ಎಂದರೆ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೈಸ್ ಛೇರ್ಮನ್:- ಬೇರೊಂದು ಸಮಯವನ್ನು create ಮಾಡಿಕೊಂಡು ಮಾತನಾಡಿ, ಇನ್ನು ಬೇರೆ ಅನೇಕ ಬಾರಿ ಅವಕಾಶ ಸಿಗುತ್ತದೆ, ಆಗ ಮಾತನಾಡಿ. ಈಗ cooperate ಮಾಡಿ. Please cooperate. ಎಲ್ಲರಿಗೂ ನಾನು ಅವಕಾಶವನ್ನು ಕೊಡಬೇಕಾಗುತ್ತದೆ. It is my duty.

ಶ್ರೀ ಮರಿತಿಬ್ಬೇಗೌಡ:- ಅವರು ಚೆನ್ನಾಗಿ ಮಾತನಾಡುತ್ತಿದ್ದಾರೆ. ಅವಕಾಶವನ್ನು ಕೊಡಿ.

ಮೈಸ್ ಛೇರ್ಮನ್:- ಮಾನ್ಯ ಮರಿತಿಬ್ಬೇಗೌಡರೆ, ಅವರ ಪರವಾಗಿ ವಕಾಲತ್ತು ಮಾಡುವುದು ಬೇಡ. ನಾನು ಮಾತನಾಡುತ್ತಿದ್ದೇನೆ.

ಶ್ರೀ ಬಿ.ಎಂ.ಫಾರೂಖ್:- ಮಾನ್ಯ ಸಭಾಪತಿಗಳೆ, ಇನ್ನೊಂದು ಮುಖ್ಯವಾದ ವಿಷಯವನ್ನು ಹೇಳಿ ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ. “ಎದೆ ಸೀಳಿದರೂ ಎರಡು ಅಕ್ಷರ ಇಲ್ಲ” ಎಂದು ಒಬ್ಬ ಸಂಸದರ ವಿಶೇಷ ಅಧಿಕಾರಿ ಈ ಮಾತನ್ನು ಹೇಳುತ್ತಾರೆ.

ಶ್ರೀ ಎಸ್.ಅಂಗಾರ(ಮೀನುಗಾರಿಕೆ ಮತ್ತು ಬಂದರು ಸಚಿವರು):- ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರಾದ ಫಾರೂಖ್‌ರವರು ಸಾಕಷ್ಟು ವಿಚಾರಗಳನ್ನು ಸದನದ ಗಮನಕ್ಕೆ ತಂದಿದ್ದಾರೆ. ಮೀನುಗಾರಿಕೆ ಮತ್ತು ಬಂದರು ಇಲಾಖೆಗೆ ಸಂಬಂಧಪಟ್ಟ ಹಾಗೆ, ಈ ಭಾಗದ ಅಭಿವೃದ್ಧಿಗಾಗಿ Maritime Board ಪ್ರಾರಂಭವಾಗಿದೆ. ಇದು ಪ್ರಾರಂಭವಾದ ಮೇಲೆ ಸುಮಾರು 28 ಯೋಜನೆಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಇಂತಹ ಯೋಜನೆಗಳು ಬರುವುದರಿಂದ ದಕ್ಷಿಣ ಕನ್ನಡಕ್ಕೆ ಮತ್ತು ಉತ್ತರ ಕನ್ನಡಕ್ಕೆ ಅನುಕೂಲವಾಗುವಂತಹ ಅನೇಕ ಯೋಜನೆಗಳನ್ನು ಮುಂದೆ ತೆಗೆದುಕೊಳ್ಳಲು ಅನುಕೂಲವಾಗುತ್ತದೆ. ಪರಿಸರ ಮಾಲಿನ್ಯದ ಬಗ್ಗೆ ಹೇಳಿದ್ದಾರೆ. ಅದನ್ನು ನಾನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಸಂಬಂಧಪಟ್ಟ ಅಧಿಕಾರಗಳ ಜೊತೆಯಲ್ಲಿಯೂ ಸಹ ಮಾತನಾಡಿದ್ದೇನೆ. ಖಾಸಗಿ ವ್ಯಕ್ತಿಗಳನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿ ಮಾಹಿತಿಯನ್ನು ತೆಗೆದುಕೊಂಡಿದ್ದೇನೆ. ಅದರ ಬಗ್ಗೆ ಕ್ರಮವನ್ನು ತೆಗೆದುಕೊಳ್ಳುತ್ತೇನೆ. ಆದರೆ ಕರಾವಳಿಯನ್ನು ಕಡೆಗಣನೆ ಮಾಡಿದ್ದಾರೆ ಎನ್ನುವ ಪ್ರಶ್ನೆಯೇ ಇಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೀಮ್‌ನ್:- ಈಗ ಮಾನ್ಯ ಅಂಗಪ್ಪನವರು ಮಾತನಾಡಬೇಕು. ಮಾನ್ಯ ಫಾರೋಕರವರೆ ನಿಮ್ಮ ಮಾತನ್ನು ಮುಕ್ತಾಯ ಮಾಡಿ.

ಶ್ರೀ ಬಿ.ಎಂ.ಫಾರೋಖ್:- ಮಾನ್ಯ ಸಭಾಪತಿಗಳೆ, Public Affair Centre ಎನ್ನುವುದು ಒಂದು ಖಾಸಗಿ NGO ಸಂಸ್ಥೆ. ಈ ಖಾಸಗಿ ಸಂಸ್ಥೆಗೆ ಒಂದು ವರ್ಷಕ್ಕೆ 36 ಲಕ್ಷ ರೂಪಾಯಿಗಳನ್ನು ಕೊಟ್ಟು, ಅಲ್ಪಸಂಖ್ಯಾತರ ಇಲಾಖೆಯ ಮಾಹಿತಿಯನ್ನು ಸಂಗ್ರಹ ಮಾಡುವ ಅಧಿಕಾರವನ್ನು ಕೊಟ್ಟಿದ್ದಾರೆ. ಈ ಸಂಸ್ಥೆಗೆ ಈ ಕೆಲಸವನ್ನು ಕೊಡುವ ಸಮಯದಲ್ಲ ಯಾವುದೇ ಟೆಂಡರ್ ಕರೆಯದೆ, ಯಾವುದೇ ಮಾನದಂಡವನ್ನು ಅನುಸರಿಸದೆ ಕೊಟ್ಟಿದ್ದಾರೆ. ಇಷ್ಟೊಂದು ದುಡ್ಡು ಕೊಟ್ಟು ಈ ಕೆಲಸವನ್ನು ಮಾಡಿಸುವ ಅವಶ್ಯಕತೆ ಇದೆಯೇ? ಖಂಡಿತವಾಗಿ ಇಲ್ಲ. ಅದೇ Education ನಲ್ಲಿ Education Wing ಎನ್ನುವುದು. ಅದರಲ್ಲಿ ಎಂಬತ್ತು ಲಕ್ಷ ರೂಪಾಯಿಗಳಿಂದ ಒಂದು ಕೋಟಿ ರೂಪಾಯಿಗಳವರೆಗೆ ಅವ್ಯವಹಾರವಾಗಿದೆ. ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮದಲ್ಲ ಅಕ್ರಮವಾಗಿ consultant ಎಂದು ನೇಮಕ ಮಾಡಿ ಅದಕ್ಕೆ ಮಾಸಿಕ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿಗಳಷ್ಟು ವೇತನ ಪಾವತಿಯಾಗುತ್ತಿದೆ. ಇಲಾಖೆಯ consultant ಅವಶ್ಯಕತೆ ಇದಕ್ಕೆ ಇಲ್ಲ. ಈ ನೇಮಕಾತಿ ಮಾಡಿದವರು ಬೆಂಗಳೂರಿನ ಒಬ್ಬ ಬಿಜೆಪಿ ಸಂಸದರ ವಿಶೇಷ ಅಧಿಕಾರಿ ಶ್ರೀ ಸುಮುಕ ಬೇಟಗೆರೆ ಎಂದು. ಇದರಲ್ಲಿ ಏನೋ ಹಗರಣ ನಡೆಯುತ್ತಿದೆ. ಅದಕ್ಕಾಗಿ ಒಂದು ಸದನ ಸಮಿತಿಯನ್ನು ರಚನೆ ಮಾಡಿ, ತನಿಖೆ ಮಾಡಿಸಬೇಕಾಗಿದೆ.

(ಮುಂದು)

(399)16-03-2022(05-30)bsd-rn

ಶ್ರೀ ಬಿ.ಎಂ. ಫಾರೋಖ್ (ಮುಂದು)

ಏಕೆಂದರೆ ಇದರಲ್ಲಿ ಅಲ್ಪಸಂಖ್ಯಾತ ಇಲಾಖೆಯ ಕಾರ್ಯದರ್ಶಿ, ನಿರ್ದೇಶಕರು ಮತ್ತು ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಚೇರ್ಮನ್:- ತಾವು ಸರ್ಕಾರದ ಗಮನವನ್ನು ಸೆಳೆಯಿತು, ಅವರು ಗಂಭೀರವಾದ ಕೆಲವು ವಿಚಾರಗಳನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ನಾನು ಪರಿಗಣನೆಗೆ ತೆಗೆದುಕೊಂಡಿದ್ದೇನೆ. ತಾವು ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ. ಮಾನ್ಯ ಸದಸ್ಯರು ಪ್ರಸ್ತಾಪಿಸಿರುವ ನ್ಯೂನತೆಗಳ ಬಗ್ಗೆ ಗಮನಿಸಬೇಕೆಂದು ಕೇಳುತ್ತೇನೆ.

ಶ್ರೀ ಸಿ.ಎಂ. ಅಂಗಪ್ಪ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಈ ಸಂದರ್ಭದಲ್ಲಿ ಬಜೆಟ್ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ವಂದಿಸುತ್ತಾ, ನನ್ನ ಮಾತುಗಳನ್ನು ಆಡಳಿತ ಪಕ್ಷದ ಇಬ್ಬರು ಸದಸ್ಯರುಗಳ ಹೆಸರುಗಳನ್ನು ಪ್ರಸ್ತಾಪಿಸುತ್ತಾ, ನಂತರ ಮುಂದುವರೆಸೋಣ ಎಂದು ಕೊಂಡಿದ್ದೇನೆ. ಮೊದಲನೆಯದಾಗಿ ಮಾನ್ಯ ಪ್ರಾಣೇಶ್ ರವರು ಬಜೆಟ್ ಮೇಲೆ ಭಾಷಣ ಮಾಡುತ್ತಾ, ಬಹಳ ತಿಳಿಯಾಗಿ, ಮೃದುವಾಗಿ ವಿರೋಧ ಪಕ್ಷದವರು ಕೇವಲ ಏಕೆ ಮಾಡುವುದನ್ನು ಕಅತುಕೊಳ್ಳಬಾರದು, ಸಲಹೆ ಕೊಡಬೇಕು, ಏಕೆ ಮಾಡುವುದರಿಂದ ಪ್ರಯೋಜನ ಆಗುವುದಿಲ್ಲ, ಮಾನ್ಯ ಮುಖ್ಯಮಂತ್ರಿಗಳು ಒಳ್ಳೆಯ ಬಜೆಟ್ ಕೊಟ್ಟಿದ್ದಾರೆ ಎಂದು ಉಪಯುಕ್ತ ಮಾತನ್ನು ಹೇಳಿದರು. ಅವರ ಭಾಷಣವನ್ನು 5 ವರ್ಷಗಳಿಂದ ನೋಡಿಕೊಂಡು ಬಂದಿದ್ದು, ಇತ್ತೀಚೆಗೆ ಅವರು ಪೀಠದಲ್ಲಿ ಕುಳಿತುಕೊಂಡಿದ್ದರ ಪ್ರಭಾವದಿಂದ ಮಾತಿನ ವೈಖರಿಯನ್ನೇ ಬದಲಾವಣೆ ಮಾಡಿ ಬಿಟ್ಟಿದೆ. ಇದಕ್ಕಾಗಿ ವಂದನೆಗಳು.

ಇನ್ನು ಎರಡನೆಯದಾಗಿ ಮಾನ್ಯ ಆಯನೂರು ಮಂಜುನಾಥ್ ರವರು ಭಾಷಣವೇ ಬೇರೆಯಾಗಿದ್ದು, ಸುಮಾರು ಎಂಟು ವರ್ಷಗಳಿಂದ ರಾಜ್ಯ, ರಾಷ್ಟ್ರ ಮಟ್ಟಗಳಲ್ಲಿ India without Congress ಮಾಡಬೇಕೆಂಬ ಸ್ಲೋಗನ್ ಹೊರಡಿತು. ಅದು ಆಗುತ್ತದೋ, ಬಿಡುತ್ತದೋ ಆ ವಿಚಾರ ಬೇರೆ, ನಾನು ಅದರ ಬಗ್ಗೆ ಮಾತನಾಡುವುದಿಲ್ಲ, ಏಕೆಂದರೆ ಕಾಲಾಯ ತಸ್ಮಾಯ ನಮಃ. ಹೇಗೆ ಆಗುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಮಾನ್ಯ ಯಡಿಯೂರಪ್ಪನವರು ಇಷ್ಟು ಬೇಗ ಮುಖ್ಯಮಂತ್ರಿ ಸ್ಥಾನದಿಂದ ಇಳಿದು ಮಾನ್ಯ ಬಸವರಾಜ ಬೊಮ್ಮಾಯಿ ರವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಯಾರಿಗೆ ಹೇಳುವುದಕ್ಕೆ ಆಗುತ್ತಿತ್ತು? ಅವರು ಹೇಳುವುದಕ್ಕೆ ಆಗುತ್ತಿರಲಿಲ್ಲ. ಆದರೆ ಮಾನ್ಯ ಆಯನೂರು ಮಂಜುನಾಥ್ ರವರು ಒಂದಷ್ಟು ಲೈಫ್ ಕೊಟ್ಟರು. ಅವರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

“ ನೀವು ವಿರೋಧ ಪಕ್ಷದಲ್ಲೆಯೇ ಇರಬೇಕು, ನಾವು ಆಡಳಿತ ಪಕ್ಷದಲ್ಲಿದ್ದು, ಆಡಳಿತ ನಡೆಸಬೇಕು” ಎಂದು ಹೇಳಿದರು, ಸಂತೋಷ. ಆಶಾವಾದಕ್ಕೆ ಯಾವುದೇ ಮಿತಿ ಇಲ್ಲ. ಆದರೆ ಅವರ ಮಾತಿನಲ್ಲಿ ಏನಿತ್ತು ಎಂದರೆ ಕಾಂಗ್ರೆಸ್ ಪಕ್ಷ ಕನಿಷ್ಠ ವಿರೋಧ ಪಕ್ಷವಾಗಿಯಾದರೂ ಇರಿ ಎಂದು ಅರ್ಥ. ಅಂದರೆ ಅವರ ಬಾಯಲ್ಲಿ ಇಂಡಿಯಾ India without Congress ಎಂದು ಬರಲಿಲ್ಲ. ಅವರ ಮನಸ್ಸಿನಲ್ಲಿ ಏನೋ ಪ್ರೀತಿ ಇತ್ತು. ವಿರೋಧ ಪಕ್ಷವಾಗಿ ಕೆಲಸ ಮಾಡಲು ಕಾಂಗ್ರೆಸ್ ಸರಿ ಎಂದು ಅವರು ಹೇಳಿದಾಗ ನನಗೆ ಋಷಿ ಆಯಿತು. ಕೊನೆಗೆ ಅವರಾದರೂ ಕಾಂಗ್ರೆಸ್ ಪಕ್ಷ ಉಳಿಯಲಿ ಎಂದು ಬಯಸಿದರು.

ಶ್ರೀ ಮೋಹನ್ ಕೊಂಡಜ್ಜಿ:- ಅವರು ನಮ್ಮ ಪಕ್ಷದಿಂದ ಲೋಕಸಭಾ ಸದಸ್ಯರಾಗಿದ್ದರು.

ಶ್ರೀ ಆಯನೂರು ಮಂಜುನಾಥ:- ಮಾನ್ಯ ಸಿ.ಎಂ. ಅಂಗಪ್ಪನವರು ಮಾತನಾಡುವುದು ಸರಿಯಿದ್ದರೂ, ಅವರ ಮಾತಿನಲ್ಲಿ “ ಏನೋ ಪ್ರೀತಿ” ಎಂದು ಹೇಳುತ್ತಿರುವುದು ಗುಮಾನಿಯಾಗುತ್ತದೆ. ಪ್ರೀತಿ ಇದೆ ಎಂದು ಹೇಳಲಿ, ಆದರೆ ಏನೋ ಪ್ರೀತಿ ಇದೆ ಎಂದರೆ....

ಶ್ರೀ ಸಿ.ಎಂ. ಅಂಗಪ್ಪ:- ಮಾನ್ಯ ಸಭಾಪತಿಯವರೇ, ಅವರ ಬಾಯಿಂದ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂಬ ಮಾತು ಬರಲಿಲ್ಲ. ವಿರೋಧ ಪಕ್ಷವಾಗಿ ಕಾಂಗ್ರೆಸ್ಸಿಗರಾಗಿ ಇರಿ ಎಂದು ಒಳ್ಳೆಯ ಭಾವನೆಯಿಂದ ಹೇಳಿದರು. ಅದರಲ್ಲಿ ಕುಹಕ ಇರಲಿಲ್ಲ.

ಶ್ರೀ ಲೆಹರ್ ಸಿಂಗ್ ಸಿರೋಯ:- ಮಾನ್ಯ ಸಭಾಪತಿಯವರೇ, ಕಾಂಗ್ರೆಸ್ ಮುಕ್ತ ಭಾರತ ಎಂದರೆ ಕಾಂಗ್ರೆಸ್ ಕಲ್ಚರ್ ಏನೆಂದರೆ ನೆಪೋಟಿಸಂ, ಪರಿವಾರವಾದ ಮತ್ತು ಭ್ರಷ್ಟಾಚಾರದಿಂದ ಮುಕ್ತವಾಗಬೇಕೆಂಬುದು ಅವರ ಅಭಿಪ್ರಾಯ. ಕಾಂಗ್ರೆಸ್ ಮುಕ್ತ ಭಾರತ ಆಗಬೇಕೆಂದು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶ್ರೀ ಸಿ.ಎಂ. ಅಂಗಪ್ಪ:- ಮಾನ್ಯ ಸಭಾಪತಿಯವರೇ, ಅದು ಅವರಿಗೆ ತಿಳಿದ ವ್ಯಾಖ್ಯಾನವಾಗಿದೆ. ಅವರವರ ಇಷ್ಟಕ್ಕೆ ಏನೋನು ಆಗುತ್ತದೋ, ಅದೇ ಆಗಲಿ. ಅದಕ್ಕಾಗಿ ಮಾನ್ಯ ಪ್ರಾಣೇಶ್ ಹಾಗೂ ಮಾನ್ಯ ಮಂಜುನಾಥನವರಿಗೆ ವಂದಿಸುತ್ತಾ, 2022-23ನೇ ಸಾಲಿನ ಬಜೆಟ್ ಅನ್ನು ಪೂರ್ತಿ ವಿರೋಧ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡದೇ, ಯಾವುದೇ ತೆರಿಗೆಯನ್ನು ಹಾಕದೇ, ಇರುವುದರಲ್ಲ ಎಲ್ಲಾ ಜನಾಂಗವನ್ನು ಮುಟ್ಟುವ ರೀತಿಯಲ್ಲಿ ಬಜೆಟ್ ಕೊಟ್ಟಿದ್ದಾರೆ ಎಂದು ಸಾಮಾನ್ಯ ಅಭಿಪ್ರಾಯ. ಹಿಂದೆ ಮಾನ್ಯ ಮನಮೋಹನ್ ಸಿಂಗ್ ರವರು “ ರೈತರ ಆದಾಯವನ್ನು ಎರಡು ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚು ಮಾಡುವ ರೀತಿಯಲ್ಲಿ ಕಾರ್ಯಕ್ರಮ ಹಾಕಿಕೊಂಡಿದ್ದೇವೆ” ಎಂದು ಹೇಳಿದರು. ಬಹುಶಃ ಅದು ಕಾರ್ಯಗತವಾಗಲು ಸಾಧ್ಯವಾಗಲಿಲ್ಲ. ಮಾನ್ಯ ಜಿ.ಎಸ್. ಯಡಿಯೂರಪ್ಪನವರು ಆದಾಯವನ್ನು ಡಬ್ಬಲ್ ಮಾಡುತ್ತೇವೆ ಎಂದು ಹೇಳಿದರು. ಮಾನ್ಯ ಹೆಚ್.ಡಿ. ಕುಮಾರಸ್ವಾಮಿ ರವರು ಇಸ್ರೇಲ್‌ಗೆ ಹೋಗಿ ಕಅತುಕೊಂಡು ಬಂದಿದ್ದು, ಅವರಿಗೆ ಅವಕಾಶ ಕೊಟ್ಟರೆ ರಾಜ್ಯದ ಎಲ್ಲಾ ರೈತರ ಆದಾಯವನ್ನು ದ್ವಿಗುಣವಾಗುವಂತೆ ಮಾಡುವ ಬಗ್ಗೆ ಹೇಳಿದರು. ಇವೆಲ್ಲವೂ ಜನ ಮೆಚ್ಚುಗೆಗೆ ಪಾತ್ರವಾಗುವ ಮಾತುಗಳಾದವೇ ಹೊರತು ರೈತನ ಬಾಳು ಹಸನಾಗಲಿಲ್ಲ. ಬಹಳ ಕಾರ್ಯಕ್ರಮಗಳನ್ನು ಈ ಬಾರಿ ಮಾನ್ಯ ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ. ಅದರಲ್ಲಿ ಸೊನ್ನೆಲಿಗೆ ಸಿದ್ದರಾಮನ ಕಾವ್ಯವನ್ನು ವಾಚನ ಮಾಡಿದ್ದಾರೆ. ಅದರಲ್ಲಿ ಸೊನ್ನೆಲಿಗೆ ಸಿದ್ದರಾಮನ ಕ್ಷಮೆಯನ್ನು ಕೇಳಿ ಈ ರೀತಿ ಹೇಳುತ್ತೇನೆ. ಕೃಷಿಯ ಮಾಡಿ ಉಂಡು ಉಳಿಸದೇ, ಹಸಿವು ಹರಿಸಿ ನಾಲಕ್ಕಾಸು ಕೂಡಿಸುವ ಪರಿ ಇನ್ನೆಂತೂ ಎಂದು ಹೇಳುತ್ತೇನೆ. ಅವರು ಬೇರೆ ರೀತಿ ಹೇಳಿದ್ದು, ಅವರ ಕ್ಷಮೆಯನ್ನು ಕೇಳಿದ್ದೇನೆ.

(ಮುಂದು)

(400) 16.03.2022 5.40 hv.vk

ಶ್ರೀ ಸಿ.ಎಂ.ಅಂಗಪ್ಪ(ಮುಂದುವರಿದದ್ದು):-

ಸನ್ಮಾನ್ಯ ಸಭಾಪತಿಯವರೇ, ತಾನೂ ಉಂಡು, ಉಳಿಸುವಂತಹ ಕಾಲ ರೈತರಿಗೆ ಬಂದಾಗ, “ನಮಗೆ ಸಾಲ ಮನ್ನಾ ಮಾಡಿ, ಬಡ್ಡಿ ಮನ್ನಾ ಮಾಡಿ” ಎಂದು ಕೇಳುವವರು ಇರುವುದಿಲ್ಲ. ರೈತ ಸಂಪಾದನೆ ಮಾಡುತ್ತಾನೆ, ಉಳಿಸುತ್ತಾನೆ, ಸಾಲಕ್ಕೆ ಕಟ್ಟುತ್ತಾನೆ, ನೆಮ್ಮದಿಯಾಗಿ ಜೀವನ ಮಾಡುತ್ತಾನೆ.

ಸನ್ಮಾನ್ಯ ಸಭಾಪತಿಯವರೇ, ಯಾವುದೋ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಇತ್ತೀಚೆಗೆ “ಈ ದೇಶದಲ್ಲಿ ಬಡತನ ಎನ್ನುವುದು ಉಳಿದಿದ್ದರೆ ಅದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ”

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಂದು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ಬೀಳುವಂತಹ ಹೇಳಿಕೆಯನ್ನು ಕೊಟ್ಟಿದ್ದಾರೆ. ಹಾಗಾದರೆ, ಸುಮಾರು 55-60 ವರ್ಷಗಳ ಕಾಲ ಆಜ್ಞೆ ಮಾಡಿದಂತಹ ಕಾಂಗ್ರೆಸ್ ಪಕ್ಷ ಬಡವರ ಉದ್ಧಾರಕ್ಕಾಗಿ ಏನೂ ಮಾಡಲಿಲ್ಲವೇನೋ ಎನ್ನುವಂತಹ ಅಭಿಪ್ರಾಯ ಸಹಜವಾಗಿಯೇ ಮೂಡುತ್ತದೆ. ಕಾಂಗ್ರೆಸ್ ಪಕ್ಷ ಕೃಷಿ ಮತ್ತು ಬಡವರಿಗಾಗಿ ಏನೇನು ಯೋಜನೆಗಳನ್ನು ಕಾರ್ಯಗತಗೊಳಿಸಿತ್ತು ಎನ್ನುವುದನ್ನು ನಾನು ಸಂಕ್ಷಿಪ್ತವಾಗಿ ಹೇಳುವುದಕ್ಕೆ ಬಯಸುತ್ತಿದ್ದೇನೆ.

ಸನ್ಮಾನ್ಯ ಸಭಾಪತಿಯವರೇ, ಸ್ವಾತಂತ್ರ್ಯ ಬಂದಂತಹ ಸಂದರ್ಭದಲ್ಲಿ ನಮ್ಮ ದೇಶದ ಜನಸಂಖ್ಯೆ ಸುಮಾರು 35 ರಿಂದ 40 ಕೋಟಿಗಳಷ್ಟು ಇತ್ತು. ಈಗಿನ ನಮ್ಮ ದೇಶದ ಜನಸಂಖ್ಯೆ 135 ಕೋಟಿಗೆ ಹೋಗಿ ಮುಟ್ಟಿದೆ. ಆಗಿನ ಮತ್ತು ಈಗಿನ ಜನಸಂಖ್ಯೆಯ ಮಧ್ಯೆ ಸುಮಾರು 100 ಕೋಟಿಗಳಷ್ಟು ಅಂತರವಿದೆ. ಕಾಂಗ್ರೆಸ್ ಪಕ್ಷವಾಗಲೀ, ಬೇರೆ ಯಾವುದೇ ಪಕ್ಷವಾಗಿರಲಿ ಎಷ್ಟು ಪ್ರಯತ್ನಪಟ್ಟರೂ ಸಹ ಜನಸಂಖ್ಯೆ ಉಲ್ಬಣವನ್ನು ತಡೆಗಟ್ಟುವುದಕ್ಕೆ ಸಾಧ್ಯವಾಗಲಿಲ್ಲ. ಆಡಳಿತ ಪಕ್ಷದವರು ಮೊನ್ನೆ ಮಾನ್ಯ ಜವಹರಲಾಲ್ ನೆಹರು ಅವರ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದರು. ಅದನ್ನು ಕೇಳಿ ನನಗೆ ದಿಗ್ಭ್ರಮೆ ಆಯಿತು. ಮಾನ್ಯ ಜವಹರಲಾಲ್ ನೆಹರುರವರು ಪ್ರಧಾನ ಮಂತ್ರಿಗಳಾದ ಮೇಲೆ ಸಣ್ಣ-ಪುಟ್ಟ ಪ್ರಾಜೆಕ್ಟ್‌ಗಳಿಗೆ ಕೈಹಾಕದೇ ಭಾಕ್ರಾನಾಂಗಲ್, ಹಿಡಗಲ್ ನೀರಾವರಿ ಯೋಜನೆಗಳಂತಹ ಬಹು ದೊಡ್ಡ ಯೋಜನೆಗಳನ್ನು ಪ್ರಾರಂಭ ಮಾಡಿ. ಲಕ್ಷಾಂತರ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುವಂತಹ ಕೆಲಸವನ್ನು ಮಾಡಿದ್ದಾರೆ. ಆದರೂ ನಮ್ಮೆಲ್ಲ ಬಡತನ ಎನ್ನುವುದು ಕಡಿಮೆಯಾಗುವುದಿಲ್ಲ. ವಿದ್ಯಾವಂತರ ಸಂಖ್ಯೆ ಹೆಚ್ಚಾಗುವುದಿಲ್ಲ. ಈ ಮಧ್ಯೆ ಭಾರತ ದೇಶ ಚೀನಾ ಜೊತೆಗೆ, ಪಾಕಿಸ್ತಾನದ ಜೊತೆಗೆ ಮತ್ತು ಬಾಂಗ್ಲಾದೇಶದ ಜೊತೆಗೆ ಯುದ್ಧವನ್ನು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಯುದ್ಧ ನಡೆದರೆ ಅದರಿಂದಾಗುವ ನಷ್ಟಗಳ ಬಗ್ಗೆ ಪ್ರಾಜ್ಞರಾದ ಅವರುಗಳಿಗೂ ತಿಳಿದಿರುತ್ತದೆಂದು ನಾನು ಭಾವಿಸುತ್ತೇನೆ. ಭಾರತ ದೇಶದ ಬಗ್ಗೆ ಅವರುಗಳು ಹೆಚ್ಚಿನ ವಿಚಾರಗಳನ್ನು ತಿಳಿದುಕೊಂಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಏನು ಮಾಡಬಹುದಾಗಿತ್ತು ಎನ್ನುವುದನ್ನು ಸಹ ಅವರು ಆಲೋಚನೆ ಮಾಡಬೇಕಾಗುತ್ತದೆ. ಅನಂತರ ಶ್ರೀಮತಿ ಇಂದಿರಾಗಾಂಧಿಯವರು 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ನಾನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವರು ಮಾಡಿರುವುದೆಲ್ಲ ಸರಿ ಎಂದು ಹೇಳುವುದಿಲ್ಲ ಮತ್ತು ಅದರ ವಿವರಕ್ಕೂ ಹೋಗುವುದಿಲ್ಲ. ಈ 20 ಅಂಶಗಳ ಕಾರ್ಯಕ್ರಮಗಳಲ್ಲಿ ಭೂಸುಧಾರಣೆ ಕಾನೂನು ಒಂದಾಗಿತ್ತು. ಉಳುವವನೇ ಭೂಮಿಯ ಒಡೆಯ ಎನ್ನುವುದನ್ನು ಜಾರಿಗೊಳಿಸಲಾಯಿತು. ಈ ಕಾನೂನಿನ ಮೂಲಕ ಲಕ್ಷಾಂತರ ರೈತರು ಬೇರೆಯವರ ಭೂಮಿಯಲ್ಲಿ ಪಾಲಿಗೆ ಅಥವಾ ಗೇಣಿಗೆ ವರ್ಷಾನುಗಟ್ಟಲೇ ದುಡಿಯುತ್ತಿದ್ದರು. ಯಾವ ಭೂಮಿಯಲ್ಲಿ ದುಡಿಮೆ ಮಾಡುತ್ತಿದ್ದ, ಅವನಿಗೇ ಆ ಭೂಮಿಯನ್ನು ಕೊಡಿಸಿ, ಅದರಲ್ಲಿ ಉತ್ಪತ್ತಿಯಾಗಿರುವ ಆಹಾರ ಪದಾರ್ಥಗಳನ್ನು ತಾನು ಬಳಸಿಕೊಂಡು, ಉಳಿದಿರುವುದನ್ನು ಮಾರಾಟ ಮಾಡಿ ಸುಖವಾಗಿ ರೈತ ಬಾಳುವೆ ಮಾಡುವ ನಿಟ್ಟಿನಲ್ಲಿ ಭೂ ಸುಧಾರಣೆ ಕಾಯಿದೆಯನ್ನು ತರಲಾಯಿತು.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಲಾಲ್ ಬಹದ್ದೂರ್ ಶಾಸ್ತ್ರಿಗಳು ಪ್ರಧಾನ ಮಂತ್ರಿಗಳಾಗಿದ್ದ ಕಾಲದಲ್ಲಿ ದೇಶದಲ್ಲಿ ಆಹಾರದ ಕೊರತೆಯುಂಟಾಗಿತ್ತು. ಆಗ ಅವರು ಅಮೆರಿಕಾ ದೇಶದೊಂದಿಗೆ ಪಿ.ಎಲ್-420 ಜೋಳ ಮತ್ತು ಗೋಧಿಯನ್ನು ಖರೀದಿ ಮಾಡುವ ಒಪ್ಪಂದವನ್ನು ಮಾಡಿಕೊಂಡಿದ್ದರು. ಅಮೆರಿಕಾದಲ್ಲಿ ಈ ತಳಿಯ ಜೋಳ ಮತ್ತು ಗೋಧಿಯನ್ನು ದನಗಳಿಗೆ ಆಹಾರವನ್ನಾಗಿ ಉಪಯೋಗಿಸುತ್ತಿದ್ದರು. ಅದನ್ನು ಭಾರತಕ್ಕೆ ತಂದು ಎಲ್ಲ ಜನರಿಗೂ ಹಂಚಿಕೆ ಮಾಡಿದರು. ನನಗೆ ತಿಳಿದ ಮಟ್ಟಿಗೆ ಸುಮಾರು 50-60 ಕ್ವಿಂಟಾಲ್ ರಾಗಿ ಬೆಳೆಯುತ್ತಿದ್ದವರು ಸಹ ಖಾಲಿ ಚೀಲವನ್ನು ಹೆಗಲ ಮೇಲೆ ಹಾಕಿಕೊಂಡು ಹೋಗಿ ಸೊಸೈಟಿ ಬಳಿ ಕ್ಯೂನಲ್ಲಿ ನಿಂತು ಜೋಳ ಮತ್ತು ಗೋಧಿಯನ್ನು ತೆಗೆದುಕೊಂಡು ತಲೆಯ ಮೇಲೆ ಹೊತ್ತುಕೊಂಡು ಹೋಗುತ್ತಿದ್ದ ದೃಶ್ಯ ನನಗೆ ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ. ಅದೇ ಕಾಲ ಮುಂದುವರಿಯಲಿಲ್ಲ. ಮಾನ್ಯ ಜಗಜೀವನ್‌ರಾಂರವರು ಕೃಷಿ ಸಚಿವರಾಗಿದ್ದಾಗ, ಈ ದೇಶದಲ್ಲಿ ಹಸಿರು ಕ್ರಾಂತಿಯುಂಟಾಯಿತು. ಇವತ್ತಿನ ದಿನಗಳಲ್ಲಿ ನಮ್ಮ ದೇಶ ಯಾವ ಆಹಾರ ಪದಾರ್ಥಗಳಿಗೂ ಹೊರ ದೇಶದವರ ಮೇಲೆ ಅವಲಂಬಿಸುವಂತಹ ಪರಿಸ್ಥಿತಿಯಲ್ಲಿ ಇಲ್ಲ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ, ಬಡತನರೇಖೆಯಿಂದ ಕೆಳಗಿರುವಂತಹ ಜನರಿಗೆ ಪ್ರತಿ ತಿಂಗಳು 30 ಕೆ.ಜಿ.ಯಷ್ಟು ಅಕ್ಕಿ, ರಾಗಿ, ಗೋಧಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇತ್ಯಾದಿ ಆಹಾರ ಧಾನ್ಯಗಳನ್ನು ಕೊಡುವಂತಹ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಇದರಿಂದ ಬಹುತೇಕ ಬಡವರು ಅನ್ನ ಉಣ್ಣುವಂತಹ ಪರಿಸ್ಥಿತಿ ಉಂಟಾಗಿತ್ತು. ಮಾನ್ಯ ಸಿಧ್ಧರಾಮಯ್ಯನವರು ಈ ವ್ಯವಸ್ಥೆಯನ್ನು ಜಾರಿಗೆ ತರಲು ಕಾರಣವೇನು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ನಾನು ಇಲ್ಲಿ ಯಾರನ್ನೂ ಹೊಗಳುತ್ತಿಲ್ಲ, ಇರುವಂತಹ ವಾಸ್ತವ ಸ್ಥಿತಿಯನ್ನು ನಾನು ಹೇಳುತ್ತಿದ್ದೇನೆ. ಮೈಸೂರಿನ ಹತ್ತಿರವಿರುವ ಸಿಧ್ಧರಾಮನ ಹುಂಡಿ ಮಾನ್ಯ ಸಿಧ್ಧರಾಮಯ್ಯನವರ ಊರು. ಇವರ ಮನೆಯವರು ಸ್ವಲ್ಪ ಅನುಕೂಲಸ್ಥರಾಗಿದ್ದರು. ಆ ಊರಿನಲ್ಲಿ ಬಡವರು ಮಗುವಿಗೆ ಅನ್ನ ತಿನ್ನಿಸಬೇಕು ಎಂದರೆ, ಯಾರು ಭತ್ತ ಬೆಳೆದು ಅನ್ನ ಮಾಡುತ್ತಿದ್ದರು ಅವರ ಮನೆಯ ಮುಂದೆ ನಿಂತುಕೊಂಡು, “ಮಗುವಿಗೆ ಸ್ವಲ್ಪ ಅನ್ನ ಕೊಡಿಯಿವ್ವಾ” ಎಂದು ಕೇಳುವಂತಹ ದೃಶ್ಯವನ್ನು ನಾನು ಅನೇಕ ಬಾರಿ ನೋಡಿದ್ದೇನೆ. ಈ ಪರಿಸ್ಥಿತಿಯನ್ನು ತಪ್ಪಿಸಬೇಕೆನ್ನುವ ಉದ್ದೇಶದಿಂದ ನಾನು ಈ ಯೋಜನೆಯನ್ನು ಜಾರಿಗೆ ತರುತ್ತಿದ್ದೇನೆ ಎನ್ನುವ ಮಾತನ್ನು ಮಾನ್ಯ ಸಿಧ್ಧರಾಮಯ್ಯನವರು ಆ ಸಂದರ್ಭದಲ್ಲಿ ಹೇಳಿದ್ದರು.

ಸನ್ಮಾನ್ಯ ಸಭಾಪತಿಯವರೇ, ರಾಷ್ಟ್ರಮಟ್ಟದಲ್ಲಿ ಮಾನ್ಯ ಮನಮೋಹನ್ ಸಿಂಗ್‌ರವರು ಪ್ರಧಾನ ಮಂತ್ರಿಗಳಾಗಿದ್ದಾಗ, Food Security Act ಅನ್ನು ಜಾರಿಗೆ ತಂದರು. ಅಂದಿನಿಂದ ಇಂದಿನವರೆಗೆ ನಮ್ಮ ದೇಶ ಆಹಾರ ಸಮೃದ್ಧಿಯನ್ನು ಕಾಣುತ್ತಿದೆಯೇ ಹೊರತು ಎಲ್ಲಯೂ ಕೂಡ ಯಾರೊಬ್ಬರು ಹಸಿವಿನಿಂದ ಬಳಲುತ್ತಿದ್ದಾರೆ ಎನ್ನುವ ಸಂಗತಿ ಕಂಡುಬಂದಿಲ್ಲ.

ಸನ್ಮಾನ್ಯ ಸಭಾಪತಿಯವರೇ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಕಾಲದಲ್ಲಿ ಎಷ್ಟೊಂದು ಬದಲಾವಣೆಗಳು ಮತ್ತು ಅಭಿವೃದ್ಧಿಗಳಾಗಿವೆ. ಆದರೆ, ಮಾನ್ಯ ಬಸವರಾಜ ಬೊಮ್ಮಾಯಿಯವರು ಯಾವ ಹಿನ್ನೆಲೆಯಲ್ಲಿ “ಈ ದೇಶದಲ್ಲಿ ಬಡತನ ಉಳಿದಿದ್ದರೆ ಅದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ” ಎಂದು ಹೇಳಿದ್ದಾರೆನ್ನುವುದು ನನಗೆ ಗೊತ್ತಿಲ್ಲ. ಇವತ್ತು ನಮ್ಮ ದೇಶದಲ್ಲಿ ಬಡತನವಿಲ್ಲ. ಸೋಮಾರಿಗಳಿಗೆ ಮಾತ್ರ ಬಡತನವಿದೆ.

(ಮುಂದುವರಿದಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(401) 16.3.2022 5.50 ಪಿ.ಕೆ.ವಿಕೆ

ಶ್ರೀ ಸಿ.ಎಂ.ಅಂಗಪ್ಪ(ಮುಂದು)

ಪ್ರಸ್ತುತ ಸರ್ಕಾರ ಎರಡೂವರೆ-ಮೂರು ವರ್ಷದಿಂದ ಆಡಳಿತ ಮಾಡಿಕೊಂಡು ಬರುತ್ತಿದೆ. ನಿಮ್ಮ ಕಾಲದಲ್ಲೂ ಬಡತನ ಇಲ್ಲ. ಅತಿವೃಷ್ಟಿ ಮತ್ತು ಮಳೆಯ ಅಭಾವದಿಂದ ತೊಂದರೆಯಾಗಿರಬಹುದೇ ಹೊರತು, ಅದು ಬಿಟ್ಟರೆ ಬೇರೆ ಕಾರಣಗಳಿಲ್ಲ. ಕರ್ನಾಟಕದ ನಾಗರಿಕರು ಜೀವನ ಮಾಡಲಕ್ಕೆ ಬೇಕಾದ ಆಹಾರ-ಪದಾರ್ಥಗಳು ನಮ್ಮೆಲ್ಲವೆ ಎಂದು ನಾನು ಬಹಳ ಹೆಮ್ಮೆಯಿಂದ ಹೇಳುವುದಕ್ಕೆ ಇಷ್ಟಪಡುತ್ತೇನೆ.

ವೈಸ್ ಚೇರ್ಮನ್:- ಮಾನ್ಯ ಅಂಗಪ್ಪನವರೇ ನಿಮಗೆ ಇನ್ನೆಷ್ಟು ಸಮಯ ಬೇಕು?

ಶ್ರೀ ಸಿ.ಎಂ.ಅಂಗಪ್ಪ:- ಇನ್ನು 10 ನಿಮಿಷದಲ್ಲ ಮುಗಿಸುತ್ತೇನೆ.

ವೈಸ್ ಚೇರ್ಮನ್:- ಕಾಂಗ್ರೆಸ್ ಪಕ್ಷದವರು ಒಂದು ಸಭೆ ಇದೆ ಎಂದು ಹೇಳುತ್ತಿದ್ದಾರೆ. ಹಾಗಾಗಿ 6 ಗಂಟೆಗೆ ಮುಗಿಸಿದರೆ ಒಳ್ಳೆಯದು.

ಡಾ: ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಗಳೆ, ಜಿಎಸಿ ಯಲ್ಲಿ, ಸದನವನ್ನು ಬೆಳಗ್ಗೆ 10.30 ಗಂಟೆಯಿಂದ ಸಾಯಂಕಾಲ 6.00 ಗಂಟೆಯ ನಡೆಸಬೇಕು ಎಂದು ತೀರ್ಮಾನವಾಗಿದೆ.

ಶ್ರೀ ಸಿ.ಎಂ.ಅಂಗಪ್ಪ:- ಮಾನ್ಯ ಸಭಾಪತಿಗಳೆ, ನಿನ್ನೆ ನಮ್ಮ ಸಹೋದ್ಯೋಗಿಯೊಬ್ಬರು ಮಾತನಾಡಿ, ರಾಜ್ಯ ಸರ್ಕಾರ ಈ ಸಲ ಕೂಡ ವಿತ್ತೀಯ ಕೊರತೆಯ ಬಜೆಟ್ ಮಂಡಿಸಿದೆ ಎಂದು ಹೇಳಿದರು. ಮುಂದೆ ಸರ್ಕಾರ ಎಷ್ಟು ಹೊರೆಯನ್ನು ಹೊರಬೇಕಾಗುತ್ತದೆ ಎನ್ನುವುದನ್ನು ಬಹಳ ಚೆನ್ನಾಗಿ ಹೇಳಿದರು. ಅದರ ಪೂರ್ಣ ಜವಾಬ್ದಾರಿಯನ್ನು ಆರ್ಥಿಕ ಇಲಾಖೆಯ ಮೇಲೆ ಹಾಕಿದರು. ಬಹುಶಃ ನಾನೂ ಕೂಡ ಅವರ ಮಾತನ್ನು ಸಮರ್ಥಿಸುತ್ತೇನೆ. Fiscal Responsibility and Budget Management Act ಎನ್ನುವ ಒಂದು ಪುಸ್ತಕವನ್ನು ಆರ್ಥಿಕ ಇಲಾಖೆಯವರು ಹೊರಡಿಸುತ್ತಾರೆ. ನಾನು ಅದರ ವಿವರಣೆಗೆ ಹೋಗದೇ ಸಂಕ್ಷಿಪ್ತವಾಗಿ ಹೇಳುವುದಾದರೆ, ಪ್ರತಿ ವರ್ಷ ನಾವು ಹೀಗೆಯೇ ಸಾಲ ಮಾಡಿಕೊಂಡು ಹೋಗಿ, ಬಡ್ಡಿ ಮತ್ತು ಕಂತನ್ನು ಕಟ್ಟಿಕೊಂಡಿದ್ದರೆ, 2040ನೇ ಇಸವಿಯ ಹೊತ್ತಿಗೆ ಕರ್ನಾಟಕ ಸರ್ಕಾರ ರೂ. 1 ಲಕ್ಷ ಕೋಟಿ ರೂಪಾಯಿಗಳನ್ನು ಸಾಲ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಾಲದ ಕಂತು, ಸಾಲದ ಬಡ್ಡಿ, ನೌಕರರ ಸಂಬಳ ಹಾಗೂ ಅವರ ಪಿಂಚಣಿ ಇಷ್ಟಕ್ಕೆಯೇ ಸರಿಹೋಗುತ್ತದೆ ಎಂದು ಹೇಳಿದ್ದಾರೆ. ರೂ. 390 ಕೋಟಿಗಳನ್ನು ಉತ್ತತ್ತಿ ಎಂದು ತೋರಿಸಿದ್ದಾರೆ. ಇದಕ್ಕೆ ನಾನು ಮಂತ್ರಿಗಳನ್ನು ಹೋಣೆ ಮಾಡುವುದಿಲ್ಲ. ಯಾರು ಈ ಸರ್ಕಾರದ, ಈ ರಾಜ್ಯದ ಆರ್ಥಿಕ ನೀತಿಯನ್ನು ನಿರ್ವಹಿಸುತ್ತಿದ್ದಾರೋ ಅಂದರೆ ಆರ್ಥಿಕ ಇಲಾಖೆಯವರು ನಾಳೆ ಇದಕ್ಕೆ ಉತ್ತರ ಹೇಳಬೇಕಾಗುತ್ತದೆ. ಈ ರಾಜ್ಯವನ್ನು ಸಾಲಯುಕ್ತ ರಾಜ್ಯವನ್ನಾಗಿ ಮಾಡಬೇಡಿ; ಈ ವರ್ಷ ಆಗಿದೆ. ಮುಂದಿನ ಸಾಲಿನಿಂದ ನಾವು ಹೆಚ್ಚು ಹೆಚ್ಚು ಸಾಲವನ್ನು ತೀರಿಸಿ, ಇನ್ನು 5 ವರ್ಷಗಳಲ್ಲಿ ಸಾಲ ಮುಕ್ತ ರಾಜ್ಯ ಕರ್ನಾಟಕ; ಇಡೀ ದೇಶದಲ್ಲೂ ಈ ಒಂದು ರಾಜ್ಯ ಸಾಲ ಮುಕ್ತವಾಗಿದೆ; ಸಮೃದ್ಧಿಯಾಗಿದೆ ಎನ್ನುವ ಹಂತಕ್ಕೆ ತೆಗೆದುಕೊಂಡು ಹೋಗಬೇಕು. ಇದನ್ನು ಆರ್ಥಿಕ ಇಲಾಖೆಯ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಇಲ್ಲದೇ ಹೋದರೆ, ಬಹುಶಃ ಒಂದು ಕಾಲಕ್ಕೆ, ಇಲ್ಲದ ತರುವುದು; ಅಲ್ಲ ಕೊಡುವುದು, ಅಲ್ಲದ ತರುವುದು; ಇಲ್ಲ ಕೊಡುವುದು ಹೀಗೆಯೇ ಆಗಿಬಿಡುತ್ತದೆ. ಸಾಲ ತರುವುದು, ವಸೂಲಿ ಮಾಡುವುದು, ತೆರಿಗೆ ಹಾಕುವುದು ಇದೇ ಆಗಿಬಿಡುತ್ತದೆ.

ಶ್ರೀ ಎಂ.ಕೆ.ಪ್ರಾಣೇಶ್:- ಮಾನ್ಯ ಸಭಾಪತಿಗಳೆ, ಹಿರಿಯರಾದ ಮಾನ್ಯ ಅಂಗಪ್ಪನವರು, ಇನ್ನೂ ಐದು ವರ್ಷ ನೀವೇ ಇದ್ದು ಎಲ್ಲವನ್ನೂ ಸರಿ ಮಾಡಿ ಎಂದು ಆಶೀರ್ವಾದ ಮಾಡಿಬಿಟ್ಟರು. ಮುಂದಿನ 5 ವರ್ಷದಲ್ಲೂ ಎಲ್ಲವನ್ನೂ ಸರಿ ಮಾಡುತ್ತೇವೆ.

ಶ್ರೀ ಮರಿತಿಬ್ಬೇಗೌಡ:- ಮುಂದಿನ ಚುನಾವಣೆಯಲ್ಲಿ ಜನ ನಿಮ್ಮನ್ನು ಸರಿ ಮಾಡುತ್ತಾರೆ. ಅದನ್ನು ನೋಡಿಕೊಳ್ಳಿ.

ಶ್ರೀ ಎಂ.ಕೆ.ಪ್ರಾಣೇಶ್:- ಮಾನ್ಯ ಸಭಾಪತಿಗಳೆ, ಮಾನ್ಯ ಮರಿತಿಬ್ಬೇಗೌಡರು ಮಾನ್ಯ ಅಂಗಪ್ಪನವರಷ್ಟು ಹಿರಿಯರಲ್ಲ. ಯಾವಾಗಲೂ ಹಿರಿಯರ ಆಶೀರ್ವಾದಗಳ ಮುಂದೆ ನಿಮ್ಮದೇನೂ ನಡೆಯುವುದಿಲ್ಲ. ಹಿರಿಯರು ನಮಗಾಗಲೇ ಆಶೀರ್ವಾದ ಮಾಡಿಯಾಗಿದೆ.

ಡಾ: ಕೆ.ಗೋವಿಂದ ರಾಜ್:- ಮಾನ್ಯ ಅಂಗಪ್ಪನವರು “ಪಾಂಚಜನ್ಯ”ದ ರೂವಾರಿಗಳು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ: ವೈ.ಎ.ನಾರಾಯಣಸ್ವಾಮಿ:- ಮಾನ್ಯ ಎಸ್.ಎಂ.ಕೃಷ್ಣರವರ ಕಾಲದಲ್ಲ ಅವರ ಜೊತೆಗೂಡಿ ಪಾಂಚ್ಯಜನ್ಯ ಮೊಳಗಿಸಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲ ಬರುವುದಕ್ಕೆ ಕಾರಣರಾದರು. ಆದರೆ ನೀವು ಅವರನ್ನು ರಿಜೆಕ್ಟ್ ಮಾಡಿದಿರಿ, ಕಡೆಗಣಿಸಿದ್ದೀರಿ. ಅವರಿಗೆ ಗೌರವ ಕೊಡುತ್ತಿಲ್ಲ. ದಯವಿಟ್ಟು ಅವರ ಸಲಹೆಗಳನ್ನು ಬಳಸಿಕೊಳ್ಳಿ.

ಶ್ರೀ ಎಂ.ಕೆ.ಪ್ರಾಣೇಶ್:- ಮಾನ್ಯ ಸಭಾಪತಿಗಳೆ, ಹಿರಿಯ ಸದಸ್ಯರಾದ ಮಾನ್ಯ ಅಂಗಪ್ಪನವರು ಹಿಂದಿನ ಘಟನಾವಳಿಗಳನ್ನು ಗಮನದಲ್ಲಟ್ಟುಕೊಂಡು, ಯೋಚನೆ ಮಾಡಿ ಮುಂದಿನ ಭವಿಷ್ಯವನ್ನು ನುಡಿದಿದ್ದಾರೆ. ಅದಕ್ಕೆ ಧನ್ಯವಾದಗಳು.

ಶ್ರೀ ಸಿ.ಎಂ.ಅಂಗಪ್ಪ:- ನಾನು ಆಗಲೇ, ಕಾಲಾಯ ತಸ್ಮೈ ನಮಃ ಎಂಬ ಮಾತನ್ನು ಹೇಳಿದೆ.

ವೈಸ್ ಚೇರ್ಮನ್:- ಮಾನ್ಯ ಅಂಗಪ್ಪನವರು “ಪಾಂಚಜನ್ಯ”ವನ್ನು ಮೊಳಗಿಸಿದ್ದು ಬಹಳ ಪ್ರಮುಖವಾದ ಘಟ್ಟ. ಆಗ ಮಾನ್ಯ ಎಸ್.ಎಂ.ಕೃಷ್ಣರವರು ಮುಖ್ಯಮಂತ್ರಿಗಳಾದರು. ಈಗ ಅವರು ಬಿಜೆಪಿಯಲ್ಲಿದ್ದಾರೆ ಎನ್ನುವ ವಾಸ್ತವವನ್ನು ನೆನಪು ಮಾಡಿದೆ ಅಷ್ಟೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಗಳೇ, ಹಿಂದೆ ತಾವು ಕೂಡ ಕಾಂಗ್ರೆಸ್ ಪಕ್ಷದಲ್ಲಿದ್ದಿರಿ. ಈಗ ಬಿಜೆಪಿಯಲ್ಲಿದ್ದೀರಿ. ಹಾಗಾಗಿ ತಲೆ ಕೆಡಿಸಿಕೊಳ್ಳುವುದು ಬೇಡ.

ಶ್ರೀ ಸಿ.ಎಂ.ಅಂಗಪ್ಪ:- ಮಾನ್ಯ ಸಭಾಪತಿಗಳೆ, ನಮ್ಮ ಆರ್ಥಿಕ ಇಲಾಖೆಯವರು Fiscal Management Principles ಎನ್ನುವ ಒಂದು ಪುಸ್ತಕವನ್ನು ಪ್ರಿಂಟ್ ಮಾಡಿದ್ದಾರೆ.

ಡಾ: ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಗಳೆ, ಹಿರಿಯ ಸದಸ್ಯರು ತುಂಬ ಚೆನ್ನಾಗಿ ಮಾತನಾಡುತ್ತಿದ್ದಾರೆ. ಸಾಲ ಮಾಡದೇ ರಾಜ್ಯವನ್ನು ನಡೆಸುವುದು ಹೇಗೆ ಎನ್ನುವುದರ ಬಗ್ಗೆ ನಿಮ್ಮ ಅಗಾಧವಾದ ಅನುಭವದ ಹಿನ್ನೆಲೆಯಲ್ಲ ಹೇಳಬೇಕು. ನಾನು ಒಂದು ಉದಾಹರಣೆಯನ್ನು ಹೇಳುತ್ತೇನೆ.

ಶ್ರೀ ಯು.ಬಿ.ವೆಂಕಟೇಶ್:- ದಯವಿಟ್ಟು ಮಾನ್ಯ ಅಂಗಪ್ಪನವರಿಗೆ ಮಾತನಾಡುವುದಕ್ಕೆ ಬಿಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಚೇರ್ಮನ್:- ಅವರಿಗೂ ಮಾತನಾಡುವುದಕ್ಕೆ ಅವಕಾಶ ಕೊಟ್ಟಿದ್ದೇವೆ. ರೂಆಂಗ್ ಪಾರ್ಷಿಯವರು ಪ್ರತಿ ಪಕ್ಷದ ಮಾನ್ಯ ಸದಸ್ಯರುಗಳ ಮಾತುಗಳನ್ನು, ಮಾನ್ಯ ಅಂಗಪ್ಪನವರು ಹೇಳುತ್ತಿರುವಂತಹ ಎಲ್ಲಾ ಮಾತುಗಳನ್ನು ಕೇಳುವ ಔದಾರ್ಯ ತೋರಿಸುತ್ತಿದ್ದಾರೆ.

ಶ್ರೀ ಮರಿತಿಬ್ಬೇಗೌಡ:- ಮಧ್ಯದಲ್ಲ ಎದ್ದು ನಿಂತು ಮಾತನಾಡಬಾರದು. ಬಜೆಟ್ ಮೇಲೆ ಮಾತನಾಡಲು ಅವಕಾಶ ಕೊಟ್ಟಾಗ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿ.

ವೈಸ್ ಚೇರ್ಮನ್:- ಈಗ ಮಾನ್ಯ ಅಂಗಪ್ಪನವರನ್ನು ಬಿಟ್ಟು ಬೇರೆ ಯಾರೂ ಮಾತನಾಡುವುದು ಬೇಡ. 6 ಗಂಟೆಗೆ ಮುಗಿಸಬೇಕಿದೆ.

ಶ್ರೀ ಸಿ.ಎಂ.ಅಂಗಪ್ಪ:- ಮಾನ್ಯ ಸಭಾಪತಿಗಳೆ, ಆರ್ಥಿಕ ಇಲಾಖೆಯ ಅಧಿಕಾರಿಗಳು ಸಾಲವನ್ನು ಯಾವರೀತಿ ಬಳಸಬೇಕು ಎನ್ನುವ ಮಾತುಗಳನ್ನು ಹೇಳುತ್ತಾರೆ. Maintain Debt at student level; “1) Ensure that due regard about Financial Implications on future generations. 2) Borrowings are used for productive purposes. 3) Accumulations of capital assets and not apply to current expenditure. 4) Should be used for economic efficiency and compliance cost etc..” ಈ ಎಲ್ಲವನ್ನೂ ನೀವೇ ಹೇಳಿದ್ದೀರಿ; ಆರ್ಥಿಕ ಇಲಾಖೆಯವರು guidance ಕೊಟ್ಟಿದ್ದಾರೆ. ಸಾಲವನ್ನು ಮಾಡದೆಯೇ ಸರ್ಕಾರ ಹೇಗೆ ನಡೆಸುವುದಕ್ಕೆ ಆಗುತ್ತದೆ ಎಂದು ಕೇಳಿದಿರಿ. ಸಾಲ ಮಾಡಬೇಕು; ಆದರೆ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ನನಗೆ ರೂ. 10 ಲಕ್ಷ ವಾಪಸ್ಸು ಕೊಡುವ ಸಾಮರ್ಥ್ಯವಿದ್ದು ನಾನು ರೂ. 1 ಕೋಟಿ ಮೊತ್ತದ ಸಾಲವನ್ನು ತೆಗೆದುಕೊಂಡರೆ ನನ್ನ ಪರಿಸ್ಥಿತಿ ಏನಾಗುತ್ತದೆ? ದಿವಾಳ ಆಗುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(402) ಎಸ್‌ಪಿಆರ್/ಬಿಎನ್‌ಎಸ್/6:00/16/03/2022 (ವೈಸ್ ಛೇರ್ಮನ್‌ರವರ ಉಪಸ್ಥಿತಿ)

ಶ್ರೀ ಸಿ.ಎಂ.ಅಂಗಪ್ಪ (ಮುಂದು):-

ಕ್ಷಮಿಸಬೇಕು: ನಮ್ಮ ಕರ್ನಾಟಕ ರಾಜ್ಯವು ಯಾವತ್ತೂ ಸಹ ದಿವಾಳಿ ಆಗುವುದಿಲ್ಲ; ಆಗಬಾರದು ಹಾಗೂ ಆಗಕೂಡದು. ಆಡಳಿತ ಪಕ್ಷದವರು ಪುಸ್ತಕದಲ್ಲ ಮುದ್ರಿಸಿದ್ದನ್ನು ನಮಗೆ ಹೇಳಿ, ಅವರೇ ಇದನ್ನು ನಿಯಂತ್ರಿಸದಿದ್ದರೆ ರಾಜ್ಯದ ಆರ್ಥಿಕ ಪರಿಸ್ಥಿತಿಯು ಅಭಿವೃದ್ಧಿಯಾಗುವುದು ಯಾವಾಗ ಎಂದು ನಾನು ಕೇಳಲಿಚ್ಛಿಸುತ್ತೇನೆ.

ಇನ್ನು ಹೆಚ್ಚು ಸಮಯಾವಕಾಶವಿಲ್ಲದೇ ಇರುವುದರಿಂದ ನಾನು ಕಡೆಯದಾಗಿ ಮೇಕೆದಾಟು ವಿಚಾರವನ್ನು ಪ್ರಸ್ತಾಪಿಸುತ್ತೇನೆ. ನಾವು ಮಾಡಿದ ಪಾದಯಾತ್ರೆಯನ್ನು ಬಹಳ ಜನ ಉಪನಿರಿಸಿದರು; ನಮಗೆ ಸಂತೋಷ. ಆಡಳಿತ ಪಕ್ಷದವರು ರಾಜಕೀಯಕ್ಕಾಗಿ ಹಾಗೂ ರಾಜಕೀಯವನ್ನು ಬೆಳೆಸುವುದಕ್ಕೆ ಇದನ್ನು ಮಾಡಿದಿರಿ ಎಂದು ಹೇಳಿದರು ಅದಕ್ಕೂ ಸಹ ಸಂತೋಷ. ಆದರೆ, 74 ಟಿ.ಎಂ.ಸಿ. ಪ್ರಮಾಣದಷ್ಟು ನೀರನ್ನು ನೆರೆಯ ರಾಜ್ಯದವರಿಗೆ ನಾವೇಕೆ ಉಚಿತವಾಗಿ ಬಿಟ್ಟು ಕೊಡಬೇಕು? ಅದು ನಮ್ಮ ನೀರು ಆಗಿದೆ. ಒಂದು ವೇಳೆ ಅದು ಅವರ ಪಾಲನ ನೀರು ಆಗಿದ್ದರೆ, ಆ ಪೈಕಿ ಒಂದು ತೊಟ್ಟಿನಷ್ಟಾದರೂ ನಮಗೆ ಬಿಡುತ್ತಿರಲಿಲ್ಲ. ಇದರ ಅನುಭವ ನಮಗೆ ಇದೆ ಹಾಗೂ ನಮ್ಮೆಲ್ಲರಿಗೂ ಇದು ಗೊತ್ತಾಗಿದೆ. ನಮ್ಮ ಕಾಲದಲ್ಲಿ ಪ್ರಶ್ನಿತ ಯೋಜನೆಯ ಬಗ್ಗೆ ಡಿ.ಪಿ.ಆರ್. ಹಾಗೂ ಇತ್ಯಾದಿ ಎನ್ನುವ ಕಾರಣಗಳಿಂದಾಗಿ ಪ್ರಾರಂಭಿಸುವುದಕ್ಕಾಗಲಿಲ್ಲ. ಈಗ ತಮ್ಮ ಸರ್ಕಾರದ ಆಡಳಿತದ ಅವಧಿಯಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದರೆ... ಪ್ರಸ್ತುತ ಸಾಲಿನ ಆಯವ್ಯಯದಲ್ಲಿ ಈ ಯೋಜನೆಗಾಗಿ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದಾರೆ, ಇರಲಿ; ನಾನು ಮೀಸಲಿಟ್ಟ ಅನುದಾನದ ಬಗ್ಗೆ ಮಾತನಾಡುವುದಿಲ್ಲ. ಕೇಂದ್ರದಲ್ಲಿ ನಿಮ್ಮ ಪಕ್ಷದೇ ಸರ್ಕಾರವು ಅಸ್ತಿತ್ವದಲ್ಲಿದೆ. ಹೀಗಾಗಿ ನಾವು ಇದನ್ನು 'ಡಬಲ್ ಇಂಜಿನ್' ಸರ್ಕಾರ ಎಂಬುದಾಗಿ ಕರೆಯುತ್ತೇವೆ. ದಯಮಾಡಿ ಸರ್ಕಾರವು ಈ ವಿಚಾರದಲ್ಲಿ ಅಡ್ಡಿಪಡಿಸುತ್ತಿರುವ ಪರಿಸರ ಹಾಗೂ ಮತ್ತಿತರೆ ಸಂಬಂಧಿತ ಇಲಾಖೆಯವರನ್ನು ಯೋಜನೆಯ ಬಗ್ಗೆ ಒಪ್ಪಿಸಿ, ಯೋಜನೆಯ ಕಾಮಗಾರಿಗಳ ಬಗ್ಗೆ ತಮ್ಮ ಸರ್ಕಾರವೇ ಗುದ್ದಲಿ ಪೂಜೆಯನ್ನು ಮಾಡಿ, ಯೋಜನೆಯನ್ನು ಪ್ರಾರಂಭಿಸಿದರೆ ಈ ರಾಜ್ಯಕ್ಕೆ 400 ಮೆಗಾವ್ಯಾಟ್ ವಿದ್ಯುತ್ ದೊರೆಯುತ್ತದೆ. ಪ್ರಸ್ತುತ ಬೆಂಗಳೂರು ನಗರವು ಬೃಹತ್ ನಗರವಾಗಿದೆ. ಬೆಂಗಳೂರು ಹಾಗೂ ಇದರ ಸುತ್ತಮುತ್ತಲಿನ ಇತರೆ ಜಿಲ್ಲೆಗಳಾದ ಕೋಲಾರ, ತುಮಕೂರು,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಇವುಗಳೆಲ್ಲಾ ಕುಡಿಯುವ ನೀರಿನ ವ್ಯವಸ್ಥೆಯಾಗುತ್ತದೆ. ಈ ಯೋಜನೆಯನ್ನು ನಿಮ್ಮ ಸರ್ಕಾರವೇ ಮಾಡಲಿ; ಯೋಜನೆಯನ್ನು ಮಾಡಲು ನಮಗಿಂತಲೂ ಇವರಿಗೇನೇ ಹೆಚ್ಚಿನ ಅವಕಾಶವಿದೆ. ಈ ವಿಚಾರದಲ್ಲಿ ದೆಹಲಿಯಲ್ಲಿರುವವರನ್ನೂ ಸಹ ಇವರು ಒಪ್ಪಿಸಬಹುದಾಗಿದೆ. ಮುಂದುವರೆದು, ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಈ ಯೋಜನೆಗಾಗಿ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಈಗಾಗಲೇ ಮೀಸಲಿಡಲಾಗಿದೆ. ಹೀಗಾಗಿ ಸರ್ಕಾರವು ದಯಮಾಡಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ಇದರ ಹೆಸರನ್ನೂ ಸಹ ಇವರೇ ತೆಗೆದುಕೊಳ್ಳಲಿ. ಈ ಬಗ್ಗೆ ನಮಗೆ ಯಾವುದೇ ಚಿಂತೆಯಿಲ್ಲ. ಈ ಯೋಜನೆಯಿಂದಾಗಿ ಲಕ್ಷಾಂತರ ಜನರಿಗೆ ಅನುಕೂಲವಾಗುತ್ತದೆ ಎನ್ನುವ ಅಂಶವನ್ನು ಗಮನಿಸಿದಾಗ, ನಿಜವಾಗಿಯೂ ಸಹ ಈಗಿನ ಸರ್ಕಾರಕ್ಕೆ ಒಳ್ಳೆಯ ಕೀರ್ತಿ ಬರುತ್ತದೆ. ಆದರೆ ಮುಂದಿನ ಬಾರಿ ನಿಮ್ಮ ಸರ್ಕಾರಕ್ಕೆ ಬಹುಮತ ದೊರೆಯುವುದಿಲ್ಲವೇನೋ ಎಂದು ನನಗೆ ಎಲ್ಲಯೋ ಒಂದು ಕಡೆ ಅನಿಸುತ್ತಿದೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಈಗ ಸದಸ್ಯರು ಪಾಂಚಜನ್ಯ ಊದಿದರು.

ವೈಸ್ ಛೇರ್ಮನ್:- ಶ್ರೀ ಪ್ರಾಣೇಶ್‌ವರೇ, ನೀವು ಸದಸ್ಯರನ್ನು ಎಚ್ಚರಗೊಳಿಸಿದ್ದೀರಿ.

ಶ್ರೀ ಎಂ.ಕೆ.ಪ್ರಾಣೇಶ್:- ಮಾನ್ಯ ಸಭಾಪತಿಯವರೇ, ಬ್ರಹ್ಮ ದೇವರು ಒಂದು ಬಾರಿ ನಮ್ಮ ಹಣೆಯಲ್ಲಿ ಏನನ್ನಾದರೂ ಬರೆದು ಬಿಟ್ಟರೆ, ಪುನಃ ಅದನ್ನು ಅಳಿಸಲೂ ಸಹ ಅವರಿಗೆ ಸಾಧ್ಯವಿಲ್ಲವಂತೆ. ಹೀಗಾಗಿ ಸದಸ್ಯರು ಈ ಮೊದಲು ನೀಡಿದ ಆಶೀರ್ವಾದವನ್ನು ಈಗ ಸರಿ ಮಾಡಿಕೊಳ್ಳಲು ಪ್ರಯತ್ನಿಸಿದರೂ ಸಹ ಅದು ಅವರಿಂದಾಗುವುದಿಲ್ಲ.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಶ್ರೀ ಮರಿತಿಬ್ಬೇಗೌಡರು ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬೇಕು.

ಶ್ರೀ ಸಿ.ಎಂ.ಅಂಗಪ್ಪ(ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಒಂದು ವೇಳೆ, ನನ್ನ ಹಾಗೂ ಲಕ್ಷಾಂತರ ಜನರ ಆಶಾಭಾವನೆಗಳಲ್ಲಿ ವ್ಯತ್ಯಾಸಗಳಾಗಿ ಇವರುಗಳೇ ಪುನಃ ಅಧಿಕಾರಕ್ಕೆ ಬಂದರೆ, ಪ್ರಶ್ನಿತ ಯೋಜನೆಯನ್ನು ಪೂರ್ಣಗೊಳಿಸಬೇಕು. ಇಷ್ಟು ಅಂಶಗಳನ್ನು ಹೇಳಲು ನನಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವಕಾಶವನ್ನು ನೀಡಿದ ತಮಗೆ ಹಾಗೂ ನನ್ನ ಎಲ್ಲಾ ಸ್ನೇಹಿತರನ್ನು ವಂದಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ವೈಸ್ ಛೇರ್ಮನ್:- ಸದನವನ್ನು ನಾಳೆ ಬೆಳಿಗ್ಗೆ 10:30 ಗಂಟೆಯವರೆಗೆ ಮುಂದೂಡಲಾಗಿದೆ.

(ಸದನವು ಸಂಜೆ 6 ಗಂಟೆ 4 ನಿಮಿಷಕ್ಕೆ ಮುಕ್ತಾಯಗೊಂಡು

ಪುನಃ ದಿನಾಂಕ 17 ನೇ ಮಾರ್ಚ್ ಮಾಹೆ 2022 ರ ಗುರುವಾರದಂದು

ಬೆಳಿಗ್ಗೆ 10:30 ಗಂಟೆಗೆ ಸೇರಲು ನಿಶ್ಚಯಿಸಿತು)

<><><>